

ಕೀರ್ತನೆಗಳು

ಮುನ್ನಡಿ

ಬೈಬಲ್ ಪವಿತ್ರ ಗ್ರಂಥದ ಪ್ರಾರ್ಥನಾ ಹಾಗೂ ಆಧ್ಯಾತ್ಮಿಕ ಹಾಡುಗಳ ಭಾಗವನ್ನು “ಕೀರ್ತನೆಗಳು” ಎಂದು ಹೆಸರಿಸಲಾಗಿದೆ. ಅನಿಶ್ಚಯ ಕಾಲಾವಧಿಯಲ್ಲಿ, ಹೇಗೂ ಶ್ರೀ ಮೂ. 200ಕ್ಕೆ ಮುಂಚಿತವಾಗಿಯೇ ಹಲವಾರು ಕವಿಗಳಿಂದ ಇವು ರಚಿತವಾದವು. ಯೊಹೂದ್ಯ ಭಕ್ತಾದಿಗಳು ಇವುಗಳನ್ನು ಸಂಗೃಹಿಸಿ, ತಮ್ಮ ಪ್ರಾರ್ಥನಾ ವಿಧಿಗಳಲ್ಲಿ ಬಳಕೆಗೆ ತಂದರು. ಇವುಗಳಿಗೆ ಕ್ರಮೇಣ ಬೈಬಲಿನಲ್ಲೇ ಖಚಿತವಾದ ಸ್ಥಾನವಾನ ದೋರಕಿತು.

ದ್ಯೇವಸ್ತು ಹಾಗೂ ದ್ಯೇವಾರಾಧನಾ ಗೀತೆಗಳು; ಸಹಾಯಕಾಗಿ, ಸಂರಕ್ಷಣೆಗಾಗಿ, ಜೀವೋದ್ದಾರಕಾಗಿ ಪ್ರಾರ್ಥನೆಗಳು; ಉಪಕಾರ ಸ್ತುರಣೆ, ಕ್ಷಮಾಯಾಚನೆ, ಶತ್ರುಗಳ ದಂಡನೆ - ಇವು ಈ ಕೀರ್ತನೆಗಳ ವಿಷಯಗಳು. ಇವುಗಳಲ್ಲಿ ಕೆಲವು ವ್ಯೇಹರಕೆವಾದುವು ಮತ್ತೆ ಕೆಲವು ರಾಷ್ಟ್ರೀಯ ಮನೋಭಾವನೆಯಿಂದ ಕೊಡಿರುವಂಥವು; ಇನ್ನೂ ಕೆಲವು ದೇವರ ಪ್ರಜಾಸಮುದಾಯಕ್ಕೆ ಅನ್ಯಯಿಸುವಂಥವು.

ಯೇಸುಸ್ವಾಮಿ ಹಾಗೂ ಹೊಸ ಒಡಂಬಡಿಕೆಯ ಲೇಖಕರು ಈ ಕೀರ್ತನೆಗಳನ್ನು ಧಾರಾಳವಾಗಿ ಬಳಸಿ ಅನುಮೋದಿಸಿದ್ದಾರೆ. ಆದಿಯಿಂದಲೂ ಕ್ರಿಸ್ತಭಕ್ತಾದಿಗಳು ಇವುಗಳನ್ನು ಭಕ್ತಿಶ್ವಾಸಗಳಿಂದ ಹಾಡುತ್ತಾ ಪರಿಸುತ್ತಾ ಬಂದಿದ್ದಾರೆ.

ಹಳೆಯ ಒಡಂಬಡಿಕೆಯಲ್ಲಿ ದೇವರಿಗೆ ಹೊಡಲಾಗಿರುವ ಹೆಸರುಗಳಲ್ಲಿ “YAHWEH” (ಯೇಹೋವ) ಎಂಬುದು ಒಂದು. ಈ ಹೆಸರನ್ನು “ಸರ್ವೇಶ್ವರ” ಅಥವಾ “ಸರ್ವೇಶ್ವರಸ್ವಾಮಿ” ಎಂದು ಕನ್ನಡಿಸಲಾಗಿದೆ. ಇದೇ ಹೆಸರನ್ನು ಹಾಗೂ ಇನ್ನಿತರ ದೇವರ ಹೆಸರುಗಳನ್ನು ಗ್ರೀಕ್ (LXX) ನಲ್ಲಿ “KURIOS” ಎಂದು ಭಾಷಾಂತರಿಸಲಾಗಿದೆ. ಹೊಸ ಒಡಂಬಡಿಕೆಗೆ ಗ್ರೀಕ್ ಭಾಷೆಯೇ ಮೂಲಭಾಷೆ. ಅಲ್ಲಿ “KURIOS” ಎಂಬ ಹೆಸರನ್ನು ಹಳೆಯ ಕಾಲದಲ್ಲಿ ‘ಕರ್ತವ್ಯ’ ಎಂದೂ ಈ ಹೊಸ ತರ್ಜುಮೆಯಲ್ಲಿ ‘ಪ್ರಭು’ ಎಂದೂ ಕನ್ನಡಿಸಲಾಗಿದೆ. ಮೇಲೆ ಹೇಳಿದ ಕಾರಣಕಾಗಿ ಈ ಕೀರ್ತನಾಭಾಗದಲ್ಲಿ ಬರುವ ಹಿಬ್ರೂ “YAHWEH” ಹಾಗೂ ಗ್ರೀಕ್ “KURIOS” ಎಂಬ ಪದಗಳನ್ನು “ಪ್ರಭು” ಎಂದೇ ಕನ್ನಡಿಸಿದ್ದೇವೆ. ಓದುಗರು ಇದನ್ನು ಗಮನಿಸತಕ್ಕದ್ದು.

ಪ್ರಾಚೀನ ಕಾಲದ ಹಿಬ್ರೂ ಭಾಷೆಯ ಈ ಕವಿತೆಗಳನ್ನು ಸರಳ ಕನ್ನಡಕ್ಕೆ ತರಲು ಇಲ್ಲಿ ಯತ್ನಿಸಲಾಗಿದೆ. ಸಾಧ್ಯವಾದ ಮಟ್ಟಿಗೆ ಪದ್ಯರೂಪದಲ್ಲೇ ತರ್ಜುಮೆ ಮಾಡಲು ಪ್ರಯತ್ನಿಸಲಾಗಿದೆ. ಬಹುಶಃ ಭಾರತದಲ್ಲೇ ಇದು ಪ್ರಪ್ರಥಮ ಪ್ರಯೋಗ ಈ ದಿಸೆಯಲ್ಲಿ ಎನ್ನಬಹುದು.

ಪರಿವಡಿ

ಇಲ್ಲಿನ 150 ಕೀರ್ತನೆಗಳನ್ನು 5 ವಿಭಾಗಗಳನ್ನಾಗಿ ವಿಂಗಡಿಸಬಹುದು.

1. ಕೀರ್ತನೆಗಳು	-	1	-	41
2. ಕೀರ್ತನೆಗಳು	-	42	-	72
3. ಕೀರ್ತನೆಗಳು	-	73	-	89
4. ಕೀರ್ತನೆಗಳು	-	90	-	106
5. ಕೀರ್ತನೆಗಳು	-	107	-	150

ಭಾಗ - ೮
ಕೀರ್ತನೆಗಳು 1-41
ಧನ್ಯಮು ಯಾರು?

1 ದುರ್ಜನರ ಆಲೋಚನೆಯಂತೆ ನಡೆಯದೆ /

ಪಾಪಾತ್ಮರ ಪಥದಲಿ ಕಾಲೂರದೆ /
ಧರ್ಮನಿಂದಕರ ಕೂಟದಲಿ ಕೂರದೆ //

² ಪ್ರಭುವಿನ ಧರ್ಮಶಾಸ್ತ್ರದಲಿ

ಹರಣಗೊಳ್ಳುವವೇನಾರೋ - ಅವನೇ
ಧನ್ಯಮು/
ಹಗಲಿರುಳೆನ್ನದೆ ಅದನೆ ಧಾನಿಸು
ತಿರುವವನಾರೋ - ಅವನೇ ಧನ್ಯಮು //

³ ನದಿಯ ಬದಿಯಲೇ ಬೆಳೆದಿಹ ಮರದಂತೆ /

ಸಕಾಲಕೆ ಫಲವೀವ ವ್ಯಕ್ತದಂತೆ /
ಎಲೆಬಾಡದೆ ಪಸಿರಿರುವ ತರುವಂತೆ /
ಸಿಗುವುದು ಅವನ ಕಾರ್ಯಗಳಿಗೆ ಸಫಲತೆ //

⁴ ದುರುಳರಾದರೋ ತೂರಿ ಹೋಗುವರು /

ಬಿರುಗಳಿಗೆ ತರಗೆಲೆಯಾಗುವರು //

⁵ ಎಂದೇ ನಿಲ್ಲಲಾರರು ದುರುಳರು

ನ್ಯಾಯಸ್ಥಾನದಲಿ /
ಸದಸ್ಯರಾಗರು ಪಾತಿಗಳು ಸಜ್ಜನರ
ಸಂಘದಲಿ //

⁶ ಸಜ್ಜನರ ಮಾರ್ಗಕ್ಕಿಂತ ಪ್ರಭುವಿನ ಪಾಲನ /

ದುರ್ಜನರ ಮಾರ್ಗಕ್ಕಿಂತ ಸಂಪೂರ್ಣ
ವಿನಾಶನ //

ಅಭಿಪ್ರಾಯ ಆಧಿಪತ್ಯ

2 ದೊಂಬಿಯೇಳುವುದೇತಕೆ ಅನ್ಯ

ದೇಶವಿದೇಶಗಳು? /
ಕುತಂತ್ರ ಹೂಡುವುದೇಕೆ ಅನ್ಯ
ಜಾತಿಜನಾಂಗಗಳು? //

² ದೇವನಿಗು, ಅವನಭಿಷಿಕ್ತನಿಗು

ವಿರುದ್ಧವಾಗಿ //
ನಿಂತಿಹರು ನೃಪರು ಸಮರ ಸನ್ನದ್ಧರಾಗಿ /
ಸಮಾಲೋಚಿಸಿಹರು ಸಚಿವರು ರಹಸ್ಯವಾಗಿ //

³ “ಅವರೆಮಗೆ ತೊಡಿಸಿಹ ಬೇಡಿಗಳನು

ಮರಿಯೋಣ” ಎನ್ನುತ್ತಿಹರು /
“ಅವರೆಮಗೆ ಹಾಕಿದ ಬಂಧನಗಳನು

ಹರಿಯೋಣ” ಎನ್ನುತ್ತಿಹರು //

⁴ ಪರದಲಿ ಆಸೀನನಾಗಿಹ ಪ್ರಭು ನಗುವನಿದಕೆ /

ಗುರಿಮಾಡದಿರನು ಇವರೆಲ್ಲರನು

ಪರಿಹಾಸ್ಯಕೆ //

⁵⁻⁶ ಅನಂತರ ಸಿದ್ದಿದ್ವ್ಯಾ ಹೀಗೆಂದು ನುಡಿವನು:

“ನಾ ನೇಮಿಸಿದ ಅರಸನನೇ ಸಾಫಿಸಿಹೆನು /

ಸಿಯೋನ ಶ್ರೀಶಿಖರದಲೇ ಅವನನು

ಇರಿಸಿಹೆನು” /

ಈ ಪರಿ ಕೆರಳಿ ಕಳವಳಗೊಳಿಸುವನು

ಅವರನು //

⁷ ಕೇಳಿರೀ ದೃವಾಜ್ಞೀಯನು:

ಆತನು ಎನಗಿಂತೆಂದನು: /

“ಈ ದಿನ ನಾನಿನ್ನ ಹಡೆದಿಹೆನು:

ನೀನೆನಗೆ ಮಗನು //

⁸ ಕೇಳಿದೆಯಾದರೆ ನಿನಗಧಿನಮಾಡುವೆನು

ರಾಷ್ಟ್ರಗಳನು /

ಕೊಡುವೆನು ನಿನಗೆ ಸಾಸ್ಯವಾಗಿ ಜಗದ

ಆದ್ಯಂತವನು //

⁹ ನೀ ಬಡಿದು ಹಾಕುವೆ ಕಬ್ಬಿಣಾದ

ಗದೆಯಿಂದವರನು /

ನೀ ಒಡೆದು ಹಾಕುವೆ ಮಣ್ಣಿನ

ಮಡಕೆಯಂತವರನು” //

¹⁰ ಎಂತಲೇ ವಿವೇಕಿಗಳಾಗಿರಿ, ರಾಜರುಗಳೇ,

ಬುದ್ಧಿವಾದಕೆ ಕಿವಿಗೊಡಿ, ದೇಶಾಧಿಪತಿಗಳೇ //

¹¹ “ಭಯಭಕ್ತಿಯಿಂದ ಪ್ರಭುವಿಗೆ ಸೇವೆ

ಮಾಡಿರಿ /

ನಡುನಡುಗುತ ಆತನ ಪಾದಪೂಜೆ

ಮಾಡಿರಿ” //

¹² ಇಲ್ಲದಿರೆ ಭುಗಿಲೆದ್ದೀತು ಆತನ

ಕೋಪಾವೇಶ /

ಮಾಗ್ರ ಮಧ್ಯದಲೇ ಕಾದಿರಬಹುದು ನಿಮಗೆ

ವಿನಾಶ /

ಆತನನು ತ್ರೈಯಿಸುವವರಿಗಿದೆ ಸೌಭಾಗ್ಯ

ಸಂಕೋಷ//

ಶತ್ರುಭಾಧಿತನ ಸುಪ್ರಭಾತ ಗೀತೆ

3 ಪ್ರಭೂ, ನನಗೆ ವಿರೋಧಿಗಳು ಅನೇಕ /

ನನಗೆದುರಾಗಿ ನಿಂತವರು ಅತ್ಯಧಿಕ //

² “ಈತನಿಗೆ ದೇವರ ನೆರವೆನಿತು?” /

ಇಂತಿದೆ ಹಲವರ ಕೆಣಕು ಮಾತು //

³ ನೀನಾದರೋ ಪ್ರಭು, ನನಗೆ ರಕ್ಷೆ,

- ವಿಜಯದಾತ /
ನಾನು ತಲೆಯೆತ್ತಿ ನಡೆಯುವಂತೆ
ಮಾಡುವಾತ //
- ⁴ ಸ್ವರವೆತ್ತಿ ಎನ್ನ ಪ್ರಭುವಿಗೆ ನಾ
ಮೋರೆಯಿಡುವೆನು /
ಸಿರಿಶಿಖರದಿಂದಾತನು ಸದುತ್ತರ
ನೀಡುವನು //
- ⁵ ಹಾಯಾಗಿ ಮಲಗಿ ನಿದಿಸುವೆನು /
ಸುಖಿಯಾಗಿ ಮರಳಿ ಎದ್ದೇಳುವೆನು /
ಕಾಯ್ದು ಕಾಪಾಡುವನು ಪ್ರಭು ನನ್ನನು //
- ⁶ ಶತುಗಳು ಸಾವಿರಾರಿದ್ದರೂ ನಾನವರಿಗಂಜೆನು //
ಸುತ್ತುವರಿದು ಸನ್ನದ್ಧರಾಗಿದ್ದರೂ
ಭಯಪಡೆನು //
- ⁷ ಎದ್ದೇಳು ದೇವ, ಕಾಪಾಡ ಬಾ ಪ್ರಭುವೇ /
ವೈರಿಗಳ ದವಡೆ ಬಡಿದವನು ನೀನಲ್ಲವೇ? /
ದುರುಳರ ಹಲ್ಲುದುರಿಸಿದವನು ನೀನಲ್ಲವೇ? //
- ⁸ ಜಯ ವಿಜಯ ಲಭಿಸುವುದು ಪ್ರಭುವಿನಿಂದಲೇ /
ನಿನ್ನಾಶೀವಾದವಿರಲಿ, ಪ್ರಭು,
ಪ್ರಜೆಯ ಮೇಲೆ //

ಶತ್ರುಭಾಧಿತನ ಸಂಧಾರಣಾವಂದನೆ

- 4** ಸತ್ಯಸ್ವರೂಪನಾದ ದೇವಾ, ಭಕ್ತನ ಮೋರೆಗೆ
ಸದುತ್ತರ ಪಾಲಿಸೋ /
ಆಪತ್ತಿನಲ್ಲಿ ಆಶ್ರಯವಿತ್ತ ದೇವಾ, ಎನ್ನ
ಪ್ರಾರ್ಥನೆಯ ಆಲಿಸೋ /
- ² ಎಲೆ ಮಾನವ, ಎಲ್ಲಿಯತನಕ ಕೆಡಿಸುವೆ ಎನ್ನ
ಫಂತೆಯ? /
ಅದೆಷ್ಟು ಕಾಲ ಹುರುಳಿಲ್ಲದನು ಬಯಸಿ
ಅರಸುವೆ ಹುಸಿಯ? //
- ³ ಭಕ್ತನನು ಪ್ರಭು ಪ್ರತ್ಯೇಕಿಸಿಕೊಂಡನೆಂದು
ತಿಳಿದುಕೊ /
ನಾ ಮೋರೆಯಿಟ್ಟಾಗ ಆತ ಕಿವಿಗೊಡುವನೆಂದು
ಅರಿತುಕೊ //
- ⁴ ಕೋಪಗೊಂಡರೂ ದೂರವಿರು ಪಾಪದಿಂದ /
ಶಯನದಲ್ಲಿದ್ದರೂ ಧ್ಯಾನಿಸು
ಹೃದಯದಿಂದ //
- ⁵ ಅರ್ಚಿಸಿರಿ ಯೋಗ್ಯ ಬಲಿಗಳನೆ /
ಇಡಿರಿ ಭರವಸೆ ಪ್ರಭುವಿನಲೆ //
- ⁶ “ಒಳಿತು ಮಾಳ್ಳರೆಲ್ಲಿ!” ಎಂದು ಕೇಳುತ್ತಿಹರು

ಜನತೆ /

ಬೆಳಗಿಸಲಿ ನಮ್ಮೆನು, ಓ ಪ್ರಭು, ನಿನ್ನ ಮೋಗದ
ಫನತೆ //

⁷ ಧಾನ್ಯದ್ರಾಕ್ಷಿಗಳ ಸುಗ್ರಿಸಂತಸಕ್ಕಿಂತಲು /

ಮಗಿಲಾನಂದ ತುಂಬಿಸಿರುವೆ ನೀ

ಎನ್ನೆದೆಯೊಳು //

⁸ ಮಲಗಿ ನಿದ್ರಿಸುವೆನು ನಾ ನಿಶ್ಚಿಂತನಾಗಿ /

ಪ್ರಭು ನೀ ಕಾಯುವೆ ಎನ್ನ ಸುರಕ್ಷಿತವಾಗಿ //

ಉದಯಾರಾಧನೆ

5 ಕಿವಿಗೊಡು ಪ್ರಭು, ಎನ್ನ ನುಡಿಗೆ /

ಬಗೆಗೊಡು ಎನ್ನಾತ್ಮದ ಮೋರೆಗೆ //

² ಎನ್ನರಸನೇ, ದೇವನೇ /

ಮಾಡುವೆ ನಿನಗೆ ಪ್ರಾರ್ಥನೆ /

ನೀ ಆಲಿಸೆನ್ನ ಯಾಚನೆ //

³ ಉದಯಕಾಲದಲ್ಲಿ ಪ್ರಭು, ನಿನಗೆ

ಕೇಳಿಬರುವುದು ನನ್ನ ಸ್ವರ /

ಉದಯಾರಾಧನೆ ಮಾಡಿ ಎದುರು

ನೋಡುತ್ತಿರುವೆ ನಾ ಸದ್ಯತ್ತರ //

⁴ ದುಷ್ಪತನಕೆ ದೇವ, ನಿನಗಿಲ್ಲ ಒಲವು /

ಕೆಟ್ಟತನಕೆ ನಿನ್ನ ಬಳಿಯಿಲ್ಲ ನಿಲುವು //

⁵ ನಿಲ್ಲಲಾರರು ನಿನ್ನ ಮುಂದೆ ಗರ್ವಿಗಳು /

ನಿನಗೆ ವೈರಿಗಳಾಗುವರು ಅಧಮಿಗಳು //

⁶ ಹುಸಿನುಡಿವರವನು ಪ್ರಭು, ನೀ

ನಾಶಮಾಡುವೆ /

ಹಿಂಸಕರನು, ವಂಚಕರನು ನೀ ಹೇಸಿಬಿಡುವೆ //

⁷ ನಿನ್ನ ಮಂದಿರಕೆ ಬರುವೆ ನಿನ್ನಪಾರ

ಪ್ರೀತಿಯ ನಿಮಿತ್ತ /

ಭಕ್ತಿಯಿಂದ ಅಡ್ಡ ಬೀಳುವೆ ನಿನ್ನ

ಪವಿತ್ರಾಲಯದತ್ತ //

⁸ ಶತ್ರುಗಳು ಮುತ್ತಿಹರು,

ಸತ್ಯ ಪಥದಲಿ ನಡೆಸೆನ್ನನು /

ನೇರಮಾಡನಗೆ ದೇವಾ, ನಿನ್ನ

ಸಿರಿಮಾರ್ಗವನು //

⁹ ಅವರ ಬಾಯಲೀ ಹುಸಿನುಡಿ,

ಹೃದಯವಾದರೋ ವಿನಾಶದ ಶರಧಿ /

ಅವರ ಜಿಹ್ವೆಯಲಿ ಮುಖಿಸ್ತುತಿ,

ಕಂತವಾದರೋ ತರೆದ ಸಮಾಧಿ //

¹⁰ ಅವರಪರಾಧಿಗಳೆಂದು ಹೇ ದೇವಾ,

ನಿಂದಯಿಸಿಬಿಡು /
 ಅವರ ಮೋಸದ ಪಾಶದಲೇ ಅವರನು
 ಸಿಕ್ಕಿಸಿಬಿಡು /
 ಅವರನೇಕ ಪಾಪಗಳಿಗಾಗಿ ಅವರನು
 ದಜ್ಞಿಬಿಡು /
 ಅವರು ನಿನ್ನ ವಿರುದ್ಧ ದಂಗೆಯೆಡ್ವವರು,
 ನೋಡು //
 11-12 ದೊರಕುವುದು ದೇವಾ, ನಿನ್ನಾಶೀವಾದ
 ಸಜ್ಜನರಿಗೆ /
 ಕವಚವಾದಂತಿಮುದು ನಿನ್ನ ಕರುಣೆ
 ಅಂಥವರಿಗೆ //
 ಎಂದೇ ಹಷಾನಂದಗೊಳ್ಳರು
 ನಿನ್ನನಾಶ್ರಯಿಸಿದವರೆಲ್ಲರು /
 ನೀ ರಕ್ಷಿಸೆ, ಉಲ್ಲಾಸಗೊಳ್ಳುವರು ನಿನ್ನ
 ನಾಮಪ್ರಿಯರೆಲ್ಲರು //

ಕ್ಷಮಾಯಾಚನೆ

- 6** ಖಂಡಸಬೇಡನ್ನ ಪ್ರಭು, ರೋಷದಿಂದ /
 ದಂಡಸಬೇಡನ್ನನು ಕಡುಕೋಪದಿಂದ //
- ² ಕನಿಕರಿಸು ಹೇ ಪ್ರಭು, ನಾನು ಬಲಹೀನನು /
 ಗುಣಪಡಿಸು ಸಡಿಲವಾದ ಎನ್ನೆಲುಬುಗಳನು //
- ³ ಜೀವಾತ್ಮಾ ನಾ ಬಳಲಿ ತತ್ತ್ವರಿಸುತ್ತಿರುವೆ /
 ಎಲ್ಲಿಯತನಕ ಪ್ರಭು ನೀ ಕೈಬಿಟ್ಟಿರುವೇ //
- ⁴ ನನ್ನ ಕಡೆ ತಿರುಗಿ ಪ್ರಭು, ನನ್ನನುಧ್ವರಿಸು /
 ನಿನ್ನಜಲ ಶ್ರೀತಿಯಿಂದ ನನ್ನ ರಕ್ಷಿಸು //
- ⁵ ಸತ್ಯವರಲಿ ನಿನ್ನ ಸೃಂಗಿಸುವವರಾರು? /
 ಪಾತಾಳದಲಿ ನಿನ್ನ ಸುತ್ತಿಸುವವರಾರು?//
- ⁶ ದಣಿದಿರುವೆ ನಾ ದುಃಖಿಂದ ನರಳ ನರಳಿ /
 ತೊಯ್ದಿದೆ ಹಾಸಿಗೆ ಇರುಳಿರುಳ ಕಂಬನಿಯಲಿ /
 ತೇಲಿದೆ ಮಂಚ ಈ ಕಣ್ಣೀರ ಪ್ರಾಹದಲಿ //
- ⁷ ಮಂಕಾದವು ಕಣ್ಣಿಗಳು ರೋದನದಿಂದ /
 ಮಬ್ಬಾದವವು ವೈರಿಗಳ ಬಾಧೆಯಿಂದ //
- ⁸ ದುಜಂನರೇ ತೊಲಗಿರಿ ನನ್ನಿಂದ ದೂರ /
 ಪ್ರಭುವಿನ ಕಿವಿಮುಟ್ಟಿದೆ ನನ್ನಾರ್ಥ ಸ್ವಾರ //
- ⁹ ಆಲಿಸಿಹನು ಪ್ರಭು ಎನ್ನ ಪ್ರಾರ್ಥನೆಯನು /
 ಅಂಗೀಕರಿಸಿಹನು ಎನ್ನಯ ವಿಜ್ಞಾಪನೆಯನು //
- ¹⁰ ತತ್ತ್ವರಿಸುವರು ಶತ್ರುಗಳೆಲ್ಲ ನಿರಾಶೆಯಿಂದ /
 ತಟ್ಟನೆ ಹಿಂಜರಿಯುವರವರೆಲ್ಲ ಅತಿ
 ಲಜ್ಜೆಯಿಂದ //

ನೀತಿ ಸಾಪನೆ

7 ನಿನ್ನಾಶ್ರಯವನರಸಿ ಹೇ ಸ್ವಾಮಿ ದೇವಾ,

ನಾ ಬಂದಿಹೆನು /

ಬೆನ್ನಟ್ಟಿ ಬರುವವರ ಕೈಯಿಂದ ತಪ್ಪಿಸಿ,
ಕಾಪಾಡೆನ್ನನು //

² ಇಲ್ಲದಿರೆ ಶತ್ರು ತಿಳಿದಾನು ನನಗೆ

ರಕ್ಷಕನಿಲ್ಲವೆಂದು /

ರುಲ್ಲನೆ ಸಿಳಿಬಿಟ್ಟಾನು ಸಿಂಹದಂತೆ
ಮೇಲೆಬಿದ್ದು //

³⁻⁴ ಸ್ವಾಮಿ ದೇವಾ, ನಾನೀಪರಿ ನಡೆದಿರೆ :

ಅಕ್ರಮಕ್ಕೆ ಕೈ ಹಾಕಿರೆ /

ಮಿಶ್ರದೊಂಹಿ ಆಗಿರೆ, ನಿಷ್ಣಾರಣ ಶತ್ರು ಸುಲಿಗ
ಮಾಡಿರೆ /

⁵ ಎನ್ನ ಬೆನ್ನಟ್ಟಿ ಬರಲಿ ವೈರಿ, ಕಾಲಿಂದೆನ್ನ ಮೆಟ್ಟಿ

ತುಳಿಯಲಿ /

ಎನ್ನ ಮಾನವನು ಮಣ್ಣ ಪಾಲಾಗಿಸಲಿ, ನನ್ನನು
ಸೋಲಿಸಿಬಿಡಲಿ //

⁶ ಹೇ ಪ್ರಭು, ಎಚ್ಚರಗೊಳ್ಳು : ನ್ಯಾಯವನು

ದೇವಾ, ನಿಜಾಯಿಸು /

ಕೋಪದಿಂದೆದ್ದು ವಿರೋಧಿಗಳ ಹೋಧವನು
ಭಂಗಪಡಿಸು //

⁷ ಸಭೆಸೇರಲಿ ಸಕಲ ಜನಾಂಗಗಳು ನಿನ್ನ

ಸುತ್ತಲು /

ನೀ ಆಸ್ಥಾನವನೇರು, ಅವರನು

ಪರಿಪಾಲಿಸಲು //

⁸ ಹೇ ಪ್ರಭು, ಜಗದ ಜನಾಂಗಕೆ ನ್ಯಾಯ

ದೊರಕಿಸುವವನು ನೀನು /

ನನಗೂ ನ್ಯಾಯ ದೊರಕಿಸು: ನಿರಪರಾಧಿ,

ನೀತಿವಂತ ನಾನು //

⁹ ಮಾನವರ ಹೃನ್ನನವನರಿತಿಹ

ಸತ್ಯ ಸ್ವರೂಪಿ ದೇವಾ, /

ದುರುಳರ ಕೆಡುಕನಳಿಸಯಾ, ಸತ್ಯವಂತರನು

ನೀ ಉಳಿಸಯಾ //

¹⁰ ನನಗೆ ರಕ್ಷೇನೀಡುವ ಗುರಾಣಿ, ದೇವನೇ /

ನೇರಮನಸ್ಸರಿಗೆ ಸಂರಕ್ಷಣೆ ಆತನೆ //

¹¹ ನ್ಯಾಯಕ್ಕನುಸಾರ ತೀರ್ಫಣಿಡುವಂಧವನು

ದೇವನು /

ದುರುಳರ ಮೇಲೆ ದಿನಬಿಡದೆ ಕೋಪವುಳ್ಳವನು

ಆತನು //

- ¹² ತೀಂಡುವನು ಕ್ಷಿಯನು, ಹೊಡುವನು
ಬಾಣವನು /
ಪಡೆಯದಿರೆ ದುರುಳನು ಮನ
ಪರಿವರ್ತನೆಯನು //
- ¹³ ಸೇರಿಸಿಟ್ಟಿರುವನಾತ ಮಾರಕಾಸ್ತಗಳನು /
ಗುರಿಯಿಟ್ಟು ನಿಂತಿರುವನು
ಅಗ್ನಿಭಾಣಗಳನು //
- ¹⁴ ಕೇಡನು ಹಡೆಯಲು ದುರುಳನು ಪಡುವ
ಬೇನೆಯನು ನೋಡು /
ಹಾನಿಯ ಹಡೆವನೆಂದೇಖಿಸಿ ಶಾಸ್ಯವ
ಹರುವುದ ನೋಡು //
- ¹⁵ ಗುಣೆಯನು ತೋಡಿದನು; ಮಳ್ಳಿನು
ಹೊರದೂಡಿದನು /
ತೋಡಿದ ಗುಣೆಯಲಿ ತಾನೆ ತಟ್ಟನೆ
ಬೀಳುವನು //
- ¹⁶ ತಾನು ಮಾಡಿದ ಕುಶಂತ್ರ ತನ್ನ ತಲೆಗೆ
ಗಂಡಾಂತರ /
ತಾನು ಕೊಟ್ಟ ಉಪದ್ರವ ತನ್ನ ಬುರುಂಡೆಗೆ
ಅವಾಂತರ //
- ¹⁷ ಸತ್ಯ ಸ್ವರೂಪನಾದ ಸ್ವಾಮಿಗೆ ನನ್ನ ವಂದನೆ /
ಪರಾತ್ಮರ ಪ್ರಭುವಿನ ನಾಮಕ್ಕೆ ಸ್ತುತಿ
ಸಂಕೀರ್ತನೆ //

ದೃವಮಹಿಮೆ ಮಾನವನ ಹಿರಿಮೆ

- ## 8 ಪ್ರಭು, ಓ ನಮ್ಮ ಪ್ರಭು, ಎನಿತು
- ಮಹಿಮಾನ್ವಿತ /
ಹರಡಿವೆ ನಿನ್ನ ಸಿರಿನಾಮ ಜಗದಾದ್ಯಂತ /
ಬೆಳಗಿದೆ ನಿನ್ನ ವೈಭವ ಗಗನಾದ್ಯಂತ //
- ² ವಿರೋಧಿಗಳ ಬಾಯನು ಮುಚ್ಚಿಸಿದೆ
ಬಾಲ ಬಾಲೆಯರ ಬಾಯಿಂದಲೆ /
ಹಗೆಗಳನು ದುರ್ಗದಂತ ತಡೆದೆ
ಮೊಲೆಗೂಸುಗಳ ನಾಲಿಗೆಯಿಂದಲೆ //
- ³ ಆಕಾಶಮಂಡಲ ನಿನ್ನ ಕೃಕೆಲಸವಯ್ಯಾ /
ಜಂದ್ರ ನಕ್ಷತ್ರಗಳು ನಿನ್ನ ರಚನೆಗಳಯ್ಯಾ //
- ⁴ ಇಂತಿರಲು, ಮನುಜನು ಎಷ್ಟರವನು
ನೀನವನನು ಲಕ್ಷಿಸಲು? /
ಎತರದವನು ನರಮಾನವನು ನೀನವನನು
ಪರಾಮರಿಸಲು? //
- ⁵ ಆದರೆ ದೇವದೂತರಿಗಿಂತ ಶಿಂಚಿತ್ತೆ

ಕೇಳಾಗಿಸಿದೆ ಮನುಜನನು /
 ಮುಡಿಸಿದೆ ಮುಕುಟವಾಗವನಿಗೆ
 ಘನ ಮಾನವನು, ಸಿರಿಹಿರಿಮೆಯನು //
 ೬ ಒಡೆಯನಾಗಿಸಿದೆ ನಿನ್ನಯ ಕರಕೃತಿಗಳಿಗೆ /
 ಒಳಪಡಿಸಿದೆ ಸಕಲವನು ಅವನ
 ಪಾದದಡಿಗೆ //
 ೭-೮ ಕುರಿಗಳನು, ಕರುಗಳನು, ಕಾಡು ಮೃಗಗಳನು /
 ಗರಿಗಳನು, ಮೊನುಗಳನು, ಜಲಚರಗಳನು /
 ಕರಗತ ಮಾಡಿದೆ ನೀ ಅವನಿಗೆಲ್ಲವನು //
 ೯ ಪ್ರಥು, ಓ ಎಮ್ಮೆ ಪ್ರಥು, ನಿನ್ನ ನಾಮಾಮೃತ /
 ಬೆಳಗಿದೆ ತನ್ನ ಮಹಿಮೆಯನು ಭುವನ
 ಪರ್ಯಂತ //

ಮುಕ್ತಿದಾತನಿಗೆ ಧನ್ಯವಾದ

೯ ಮನಃಮೂರ್ಚಕವಾಗಿ ಪ್ರಭು, ನಿನ್ನ

ಹೊಂಡಾಡುವೆನು /
 ನಿನ್ನದ್ಯಕಾರ್ಯಗಳೆಲ್ಲವನು ನಾ
 ವರ್ಣಿಸುವೆನು //
 2 ಪರಾತ್ಮರನೇ, ಮಾಡುವೆನು ನಿನ್ನ ನಾಮಸ್ತುತಿ /
 ಹಷಾರ್ಥನಂದಗೊಳ್ಳೆನು ದೇವಾ, ನಿನ್ನಲ್ಲತಿ //
 3 ನಿನ್ನ ಕಂಡು ನನ್ನ ವೈರಿಗಳು ಗೃದರು ಪಲಾಯನ /
 ಎದ್ದು ಬಿದ್ದ ಅವರೆಲ್ಲರೂ ಹೊಂದಿದರು
 ವಿನಾಶನ //
 4 ನ್ಯಾಯಪೀಠದಲಿ ಕುಳಿತೆನ್ನ ವ್ಯಾಜ್ಯತೀರಿಸಿದೆ /
 ನೀತಿಗನುಸಾರವಾಗಿ ನ್ಯಾಯ ಸಾಪ್ತಿಸಿದೆ //
 5 ಭೃಷ್ಟರನು ದಂಡಿಸಿದೆ, ರಾಷ್ಟ್ರಗಳನು ಖಂಡಿಸಿದೆ /
 ಎಂದೆಂದೂ ಹೆಸರಿಲ್ಲದಂತೆ ಅವರನು
 ಅಳಿಸಿಹಾಕಿದೆ //
 6 ನಿಶ್ಚೇಷವಾಗಿ ಹೋದರು ವಿರೋಧಿಗಳು /
 ನಾಶವಾಗಿ ಹೋದವು ಅವರ ನಗರಗಳು /
 ಇಲ್ಲವಾದವು ಅವರ ಯಾವ ನೆನಪುಗಳು //
 7 ಪ್ರಭುವಿನ ರಾಜ್ಯಾಡಳಿತ ಶಾಶ್ವತ /
 ಆತನ ನ್ಯಾಯ ಪೀಠ ಸುಸ್ಥಾಪಿತ //
 8 ಜಗತೆ ನ್ಯಾಯ ತೀರಿಸುವನು ನೀತಿಗನುಸಾರ /
 ಜನಾಂಗಕೆ ತೀಪುರಕೊಡುವನು
 ಸತ್ಯಕ್ಷಮನುಸಾರ //
 9 ದಲಿತರಿಗ ಪ್ರಭು ದುರ್ಗಸ್ಥಾನ /
 ಆಪತ್ತಿನಲ್ಲಿ ಆಶ್ರಯ ಸ್ಥಾನ //
 10 ನಿನ್ನನು ಅರಸುವವರನು ಹೇ ಪ್ರಭು,

- ನೀ ಕೈ ಬಿಡುವವನಲ್ಲ /
 ನಿನ್ನಲ್ಲಿ ಭರವಸೆ ಇಡುವರು
 ನಿನ್ನ ನಾಮವನರಿತವರೆಲ್ಲ //
 11 ಸಂಕೀರ್ತಿಸಿರಿ ಸಿಯೋನಿನಲ್ಲಿ ವಾಸಿಸುವ
 ಪ್ರಭುವನು /
 ಪರಕಟಿಸಿರಿ ಜನತೆಗೆ ಆತನ
 ಮಹತ್ವಾಯಾಗಳನು //
 12 ರಕ್ತಪಾತ ಲೆಕ್ಕಿಸಿ ಸೇಡು ತೀರಿಸುವಾತ /
 ದೀನದಲ್ಲಿತರ ಮೊರೆಯನೆಂದಿಗು
 ಮರೆಯನಾತ //
 13 ಮೃತ್ಯುವಿನ ಬಾಯಿಂದನ್ನ ಬದುಕಿಸುವ
 ಪ್ರಭು, ಕನಿಕರಿಸು /
 ವೈರಿ-ವಿರೋಧಿಗಳಿನಗೆ ಗ್ರೇದ ಕಿರುಕುಳವನು,
 ನೀ ಗಮನಿಸು //
 14 ಆಗ ಸಿಯೋನ್ ನಗರಿಯ ದ್ವಾರದಲೆ
 ನಿಲ್ಲುವೆನು /
 ನಿನ್ನ ಗುಣಾತಿಶಯಗಳನು
 ಪ್ರಸಿದ್ಧಪಡಿಸುವೆನು /
 ನೀನಿತ್ತ ಮುಕ್ತಿಗಾಗಿ ಅನಂದಗೊಳ್ಳುವೆನು //
 15 ಬಿದ್ದರು ಹೊರನಾಡಿಗರು ತಾವು ತೋಡಿದ
 ಗುಣೆಯಲೆ /
 ಸಿಕ್ಕಿಕೊಂಡಿತವರ ಕಾಲು ಅವರೊಡ್ದಿದ
 ಬಲೆಯಲೆ //
 16 ಪ್ರಭುವಿತ್ತ ನ್ಯಾಯತೀಪ್ಯೇ ಆತನಿಗೆ ಪ್ರಚಾರಕ /
 ದುಷ್ಪರ ಗ್ರೇದ ಕುಯುಕ್ತಿಯೇ ಅವರಿಗೆ
 ಸಂಹಾರಕ //
 17 ಕೆಳ ಪಾಠಾಳವೂಂದೇ ಗತಿ ದುಷ್ಪರಿಗೆ /
 ದೇವರನು ಕೈಬಿಟ್ಟಾ ರಾಷ್ಟ್ರಗಳಿಗೆ //
 18 ದರಿದ್ರರನು ದೇವರು ಎಂದಿಗು
 ಮರೆಯುವುದಿಲ್ಲ /
 ನಿಗರಿತಿಕರ ನಿರೀಕ್ಷೆ ಕೈಗೂಡದೆ ಇರುವುದಿಲ್ಲ //
 19 ಎದ್ದೇಳು ಪ್ರಭೂ, ಜಯ ದೊರಕದಿರಲಿ
 ನರಮಾನವನಿಗೆ /
 ನಡೆಯಲಿ ನಿನ್ನ ಮುಂದೆಯೆ ನ್ಯಾಯನಿಣಯ
 ಜನಾಂಗಗಳಿಗೆ //
 20 ಮೂಡಿಸು ಹೇ ಪ್ರಭೂ, ಅವರಲಿ
 ಭಯಭ್ರಾಂತಿಯನು /
 ಕಲಿಸು ಜನಾಂಗಕೆ ತಾವು
 ಹಲು ಮಾನವರೆಂಬುದನು //

ಸೊಕ್ಕಿದವರಿಗೆ ಶಿಕ್ಷೆ – ತಗ್ಗಿದವರಿಗೆ ರಕ್ಷ

10 ನನ್ನಿಂದೇಕೆ ಪ್ರಭು, ಅಪ್ಪು

ದೂರವಿರುವೆ? /

ಕಷ್ಟಕಾಲದಲೇಕೆ ಕಣ್ಣರೆಯಾಗಿರುವೆ? //

² ಸೊಕ್ಕಿನಿಂದ ಶೋಷಿಸುತ್ತಿಹರು ದಲಿತರನು
ದುರುಳರು /

ಸಿಕ್ಕಿಬೀಳಲಿ ತಾವೇ ಒಡ್ಡಿದ ಉರಿಲಿನೊಳವರು /

³ ಕೇಡಿಗನು ತನ್ನ ಮನದಾಸೆಗಾಗಿ
ಹೆಮ್ಮೆಪಡುತ್ತಿಹನು /
ಲಾಭಬಡುಕನು ಪ್ರಭುವನು ಶಪಿಸಿ
ಶಿರಸ್ಥರಿಸುತ್ತಿಹನು //

⁴ ಸೊಕ್ಕೇರಿದ ಮುಖಿದಾತನು
ಪ್ರಭುವನು ಅರಸುವುದಿಲ್ಲ /
ಅವನ ಮನದೊಳಿದೊಂದೇ ಭಾವನೆ:
“ದೇವರೇ ಇಲ್ಲ”! //

⁵ ಗೆಲುವೆ ಅವನ ವ್ಯವಹಾರವೆಲ್ಲದರ ಸಾರ /
ನಿನ್ನ ನಿಷಾಯ ಅವನ ಗ್ರಹಿಕೆಗೆ ಅತಿ ದೂರ //
ಶತ್ರುಗಳನು ಕಂಡರೆ ಅವನಿಗೆ ತಾತ್ಪಾರ //

⁶ ನೆನೆವನು ಮನದೊಳು ದುರುಳನಿಂತು: /
“ಯಾರಿಗೂ ನನ್ನ ಕದಲಿಸಲಾಗದು /
ಬಾರದು ನನಗೆಂದಿಗು ಆಪತ್ತು”//

⁷ ತುಂಬಿದೆ ಶಾಪಕೋಪ, ಕುತಂತ್ರ ಅವನ
ಬಾಯಲಿ /

ಅವಿತಿದೆ ಪಾಪ, ಅತಿವಿನಾಶ
ನಾಲಗೆಯಡಿಯಲಿ //

⁸ ಉಂರು ಸಂದುಗೊಂದುಗಳಲೆ ಅವಿತಿದ್ದು /
ನಿಗರತಿಕರಿಗಾಗಿ ಅಲ್ಲೆ ಕಾದಿದ್ದು /
ಕೊಲೆಗೈವನು ಮರೆಯಲ್ಲೆ ಮೇಲೆಬಿದ್ದು //

⁹ ಹೊಂಚುಹಾಕುವನವನು ಗುಹೆಯೊಳಗಿನ
ಸಿಂಹದಂತೆ /
ಕಾಯದ್ದು ಹಿಡಿದೆಳೆವನು ದಲಿತರನು ಬಲೆಗೆ
ಬೀಳ್ಳಂತೆ //

¹⁰ ಬಲಿಯಾಗಿಹನು ಬಲತ್ವಾರಕೆ ಅಬಲನು /
ಕುಸಿದು ಬಿದ್ದಿಹನು ಜಜ್ಞರಿತವಾಗವನು //

¹¹ ಮನದೊಳಿಂತೆಂದು ನೆನೆದನಾ ದುರುಳನು: /
“ದೇವನಿದನು ಮರೆತು ವಿಮುಖನಾಗಿಹನು /
ಇನ್ನೊಂದಿಗು ನೋಡನು ಇದೆಲ್ಲವನು” //

¹² ಎದ್ದೇಳು ಪ್ರಭು, ದಲಿತನನು
ಮರೆಯದಿರಯ್ಯಾ /

ಆತನನು ರಕ್ಷಿಸಲು ದೇವಾ, ಕೈಚಾಚಯ್ಯಾ //
 13 ದುರುಳನು ನಿನ್ನನಲಕ್ಷ್ಯ ಮಾಡುವುದೆಂತು? /
 “ದೇವನೆನ್ನ ವಿಚಾರಿಸನು”
 ಎನ್ನುವುದೆಂತು? //
 14 ಹೌದು ದೇವಾ, ನೀ ವಿಚಾರಿಪವನು;
 ದುಃಖದುಗುಡ ಲೆಕ್ಕಸುವವನು /
 ತಬ್ಜಲಿಗಳಿಗೆ ತಂದೆ ನೀನು,
 ನಿಗರ್ತಿಕ ನಿನಗೆ ಶರಣಾಗತನು //
 15 ಧೂತನ, ದುರುಳನ ಭುಜಬಲವನು
 ನೀ ಮುರಿದು ಬಿಡು /
 ಆತನ ನೀಚತನವನು ಪರೀಕ್ಷಿಸಿ
 ಶಾನ್ಯಮಾಡು //
 16 ಪ್ರಭುವಿನ ಶ್ರೀಸಾಮಾಜ್ಯವು ಅನವರತ /
 ಆತನ ನಾಡಲಿ ಮುಗಿಯಿತು ಅನ್ಯಜನರ
 ಉಳಿತ //
 17 ದೀನ ಕೋರಿಕೆಯನು ಪ್ರಭು, ಶೀರಿಸುವೆ /
 ಮುರಿದುಂಬಿಸಿ, ಅವರ ಮೊರೆಗೆ
 ಕಿವಿಗೊಡುವೆ //
 18 ದಲಿತರಿಗೆ, ದಿಕ್ಕಿಲ್ಲದವರಿಗೆ ನ್ಯಾಯವನು
 ದೊರಕಿಸುವೆ /
 ಈ ಪರಿ ಇಳಿಮಾನವರ ತುಳಿತದಿಂದ
 ಪಾರುಮಾಡುವೆ //

ಶರಣರಿಗಿದೆ ಸಂರಕ್ಷಣೆ

11 ನಾನು ಆಶ್ರಯಿಸಿಕೊಂಡಿರಲು

ಪ್ರಭುವನು /
 ನೀವು ಹೇಳುವುದೆಂತು ನನಗೀ
 ಮಾತನು: //
 2-3 “ನೇರ ಮನಸ್ಕರನು ಹೊಲ್ಲಲು ಇರುಳೊಳು /
 ಬಿಲ್ಲು ಬಗ್ಗಿಹರಿದೋ ಆ ದುರುಳರು /
 ಎದೆಗೆ ಬಾಣವನು ಹೂಡಿ ನಿಂತಿರುವರು” //
 “ಓದಿರಿ, ಪ್ರಕ್ಕಪಾರಿವಾಳಗಳಂತೆ
 ಗಿರಿಶಿಖರಗಳಿಗೆ /
 ಅಸ್ತಿವಾರವೆ ಕಿತ್ತಿರಲು, ಗತಿಯನಿತು
 ಸತ್ಯವಂತರಿಗೆ?” //
 4 ಪ್ರಭು ಪ್ರಸನ್ನವಿರುವನು ಪವಿತ್ರಾಲಯದಲಿ /
 ಸ್ಥಾಪಿಸಿಹನು ಸಿಂಹಾಸನವನು ಪರದಲಿ /
 ನರಮಾನವರನು ನೋಡುತ್ತಿಹನು ನೇತ್ರಗಳಲಿ /
 ಪರೀಕ್ಷಿಸುತ್ತಿಹನು ಅವರನು ಸೂಕ್ತ

ರೀತಿಯಲ್ಲಿ //

⁵ ಪರೀಕ್ಷೆಸುವನು ಪ್ರಭು ಸಜ್ಜನ ದುರ್ಜನರನು /

ದ್ವೇಷಿಸುವನು ಮನಸಾರೆ ಹಿಂಸಾತ್ಮಕರನು //

⁶ ಅಗ್ನಿಗಂಥಕಗಳನು ದುರುಳರ ಮೇಲೆ

ಮಳೆಗರೆಯಲ್ಲಿ /

ಉರಿಗಾಳಿಯೆ ಅವರ ಪಾಲಿನ

ಧೂಮಪಾನವಾಗಲಿ //

⁷ ಸತ್ಯಸ್ವರೂಪನಾದ ಪ್ರಭು ಸತ್ಯ ಛಿಯನು /

ಸತ್ಯರುಷನು ಸೇರುವನು ಆತನ

ಸನ್ನಿಧಿಯನು //

ಸಂಕಣದಲ್ಲಿ ಸಹಾಯ ಕೋರಿಕೆ

12 ನೆರವಾಗು ಪ್ರಭು, ಭಕ್ತರಿಲ್ಲವಾದರು

ಜಗದೊಳು /

ಶರಣರಾರೂ ಕಾಣಿಸಿಗರೆನಗೆ

ನರಮಾನವರೊಳು //

² ಹಸಿಯ ನುಡಿವರು ನೆರೆಯವರೊಡನೆ

ಪ್ರತಿಯೋವರು /

ಕಪಟ ಮನದ ತುಟಿಮಾತಿನ

ಸ್ತುತಿಗಾರರವರು //

³ ಕಪಟವಾಡುವ ತುಟಿಗಳನು ಪ್ರಭು

ಕಡಿದುಬಿಡಲ್ಲಿ /

ಬಡಾಯಿಕೊಚ್ಚುವ ಜಿಹ್ವೆಯನು

ಕತ್ತರಿಸಿಬಿಡಲ್ಲಿ //

⁴ “ನಮ್ಮ ತುಟಿಗೆ ಹತೋಟಿ ಬೇಕಿಲ್ಲ;

ನಾಲಗೆಯೇ ಗೆಲುವಿನ ಮೂಲ /

ನಮಗೊಡೆಯನ ಅವಶ್ಯವಿಲ್ಲ”

ಎಂದವರಾಡುವುದು ಸಲ್ಲ //

⁵ “ಬಡವರ ಬವಣ ತಿಳಿಯಿತೆನಗೆ;

ದಲಿತರ ನರಭಾಟ ಕೇಳಿಸಿತೆನಗೆ;

ಎದ್ದು ಬರುವೆ, ಹಗೆಗಳಿಂದವರನು

ಉದ್ದರಿಸುವೆ” ಇದು ಪ್ರಭುವಿನ ಹೇಳಿಕೆ //

⁶ ಪ್ರಭುವಿನ ಈ ವಾಗ್ನನ ಪ್ರಮಾಣಬದ್ಧ /

ಎಳ್ಳಿಡಿ ಮಟಕೆಟ್ಟಿ ಬೆಳ್ಳಿಯಷ್ಟು ಶುದ್ಧ //

⁷⁻⁸ ಅಲೆದಾಡುತ್ತಿಹರು ದುರುಳ ದ್ಯೋಹಿಗಳು

ಎಲ್ಲೆಡೆ /

ದುಷ್ಪರಿಗಿದೆ ಮಾನವರ ನಡುವೆ ಪ್ರತಿಷ್ಠೆ //

ನಮ್ಮನಿವರ ಕೈಯಿಂದ ತಪ್ಪಿಸಿ ಕಾಪಾಡು /

ಹೇ ಪ್ರಭು, ನಮ್ಮನು ಸದಾ

ಸುರಕ್ಷಿತವಾಗಿಡು //

ಶತ್ರು ಪೀಡಿತನ ಪ್ರಾಧನೆ

13 ಎಪ್ಪುಕಾಲ ಪ್ರಭು, ನೀ ಎನ್ನ ಮೂರ್ತಿ

ಮರೆತಿರುವೆ? /

ಇನ್ನೇಪ್ಪರ ತನಕ ನೀನೆನಗೆ ವಿಮುಖನಾಗಿರುವೆ? //

² ಎನಿತುಕಾಲ ನಾ ಚಿಂತೆಯಿಂದಿರಬೇಕು?/

ದಿನವೆಲ್ಲಾ ಮನದಲ್ಲಿ ನೊಂದಿರಬೇಕು?/

ನನ್ನ ಮೇಲೆ ವೈರಿ ದೊರೆತನ ಮಾಡಬೇಕು?//

³ ಹೇ ಪ್ರಭು, ಹೇ ದೇವ, ಎನ್ನ ವೀಕ್ಷಣಿ ಸದುತ್ತರ
ಪಾಲಿಸು /

ಮರಣಿದ್ದೆ ಭಾರದಂತೆ ನನ್ನ ನೇತ್ರಗಳನು

ಚೆಳಗಿಸು //

⁴ ತಾನು ಜಯಗಳಿಸಿದೆನೆಂದು ಶತ್ರು ಹೇಳಿ

ಕೊಳ್ಳಿದಿರಲಿ /

ನಾನು ಜಾರಿ ಬಿದ್ದೆನೆಂದು ವೈರಿ

ಹಿರಿಹಿಗ್ಗಿದಿರಲಿ //

⁵ ನಿನ್ನಜಲ ಶ್ರೀತಿಯಲ್ಲಿದೆ ನನಗಿದೆ ವಿಶ್ವಾಸ /

ನಿನ್ನ ರಕ್ಷಣೆ ತಂದಿದೆ ನನ್ನ ಮನಕೆ ಹರುಷ //

⁶ ಪ್ರಭು ಮಾಡಿದ ಮಹೋಪಕಾರಗಳಿಗಾಗಿ /

ಹಾಡುವೆ ಗೀತವನು ಮನಃಪೂರ್ವಕವಾಗಿ //

ನಾಸ್ತಿಕರ ದುಸ್ಥಿತಿ
(ಕೀರ್ತನೆ 53)

14 “ದೇವನಿಲ್ಲ” ಎನ್ನವವರು ಮನದಲ

ದುರುತ್ತಿಗಳು /

ಹೇಯ ಕೃತ್ಯವೇಸಗುವರು ಆ

ಭ್ರಷ್ಟಾಜಾರಿಗಳು /

ಒಳಿತನ್ನ ಮಾಡುವರಾರೂ ಇಲ್ಲ

ಅವರೊಳು //

² ಮಾನವರನು ಪ್ರಭು ಸ್ವರ್ಗದಿಂದ

ಸಮಾಳಿಸುತ್ತಿಹನು /

ದೇವರನು ಅರಸುವ ಸನ್ನತಿಗಳಾರೆಂದು

ವೀಕ್ಷಿಸುತ್ತಿಹನು /

³ ದಾರಿತಪ್ಪಿಹೋದ ದ್ರೋಹಿಗಳು ಅವರೆಲ್ಲ /

ಒಳಿತನ್ನ ಮಾಡುವವನಿಲ್ಲ; ಒರ್ವನೂ

ಇಲ್ಲ //

⁴ ದುರ್ಜನರೆನ್ನ ಜನರನು ಅನ್ನದಂತೆ

ನುಂಗುವುದೇಕೆ ?/

ಪ್ರಭುವನು ನೆನೆಯದಾ ದುಷ್ಪಮೀರಿಗಳಿಗೆ

ಅರಿವಿಲ್ಲವೇಕೆ?/

- ⁵ ಸಜ್ಜನರ ಸಂಗದೊಳು ದೇವನಿರಲು /
ದುರ್ಜರಸರಿದೋ ದಿಗ್ಭಾಂತರಾಗುವರು //
- ⁶ ಕೆಡಿಸಬಹುದವರು ಬಡೆಜನರ
ಯೋಜನೆಯನು /
ಪ್ರಭುವಾದರೋ ಅವರಿಗೆ
ಆಶ್ರಯವಾಗಿರುವನು //
- ⁷ ಬರಲಿ ಇಸ್ತುಯೇಲಿಗೆ ಜೀವೋದ್ಧಾರ
ಸಿಯೋನಿನಿಂದ /
ತರಲಿ ಪ್ರಭು ತನ್ನ ಪ್ರಜಿಗೆ ಮರಳಿ ಸಿರಿಸಂಪತ್ತು /
ಸಿಗಲಿ ಯಕೋಬ - ಇಸ್ತುಯೇಲ ಜನತೆಗೆ
ಹಷಾಣನಂದ //

ಶ್ರೀಸಾನಿಧ್ಯಕ್ಷ ಅಹಂಕಾರು?

15 ಯೋಗ್ಯನಾರು ಪ್ರಭು ನಿನ್ನ

- ಗುಡಾರದಲಿ ಬಿಡಾರಮಾಡಲು? /
ಅಹಂಕಾರು ನಿನ್ನ ಪವಿತ್ರ ಶಿಖಿರದಲೆ
ವಾಸವಾಗಿರಲು? //
- ² ಅಂಥವನಿರಬೇಕು ನಿದೋಽಜಿ, ಸನ್ನಾಗ್ರಿಂ /
ಸತ್ಯವ ನುಡಿಯಬೇಕು ಹೃತ್ಯಾವರ್ಚವಾಗಿ //
- ³ ಚಾಡಿಯನು ಹೇಳನು, ಕೇಡನು ಮಾಡನನ್ಯಾರಿಗೆ /
ಗುರಿಮಾಡನವನು ನೆರೆಹೋರೆಯವರನು
ನಿಂದೆಗೆ //
- ⁴ ಭ್ರಷ್ಟರನು ಧಿಕ್ಕರಿಸುವನು, ಭಕ್ತರನು
ಗೌರವಿಸುವನು /
ನಷ್ಟವಾದರೂ ಕೊಟ್ಟ ಮಾತನು ತಪ್ಪನವನು //
- ⁵ ಕೊಡುವನು ಕಡವನು, ಬಯಸನು ಬಡ್ಡಿಯನು /
ಎಡವರ ಕೇಡಿಗೆ ಪಡೆಯನು ಲಂಚವನು /
ಕದಲನೆಂದಿಗೂ ಈಪರಿ ನಡೆವವನು //

ಪ್ರಭು-ಭಕ್ತನ ಭಾಗ್ಯ

16 ನೀಡು ದೇವಾ ರಕ್ಷಣೆಯನು /

- ನಾ ನಿನಗೆ ಶರಣಾಗತನು //
- ² “ನೀನೇ ನನ್ನೊಡೆಯ”ನೆಂದು ನಾ ನುಡಿದೆ /
ನಿನ್ನ ಹೋರತು ನನಗಿಲ್ಲ ಒಳತು” ಎಂದೆ //
- ³ ಸಂತರು ನಾಡಿಗೆ ತಿಲಕವು /
ಅವರಲ್ಲಿದೆ ಎನಗೆ ಒಲವು //
- ⁴ ಅನ್ಯದೇವರನ್ನು ಬಯಸುವವರನ್ನು ಕಾದಿದೆ
ಕರಿಂ ಕಷ್ಟ /

ಅವರಂತೆ ರಕ್ತಪಾನತಪರಣೆ ಮಾಡಲೆನಗಿಲ್ಲ

ಇಷ್ಟ /

ಆ ದೇವರುಗಳ ನಾಮೋಚ್ಛಾರಣೆ ನನ್ನ

ಶುಟಕೆ ಅನಿಷ್ಟ //

⁵ ನನ್ನ ಸ್ವಷ್ಟಿತ್ವ ಸ್ವಷ್ಟಿತ್ವ ನೀನೇ /

ನಿನ್ನ ಕೈಯಲ್ಲಿದೆ ಪ್ರಭು, ನನ್ನ ವಿಮೆ //

⁶ ನನ್ನ ಪಾಲಿಗೆ ಬಂದುದು

ರಮಣೀಯವಾದುದು /

ನನಗದೆ ಪರಮಾನಂದ

ದಾಯಕವಾದುದು //

⁷ ಪ್ರಭುವಿಗೆನ್ನ ಧನ್ಯವಾದ - ಆತನೇ ನನಗೆ

ಮಾರ್ಗದರ್ಶಕ /

ಅಂಧಕಾರದೊಳ್ಳೂ ನನ್ನ ಮನಸ್ಸಾಕ್ಷಿಯೆ

ನನಗೆ ಬೋಧಕ //

⁸ ಇರಿಸಿಕೊಳ್ಳುವೆ ಪ್ರಭುವನು ಸತತ ನನ್ನದುರಿಗೆ /

ಆತನಿರಲು ಬಲಕ್ಕೆ ನನಗೆಲ್ಲಿಯರು

ಹೆದರಿಕೆ? //

⁹ ಇದು ಕಾರಣ ಹರಣದಿಂದಿದೆ ಎನ್ನಯ ಹೃದಯ /

ಆನಂದಗೊಂಡಿದೆ ಮನ, ಸುರಕ್ಷಿತವಿದೆ

ಕಾಯ //

¹⁰ ಏಕೆನೆ ದೂಡುವುದಿಲ್ಲ ನೀನು ಎನ್ನನು

ಅಧೋಲೋಕಕೆ /

ಬಿಟ್ಟುಕೊಡುವುದಿಲ್ಲ ನಿನ್ನ ಈ ಭಕ್ತನನು

ಪಾಠಾಳಕೆ //

¹¹ ತೋರ್ವಡಿಸುವೆ ಎನಗೆ ಅಮರ

ಜೀವಮಾರ್ಗವನು /

ನಿನ್ನ ಸನ್ನಿಧಿ ಕೊಡುವುದು ಪರಮಾನಂದವನು /

ನಿನ್ನ ಬಲಗ್ಗೆ ನೀಡುವುದು ನಿತ್ಯ ಭಾಗ್ಯವನು //

ನಿರಪರಾಧಿಯ ಷಾಫ್ತನೆ

17 ಲಕ್ಷ್ಯವಿಡು, ಓ ಪ್ರಭು, ಎನ್ನ

ನ್ಯಾಯವಾದ ಮೋರೆಗೆ /

ಕಿವಿಗೊಡು, ನಿಷ್ಟಪಟ ಬಾಯಿಂದ

ಬಂದ ಷಾಫ್ತನೆಗೆ //

² ನ್ಯಾಯ ತೀರ್ಮಾ ಬರಲಿ ಎನಗೆ, ನಿನ್ನಿಂದಲೆ /

ನೀತಿಗನುಸಾರ ನೋಡುವಾತ, ನೀನಲ್ಲವೇ?//

³ ಹೃದಯ ವೀಕ್ಷಿಸು, ಇರುಳೆಲ್ಲ ವಿಚಾರಿಸು,

ಅಗ್ನಿಪರೀಕ್ಷೆ ಮಾಡಿಸು /

ನಾ ದೋಷರಹಿತ, ಮಾತಲಿ ತಪ್ಪದವ,
 ಎಂದಾಗ ತೀಮಾನನಿಸು //
⁴ ಲೋಕವಿಚಾರಗಳಲ್ಲಿ ಹಿಂಸಾಶ್ಚ ಮಾರ್ಗ
 ಹಿಡಿದಿಲ್ಲ /
 ನಿನ್ನಧರ ವಚನವನು ನಾನೆಂದಿಗು ವೊರಿ
 ನಡೆದಿಲ್ಲ //
⁵ ನಿನ್ನ ಮಾರ್ಗದಿಂದ ಕಾಲು ಜಾರಲು ಬಿಡದೆ /
 ನಿನ್ನ ಪಥದಲಿ ದಿಟ್ಟ ಹೆಚ್ಚೆಯಿಟ್ಟು ನಡೆದೆ //
⁶ ಸದ್ಯತ್ತರ ಪಾಲಿಪೆಯೆಂದು ನಂಬಿ
 ಬೇಡುವೆನಯ್ಯಾ /
 ಮೌರೆಯಿಡುವೆ ದೇವಾ, ಶಿವಿಗೊಟ್ಟಿ
 ಆಲಿಸಯ್ಯಾ //
⁷ ಶರಣರನು ಶತ್ರುವಿನಿಂದ ಸಂರಕ್ಷಿಸುವಾತ
 ನೀನಯ್ಯಾ /
 ಭುಜಬಲವನು ಪ್ರಯೋಗಿಸಿ ಕಾಪಾಡುವಾತ
 ನೀನಯ್ಯಾ /
 ನಿನ್ನಜೆಲ ಶ್ರೀತಿಯನ್ನಜ್ಞರಿಯಿಂದ
 ತೋರ್ವದಿಸಯ್ಯಾ //
⁸⁻⁹ ಮುತ್ತಿಗೆ ಹಾಕಿರುವ ಹೀನ ಶತ್ರುಗಳಿಂದ /
 ಸುತ್ತುವರೆದಿರುವ ಪ್ರಾಣ ವೈರಿಗಳಿಂದ /
 ನಿನ್ನ ಕನೀನಿಕೆಯಂತೆ ಎನ್ನ ಕಾಪಾಡು /
 ನಿನ್ನ ರಕ್ಷೆಗಳ ನೆರಳಲಿ ಎನ್ನ ಮರೆಸಿದು //
¹⁰ ಕರುಣೆಗೆಡೆಯಿಲ್ಲ ಕೊಬ್ಬಿದಾ ಹೃದಯಗಳಲ್ಲಿ /
 ಗರ್ವ ತುಳುಕುತ್ತಿದೆ ಆ ಜನರ ಬಾಯಿಗಳಲ್ಲಿ //
¹¹ ಹಿಂದೆಯೆ ಬಂದು ಸುತ್ತುವರೆದುಕೊಳ್ಳುವರು /
 ನೆಲಕಪ್ಪಿಸಲು ಹೊಂಚು ಕಾಯುತ್ತಿರುವರು //
¹² ಇಹರು ಸೀಳಿಹಾಕಲಿರುವ ಕೇಸರಿಯಂತೆ /
 ಹೊಂಚು ಹಾಕುತ್ತಿಹರು ಪ್ರಾಯ
 ಸಿಂಹದಂತೆ //
¹³ ಸದೆಬಡಿ ಪ್ರಭು, ಆ ದುರುಳರನು
 ಇದಿರ್ಮಂಡು /
 ಖಿಡ್ಗ ಹಿಡಿದೆನ್ನ ಪ್ರಾಣವನು ಕಾಪಾಡು //
¹⁴ ಇಳೆಯ ಮಾನವರಿಂದ ಪ್ರಭು, ಎನ್ನನು
 ಕೈಯಾರೆ ಕಾಪಾಡು /
 ಜಗವೇ ತಮ್ಮ ಪಾಲಿನ ಪರಿಮಿತಿ
 ಎನ್ನುವವರಿಂದ ಕಾದಿಡು //
 ಅವರಾದರೂ ನಿನ್ನ ನಿಧಿಯಿಂದ ಉದರ
 ಶುಂಬಿಸಿಕೊಳ್ಳಲ್ಲಿ /
 ಮಕ್ಕಳು, ಮರಿಮಕ್ಕಳಿಗೆ ಯಥೇಚ್ಛವಾಗಿ
 ಉಳಿಸಿಕೊಳ್ಳಲ್ಲಿ //

¹⁵ ಸತ್ಯಸಂಧನಾದ ನಾನೋ ಸೇರುವೆ ನಿನ್ನ
ಸಾನ್ನಿಧ್ಯವನು /
ಎಚ್ಚೆತ್ತು ನಿನ್ನ ಮುಖಿದರ್ಶನದಿಂದ
ತೃಪ್ತನಾಗುವೆನು //

ದಾರ್ಡನ ಜಯಗೀತೆ
(2 ಸಮು. 22.1-51)

- 18** ಪ್ರಭುವೇ, ನೀನೆ ನನ್ನ ಬಲವು /
ನನಗಿದೆ ನಿನ್ನಲೇ ಒಲವು //
- ² ಪ್ರಭುವೇ ನನ್ನ ಕಲ್ಲುಕೊಳೆ, ನನಗೆ
ವಿಮೋಚಕ /
ಆತನೇ ನನ್ನ ದೇವ, ನನ್ನಾಶ್ಯಯ ದುರ್ಗ /
ಆತನೆನಗೆ ಗುರಾಣಿ, ಗಿರಿ, ರಕ್ಷಣಾಶ್ಯಂಗ //
- ³ ಪ್ರಭು ಸ್ತುತ್ಯಾಹಣನು /
ಶತ್ರುಗಳಿಂದ ಕಾಪಾಡುವನು,
ನಾನವರೆ ಮೋರೆಯಿಡಲು //
- ⁴ ನನಗೆ ಸುತ್ತಿಕೊಂಡವು ಮೃತ್ಯುಪಾಶಗಳು /
ನಡುಕ ಹಟ್ಟಿಸಿದ್ದವು ವಿನಾಶಪ್ರಾಹಾಹಗಳು //
- ⁵ ಆವರಿಸಿಕೊಂಡವು ಪಾತಾಳ ಪಾಶಗಳು /
ನನ್ನ ಕಳ್ಳುಂದಿದ್ದವು ಮರಣಕರ
ಉರುಲುಗಳು //
- ⁶ ಇಂಥಾ ದುಸ್ಫಿತಿಯಲ್ಲಿ ನಾ ಮೋರೆಯಿಟ್ಟೇ
ಪ್ರಭುವಿಗೆ /
ಪ್ರಾರ್ಥನೆ ಮಾಡಿದೆ ಆ ನನ್ನ ದೇವನಲಿ /
ನನ್ನ ಪ್ರಾರ್ಥನೆ ಬಿದ್ದಿತು ಆತನ ಕಿವಿಯಲಿ //
- ⁷ ಆಗ ಕಂಷಿಸಿತು ಭೂಮಿ ಗಡಗಡನೆ /
ಕದಲಿದವು ಬೆಟ್ಟದ ಬುಡಗಳು ಮಿಲಮಿಲನೆ /
ಎಕನೆ, ಸಿಟ್ಟೇರಿತ್ತು ಆತನಿಗೆ //
- ⁸ ಹೋರಬಂದಿತು ಹೋಗೆ ಆತನ ಮೂಗಿಂದ /
ಹೋರಣಿತು ಅಗ್ನಿಜಾತೆ ಆತನ ಚಾಯಿಂದ /
ಕಾದುಕೆಂಡವಾಗಿಸಿತದು ಎದುರಿಗೆ
ಸಿಕ್ಕಿದ್ದನೆಲ್ಲ //
- ⁹ ಆಕಾಶವನೆ ಭಾಗಿಸಿ ಆತನಿಳಿದು ಬರಲು /
ಸೇರಿತು ಆತನ ಕಾಲಡಿ ಕಾಮುಂಗಿಲು //
- ¹⁰ ಬಂದಿಳಿದನು ‘ಕೆರೂಬಿ’ ವಾಹನಾರೂಢನಾಗಿ /
ಇಳಿದು ಬಂದನು ವಾಯುರೆಕ್ಕೆಗಳ
ವೇಗದಲ್ಲಿ //
- ¹¹ ಕತ್ತಲನು ಕವಿಸಿಕೊಂಡನು ಸುತ್ತಲು
ಭತ್ರಾಂಬರದೊಳು /

ಮರೆಯಾದನು ಜಲಮಯ ನೀಲಮೇಷಗಳ

ಮುದ್ರುದೊಳು //

¹² ಹೊಳೆಯಿತು ಮಿಂಚು ಆತನ ತೇಜದ

ಸನ್ನಿಧಿಯಿಂದ /

ಸುರಿಯಿತು ಕಲ್ಲುಳೆ, ಉರಿಗೆಂಡ

ಕಾಮೋದ್ವಾಙ್ಮಿಂದ //

¹³ ಗುಡುಗಿದನು ಸರ್ವೇಶ್ವರ ಗಗನ

ಮಂಡಲದಿಂದ /

ಮೋಳಿಗಿತು ವಾಣಿ ಆ ಪರಾತ್ಮರನ

ವದನದಿಂದ /

ಸುರಿಯಿತಿದೋ ಕಲ್ಲುಳೆ, ಉರಿಗೆಂಡ

ಮೇಲಿಂದ //

¹⁴ ಚದರಿಸಿದನು ಶತ್ರುಗಳನು ಭಾಣಗಳನ್ನೆಸೆದು /

ತಳಮಳಗೊಳಿಸಿದನವರನು ಸಿದಿಲನು

ಹೊಡೆದು //

¹⁵ ಪ್ರಭು, ನಿನ್ನ ಗದರಿಕೆಯಿಂದ, ನಿನ್ನ

ಶ್ವಾಸಭರದಿಂದ /

ಕಾಣಿಸಿಕೊಂಡಿತು ಇಂಗಿಹೋದ

ಸಮುದ್ರದ ತಳ /

ತೋರಿಬಂದಿತು ಭೂಲೋಕದ ಅಸ್ತಿಫಾರ //

¹⁶ ಮೇಲಣಿಂದಿಂದ ಹಿಡಿದುಹೊಂಡನು

ಕೃಜಾಚಿ /

ಸೆಳೆದುಹೊಂಡ ಆ ಜಲರಾಶಿಗಳಿಂದನ್ನನು

ಕೈನೀಡಿ //

¹⁷ ಬಿಡಿಸಿ ರಕ್ಷಿಸಿದನ್ನನ್ನ ಶತ್ರುಗಳಿಂದ /

ನನಗಿಂತ ಪುಷ್ಟ, ಬಲಿಪ್ಪ ಹಗೆಗಳಿಂದ //

¹⁸ ನನ್ನ ಮೇಲೆರಿಗಿಧ್ವರೂ ಹಗೆಗಳು

ದುರಂತಕಾಲದಲಿ /

ನನಗುದ್ವಾರಕನಾದ ಪ್ರಭು,

ಆ ವಿಪತ್ವಾಲದಲಿ //

¹⁹ ಬಿಕ್ಕಟ್ಟಿನಿಂದ ಬಿಡಿಸಿ ತಂದನು ಬಯಲಿಗೆ /

ಅಕ್ಕರೆಯಿಂದ ಮೆಚ್ಚಿ ರಕ್ಷಕನಾದ ನನಗೆ //

²⁰ ನನಗೊಳಿತು ಮಾಡಿದನಾತ ಸನ್ನಡತೆಗೆ

ತಕ್ಕಂತೆ /

ಪ್ರತಿಫಲವನಿತ್ತನು ನನ್ನ ಹಸ್ತಶುದ್ಧತೆಗೆ

ತಕ್ಕಾಗೆ //

²¹ ದೇವರನು ತೋರೆದು ದುರುಳನಾಗದೆ /

ನಾನನುಸರಿಸಿದೆ ಪ್ರಭುವಿನ ಮಾರ್ಗವನೆ //

²² ಆತನ ವಿಧಿನಿಯಮಗಳನು ಅಲಕ್ಷ್ಯಮಾಡದೆ /

ಆತನಾಜ್ಞೆಗಳನಿಟ್ಟೆ ಸದಾ ನನ್ನ ಕಣ್ಣಳ

ಮುಂದೆ //

- 23 ಪಾಪದಲಿ ಬೀಳದೆ ನಡೆದೆ ಎಚ್ಚರಿಕೆಯಾಗಿ /
ಆತನ ದೃಷ್ಟಿಯಲ್ಲದೆ ನಿದೋಽಷಿಯಾಗಿ //
- 24 ನಾ ನೀತಿವಂತ, ನಿರಪರಾಧಿಯೆಂದರಿತು /
ನನಗಿತ್ತನಾ ಪ್ರಭು ತಕ್ಷ ಪ್ರತಿಫಲವನು /
- 25 ಕರುಣೆಯುಳ್ಳವನಿಗಾತ ಕರುಣಾಮಯಿ /
ದೋಷರಹಿತನಿಗಾತ ನಿದೋಽಷಿ //
- 26 ಶುದ್ಧನಿಗಾತ ಪರಿಶುದ್ಧನು /
ಮೂರ್ಖನಿಗಾತ ಮಹಾವಕ್ರನು //
- 27 ದೀನದಲಿತರನು ಉದ್ಧರಿಸುವವನು ನೀನು /
ತಗ್ಗಿಸಿಬಿಡುವೆಯಲ್ಲವೇ ಪ್ರಭು, ಸೋಕ್ಕಿನ
ಲೋಚಕರನು?//
- 28 ಹೊತ್ತಿಸುವೆ ಪ್ರಭು, ನೀನೆನ್ನು ಬಾಳಿನ
ದೇವವನು /
ಕತ್ತಲನು ನೀಗಿಸಿ ಜ್ಯೋತಿ ಬೆಳಗುವನಾ
ದೇವನು //
- 29 ನಿನ್ನ ಶಕ್ತಿಯಿದ್ದಲ್ಲಿ ನಾ ದಂಡಿನಮೇಲೆ
ಬೀಳಬಲ್ಲೇ /
ದೇವನೆರವಿದ್ದಲ್ಲಿ ನಾ ಕೋಟಿಕೋತ್ತಲನೆ
ಹಾರಬಲ್ಲೇ //
- 30 ದೇವರ ಮಾರ್ಗ ದೋಷರಹಿತ /
ಸರ್ವೇಶ್ವರನ ವಚನ ಪರಮಪುನೀತ /
ಆಶ್ರಿತರೆಲ್ಲರಿಗಾತ ರಕ್ಷಣಾಕವಚ //
- 31 ಪ್ರಭುವಲ್ಲದೆ ಇನ್ನಾವ ದೇವರುಂಟು?/
ನಮ್ಮ ದೇವನಲ್ಲದೆ ಉದ್ದಾರಕನೆಲ್ಲಂಟು?//
- 32 ನಡುಕಟ್ಟಾಗಿ ನನಗೆ ಬಿಗಿದಿದ್ದಾನೆ ಶೈಯರ್ /
ಆತನಿಂದಲೇ ಸರಾಗ ನನ್ನ ಮಾರ್ಗ //
- 33 ನನಗಿತ್ತನಾತ ಹುಲ್ಲೆಯಂತ ಮೊನೆಗಾಲು
ಎನ್ನ ಬಿಗಿ ನಿಲ್ಲಿಸಿದ ಮಲೆಗಳ ಮೇಲೂ //
- 34 ಯುದ್ಧವಿದ್ಯೇಯ ಕಲಿತೆ ಆತನಿಂದಲೇ /
ಎಂದೇ ನಾ ಕಂಚಿನ ಬಿಲ್ಲನೆ ಬಗ್ಗಿಸಬಲ್ಲೇ //
- 35 ನನ್ನ ಪರ ನೀನೇ ಗುರಾಣಿ ಹಿಡಿದು
ರಕ್ಷಿಸಿದೆ /
ನಿನ್ನ ಬಲಗೈ ನನಗೆ ಆಧಾರವಾಗಿದೆ /
ನಿನ್ನ ಕೃಪಾವರ ತಂದಿತು ನನಗೆ ದೊಡ್ಡಸ್ತಿಕೆ //
- 36 ನೀನಿತ್ತೆ ನನ್ನ ಪಾದಗಳಿಗೆ ವಿಶಾಲಸ್ಥಳ /
ನನ್ನ ಹೆಚ್ಚಿಗಳು ಕದಲವು ಈ ನಿಮಿತ್ತ //
- 37 ಹಿಡಿದುಕೊಳ್ಳುವು ಶತ್ರುಗಳನು ಬೆನ್ನಟ್ಟಿ /
ಅವರನು ನಿಮೂಲ ಮಾಡದೆ ಬರೆನು
ಹಿಂತಿರುಗಿ //

- 38 ಅವರನು ಮತ್ತೆ ಏಳದಂತೆ ಹೊಡೆದೆ /
 ಅವರು ಕಾಲಿಗೆ ಬೀಳುವಂತೆ ಮಾಡಿದೆ //
 39 ನನಗಿತ್ತೆ ನೀ ಕದನಕ್ಕಾಗುವ ಶೌರ್ಯವೆಂಬ
 ನಡುಕಟ್ಟು /
 ತಗ್ಗಿಸಿದೆ ಎದುರಾಳಿಗಳನು ನನಗಧೀನ
 ಮಾಡಿಬಿಟ್ಟು //
 40 ಆ ಶತ್ರುಗಳೋಡಿದರು ನನಗೆ ಬೆಂಗೊಟ್ಟು /
 ಆ ಹಗೆಗಳನು ನಿಮೂರಲ ಮಾಡಿದೆ ನಾ
 ಗುರಿಯಿಟ್ಟು //
 41 ಎಲ್ಲಿ ಯಾಚಿಸಿದರೂ ಅವರಿಗಿರಲಿಲ್ಲ ರಕ್ಷಕ /
 ಸರ್ವೇಶ್ವರನಿಗೆ ಮೊರೆಯಿಟ್ಟರು ದೊರಕಲಿಲ್ಲ
 ಉತ್ತರ //
 42 ಪುಡಿಪುಡಿ ಮಾಡಿದೆ ನಾನವರನು ಗಾಳಿಗೆ
 ತೂರುವ ಧೂಲಿನಂತೆ /
 ಎತ್ತಸೆದು ಬಿಟ್ಟೆ ನಾನವರನು ಮೋರಿಯ
 ಕೆಸರಿನಂತೆ //
 43 ಜನರ ಒಳಕಲಹದಿಂದೆನ್ನ ನೀ ತಪ್ಪಿಸಿದೆ /
 ನನ್ನನುಳಿಸಿ ಜನಾಂಗಳಿಗೆ ಜನಪನಾಗಿಸಿದೆ /
 ನಾನರಿಯದ ಜನರನೂ ನನಗಧೀನ
 ರನ್ನಾಗಿಸಿದೆ //
 44 ದೇಶಾಂತರದವರೂ ಮುದುರಿಕೊಂಡರು ನನ್ನ
 ಮುಂದೆ /
 ವಿಧೇಯರಾದರೆನಗೆ ನನ್ನ ಸುದ್ದಿ ಕೇಳಿದ
 ಮಾತ್ರಕೆ //
 45 ಎದೆಗುಂದಿದವರಾದರು ಆ ವಿದೇಶಿಯರು /
 ತಮ್ಮ ಕೋಟೆಯಿಂದ ನಡುಗುತ್ತಾ
 ಹೊರಬಂದರು //
 46 ಸರ್ವೇಶ್ವರನು ಚೈತನ್ಯ ಸ್ಥರೂಪನು /
 ನನ್ನದ್ವಾರಕನಾದವಗೆ ಸ್ತುತಿಸ್ತೋತ್ರವು /
 ನನ್ನ ರಕ್ಷಿಸುವ ದೇವರಿಗೆ ಜಯಕಾರವು //
 47 ನನ್ನ ಶತ್ರುಗಳಿಗೆ ವಿಧಿಸುವನಾದೇವ
 ಪ್ರತಿದಂಡನೆ /
 ಜನಾಂಗಗಳನು ಅಧೀನಪಡಿಸುವನಾತ
 ನನಗೆ //
 48 ಶತ್ರುಗಳಿಂದ ನೀನೆನ್ನ ಮುಕ್ತಗೊಳಿಸಿದೆ /
 ಎದುರಾಳಿಗೆ ತಪ್ಪಿಸಿ ನನ್ನನ್ನನ್ನತಿಗೇರಿಸಿದೆ /
 ಹಿಂಸಾತ್ಮಕರಿಂದ ನೀಯೆನ್ನ ಸಂರಕ್ಷಿಸಿದೆ //
 49 ಎಂತಲೆ, ಅನ್ಯ ಜನಗಳ ಮಧ್ಯ
 ನಿನ್ನ ಸ್ತುತಿಪೆನು /
 ನಿನ್ನ ನಾಮವನು ಸರ್ವೇಶ್ವರಾ,

ಸಂಕೇತಿಪೆನು //

- ⁵⁰ ತಾನೇ ನೇಮಿಸಿದ ಅರಸನಿಗೆ /
ಆತನೀವನು ವಿಶೇಷ ರಕ್ಷಣೆ //
- ⁵¹ ಅನುಗ್ರಹಿಸುವನಾತ ಅನಂತಾನಂತ ಕೃಪೆ /
ತಾನಭಿಷೇಕಿಸಿದ ದಾರ್ಶನಿಗೆ,
ಆತನ ಸಂತತಿಗೆ //

ಪ್ರಕೃತಿ - ದೇವನ ಕೃಕೃತಿ

19 ಆಕಾಶಮಂಡಲ ಸಾರುತಿದೆ ದೇವರ

- ಮಂಂಮೆಯನು /
ತಾರಾಮಂಡಲ ಶೋರುತಿದೆ ದೇವರ
ಕೃಕೃತಿಗಳನು //
- ² ದಿನವು ಮರುದಿನಕೆ ಮಾಡುತ್ತಿದೆ ಈ
ಪ್ರಕಟಣೆಯನು /
ರಾತ್ರಿ ಮರುರಾತ್ರಿಗೆ ನೀಡುತ್ತಿದೆ ಈ
ಪ್ರಚಾರವನು //
- ³ ಅವುಗಳಿಗೆ ಮಾತ್ರಿಲ್ಲ; ಅವುಗಳಿಗೆ ಶಬ್ದವಿಲ್ಲ /
ಅವುಗಳ ಸ್ವರವಂತೂ ಕೇಳಿ ಬರುವುದಿಲ್ಲ //
- ⁴ ಆದರೂ ಅವುಗಳ ಧ್ವನಿರೇಖೆ ಹರಡಿದೆ
ಬುವಿಯಾದ್ಯಂತ /
ಅವುಗಳ ನುಡಿಮಾತು ವ್ಯಾಪಿಸಿದೆ
ಜಗದಾದ್ಯಂತ //
- ⁵ ನಿಮಿಂಸಿಹನಲ್ಲಿ ದೇವನು ಗುಡಾರವೊಂದನು
ಸೂರ್ಯನಿಗೆ /
ಬರುತ್ತಿಹನಾ ರವಿ ವರನಂತೆ ಧಾರಾಗೃಹದಿಂದ
ಹೊರಗೆ /
ಶೂರನಂತೆ, ಓಟದ ಪಥದಲ್ಲೋಡಲು
ಹರುಷದೊಂದಿಗೆ //
- ⁶ ಏರುತ್ತಿಹನು ದಿಗಂತದೊಂದು ಕೊನೆಯಿಂದ
ಮುಕ್ತೊಂದು ಕೊನೆಗೆ /
ಮುಚ್ಚುಮರೆಯಾದುದೊಂದೂ ಇರದು,
ಆತನಾ ಉರಿಗಣ್ಣಿಗೆ //
- ⁷ ಪ್ರಭುವಿನ ಆಜ್ಞೆ ಪರಿಮಾಣ;
ಜೀವನಕದು ನವಚೇತನ /
ನಂಬಲಹರ್; ಪ್ರಭುವಿನ ಶಾಸನ
ಮುಗ್ಧರಿಗದು ಸುಜ್ಞಾನ //
- ⁸ ಪ್ರಭುವಿನ ನೀಯಮ ನೀತಿಬಧ್ಯ; ಮನಸ್ಸಿಗದು
ಒಸಗೆ /
ಪ್ರಭುವಿನ ಕಟ್ಟಳೆ ಪರಿಶುದ್ಧ; ಕಣ್ಣಿಗದು

ದೀವಿಗೆ //

- ⁹ ಪ್ರಭುವಿನ ಭೀತಿ ಪವಿತ್ರ; ಅದೆಂದಿಗೂ
ಶಾಶ್ವತ /
ಪ್ರಭುವಿನ ಶೀಮ್ರ ಯಥಾರ್ಥ; ಪರಿಮಣ
ನ್ಯಾಯಯುತ //
- ¹⁰ ಅಪೇಕ್ಷಣೀಯವಾದುವವು ಚಿನ್ನ
ಅಪರಂಜಿಗಿಂತ /
ಅತಿಮಧುರವಾದುವು ಅಪ್ಪಟ
ಜೇನುತುಪ್ಪಕ್ಕಿಂತ //
- ¹¹ ಜಾಗೃತಗೊಳ್ಳುವನು ನಿನ್ನ ದಾಸನು
ಅವೃಗಳಿಂದ /
ಸಂಭಾವಿತನಾಗುವನು ಅವೃಗಳ
ಪಾಲನೆಯಿಂದ //
- ¹² ತನ್ನ ತಪ್ಪನು ತಾನರಿತುಕೊಳ್ಳುವವನಾರಯ್ಯಾ /
ಗುಪ್ತವಾದ ಪಾಪಗಳಿಂದನ್ನ
ಮುಕ್ತಗೊಳಿಸಯ್ಯಾ //
- ¹³ ಕಾಪಾಡೆನ್ನನು, ಬೇಕು ಬೇಕೆಂದು
ಪಾಪಮಾಡದಂತೆ /
ಕಾದಿದು, ಅಂಥ ಪಾಪಕೆ ನಾ ದಾಸನಾಗದಂತೆ /
ನಿದೋಽಷಿಯಾಗುವೆನು, ಆ
ದ್ರೋಹಕ್ಕೊಳಗಾಗದಂತೆ //
- ¹⁴ ನಿನಗೊಷ್ಟಿಗೆಯಾಗಲಿ ನನ್ನ ಬಾಯಮಾತು,
ಹೃದಯಧ್ಯಾನ
ನೀನೆನ್ನ ಪ್ರಭು, ನನಗೆ ಉದ್ಧಾರಕ, ನನಗಾಶ್ರಯ
ಧಾಮ//

ಅರಸನಿಗೋಷ್ಠರ ಪ್ರಾರ್ಥನೆ

20 ಸಂಕಟ ಬಂದಾಗ, ಪ್ರಭು ನಿನಗೆ

- ಕಿವಿಗೊಡಲಿ /
ಯಕೋಬ ದೇವರ ನಾಮ, ನಿನ್ನ ಕಾಪಾಡಲಿ //
- ² ನೆರವು ನೀಡಲಾತ ಪವಿತ್ರಾಲಯದಿಂದ /
ನಿನಗೊತ್ತಾಸೆ ಬರಲಿ, ಸಿಯೋನ್
ಶಿಶಿರದಿಂದ //
- ³ ನೆನಸಿಕೊಳ್ಳಲಾತ ನೀನರ್ಪಿಸಿದ ಕಾಣಿಕೆಗಳನು /
ಒಲಿದು ಸ್ವೇಕರಿಸಲಿ, ನೀನಿತ್ತಾ
ಯಜ್ಞಭಲಿಗಳನು //
- ⁴ ನೆರವೇರಿಸಲಿ ಆತ ನಿನ್ನಷ್ಣಾರ್ಥಗಳನು /
ಮಾರ್ಪಾಸಲಿ ಪ್ರಭು ನಿನ್ನಭೀಪ್ರೇಗಳೆಲ್ಲವನು //
- ⁵ ಜಯಫೋಷ ಮಾಡುವೆವು, ನಿನ್ನ ಗೆಲುವಿನ

ನಿಮಿತ್ತ /
 ದ್ವಾಜ ಹಾರಿಪೆವು, ಎಮ್ಮೆ ದೇವನ ನಾಮದ
 ನಿಮಿತ್ತ /
 ನಿನ್ನ ಕೋರಿಕೆಗಳೆಲ್ಲವನು, ಕೈಗೂಡಿಸಲಿ ಆತ //
⁶ ಒದಗುವನು ಪ್ರಭುವು ಅಭಿಷಿಕ್ತನಿಗೆ /
 ಓಗೊಡುವನು ಸ್ವರ್ಗದಿಂದಾತನಿಗೆ /
 ಗೆಲುವನೀವನು ಭುಜಬಲದಿಂದವನಿಗೆ //
⁷ ಹೆಚ್ಚಳಪಡುತ್ತಿಹರು ಕೆಲವರು ರಥಗಳಲಿ,
 ಹಲವರು ಅಶ್ವಗಳಲಿ /
 ಹೆಮ್ಮೆಪಡುತ್ತಿಹೆವು ನಾವಾದರೋ, ನಮ್ಮ
 ದೇವರ ನಾಮದಲಿ //
⁸ ಕೆಳಗಿಳಿವರವರು, ಸುಸಿದು ಬೀಳುವರವರು /
 ಎಳುವೆವು, ಸ್ಥಿರನಿಲ್ಲವೆವು ನಾವೆಲ್ಲರು //
⁹ ಜಯವ ನೀಡು ಪ್ರಭು, ಅರಸನಿಗೆ /
 ಕಿವಿಗೊಡು ನೀ, ನಮ್ಮ ಪ್ರಾರ್ಥನೆಗೆ //

ವಿಜಯೋತ್ಸವ ಗೀತೆ

21 ಅರಸಗೆ ಹಷಣಾಯಿತು ಪ್ರಭು.

ನೀ ತೋರಿದ ಪರಾಕ್ರಮಕ್ಕಾಗಿ /
 ಪರಮಾನಂದಗೊಂಡನವನು, ನೀನಿತ್ತ
 ವಿಜಯೋತ್ಸವಕ್ಕಾಗಿ //
² ಆತನ ಮನದಾಸೆಯನು ನೀ ಮೂರ್ಯಸಿದೆ /
 ಆತನಧರ ಬಯಕೆಯನು ಅನುಗ್ರಹಿಸಿದೆ //
³ ನೀನಾತನನು ಸ್ವಾಗತಿಸಿದೆ ಶುಭಾಶಯ
 ದೊಂದಿಗೆ /
 ಚಿನ್ನದ ಕಿರಿಟವನು ಮುಡಿಸಿದೆ ಆತನ
 ಶಿರಣಿಗೆ //
⁴ ಕೋರಿದನಾತನು ಜೀವಮಾನಕಾಲವನು /
 ನೀನಿತ್ತ ಯುಗಯುಗಾಂತರ
 ಧಾರ್ಯಾಷ್ಟವನು //
⁵ ನಿನ್ನ ನೆರವಿಂದೇರಿತು ಆತನ ಘನತೆ /
 ಶೋಭೆ, ಪ್ರಭಾವಗಳ ನೀನವನಿಗಿತ್ತೆ //
⁶ ಅಮರ ಭಾಗ್ಯಗಳನು ನೀನನುಗ್ರಹಿಸಿದೆ /
 ಶ್ರೀಸನ್ನಿಧಿಯಲಾತನನು ತೋಷಗೊಳಿಸಿದೆ //
⁷ ಅರಸನಿಗಿದೆ ಭರವಸೆ ಪ್ರಭುವಿನಲಿ /
 ಅವನಚಲನು, ಪರಾತ್ಮರನ ಕೃಪೆಯಲಿ //
⁸ ಶತ್ರುಗಳೆಲ್ಲರು ಸಿಕ್ಕಿ ಹೋಗುವರು ನಿನ್ನ ಕೈಗೆ /
 ಹಗೆಗಳೆಲ್ಲ ಸಿಕ್ಕಿ ಬೀಳುವರು ನಿನ್ನ
 ಬಲಗ್ಗೇಗೆ //

⁹ ಅಗ್ನಿಕುಂಡವಾಗುವರವರು ನೀ

ಪ್ರತ್ಯೇಕನಾದಾಗ /

ಕಬಳಿಸುವುದು ಕೋಪಾಗ್ನಿ, ಭಸ್ಮವಾಗ್ನರು

ಪ್ರಭು ಬಂದಾಗ //

¹⁰ ನಿಮೂರಲಮಾಡುವೆ ನೀನವರ ಸಂತಾನವನು

ಧರೆಯಿಂದ /

ಕುಡಿಯಿಲ್ಲದಾಗಿಸುವೆ ಅವರನು ಮಾನವರ

ಮಧ್ಯದಿಂದ //

¹¹ ತಂತ್ರೋಪಾಯಗಳ ಕಲ್ಪಿಸಿದರೂ ನಡೆಯುದು /

ಕೇಡನು ನಿನಗೆ ಬಗೆದರೂ ಅದು ಕೈಗೂಡದು //

¹² ಬಾಣ ಹೂಡಿ ಅವರ ಹಣೆಗೆ ನೀ ಬಿಡುವೆ /

ಬೆನ್ನು ಮಾಡಿ ಅವರೋಡುವಂತೆ ಮಾಡುವೆ //

¹³ ಹೇ ಪ್ರಭು, ಪರಾಕ್ರಮ ಶೋರಿ,

ಪರಮಪದಗಳಿಸಿಕೊ /

ಕೀರ್ತಿಸುತ್ತ ನಿನ್ನ ಸಾಮಧ್ಯವನು,

ಪೋಗಳುವೇನಿದೂ /

ಭಕ್ತನೋವಣ ಆರ್ಥನಾದ ದೇವರಿಗೆ ಧನ್ಯವಾದ

22 ದೇವಾ, ಓ ಎನ್ನ ದೇವಾ, ಏಕನ್ನ

ಕೈಬಿಟ್ಟಿ? /

ಕಿವಿಗೊಡದೆ ಏಕೆ ದೂರವಾಗಿಬಿಟ್ಟಿ? //

² ಹಗಲೆಲ್ಲ ಕೂಗಿಕೊಂಡರೂ ನೀ

ಬರಲೀಲ್ಲವಲ್ಲಾ /

ಇರುಳೆಲ್ಲಾ ಮೊರೆಯಿಟ್ಟರೂ

ನೆಮ್ಮೆದಿಯಿಲ್ಲವಲ್ಲಾ //

³ ಆದರೂ ದೇವಾ, ನೀನಂತು ಪರಮಪೂಜ್ಯನು /

ಇಸ್ತರ್ಯೇಲರ ಸ್ತುತ್ಯ ಸಿಂಹಾಸನದಲಿ

ಆಸೀನನು //

⁴ ನಿನ್ನಲಿ ಭರವಸೆಯಿತ್ತರು ನಮ್ಮ ಮೂರ್ಚಜರು /

ಉದ್ಘಾರವಾದರು ನಿನ್ನ ನಂಜಿದವರೆಲ್ಲರು //

⁵ ನಿನಗೆ ಮೊರೆಯಿಟ್ಟವರು ವಿಮುಕ್ತ

ರಾದರಯ್ಯಾ /

ವಿಶ್ವಾಸವಿಟ್ಟ ಹತಾಶಾಗಲಿಲ್ಲವಯ್ಯಾ //

⁶ ಮನುಜ ನಾನು, ಶ್ರೀಮಿಕೇಟಕ ಸಮಾನನು /

ಅಲ್ಪಿತನು, ಪರರಿಂದ ತಿರಸ್ತುತನು //

⁷ ನೋಡುವವರೆಲ್ಲಾ ಎನ್ನನಣಕಿಸುತ್ತಿಹರು /

ತುಟಿಯೋರೆ ಮಾಡಿ ತಲೆಯಾಡಿಸುತ್ತಿಹರು //

⁸ “ಇತ್ತನಿವನು ಭರವಸೆ, ಪ್ರಭುವೆ ತನ್ನದಾರಕ

ನೆಂದು /

ಆತನಿಗಿವನು ಮೆಚ್ಚುಗೆಯಾದರೆ ರಕ್ಷಿಸಲಿ”–

ಇಂತೆಂದು //

⁹ ಮಾತೆಯುದರದಿಂದ ಎನ್ನನು

ಹೊರಬರಿಸಿದವನು ನೀನು /

ನಿಶ್ಚಿಂತೆಯಾ ಶೂಸನು ಆಕೆಯ ಮಡಿಲಲಿ

ಇರಿಸಿದವನು ನೀನು //

¹⁰ ಆಗಭರದಿಂದಲೆ ನೀನೆನಗಾಧಾರ /

ತಾಯಿ ಹೆತ್ತಂದಿನಿಂದಲೇ ಕತ್ತಾರ //

¹¹ ದುರುಳರು ಅರುಗಲೇ ಇರೆ,

ನೆರವಿಗಾರೂ ಇಲ್ಲ /

ನನ್ನಿಂದ ನೀ ದೂರಸರಿವುದು ಸರಿಯಲ್ಲ //

¹² ಸುತ್ತಿಕೊಂಡಿವೆಯನ್ನನು ಬಲವಂತ

ಹೋರಿಗಳು /

ಮುತ್ತಿಕೊಂಡಿವೆ ಬಾಪಾನಿನ ಹಲವು

ಗೂಳಿಗಳು //

¹³ ಗಜ್ಜೆಸುವ ಉಗ್ರ ಸಿಂಹಗಳಂತೆ ವೈರಿಗಳು /

ಕಾದಿಹರು ಬಾಯಿತೆರೆದು ನನ್ನ ಕಬಳಿಸಲು //

¹⁴ ಕ್ಷಯಿಸುತ್ತಿರುವೆ ನಾ ಚೆಲ್ಲಿದ ನೀರಿನಂತೆ /

ಎಲುಬುಗಳು ಅಲುಗಿವೆ, ಎದೆ ಕರಗಿದೆ

ಮೇಣದಂತೆ //

¹⁵ ಎನ್ನ ಗೋಳು ಒಣಿ ಹೋಗಿದೆ ಒಡೆದ

ಮಡಕೆಯಂತೆ /

ಅಂಗುಳಕೆ ಜಹ್ಯೆ ಅಂಟಿದೆ; ಮಣ್ಣಿಗೆನ್ನ

ಸೇರಿಸಿದೆ //

¹⁶ ಮುತ್ತಿದೆ ದುರುಳರ ಹಿಂಡು; ಸುತ್ತಿವೆ

ಕುನ್ನಿಗಳು /

ಕುತ್ತಿವೆ ನನ್ನ ಕೈಗಳು ಮೇಣ್ಣ ಕಾಲುಗಳು //

¹⁷ ಎಣಿಸೆಬಹುದಿದೆ ನನ್ನೆಲುಬುಗಳೆಲ್ಲವನು /

ಹಿಗ್ಗುತ್ತಿಹರು ದುರುಗುಟ್ಟಿ ನೋಡೆನ್ನನು //

¹⁸ ನನ್ನ ಉಡುಗೆಗಳನ್ನು ಹಂಚಿಕೊಂಡರು /

ನನ್ನ ಅಂಗಿಗೋಸ್ಕರ ಜೀಟು ಹಾಕಿದರು //

¹⁹ ನನ್ನಿಂದ ದೂರ ಸರಿಯಲು ಬೇಡ, ಪ್ರಭು /

ನೀನೆನ್ನ ಶಕ್ತಿ, ನೆರವಾಗಲು ತ್ವರೆ ಮಾಡು //

²⁰ ಕತ್ತಿಗೆ ತುತ್ತಾಗದಂತೆ ತಪ್ಪಿಸು /

ಹುಕ್ಕುರಗಳಿಂದ ಪ್ರಾಣವನುಳಿಸು //

²¹ ರಕ್ಷಿಸೆನ್ನನು ಸಿಂಹದ ಬಾಯಿಂದ /

ಬಿಡಿಸು ಶಾಡುಕೋಣದ ಕೊಂಬಿನಿಂದ //

²² ಸೋದರರಿಗೆ, ಸಾರುವೆ ನಿನ್ನ ನಾಮ

ಮುಹಿಮೆಯನ್ನು /

ತುಂಬಿದ ಸಭೆಯಲ್ಲಿ ಮಾಡುವೆ, ನಿನ್ನ

ಸ್ತುತಿಯನ್ನು //

²³ ಮಣಿಯಿರಿ, ಪ್ರಭುವಿನಲಿ

ಭಯಭಕ್ತಿಯುಳ್ಳವರೇ /

ಭಜಿಸಿರಿ ಇಸ್ತಂಹೀಲರೇ, ಯಾಕೋಬ

ಹುಳಜರೇ //

²⁴ ಶ್ರೀಕರಿಸನು, ತಿರಸ್ಕರಿಸನು ದಲಿತನನು /

ವಿಮುಖನಾಗನು, ಪ್ರಾರ್ಥನೆಗೆ

ಕಿವಿಗೊಡುವನು //

²⁵ ಪ್ರಭು, ನೀನೇ ಸ್ವಾತ್ಮ, ತುಂಬು ಸಭೆಯಲಿ ನಾ

ಮಾಳ್ಳಿ ಸ್ತುತಿಗೆ /

ಭಕ್ತಜನರ ಮುಂದೆ ನಾ ಸಲ್ಲಿಸುವೆ, ನಿನಗೆ

ಹೊತ್ತ ಹರಕೆ //

²⁶ ಹರಿವುದು ಸ್ತುತಿ ಭಕ್ತರ ಬಾಯಿಂದ;

ತುಂಬುವುದು ದಲಿತರುದರ /

ಇರಲಿ ಚೈತನ್ಯಭರಿತ ನಿಮ್ಮಂತರಂಗವು

ನಿರಂತರ //

²⁷ ಎಚ್ಚೆತ್ತು ಅಭಿಮುಖಿವಾಗುವುದು

ಜಗದಾದ್ಯಂತ ಪ್ರಭುಗೆ /

ಸಾಷ್ಟಾಂಗವೇರಗುವುವು ಧರೆಯ ಸರ್ವ

ಜನಾಂಗಗಳು ಆಶನಿಗೆ //

²⁸ ಪ್ರಭುವಿಗೆ ಸೇರಿದುದು ರಾಜ್ಯಭಾರವೆಲ್ಲವು /

ಆಶನದೆ ರಾಷ್ಟ್ರಗಳ ಒಡೆತನವೆಲ್ಲವು //

²⁹ ತಲೆಬಾಗುವರಾಶನಿಗೆ ಧರೆಯ

ಗರ್ವಗಳೆಲ್ಲರು /

ಅಡ್ಡ ಬೀಳುವರವನಿಗೆ ಮತ್ತ್ಯ

ಮಾನವರೆಲ್ಲರು //

³⁰ ವಂದಿಮುದು ಪ್ರಭುವನು ಮುಂದಿನ ಹೀಳಿಗೆ /

ಸಾರುವುದಾತನ ವದಂತಿಯನು ಜನರಿಗೆ //

³¹ ಸಾರುವರು ಮುಂದಿನ ಜನತೆಗುದಾರವನು /

ಅರುಹುವರು ಆಶನೆಸಗಿದ

ಮಹತ್ವಾರ್ಥವನು //

ದೇವನೆನ್ನನು ಕಾಯುವ ಕುರಿಗಾಹಿ

23 ಪ್ರಭು ಕುರಿಗಾಹಿಯಾಗಿರಲು ನನಗೆ /

ಹುಂದುಕೊರತೆಗಳೆಲ್ಲಿಯವು ಎನಗೆ? //

² ಹಸಿರುಗಾವಲುಗಳಲೆನ್ನ ತಂಗಿಸುವನು /

ತಿಳಿಕೊಳಗಳ ಬಳಿಗೆನ್ನ ಕರೆದೊಯ್ಯವನು //

³ ಮನಃಜೀತನಗೊಳಿಸುವನು ನನ್ನ ಪ್ರಾಣವನಾತ /

ಸನ್ಯಾಗ್ರದಲಿ ನಡೆಸುವನು ತನ್ನ

ನಾಮನಿಮಿತ್ತ //

- ⁴ ಕಾಗ್ರತ್ತಲ ಕೋವೆಯಲಿ ನಾ ನಡೆವಾಗಲು,
ಅಂಜನೆ ಕೇಡಿಗೆ /
ನಿನ್ನ ಕುರಿಗೋಲು, ಉರುಗೋಲು, ಧೈರ್ಯವನು
ತರುವುದೆನಗೆ /
ಕಾಣೆನೆಂದಿಗೂ ನಾ ದಿಗಿಲನು, ನೀನಿರಲು
ನನ್ನೊಂದಿಗೆ //
- ⁵ ಸಚ್ಚುಗೋಳಿಸುವೆ ನೀ ಶತ್ರುಗಳ ಕಣ್ಣಂದೆಯೆ
ನನಗೌತಣವನು /
ಹಚ್ಚುವೆ ತಲೆಗೆ ತೈಲವನು, ತುಂಬಿತುಳುಕಿಸುವೆ
ಪಾನಪಾತ್ರೆಯನು //
- ⁶ ಮುಖಶಾಂತಿಯಿಂದ ನಾ ಬಾಳುವೆ
ಜೀವಮಾನವೆಲ್ಲ /
ದೇವಮಂದಿರದಲ್ಲಿ ನಾ ವಾಸಿಸುವೆ
ಚಿರಕಾಲವೆಲ್ಲ //

ಮಹಾರಾಜನ ಆಗಮನ

24 ಹೊಡವಿಯೂ ಅದರಲ್ಲಿರುವುದೆಲ್ಲವೂ

- ಪ್ರಭುವಿನದೇ /
ಜಗವೂ ಅದರ ಜೀವಜಂತುಗಳೆಲ್ಲವೂ
ಆತನದೇ //
- ² ಕಡಲನು ತಳಪಾಯವನಾಗಿಸಿದವನು ಆತನೆ /
ಜಲರಾಶಿ ನಡುವೆ ಅದನು
ಸ್ಥಿರಗೋಳಿಸಿದವನಾತನೆ //
- ³ ಪ್ರಭುವಿನ ಶಿಖರವನು ಏರಬಲ್ಲವನಾರು? /
ಆ ನಿವಾಸದಲ್ಲಿ ನಿಲ್ಲಲು ಯೋಗ್ಯನಾರು? //
- ⁴ ಅಂಥವನಿರಬೇಕು ಶುಧ್ಧ ಹಸ್ತನು,
ಸುಮನಸ್ಥನು /
ಅನಾಚಾರಕೆ, ಅಪಮಾಣಿಕಲೆಗೆ
ಒಲಿಯನವನು //
- ⁵ ಲಭಿಸುವುದಾತನಿಗೆ ಶುಭ ಪ್ರಭುವಿನಿಂದ /
ನೀತಿಯ ಸತ್ತಲ ರಕ್ಷಕ ದೇವನಿಂದ //
- ⁶ ಇಂಥವರೆ ದೇವರ ದರ್ಶನಾಭ್ಯಧಿಗಳು /
ಇಂಥವರೆ ಯಕೋಬ ದೇವನ ಭಕ್ತಾದಿಗಳು //
- ⁷ ಆಗಮಿಸುತ್ತಿಹನಿದೋ ಮಹಿಮಾವಂತ
ರಾಜಾಧಿರಾಜನು /
ತೆರೆದು ಸಾಗೃತಿಸಲಿ ಕದಗಳು, ಸನಾತನ
ದ್ವಾರಗಳು //
- ⁸ ಯಾರಿವನು ಮಹಿಮಾವಂತ

- ರಾಜಾಧಿರಾಜನು? /
ಇವನೇ ಪ್ರಭು, ಯುದ್ಧವೀರನು,
ಶಕ್ತಿಸಮರ್ಪನು!//
- ⁹ ಆಗಮಿಸುತ್ತಿಹನಿದೋ ಮಹಿಮಾವಂತ
ರಾಜಾಧಿರಾಜನು /
ತೆರೆದು ಸಾಗತಿಸಲಿ ಕದಗಳು, ಸನಾತನ
ದ್ವಾರಗಳು //
- ¹⁰ ಯಾರಿವನು ಮಹಿಮಾವಂತ
ರಾಜಾಧಿರಾಜನು? /
ಇವನೇ ಸೇನಾಧಿಕ್ಷರನು,
ಮಹಿಮಾರಾಜನು //

ನಿನ್ನ ಮಾರ್ಗವನು ಪ್ರಭು ನನಗೆ ತೋರು

25 ಎತ್ತಿರುವ ಪ್ರಭೂ, ಹೃನೃನಗಳನು

- ನಿನ್ನತ್ತೆ /
ಇಟ್ಟಿರುವ ಭರವಸೆ ನಿನ್ನಲೆ ದೇವಾ ಸನ್ನತ್ತ //
- ² ಶತ್ರುಗಾಗದಿರಲಿ ಸಡಗರ /
ನನಗೊದಗದಿರಲಿ ಮುಜಗರ //
- ³ ಆಗಲಿ ಆಶಾಭಂಗ ನಿನ್ನದುರಾಳಿಗಳಿಗೆ /
ಹಾಗಾಗದಿರಲಿ ನಿನ್ನ ನಿರೀಕ್ಷಿಸುವವರಿಗೆ //
- ⁴ ನಿನ್ನ ಮಾರ್ಗವನು ಪ್ರಭು ನನಗೆ ತೋರಿಸು /
ನೀನೊಪ್ಪುವ ಪಥದಲಿ ನಾ ನಡೆಯ ಕಲಿಸು //
- ⁵ ಸನ್ಯಾಗ್ರದಲಿ ಮುನ್ನಡೆಸೆನ್ನ ದೇವಾ,
ಮುಕ್ತಿದಾತ /
ಕಲಿಸೆನಗೆ, ನಿನಗಾಗಿ ಕಾದಿರುವ ಸತತ //
- ⁶ ನೆನೆಸಿಕೋ ಪ್ರಭು, ನಿನ್ನ ನಿರಂತರ
ಕರುಣೆಯನು /
ಆದಿಯಿಂದ ನೀ ತೋರಿದಚಲ ಪ್ರೀತಿಯನು //
- ⁷ ಯೌವನದೆನ್ನ ಪಾಪ ಪ್ರವೃತ್ತಿಗಳ
ಮನದಲ್ಲಿಟ್ಟುಕೊಳ್ಳಬೇಡ /
ನಿನ್ನಲ್ಲಿಯೆ ನಲ್ಕಿಗಳ ನಿಮಿತ್ತ ಪ್ರಭು, ನನ್ನ
ನೆನೆಯದಿರಬೇಡ //
- ⁸ ಸತ್ಯಸ್ವರೂಪನು, ದಯಾವಂತನು ಪ್ರಭು /
ದಾರಿತಪ್ಪಿದವರಿಗೆ ಬೋಧಕನು ವಿಭು //
- ⁹ ದೀನರನು ನಡೆಸುವನು ತನ್ನ
ವಿಧಿಗನುಸಾರ /
ದಲಿತರಿಗೆ ಕಲಿಸುವನು ತನ್ನ ಧರ್ಮಾಚಾರ //
- ¹⁰ ಪ್ರಭುವಿನೊಪ್ಪಂದಗಳ ಪಾಲಕಿಗೆ ಆತನ
ಮಾರ್ಗಗಳು ಸನ್ನತ್ತ /

ಆತನ ವಿಧಿ ನಿಬಂಧನೆಗಳ ಪರಿಪಾಲಕರಿಗೆ

ಅವುಗಳು ಸುಪ್ರೀತಿ //

- ¹¹ ನಿನ್ನ ನಾಮದ ನಿಮಿತ್ತ ನನ್ನನು ಈಕ್ಕಿಸು /
ಎನ್ನ ಘೋರ ಪಾಪವನು ಪ್ರಭು ಕ್ಷಮಿಸು //
- ¹² ಪ್ರಭುವಿನ ಭಯಭಕ್ತಿಯಳ್ಳವನಿಗೆ /
ಲಭಿಮಾಡು ವಿಚಿತ ಮುಜುಮಾರ್ಗದ ಕಲಿಕೆ //
- ¹³ ಬಾಳುವನಂಥವನು ಸುಖಿಸೋಭಾಗ್ಯದಿಂದ
ಬದುಕುವುದವನ ಸಂತತಿ
ನಾಡಿನೊಡೆತನದಿಂದ //
- ¹⁴ ಪ್ರಭುವಿನ ಮೃತ್ಯಿ, ಭಯಭಕ್ತಿಯಳ್ಳವರಿಗೆ /
ಅಂಥವರಿಗೆ ವ್ಯಕ್ತ, ಆತನ ಒಡಂಬಿಡಿಕೆ //
- ¹⁵ ತಿರುಗಿದೆ ಎನ್ನ ನಯನ ಪ್ರಭುವಿನತ್ತು /
ಉರುಲಿಂದ ಕಾಲನು ಕಳಚಿದನಾತೆ //
- ¹⁶ ಒಬ್ಬೊಂಟಿಗನಾದೆ, ಸಿಕ್ಕಿಕೊಂಡೆ ಸಂಕಟಕೆ /
ಕಟ್ಟಾಕ್ಕಿಸೋ ಪ್ರಭು, ಕರುಣೆತೋರೋ
ತಬ್ಬಿಲಿಗೆ //
- ¹⁷ ನಿವಾರಿಸೆನ್ನ ಮನಸ್ಕೇಶವನು /
ಪರಿಹರಿಸೆನ್ನ ದುಃಖಿದುಗುಡವನು //
- ¹⁸ ನೋಡೆನ್ನ ಬಾಧೆ ಬವಣೆಗಳನು /
ತೋಡೆದು ಹಾಕೆನ್ನ ಪಾಪಗಳನು //
- ¹⁹ ಶತ್ರುಗಳಿಹರು ನೋಡು ಸಹಸ್ರಾರು /
ಕ್ಷೋಧದಿಂದೆನ್ನ ಹಗೆ ಮಾಡುತ್ತಿಹರು //
- ²⁰ ಕಾಪಾಡು ಪ್ರಭು, ರಕ್ಷಿಸೆನ್ನ ಪ್ರಾಣವನು /
ನಿರಾಶೆಗೊಳಿಸಬೇಡ, ಶರಣಾಗತನು ನಾನು //
- ²¹ ನಿದೋಷ, ನಿಷ್ಕಷ್ಟಪಟ ನಡತೆ ನನಗೆ ರಕ್ಷೆ /
ನೀನೆ ಪ್ರಭು ನನಗಿರುವ ದೃಢ ನಿರೀಕ್ಷೆ //
- ²² ಉದ್ದರಿಸು ದೇವಾ, ಇಸ್ತಯೇಲರನು /
ಸಮುಸ್ತ ಬೇನೆ ಬವಣೆಗಳಿಂದವರನು //

ನಿದೋಷಿಯ ನಿವೇದನೆ

26 ಸಾಚವಾದುದೆನ್ನ ನಡತೆ,

- ಅಚಲವಾದುದೆನ್ನ ನಂಬುಗೆ /
ನೀಂಕ ನಾನಲ್ಲವೆಂದು ಪ್ರಭು, ನ್ಯಾಯ
ಶೀರಿಸೆನಗೆ //
- ² ಪರೀಕ್ಷಿಸು ಪ್ರಭು, ಎನ್ನನು ಪರಿಶೀಲಿಸು /
ಹೃಸ್ತನಗಳೆಲ್ಲವನು ನೀ ಪರಿಶೋಧಿಸು //
- ³ ಕೈಬಿಡದ ನಿನೊಲ್ಲಾವು ನನ್ನ ಕಣ್ಣಿಂದಿದೆ /
ನೀ ತೋರಿದ ಸತ್ಯ ಪಥದಲಿ, ನಾ ನಡೆದೆ //
- ⁴ ದುಷ್ಪರ ಹಂಟದಲಿ ನಾ ಕೂರುವವನಲ್ಲ /

ಕಪಟಿಗಳ ಸಂಘವನು ನಾ ಸೇರುವವನಲ್ಲ //
⁵ ದುಜನರ ಸಹವಾಸವದು ನನಗಸಹ್ಯ /
 ದುರುಳರೊಡನಾಟ ನನಗೆ ಬೇಡವಯ್ಯಾ //
⁶ ನಿದೋಷಿ ನಾನೆಂದು ನೀರಿನಲ್ಲಿ
 ಕೃತೊಳಿವೆನಯ್ಯಾ /
 ಪ್ರಭು, ನಿನ್ನ ಬಲಿಪೀಠದ ಪ್ರದಕ್ಷಿಣೆ
 ಮಾಡುವೆನಯ್ಯಾ //
⁷ ದನಿಯೆತ್ತಿ ನಿನಗೆ ಧನ್ಯಗಿತೆ ಹಾಡುವೆನಯ್ಯಾ /
 ನಿನ್ನದ್ವಾತ ಕಾರ್ಯಗಳೆಲ್ಲವನು
 ಫೋಷಿಸುವೆನಯ್ಯಾ //
⁸ ತ್ರಿಯವಾದುದನಗೆ ನಿನ್ನ ನಿವಾಸದ ಮಂದಿರ /
 ಸುಪ್ರಿತವಾದುದು ನಿನ್ನ ಮಹಿಮೆಯ ಆಗರ //
⁹ ಪಾಪಿಗಳ ಸಮೀತ ಎನ್ನ
 ಪ್ರಾಣವನಳಿಸಬೇಡಯ್ಯಾ /
 ಕೊಲೆಪಾತಕರ ಸಮೀತ ಎನ್ನ
 ಜೀವ ತೆಗೆಯಬೇಡಯ್ಯಾ /
¹⁰ ಇದೆ ಆ ಜನರ ಕೃಗಳಲಿ ಕೆಡುಕುತನ /
 ಬಲಗೈ ತುಂಬ ಲಂಚಕೋರತನ //
¹¹ ನೀತಿಯ ಪಥದೊಳು ನಾ ನಡವೆನಯ್ಯಾ /
 ಕರುಣೆ ತೋರುತ ಪ್ರಭು, ರಕ್ಷಿಸಯ್ಯಾ //
¹² ಸಮತಳದಲಿ ನಿಂತಿವೆ ನನ್ನ ಪಾದಗಳು /
 ಸ್ತುತಿಸುವೆ ನಾ ಪ್ರಭುವನು ಭಕ್ತರ
 ಸಭೆಯೊಳು //

ನಿಭಿಂತ ನಿರೀಕ್ಷೆ

27 ನನಗೆ ಬೆಳಕು, ನನಗೆ ರಕ್ಷೆ, ಪ್ರಭುವೆ /

 ನಾನಾರಿಗೂ ಅಳುಕೆನು //
 ನನ್ನ ಬಾಳಿಗಾಧಾರ ಪ್ರಭುವೆ /
 ನಾನಾರಿಗೂ ಅಂಜೆನು //
² ಕೇಡು ಮಾಡಬಂದರೆನಗೆ ಕೊಲೆಗಡುಕರು /
 ಎಡವಿಬಿದ್ದರು, ತಾವೇ ಅಳಿದುಹೋದರು //
³ ಸೇನೆ ಸಮೀತ ಶತ್ರು ಬಂದರೂ ಎದೆಗುಂದೆನು /
 ಸಮರಕ್ಕೆರಗಿದರೂ ನಾ
 ಭರವಸೆಯಿಂದಿರುವೆನು //
⁴ ನಾನೊಂದನು ಹೋರಿದೆ ಪ್ರಭುವಿನಿಂದ /
 ನಾನದನ್ನೇ ನಿರೀಕ್ಷಿಸಿದೆ ಆತನಿಂದ : /
 ವಾಸಿಸಬೇಕು ಜೀವಮಾನವೆಲ್ಲ ನಾನಾತನ
 ಮಂದಿರದಲಿ /
 ನಾ ತಲ್ಲೀನನಾಗಬೇಕು ಅಲ್ಲಾತನ-

ಪ್ರಸನ್ನತೆಯಲಿ //

⁵ ಕೇಡುಕಾಲದಲ್ಲಿ ಅವಿತಿಸಿದುವನು ನನ್ನನ್ನು ತನ್ನ
ಗುಡಾರದಲ್ಲಿ /

ಇರಿಸುವನು ಮರೆಯಾಗಿ ಗಭರ್ಗಸುಡಿಯಲಿ,
ಸುರಕ್ಷಿತ ಶಿಖರದಲಿ //

⁶ ಸುತ್ತಲು ನೆರೆದಿಹ ಶತ್ರುಗಳ ನಡುವೆ ತಲೆಯೆತ್ತಿ
ನಡೆವೆನು /

ದೇವಾಲಯದೊಳು ಜಯಜಯ ಫೋಷ
ದೊಡನೆ ಬಲಿಗಳನಷ್ಟಿಸುವೆನು /

ಪ್ರಭುವಿಗೆ ಹಾಡುವೆನು, ವಾಢ್ಯ ನುಡಿಸುತ್ತ
ಕೊಂಡಾಡುವೆನು //

⁷ ಪ್ರಭೂ, ನಿನಗೆ ಮೊರೆಯಿಡುವೆನು /
ಕರುಣಿಸೆನಗೆ ಸದುತ್ತರವನು //

⁸ “ಅರಸನ್ನ ಮುಖಿದರುಶನವನು”, ಎಂದೆ
ನೀನು /

“ಅರಸುವೆನು ಅದನೆ”, ಎಂದು ಮರುನುಡಿದೆ
ನಾನು //

⁹ ವಿಮುಖನಾಗಬೇಡ ಪ್ರಭು, ಕೋಪದಿಂದನ್ನು
ತಳ್ಳಬೇಡಯ್ಯಾ /

ರಕ್ಷಕದೇವಾ, ಎನಗೆ ಸಹಾಯಕಾ, ದಾಸನ
ಕೃಬಿಡಬೇಡಯ್ಯಾ //

¹⁰ ಹೆತ್ತವರು ತೊರೆದುಬಿಟ್ಟರೇನು /
ಕರ್ತವ್ಯನು ಮೊರೆಯದಿರನು ನನ್ನನು //

¹¹ ಚೋಧಿಸೆನಗೆ ಪ್ರಭು, ನಿನ್ನ ಮಾರ್ಗವನು /
ಶತ್ರುರಹಿತ ಹಾದಿಯಲಿ ನಡೆಸು ಎನ್ನನು //

¹² ತಳ್ಳಬೇಡನ್ನನು ವೈರಿಗಳ ವಶಕ್ಕೆ /
ಸುಳ್ಳಸಾಕ್ಷಿಗಳು, ಕ್ಷೂರಿಗಳವರೆನಗೆ //

¹³ ಪ್ರಭುವಿನೊಳಿತನು ನಾ ಕಾಣುವೆ
ಚೀವಲೋಕದೊಳು /

ನಾನಿಟ್ಟಿರುವೆ ನಂಬಿಕೆ ನಿರೀಕ್ಷೆ ಅದರೊಳು //

¹⁴ ಪ್ರಭುವನು ಎದುರುನೋಡುತ್ತಿರು ಮನವೇ /
ಧೈರ್ಯದಿಂದ ನಿರೀಕ್ಷಿಸುತ್ತಿರು ಎದೆಗುಂದದೆ //

ಪ್ರಭುವಿನ ಪೌನ ಸಾವಿಗ ಸಮಾನ

28 ನನ್ನ ಮೊರೆ ಕೇಳು ಪ್ರಭು, ದುರ್ಗ

ನೀನೆನಗೆ /

ನೀ ಕಿವಿಗೊಡದಿರೆ, ನಾ ಸಮಾನ ಸತ್ತವರಿಗೆ //

² ನಿನ್ನ ಪರಿಶುದ್ಧಾಲಯದತ್ತ ಕೈಯೆತ್ತಿ
ಮುಗಿವೆನು /

ಕರುಣೆಯಿಂದಾಲಿಸು ಪ್ರಭು, ನನ್ನಾರ್ಥ

ಮನವಿಯನು //

³ ದುರುಳರೊಡನೆ ದೂಡಬೇಡ, ದುರ್ಜನ

ರೊಡನೆ ವಿಸರ್ವಿಸಬೇಡೆನ್ನನು /

ಪರರಿಗವರು ನುಡಿವರು ಶಾಂತಿಯನು

ಉದರದಲ್ಲಿಡುವರು ಕೋಧವನು //

⁴ ಕೇಡಿಗರು ಪರರಿಗೆ ಮಾಡಿದುದ ತಾವೇ

ಉಣ್ಣಮಾಡು /

ಅವರ ದುಷ್ಪಕಾರ್ಯಗಳಿಗೆ ತಕ್ಕುದಾದ ಶಿಕ್ಷೆ

ನೀಡು //

⁵ ಅರಿಯರವರು ಪ್ರಭುವಿನ ಕಾರ್ಯಗಳನು, ಆತನ

ಕೈ ಕೆಲಸಗಳನು /

ಈ ಕಾರಣ ಕೆಡವಿಬಿಡುವನು ಪ್ರಭು, ಮರಳಿ

ಎಳಬಿಡನವರನು //

⁶ ಪ್ರಭುವಿಗೆನ್ನ ಕೃತಜ್ಞತಾ ವಂದನೆ /

ಆಲಿಸಿದನವನು ನನ್ನ ವಿಜ್ಞಾಪನೆ //

⁷ ಪ್ರಭುವೇ ಶಕ್ತಿ, ಎನಗೆ ರಕ್ಷೆ, ಎನ್ನದೆಯ

ನಂಬುಗೆ /

ಎನ್ನ ಮನಃಮೂರ್ವಕ ಶೀರ್ಥನೆ, ಆತನಿತ್ತ

ನೆರವಿಗೆ //

⁸ ಪ್ರಭುವೆ ತನ್ನ ಪ್ರಜೆಯ ಪ್ರಾಬ್ಲ್ಯಾವು /

ತನ್ನಭಿಷಿಕ್ತನಿಗೆ ಆಶ್ರಯ ದುರ್ಗಾವು //

⁹ ರಕ್ಷಿಸು ನಿನ್ನ ಪ್ರಜೆಯನು, ಆಶೀರ್ವದಿಸು ನಿನ್ನ

ಜನರನು /

ಕುರಿಗಾಹಿ ನೀನಾಗಿರು ಪ್ರಭೂ, ಹೊತ್ತು

ಸಾಗಿಸು ಅವರನು //

ಗುಡುಗು ಖಂಚಿಗೂ ಒಡೆಯ

29 ಸುರಪುತ್ರರೇ, ಪ್ರಭುವಿನ ಸ್ತುತಿ

ಮಾಡಿರಿ /

ಒಲುಮೆ, ಮಹಿಮೆ, ಅವನದೇ ಎಂದು ಸಾರಿರಿ //

² ಸ್ತುತಿಸಿರಿ ಆತನ ಶ್ರೀನಾಮ ಮಹಿಮೆಯನು /

ಮೂಜಿಸಿರಿ ಪವಿತ್ರಾಂಬರರಾಗಿ ಆತನನು //

³ ಪ್ರಭು ಆಸೀನನು ಆಗಸದ ಜಲರಾಶಿಗಳ ಮೇಲೆ /

ಪ್ರತಿಭಾಸ್ವರೂಪನಾದ ದೇವನಿದೋ,

ಗುಡುಗುತ್ತಲೇ /

ಆತನಾಡಂಬರ ಧ್ವನಿ ಮೇಘಮಂಡಲದ

ಮೇಲೆ //

⁴ ಪ್ರಭುವಿನ ಧ್ವನಿ ಶಕ್ತಿಯುತ /

ಆತನ ಶಬ್ದ ವೈಭವಯುತ //
⁵ ಆತನ ಗರ್ಜನೆಗೆ ಮುರಿದುಬೀಳುವುವು
 ದೇವದಾರು ಮರಗಳು /
 ಹೌದ್ದೊದ್ದು, ಸೀಳಿ ಹೋಳಾಗುವುವು
 ಲೆಂಬನೋನಿನ ಮಹಾ ವೃಕ್ಷಗಳು //
⁶ ಜಿಗಿಯುವುದು ಲೆಂಬನೋ ಪರವತ
 ಎಳೆಗರುಧಿನಂತೆ /
 ನೆಗೆಯುವುದು ಗಿರಿ ಸಿಯೋನ್
 ಕಾಡೆಮೈಯ ಕರುವಂತೆ //
⁷⁻⁸ ಆತನ ಮಹಾ ಗರ್ಜನೆಗೆ
 ಧಳಧಳಿಸುವುವು ಕೋಲ್ಯಿಂಚುಗಳು /
 ಕಂಪಿಸುವುದು ಕಾದೇಶ ಅರಣ್ಯ,
 ಕದಲುವುವು ಕಾಡುಮೇಡುಗಳು //
⁹ ಈಯುವುವು ಜಿಂಕೆಗಳು, ನಗ್ನವಾಗುವುವು
 ವೃಕ್ಷಗಳು /
 ಸಮುದ್ರದ ಜಯಜಯ ಫೋಷಮಾಡುವರೆಲ್ಲರು
 ಆತನಾಲಯದೊಳು //
¹⁰ ಜಲಪ್ರಳಯದೊಳು ಪ್ರಭು ಆಸೀನ
 ನಾಗಿಹನು /
 ಯುಗಯುಗಾಂತರಕು ಅರಸನಾಗಿ ಆಳುವನು //
¹¹ ಅನುಗ್ರಹಿಸಲೀ ಪ್ರಭು ತನ್ನ ಜನರಿಗೆ
 ಶಕ್ತಿಯನು /
 ದಯಪಾಲಿಸಲಿ ತನ್ನ ಪ್ರಜೆಗೆ ಸುಕ್ಕೇಮವನು //

ಪ್ರಾಣಾಪತ್ತಿನಿಂದ ಪಾರಾದವನ ವಂದನೆ

30 ನಿನಗನ್ನ ವಂದನೆ ಪ್ರಭು,

ನನ್ನನುದ್ದರಿಸಿದೆ /
 ಶತ್ರುಗಳೆನ್ನ ಕುರಿತು ಹಿಗ್ಗದಂತೆ ಮಾಡಿದೆ //
² ‘ಹೇ ಪ್ರಭು, ಎನ್ನ ದೇವಾ’ ಎಂದೆ /
 ನಾ ಮೋರೆಯಿಡೆ, ನೀ ಗುಣಪಡಿಸಿದೆ //
³ ಪಾತಾಳದಿಂದೆನ್ನ ಪ್ರಾಣವನು ಮೇಲೆತ್ತಿದೆ /
 ಎನ್ನ ಬದುಕಿಸಿದೆ ದೇವಾ, ಸಮಾಧಿ
 ಸೇರಗೊಡಿದೆ //
⁴ ಭಕ್ತರೇ, ಸಂಕೀರ್ತಿಸಿರಿ ಪ್ರಭುವನು /
 ಮಾಡಿರಿ ಆತನ ನಾಮಸ್ತರಣೆಯನು //
⁵ ಆತನ ಕೋಪ ಕ್ಷಣಮಾತ್ರ /
 ಆತನ ಕೃಪೆ ಜೀವನ ಪರಿಯಂತ //
 ಇರುಳು ಬರಲು ಇರಬಹುದು ಅಳಲು /
 ನಲಿವು ಉಲಿವುದು ಹಗಲು ಹರಿಯಲು //

- ⁶ ನಾನಾದರೋ ಉಲ್ಲಾಸದಿಂದಿರುವಾಗಲೂ /
ನನ್ನನು ಅಲ್ಲಾಡಿಸಲಾಗದೆಂದೆ
ಯಾರಿಂದಲೂ //
- ⁷ ಪ್ರಭು, ನಿನ್ನ ಕೃಪೆ ನನ್ನ ಗುಡ್ಡಕೆ ಅಡಬಂಡೆ /
ನಿನ್ನ ಮುಖ ಮರೆಯಾದುದೆ ನಾ
ಕಳೆವಳಗೊಂಡೆ //
- ⁸ ಹೇ ಪ್ರಭು, ಮೊರೆಯಿಟ್ಟೆನು ನಿನಗೆ /
ಬಿನ್ನವಿಸಿದೆನು ನನ್ನೊಡೆಯನಿಗೆ //
- ⁹ “ನನ್ನ ಪ್ರಾಣ ನಷ್ಟದಿಂದ ನಿನಗೇನು ಘಲ? /
ಸಮಾಧಿಗೆ ನಾನಿಇದರೆ ನಿನಗೇನು ಲಾಭ?”//
“ಸತ್ತವರ ಬೂದಿ ನಿನ್ನ ಸ್ತುತಿಸಬಲ್ಲುದೇ?/
ನಿನ್ನ ಸತ್ಯತೆಯನ್ನರು ಸಾರಲು ಬಲ್ಲುದೇ?”//
- ¹⁰ “ಆಲಿಸು ಪ್ರಭು, ಕರುಣೆಸು, ನೆರವಾಗು
ಬೇಗ”/
ಎಂದು ಪ್ರಭು ನಾನಿನ್ನನು ಪ್ರಾರ್ಥಿಸಿದಾಗ /
- ¹¹ ಎನ್ನ ಗೋಳಾಟವನು ನೀ ಕುಣಿದಾಟವಾಗಿಸಿದೆ /
ಎನ್ನ ಗೋಳಿತಟ್ಟನು
ಹಷಾಂಭರಣವಾಗಿಸಿದೆ //
- ¹² ಎಂದೇ ಮೌನವಿರದೆ ಎನ್ನ ಮನವು ನಿನಗೆ
ಹಾಡಲಿ ಕೀರ್ತನೆ /
ಹೇ ಪ್ರಭು, ಎನ್ನ ದೇವ, ನಿನಗೆನ್ನ ಅನಂತ
ಧನ್ಯ ವಂದನೆ //

ನನ್ನಾತ್ಮ ನಿನಗರ್ಜಿತ

31 ಎನ್ನನುಧ್ವರಿಸು ಪ್ರಭು, ನಿನ್ನ

- ನೀತಿಗನುಸಾರ /
ನಿನ್ನ ಶರಣನಾದೆ, ನನಗಾಗದಿರಲಿ ತಾತ್ಸಾರ //
- ² ನನಗೆ ಕಿವಿಗೊಡು ಪ್ರಭು, ನನ್ನನು ಬಿಡಿಸು
ಬೇಗನೆ /
ನನ್ನಾಶ್ರಯಗಿರಿ, ದುರ್ಗಸಾಫಾನವಾಗಿರು ನೀನೆ //
- ³ ಕೈ ಹಿಡಿದು ನಡೆಸೆನ್ನನು ನಿನ್ನ ನಾಮ ನಿಮಿತ್ತ /
ನೀನೆನಗೆ ಮೊರೆಬಂಡೆ, ಸ್ಥಿರ ಹೋಟಿಕೊತ್ತಲ //
- ⁴ ವೈರಿಗಳ ಉರುಲುಬಲೆಯಿಂದನ್ನನು ರಕ್ಷಿಸು /
ಅದರಲಿ ನಾ ಸಿಕ್ಕಿ ಬೀಳುವುದನು ತಪ್ಪಿಸು //
- ⁵ ನನಗಾಧಾರ ನೀನಲ್ಲವೇ? ನನ್ನಾತ್ಮವನು
ನಿನಗೊಪ್ಪಿಸಿರುವೆ /
ನಂಬಿಕಸ್ತನಾದ ದೇವನೆ, ನೀಯೆನ್ನ
ಮುಕ್ತಗೊಳಿಸಿರುವೆ//
- ⁶ ಇಲ್ಲಸಲ್ಲದ ದೇವರನು ಅವಲಂಬಿಪರನು

- ನೀ ಒಲ್ಲೇ /
 ನಾನಾದರೋ ಪ್ರಭು, ಭರವಸೆಯಿಟ್ಟಿರುವುದು
 ನಿನ್ನಾಲ್ಲೇ //
⁷ ಹಷಣನಂದಗೊಳ್ಳುವ ನೆನೆದು ನಿನ್ನ ಅನಂತ
 ತ್ವಿತೀಯನು /
 ಈಕ್ಷಿಸಿದೆ ನೀ ಭಕ್ತನ ದೀನತೆಯನು, ಲಾಷಿಸಿದೆ
 ಬಾಧೆಗಳನು //
⁸ ವಿರೋಧಿಗಳ ವಶಕ್ಕೆ ಎನ್ನನು ನೀ
 ಬಿಟ್ಟುಬಿಡಲಿಲ್ಲ /
 ನಿರಾತಂಕದೆದೆಯಲಿ ನನ್ನ ನಿಲ್ಲಿಸಿದೆಯಲ್ಲ //
⁹ ಸಂಕಟದಲಿ ನಾ ಸಿಲುಕಿಕೊಂಡಿರುವೆ /
 ಕಣ್ಣಗುಡ್ಡೆಗಳಿದೋ ಸೇದಿ ಹೋಗಿವೆ /
 ದೇಹಾಶ್ಚಗಳೆರಡು ಕುಗ್ಗಿ ಹೋಗಿವೆ //
¹⁰ ಕರಗುತ್ತಿದೆ ಬದುಕು ತಾಪದಲಿ; ಕುಂದುತ್ತಿದೆ
 ಶಕ್ತಿ ಪಾಪದಲಿ /
 ಸವೆದು ಹೋಗುತ್ತಿವೆ ನನ್ನ ದೇಹದೆಲುಬುಗಳು
 ಕಾಲ ಚಕ್ರದಲಿ //
¹¹ ಶತ್ರುಗಳ ದೂಷಣೆಗೆ ಗುರಿಯಾದೆ,
 ನೆರೆಯವರಿಗೆ ನಿಂದಾಸ್ಪದನಾದೆ /
 ಮಿಶ್ರಾ ಬೆದರುವಂತಾದೆ; ದಾರಿಹೋಕರು
 ದೂರವಾಗುವಂತಾದೆ//
¹² ನುಜ್ಞನೂರಾದೆ, ಮುಡಕೆಚಿಪ್ಪಿನಂತಾದೆ /
 ಸತ್ಯವರಂತಾದೆ: ನೆನಃಿಗೆ ಭಾರದಾದೆ //
¹³ ನನಗೆ ವಿರುದ್ಧ ಜನರಾಡುವ ಗುಸುಗುಸು
 ಮಾತು ಕೇಳಿ ಬರುತ್ತಿದೆ /
 ಭಯಭೀತಿ ಎನ್ನನಾವರಿಸಿದೆ, ಒಳಿಸಂಚು,
 ಪ್ರಾಣಹರಣ ನಡೆಯುತ್ತಿವೆ //
¹⁴ ನಾನಾದರೋ ಪ್ರಭೂ, ನಿನ್ನಲೇ
 ಭರವಸೆಯಿಟ್ಟಿರುವೆ /
 ನೀನೆ ನನ್ನ ದೇವರೆಂದು ಪ್ರಭು ಸಾರುವೆ //
¹⁵ ನಿನ್ನ ಕೈಯಲ್ಲಿದೆ ನನ್ನ ಇಡೀ ಜೀವಮಾನ /
 ಬೆನ್ನಟೆಬರುವ ವೈರಿಯಿಂದ ರಕ್ಷಿಸೆನ್ನ //
¹⁶ ಬೆಳಗಿಸಲಿ ದಾಸನನು ನಿನ್ನ ಮುಖಿತೇಜವು /
 ಕಾಪಾಡಲಿ ಎನ್ನನು ನಿನ್ನನಂತ ಪ್ರೇಮವು //
¹⁷ ನಿನಗೆ ಮೊರೆಯಿಡುವೆ, ನನಗಾಗದಿರಲಿ
 ಹೇ ಪ್ರಭು, ಮಾನಭಂಗ /
 ದುರುಳರಿಗಾಗಲೀ ಆಶಾಭಂಗ,
 ಮೂಕರಾಗವರು ಸೇರಲಿ ನರಕ //
¹⁸ ಸೇದಿಹೋಗಲಿ ಸಜ್ಜನರ ವಿರುದ್ಧ
 ಸುಳ್ಳಾಡುವ ನಾಲಿಗೆ /

- ಬಿದ್ದಹೋಗಲಿ, ಸೊಕ್ಕನಿಂದವರನು
ಧಿಕ್ಕರಿಸುವ ನಾಲಿಗೆ //
- ¹⁹ ನಿನಗಂಜಿ ನಡೆವರಿಗೆ ನೀ ಕಟ್ಟಿಟಿರುವ ಬುತ್ತಿ
ಅದೆಷ್ಟು ಅಗಾಧ /
ನಿನ್ನ ನಂಬಿದವರಿಗೆ ಬಟ್ಟ ಬಯಲಾಗಿ ನೀಡುವ
ನೇರವದೆಷ್ಟು ಅಪಾರ //
- ²⁰ ಪಾರುಮಾಡುವುದವರನು ನಿನ್ನ ಸಾನ್ನಿಧ್ಯ
ಸೆರಗು, ಜನರೊಳಸಂಚಿನಿಂದ /
ದೂರವಿಡುವುದವರನು ನಿನ್ನಾಸರೆಯು, ವ್ಯಾಜ್ಯ
ಮಾಡುವ ಜಿಷ್ಟೆಯಿಂದ //
- ²¹ ಮುತ್ತಿಗೆಗೆ ತುತ್ತಾದ ನಗರದೊಳಿಂದನ್ನು /
ಅಜ್ಞರಿಯಿಂದ ರಕ್ಷಿಸಿದೊಡೆಯನಿಗೆ ನಮನ //
- ²² ದೇವರಿಂದ ದೂರನಾದೆಯೆಂಬ ದಿಗಿಲೇರಲು /
ಅಕ್ಕರೆಯಿಂದ ನೀ ಕಿವಿಗೊಟ್ಟೆ
ನಾ ಮೊರೆಯಿಡಲು //
- ²³ ಪ್ರಭುವಿನ ಭಕ್ತರೇ, ತ್ರೈತಿಸಿ ನೀವಾತನನು
ಅಧಿಕಾಧಿಕವಾಗಿ /
ಶರಣರನು ರಕ್ಷಿಸಿ, ಸೊಕ್ಕನವರನು ಶಿಕ್ಷಿಸುವ
ನಾತ ಸರಿಯಾಗಿ //
- ²⁴ ಪ್ರಭುವಿಗಾಗಿ ಕಾದಿಹ ಜನರೆ, ನಿಮಗಿರಲಿ
ಅಭಯ /
ಧೈಯದಿಂದಿರಲಿ ನಿರುತ ನಿಮ್ಮೆಲ್ಲರ
ಹೃದಯ //

ಪಾಪ ನಿವೇದನೆ – ಪಾಪ ವಿಮೋಚನೆ

32 ಯಾರ ಪಾಪ ಪರಿಹಾರವಾಗಿದೆಯೋ /

- ಯಾರ ದ್ರೋಹ
ವಿಮೋಚನೆಯಾಗಿದೆಯೋ – ಅವರೇ
ಧನ್ಯರು //
- ² ಯಾರಪರಾಥವನು ಪ್ರಭು ಎಣಿಸಿಲ್ಲವೋ /
ಯಾರಂತರಂಗದಲಿ ಕುಶಂತ್ರವಿಲ್ಲವೋ
ಅವರೇ ಧನ್ಯರು //
- ³ ಪಾಪ ನಿವೇದನೆ ಮಾಡದೆ ನಾ
ಮೌನದಿಂದಿರಲು
ದಿನವೆಲ್ಲ ನರಳಿ ಸರೆದು ಹೋದವು
ನನ್ನೆಲ್ಲಬುಗಳು //
- ⁴ ಪ್ರಭುವಿನ ಶಿಕ್ಷಾಹಸ್ತ ನನ್ನ ಮೇಲೆ
ಭಾರವಾಗಿತ್ತು ಹಗಲಿರುಳು /
ಬೇಸಿಗೆಯ ನೀರಿನಂತೆ ಬತ್ತಿ ಹೋಗಿತ್ತು

ನನ್ನ ಶರೀರದ ತಿರುಳು //

⁵ ಆಗ ನಾ ನಿವೇದಿಸಿದೆ ನಿನಗೆ ನನ್ನ ಪಾಪವನು /
ಮರೆಮಾಡಲ್ಲಿ ನಿನ್ನಿಂದ ನನ್ನ
ದ್ರೋಹವನು //

“ಪ್ರಭು ಮುಂದೆ ನನ್ನ ತಪ್ಪಿಗಳನ್ನೊಪ್ಪಿಕೊಳ್ಳೋ”
ಎಂದೆನು /

ಆಗ ನೀ ಪರಿಹರಿಸಿದೆ ನನ್ನ ಪಾಪದೋಷವನು //

⁶ ಎಂತಲೇ ಭಕ್ತರೆಲ್ಲರು ನಿನ್ನ ಪ್ರಾರ್ಥಿಸಲಿ
ಸಕಾಲದಲ್ಲಿ /

ಹುಚ್ಚುಹೊಳೆ ಉಕ್ಕಿಬಂದಾಗ ನೀ
ಸಿಕ್ಕಲಿಲ್ಲವೆನ್ನದಿರಲಿ //

⁷ ನೀನೆ ನಿನಗೆ ಮರೆಯು, ಆಪ್ತಿನಲಾಸರೆಯು /
ನನ್ನನು ಆವರಿಸುವ ಉದ್ದಾರಕ ನಾದವು //

⁸ ಪ್ರಭು ಇಂತೆಂದನು :
“ಕಲಿಸುವೆನು, ನಾ ನಿನಗೆ ತಿಳಿಸುವೆನು
ಸನ್ಯಾಗ್ರಹವನು /
ಕಟ್ಟಾಟಿಸಿ ನಿನ್ನನು, ಈವೆನು
ಸದಾಲೋಚನೆಯನು //

⁹ ‘ಬುದ್ಧಿಎನರಾಗದಿರಿ ಕತ್ತೆ ಕುದುರೆಗಳಂತೆ /
ಸ್ವಾರ್ಥಿಎನವಾಗವವು ಕಟ್ಟಕಡಿವಾಣ
ವಿಲ್ಲದೆ’//

¹⁰ ‘ದುಷ್ಪರ ಕಷ್ಟನಷ್ಟಗಳು ಅನೇಕ /
ಪ್ರಭುವನು ನಂಬಿದವರ ಸುತ್ತ ಮರುಕ್ಕ”//

¹¹ ಸಜ್ಜನರೇ ಸಂತೋಷಿಸಿರಿ, ಉಲ್ಲಾಸಿಸಿರಿ
ಪ್ರಭುವಿನಲ್ಲಿ /
ಯಥಾರ್ಥಚಿತ್ತರೇ, ಜಯಕಾರಮಾಡಿ ಆತನ
ವಿಷಯದಲ್ಲಿ //

ಸೃಷ್ಟಿಕರ್ತನ ಸ್ತುತಿ

33 ಸಜ್ಜನರೇ, ಮಾಡಿರಿ ಪ್ರಭುವಿನ

ಗುಣಗಾನ /

ನೀತಿವಂತರೇ, ಆತನ ಸ್ತುತಿ ನಿಮಗೆ ಸುಗುಣ //

² ಪ್ರಭುವನು ಕೊಂಡಾಡಿ ಕಿನ್ನರಿಯನು ನುಡಿಸುತ್ತ /
ಕೀರ್ತಿಸಿ ದಶತಂತಿ ವೀಣೆಯನು ಬಾರಿಸುತ್ತ //

³ ನೂತನ ಕೀರ್ತನೆಯನು ಆತನಿಗೆ ಹಾಡಿರಿ /
ಇಂಪಾಗಿ ಬಾರಿಸಿ, ಸೋಂಪಾಗಿ ಭಜಿಸಿರಿ //

⁴ ಸತ್ಯವಾದುದು ಆತನ ಪವಿತ್ರ ವಾಕ್ಯ /
ಸ್ತುತ್ಯವಾದುದು ಆತನ ಮನೀತ ಕಾರ್ಯ //

⁵ ಸತ್ಯಸಂಧನು, ನ್ಯಾಯಪ್ರಿಯನು ಆತನು /

ಅಚಲ ಪ್ರೀತಿಯಿಂದ ಜಗವನು ತುಂಬಿಹನು //
 ೬ ಸೃಷ್ಟಿಯಾಯಿತು ಗಗನ ಮಂಡಲ ಆಶನ
 ನುಡಿಯೋಂದಕೆ /
 ರೂಪಗೋಂಡಿತು ತಾರಾ ಮಂಡಲ ಅವನುಸಿರು
 ಮಾತ್ರಕೆ //
 ೭ ತುಂಬಿಟ್ಟಿಹನು ಜಲರಾಶಿಗಳನು ಕಡಲೆಂಬ
 ಕುಡಿಕೆಯಲ್ಲಿ /
 ಕೂಡಿಟ್ಟಿಹನು ಜಲಾಶಯಗಳನು
 ಬುವಿಯುಗ್ರಾದಲೆ //
 ೮ ಹೊಡವಿಯೆಲ್ಲವು ಭಯಪಡಲಿ ಪ್ರಭುವಿಗೆ /
 ಅಡಗಿ ನಡೆಯಲ್ಲಿ ನಾಡಿಗರೆಲ್ಲ ಆಶನಿಗೆ //
 ೯ ಸೃಷ್ಟಿಯಾಯಿತು ಆಶನ ನುಡಿ ಮಾತ್ರಕೆ /
 ಸ್ಥಾಪನೆಯಾಯಿತು ಅವನ ಅಣತಿಯೋಂದಕೆ //
 ೧೦ ವ್ಯಧಕವಾಗಿಪನು ಪ್ರಭು ರಾಷ್ಟ್ರ
 ಯೋಜನೆಗಳನು /
 ನಿರಘರಕವಾಗಿಪನು ಜನರ ದುಷ್ಟ
 ಸಂಕಲ್ಪಗಳನು //
 ೧೧ ಪ್ರಭುವಿನ ಯೋಜನೆ ಶಾಶ್ವತ /
 ಅವನ ಸಂಕಲ್ಪ ಅನವರತ //
 ೧೨ ಪ್ರಭುವನು ದೇವರಾಗಿ ಪಡೆದ ಜನಾಂಗ ಧನ್ಯ /
 ಸ್ವಜನರಾಗಿ ಆಶನಾಯ್ದುಕೊಂಡ ಜನತೆ ಧನ್ಯ //
 ೧೩ ಏಕೀಸುತ್ತಿಹನು ಪ್ರಭು ಸಮಸ್ತವನು ಪರದಿಂದ /
 ಲಕ್ಷ್ಮಿಸುತ್ತಿಹನು ಮನುಜರನು
 ಸಿಂಹಾಸನದಿಂದ //
 ೧೪ ಸ್ಥಾವರ ಸಿಂಹಾಸನದಿಂದ ನೋಡುತ್ತಿಹನು /
 ಸೆವ್ರ ಭೂನಿವಾಸಿಗಳನು ಪರಿಶೀಲಿಸು
 ತಿಹನು //
 ೧೫ ಅವರೆಲ್ಲರ ಹೃದಯಗಳನು
 ನಿರ್ಮಿಸಿದಾತನವನು /
 ಅವರವರ ಕೃತ್ಯಗಳನು ಪರೀಕ್ಷಿಸುತ್ತಿಹನು //
 ೧೬ ಅರಸನಾವನು ವಿಜೇತನಾಗನು
 ಮಹಾ ಸೇನಾಬಲದಿಂದಲೆ /
 ಶೂರನಾವನು ಜಯಶೀಲನಾಗನು
 ಕೇವಲ ಭೂಜಬಲದಿಂದಲೆ //
 ೧೭ ಪ್ರಾಣರಕ್ಷಣೆಗೆ ಸಾಲದು ಅಶ್ವರಳ /
 ಆಶ್ವರಕ್ಷಣೆಗೆ ಬಾರದು ಅಶ್ವಬುಲ //
 ೧೮ ಪ್ರಭುವಾದರೋ ಕಟ್ಟಿಸುವನು ತನಗಂಜಿ
 ನಡೆದವರನು /
 ಲಕ್ಷ್ಮಿಸುವನು ತನ್ನ ಕೃಪೆಯನು
 ನಿರೀಕ್ಷಿಸುವವರನು //

¹⁹ ತಪ್ಪಿಸುವನವನು ಪ್ರಾಣವನು ಮರಣದಿಂದ /
ಉಳಿಸುವನು ಜೀವವನು
ಕ್ಷಾಮಾಮರದಿಂದ //

²⁰ ಕಾದಿದೆ ಎನ್ನ ಮನ ಪ್ರಭುವಿಗಾಗಿ /
ಆತನಿಹನು ಎನಗೆ ಗುರಾಣಿಯಾಗಿ //

²¹ ನೆಮ್ಮಡಿಯಿಂದಿದೆ ಎನ್ನ ಮನ ಆತನಲೆ /
ನಂಬಿರುವೆವು ಆತನ ಶ್ರೀ ನಾಮದಲೆ //

²² ನಮ್ಮ ಮೇಲಿರಲೆ ಪ್ರಭು, ನಿನ್ನಚಲ ಖ್ರೀತಿ /
ಕಾದಿಹೆವು ಇದೋ ನಿನ್ನ ನಂಬಿ ಭರವಸದಿ //

ಪ್ರಭುವಿನಭಿಮಾನ

34 ಪ್ರಭುವನು ನಾ ಕೊಂಡಾಡುವೆ ಎಲ್ಲ

ಕಾಲಚೋಳು /
ಆತನ ಸ್ತುತಿ ಸದಾ ಇಹುದು ನನ್ನ
ಬಾಯೋಳು //

² ಪ್ರಭುವಿನಲ್ಲಿದೆ ನನ್ನ ಮನದಭಿಮಾನ /
ದೀನರಿದನು ಕೇಳಿ, ಪಡೆಯಲಿ ಸುಮಾಡು //

³ ಬನ್ನಿ, ಕೊಂಡಾಡುವ ಪ್ರಭು ದೇವನನು /
ಫನಪಡಿಸೋಣ ಅವನ ಶ್ರೀನಾಮವನು //

⁴ ಬೇಡಿಕೊಳ್ಳಲು ಕೊಟ್ಟನಾತ
ಸದುತ್ತರವನು /
ಭಯಭೀತಿಯಿಂದೆನ್ನನು ಮುಕ್ತ
ನಾಗಿಸಿಹನು //

⁵ ಆತನತ್ತ ತಿರುಗಿದ ಮುಖ ಅರಳುವುದು /
ಲಜ್ಜೆಯಿಂದೆಂದಿಗು ಕುಂದಿಹೋಗದು //

⁶ ನಿಗರ್ತಿಕನು ಹೊರೆಯಿಡಲು
ಪ್ರಭು ಕಿವಿಗೊಟ್ಟನು /
ಸವಾರ ಪತ್ತಿನಿಂದವನು ಮುಕ್ತಗೊಂಡನು //

⁷ ಭಯಭಕ್ತಿಯುಳ್ಳವರ ಸುತ್ತಲು ಕಾವಲಿದ್ದು /
ಕಾಯುವನು ಪ್ರಭುವಿನ ದೂತನೆ
ಬಂದಿಳಿದು //

⁸ ಸವಿದು ನೋಡು ಪ್ರಭುವಿನ ಮಾಧುರ್ಯವನು /
ಆತನನು ಆಶ್ರಯಿಸಿಕೊಂಡವನು ಧನ್ಯನು //

⁹ ದೇವಜನರೆ, ನಿಮಗಿರಲಿ ಪ್ರಭುವಿನ
ಭಯಭಕ್ತಿ /
ಅಂಥವರಿಗಿರದು ಯಾವ ಕುಂದುಕೊರತೆಯ
ಭೀತಿ //

¹⁰ ಯುವ ಕೇಸರಿಗೆ ಇರಬಹುದು ಹಸಿವು, ದಾಹ /
ಪ್ರಭುವನು ಅರಸುವವರಿಗಿರದು ಒಳಿತಿನ

ಅಭಾವ //

- ¹¹ ಬನ್ನಿ ಮಿತ್ರರೇ, ಆಲಿಸಿರೀ ಮಾತನು /
ಕಲಿಸುವೆನು ನಾ ನಿಮಗೆ ದೇವ ಭಯವನು //
- ¹² ಎಲೆ ಮಾನವ, ಬಲುದಿನ ಬಾಳಲು
ಬಯಸುವೆಯಾ? /
ಆಯುರಾರೋಗ್ಯ ಭಾಗ್ಯವನು
ಆಶಿಸುವೆಯಾ?//
- ¹³ ಕಾದಿಡು ನಾಲಿಗೆಯನು ಕೇಡನು ಆಡದಂತೆ /
ಬಿಗಿಯಿಡು ತುಟಿಯನ್ನು
ಕುಟಿಲವನು ನುಡಿಯದಂತೆ //
- ¹⁴ ಬಿಡು ಕೆಟ್ಟಿದನು, ಮಾಡು ಒಳ್ಳಿತನು /
ಹುಡುಕು ಶಾಂತಿಯನು, ಬೆನ್ನಟ್ಟು ಅದನು //
- ¹⁵ ಸಜ್ಜನರನು ಪ್ರಭು ಕಟಾಕ್ಷಿಸುವನು /
ಅವರ ಮೋರೆಗಾತ ಕಿವಿಗೊಡುವನು //
- ¹⁶ ದುರ್ಜನರಿಗಾದರೋ ಪ್ರಭು ವಿಮುಖನು /
ಅವರ ಹೆಸರನು ಧರೆಯಿಂದ ಅಳಿಸುವನು //
- ¹⁷ ಕಿವಿಗೊಡುವನು ಪ್ರಭು ಸಜ್ಜನರ ಮೋರೆಗೆ /
ನೆರವೀವನವರ ಕಷ್ಟನಿವಾರಕೆಗೆ //
- ¹⁸ ಸನಿಹದಲ್ಲಿಹನು ಪ್ರಭು ಭಗ್ನ ಹೃದಯಿಗಳಿಗೆ /
ಉದ್ಧಾರಕನಾತನು ಮನಸ್ಸು ಕುಗಿದವರಿಗೆ //
- ¹⁹ ಸಜ್ಜನನಿಗೊದಗುವ ಸಂಕಟಗಳು ವಿಪರೀತ /
ಪ್ರಭುವೆಲ್ಲವನು ನಿವಾರಿಸುವುದು ನಿಶ್ಚಿತ //
- ²⁰ ಕಾಪಾಡುವನು ಅವನೆಲಬುಗಳೆಲ್ಲವನ್ನೂ /
ಮುರಿಯಬಿಡನು ಪ್ರಭು ಅವುಗಳ
ಲೇಳಿಂದನ್ನೂ //
- ²¹ ದುರ್ಜನರೆಲ್ಲರೂ ತುತ್ತಾಗುವರು ತಮ್ಮ
ಕೇಡಿಗೆ /
ಸಜ್ಜನರ ಶತ್ರುಗಳು ಗುರಿಯಾಗುವರು
ದಂಡನೆಗೆ //
- ²² ತನ್ನ ದಾಸರನು ಉದ್ಧಾರಮಾಡದಿರನು ಪ್ರಭು /
ತನ್ನ ಶರಣರೋಳಿಬ್ಬರನು ದಂಡಿಸನಾ ವಿಭು //

ಶತ್ರುಗಳಿಂದನ್ನು ಸಂರಕ್ಷಿಸು

35 ನನೊಡನೆ ವ್ಯಾಜ್ಯ ಮಾಡುವವ

- ರೊಡನೆ ವ್ಯಾಜ್ಯ ಮಾಡು /
ನನೊಡನೆ ಕದನ ಮಾಡುವವರೊಡನೆ ಪ್ರಭು,
ಕದನ ಮಾಡು //
- ² ಏಷ್ಟ ಗುರಾಣಿಗಳನು ಧರಿಸಿಕೊ /
ನನಗೆ ರಕ್ಷಣೆಯಾಗಿ ನಿಂತುಕೊ //

- ³ ತಡೆ ನೀನು ಬಿಲ್ಲು ಬಚ್ಚೆಯಿಂದ ಬೆನ್ನಟ್ಟಿ
ಬರುವ ವೈರಿಯನು /
ನೀಡನ್ನ ಮನಕೆ, ನೀನೆ ರಕ್ಷಕನೆಂಬ
ಅಭಯವನು //
- ⁴ ನನ್ನ ಕೊಲೆಗೆ ಯಶ್ವಿಸುವವನು ತಲೆ ತಗ್ಗಿಸಲಿ
ನಿರಾಶೆಗೊಂಡು /
ನನಗೆ ಕೇಡನು ಮಾಡುವವರು ಓಡಿಹೋಗಲಿ
ಗಲಿಬಿಲಿಗೊಂಡು //
- ⁵ ಬಿರುಗಳಿಗೆ ತರಗೆಲೆಯಂತೆ ಹೂರಿಹೋಗಲಿ /
ಪ್ರಭುವಿನ ದೂತನವರನು ಬೆನ್ನಟ್ಟಿ
ಹೋಗಲಿ /
- ⁶ ಇಳಿಜಾರು, ಕಾರಿರುಳು ಇರುವ ಹಾದಿಯಲಿ /
ಪ್ರಭುವಿನ ದೂತನವರನು ಓಡಿಸಿಬಿಡಲಿ //
- ⁷ ನಿಷ್ಘಾರಣ ಕೊಲೆಮಾಡಲೆನ್ನ ಬಲೆ
ಯೋಡ್ದಿಹರು /
ಆ ಕಾರಣ ಪ್ರಾಣ ತೆಗೆಯಲು ಗುಂಡಿ
ತೋಡಿಹರು //
- ⁸ ಒಡ್ಡಿದ ಬಲೆಯಲಿ ಒಡ್ಡಿದವನೇ ಪಟಕ್ಕನೇ ಸಿಕ್ಕಿ
ಬೀಳಲಿ /
ತೋಡಿದ ಗುಣೆಯಲಿ ತೋಡಿದವನೇ ತಟಕ್ಕನೇ
ಬಿದ್ದ ಹೋಗಲಿ //
- ⁹ ಅಗೆನ್ನ ಮನವು ಆನಂದಗೊಳ್ಳುವುದು
ಪ್ರಭುವಿನಲಿ /
ಆಹ್ಲಾದಗೊಳ್ಳುವುದು ಆತನಿತ್ತಾ
ರಕ್ಷಣೆಯಲಿ //
- ¹⁰ “ಬಿಡಿಸಿದೆ ಬಡವನನು ದರೋಡೆಗಾರ
ರಿಂದ /
ರಕ್ಷಿಸಿದೆ ದುರ್ಬಲನನು ಬಲಾಢ್ಯರಿಂದ /
ಹೇ ಪ್ರಭು, ನಿನಗೆ ಸಮಾನರಾರೆಂದು” /
ಹೊಗಳುವುವು ನನ್ನೆಲುಬುಗಳೊಂದೊಂದು //
- ¹¹ ಸುಳ್ಳ ಸಾಕ್ಷಿಗಳೆಂದಿಹರು ನನಗೆ ವಿರುದ್ಧ /
ಹೊರಿಸುತ್ತಿಹರು ನನಗೇ ತಿಳಿಯದ
ಅಪರಾಧ //
- ¹² ಎಸಗುತ್ತಿಹರು ಉಪಕಾರಕೆ ಅಪಕಾರ /
ಮಾಡಿಹರೆನ್ನನು ನಿಗರ್ತಿಕ ಪಿಂಜಾರ //
- ¹³ ಅವರು ಅಸ್ತಿಸ್ಥರಾಗಿರಲು
ಶೋಕವಸ್ಥಾರಿಯಾದೆ /
ತಲೆಬಾಗಿ ಜಪಿಸಿದೆ, ನಾ ಮನನೊಂದು
ಉಪವಾಸವಿದ್ದೆ //
- ¹⁴ ಶೋಕತಪ್ತನಾದೆ ಗಳೆಯನಿಗೂ

- ಬಳಗದವನಿಗೊ ಎಂಬಂತೆ /
 ಅತ್ಯ ಪ್ರಲಾಪಿಸಿದೆ ತಾಯನು ಕಳೆದುಕೊಂಡ
 ತಬ್ಬಲಿಯಂತೆ //
 15 ನನಗೆ ಆಪತ್ತೋದಗಲದೊ ಸಂತೋಷಿಸಿದರು
 ಸಭೆಗೂಡಿ /
 ಸೂರೆಮಾಡಿದರು ತಿರುತಿರುಗಿ ಆ
 ಭೃಷ್ಟರೋಟ್ಟುಗೂಡಿ //
 16 ಅಣಕಿಸಿ ಹಾಸ್ಯ ಮಾಡಿದರು ಕೀಟಲೆಗಾರರಂತೆ /
 ಕಟಕಟನೆ ಹಲ್ಲುಕಡಿದರು
 ಕಡುಕೊಣಿಗಳಂತೆ //
 17 ಇನ್ನೆಷ್ಟರವರೆಗೆ ಪ್ರಭು, ನೀ ಸುಮೃದ್ಧಿರುವೆ
 ನೋಡುತ್ತ? /
 ಬಿಡಿಸೆನ್ನ ಹಾವಳಿಯಿಂದ, ಸಿಂಹಗಳ
 ಬಾಯಿಂದ //
 18 ಮಹಾಸಭೆಯಲ್ಲಾಗ ನಿನ್ನನು ಕೊಂಡಾಡುವೆ /
 ಒಹುಜನರ ಮುಂದೆ ನಿನ್ನ
 ಗುಣಗಾನಮಾಡುವೆ //
 19 ಕಳ್ಳು ವೈರಿಗಳೆನ್ನ ನೋಡಿ ಹಿಗ್ಗಲು ಬಿಡಬೇಡ /
 ಈ ಕಾರಣ ಶತ್ರುಗಳು ಕಣ್ಣು
 ಮಿಟುಕಿಸುವುದು ಬೇಡ //
 20 ಸಮಾಧಾನಕರವಲ್ಲ ಅವರಾಡುವ ನುಡಿಗಳು /
 ಮುಗ್ಗನಾಡಿಗರನು ಮೋಣಗೊಳಿಸುವಾ
 ಮಾತುಗಳು //
 21 ಎನ್ನೀ ಪರಿಸ್ಥಿತಿಯನು ಕಂಡು ಅವರು ಬಾಯಿ
 ಕೆಸಿದು /
 ನುಡಿದರು, “ಆಹಾ! ಕಣ್ಣಾರೆ ಕಂಡೆವಲ್ಲ”
 ಎಂದು //
 22 ನೀನೇ ನೋಡಿರುವೆ ಪ್ರಭು, ಇನ್ನು
 ಸುಮೃದ್ಧಿರಬೇಡ /
 ನನೆಲ್ಲಾಡೆಯಾ, ನನಗಿನ್ನಾದರು
 ದೂರವಾಗಿರಬೇಡ //
 23 ನನ್ನ ನ್ಯಾಯವನು ನಿಣಣಿಯಿಸು ದೇವಾ
 ಎಚ್ಚೆತ್ತು /
 ನನ್ನ ವಿವಾದವನು ವಿಚಾರಿಸು ಪ್ರಭು ನೀನೆದ್ದು
 ನಿಂತು //
 24 ಹೇ, ದೇವಾ, ನಿನ್ನ ನೀತಿಗನುಸಾರ
 ತೀಪುರುಕೊಡು /
 ಶತ್ರುಗಳೆನ್ನ ವಿಷಯದಲ್ಲಿ ಹಷಣಗೊಳ್ಳಿದಂತೆ
 ಮಾಡು //
 25 ತಮ್ಮಾಸೆ ಕೈಗೂಡಿತೆನಲು ಅವರಿಗಿರಬಾರದು

- ಅವಕಾಶ /
 ಅವನನು ಕಬಳಿಸಿಬಿಟ್ಟೇವು ಎಂದು ಹೊಚ್ಚಿ
 ಹೊಳ್ಳುವ ಸಂತೋಷ //
- ²⁶ ನನಗಾದ ಕೇಡನು ನೋಡಿ ಹಿಗ್ಗುವವರಿಗಾಗಲಿ
 ಸಿಗ್ಗು /
 ನನ್ನನು ಕುಗಿಸಿ ಮೆರೆವವರನು ಮುಚ್ಚಲಿ
 ಲಜ್ಜೆಯ ಮುಸುಕು //
- ²⁷ ನನಗೆ ನ್ಯಾಯ ಬಯಸುವವರು ನಲಿದು
 ಮಾಡಲಿ ಜಯಕಾರ /
 “ದಾಸನ ಹಿತ್ಯೇ ಪ್ರಭುಗೆ, ಜ್ಯೇ” ಎಂಬ ನಿರಂತರ
 ಪ್ರಭಾರ //
- ²⁸ ಆಗೆನ್ನು ಜಿಹ್ವೆ ಸಾರುವದು ನಿನ್ನ ನೀತಿಯನು /
 ದಿನವೆಲ್ಲಾ ವರ್ಣಸುವುದು ನಿನ್ನ ಕೀರ್ತಿಯನು //

ದುರುಳರಿಂದ ಕೆಡುಕು – ದೇವರಿಂದ ಬೆಳಕು

36 ಜಿನುಗುಟ್ಟಿಹುದು ಪಾಪವು ದುಷ್ಪನ

- ಮನದಲಿ /
 ದೇವ ಭಯವೇ ಇಲ್ಲ ಅವನ ಕಣ್ಣೆದುರಿನಲಿ //
- ² “ಬೈಲಿಗೆ ಬಾರದು ನಿನ್ನ ದೋಷವು, ನಿನಗದು
 ಕೇಡು ತರದು” /
 ಇಂತುಲಿದು ಆ ಪಾಪವ ಜಿನುಗು ಅವನನು
 ವಂಚಿಸುತ್ತಿಹುದು //
- ³ ಅವನ ಕೇಳು ಬಾಯಿಯ ತುಂಬ ಕೇಡು ಕಪಟ /
 ಸನ್ನತಿ ಸತ್ಯಾರ್ಥಗಳನ್ನು ಬಿಟ್ಟೇ ಬಿಟ್ಟು //
- ⁴ ಆಲೋಚಿಸುತ್ತಿಹನು ಅಕ್ರಮವನು
 ಹಾಸಿಗೆಯಿಂದಲೇ /
 ಹೇಸನು ದುಷ್ಪತ್ಯಕ್ಕೆ, ಮುನ್ನಗ್ಗುವನು
 ದುರ್ಮಾರ್ಗದಲೇ //
- ⁵ ನಿನ್ನ ತ್ರೀತಿ ಪ್ರಭು, ಚುಂಬಿಸುತ್ತಿಹುದು
 ಗಗನವನು /
 ನಿನ್ನ ಸತ್ಯವು ಮುಟ್ಟಿಹುದು ಮೇಘ
 ಮಂಡಲವನು //
- ⁶ ನಿನ್ನ ನೀತಿ ಸುರಗಿರಿಯಂತೆ, ನಿನ್ನ ನ್ಯಾಯ
 ಮಹಾಸಾಗರದಂತೆ /
 ಮಾನವರನು, ಪಶು ಪ್ರಾಣಿಗಳನು ಪ್ರಭು,
 ಸಲಹುವೆ ರಕ್ಷಕನಂತೆ //
- ⁷ ನಿನ್ನಚಲ ತ್ರೀತಿ, ಹೇ ದೇವಾ, ಎಷ್ಟೋ
 ಅಮೂಲ್ಯ /
 ನಿನ್ನಕ್ಕರೆಯ ರೆಕ್ಕೆಗಳಡಿ ನರಮಾನವರಿ

ನಾಶಯ //

- ⁸ ಅವರ ತೃಪ್ತಿ ನಿನ್ನ ಮಂದಿರದ ಸಮೃದ್ಧಿಯಿಂದ /
ಅವರ ಪಾನೀಯ ನಿನ್ನ ಸಂಭ್ರಮ
ಪ್ರವಾಹದಿಂದ //
- ⁹ ನಿನ್ನಲ್ಲಿದೆ ಜೀವದ ಬುಗ್ಗೆ /
ನಿನ್ನ ಬೆಳಕಿಂದ ಬೆಳಕೆಮಗೆ //
- ¹⁰ ನಿನ್ನನರಿತವರನು ಶ್ರೀತಿಸು ಮುಂದಕ್ಕೂ /
ಒಳಿತನ್ನ ಮಾಡು ನೇರಮನಸ್ಕರಿಗೂ //
- ¹¹ ಗರ್ವಿಗಳ ಕಾಲಿಗೆ ನಾ ಬೀಳುವುದು ಬೇಡ /
ದುರುಳರ ಕೈ ನನ್ನ ಹೊರದೂಡುವುದು ಬೇಡ //
- ¹² ಕೇಡು ಮಾಡಿದವರಿದೋ ಕೆಳಗೆ ಬಿದ್ದಿಹರು /
ಮರಳಿ ಏಳಳಾಗದೆ ಮಡಿದು ಬಿದ್ದಿಹರು //

ಸಜ್ಜನ ದುಜಣನರ ಬಲಾಬಲ

37 ಕೇಡು ಮಾಡುವವರ ನೋಡಿ

- ಸಿದಿಮಿಡಿಯಾಗಬೇಡ /
ದುರಾಚಾರಿಗಳ ಕಂಡು ಮಜ್ಜರಗೊಳ್ಳಬೇಡ //
- ² ಅವರು ಒಣಗಿ ಹೋಗುವರು ಕಾಡುಗರಿಕೆ
ಯಂತೆ /
ಬೇಗ ಬಾಡಿಹೋಗುವರು ಕಾಯಿಪಲ್ಯದಂತೆ //
- ³ ಒಳಿತನು ಮಾಡು ಪ್ರಭುವಿನಲ್ಲಿ ಭರವಸೆ
ಇಟ್ಟು /
ಸುರಕ್ಷಿತವಾಗಿ ಬಾಳು ಸಿರಿನಾಡಿನಲ್ಲಿದ್ದು //
- ⁴ ಪ್ರಭುವಿನಿಂದಲೇ ಬಯಸು ನಿನಾನ್ನನಂದವನು /
ನೆರವೇರಿಸುವನಾತ ನಿನ್ನ ಮನದಾಸೆಯನು //
- ⁵ ಪ್ರಭುವಿಗೆ ಬಿಡು ಜೀವನಯಾತ್ರಾ ಚಿಂತೆಯನು /
ಭರವಸೆಯಿಂದಿರು, ಆತನದನು ಸಾಗಿಸುವನು //
- ⁶ ಬೆಳಗಿಸುವನು ನಿನ್ನ ಸತ್ಯಸಂಧತೆಯನು
ಸೂರ್ಯೋದಯದಂತೆ /
ಪ್ರಕಟಿಸುವನು ನಿನಾನ್ನ ನ್ಯಾಯನಿಷ್ಠೆಯನು
ನಡುಹಗಲಿನಂತೆ //
- ⁷ ಪ್ರಭುವಿನ ಮುಂದೆ ಪ್ರಶಾಂತನಾಗಿರು,
ಆತನಿಗೊಳ್ಳರ ಕಾದಿರು /
ಸ್ವಾಧೀನಗಳ, ಕುತಂತ್ರಿಗಳ ಏಳಿಗೆಯ ಕಂಡು
ಉರಿಗೊಳ್ಳಿರು //
- ⁸ ಅಡಗಿಸು ಕೋಪವನು; ವಜ್ರಿಸು ಕ್ಷೋಧವನು /
ಕಡಿಕಡಿಯಾಗಬೇಡ, ತರುವುದದು ಕೇಡನು //
- ⁹ ವಧಿತರಾಗಿ ನಾಶವಾಗುವರು,
ಕೇಡು ಮಾಡುವವರು

- ಪ್ರಭುವಿಗಾಗಿ ಕಾಯುವವರು
 ನಾಡಿಗೊಡೆಯರಾಗುವರು //
 10 ದುರುಳನು ಕಾಣದೆ ಹೋಗುವನು
 ಕೊಂಚೆಕಾಲದೊಳು /
 ಹುಡುಕಿದರು ಕಾಣಸಿಗನಾಗ ಉಂಟು
 ಕೇರಿಗಳೊಳು //
 11 ದೀನದಲಿತರು ಬಾಧ್ಯಸ್ಥರಾಗುವರು ನಾಡಿಗೆ /
 ಆನಂದಿಸುವರು ಅಲ್ಲಿ ದೊರಕುವ
 ಸುಖಿಶಾಂತಿಗೆ //
 12 ದುರ್ಜನನು ಹೂಡಿಹನು ಒಳಸಂಚು ಸಜ್ಜನನ
 ವಿರುದ್ಧ /
 ಕಟಕಟನೆ ಹಲ್ಲು ಕಡಿಯುತಿಹನಿದೋ ಆಶನ
 ವಿರೋಧ //
 13 ಅಂಧವನ ಕಂಡು ಪ್ರಭು ನಸುನಗುತಿಹನು /
 ಅವನಿಗೊದಗಲಿಹ ಗತಿಯನು ಕಾಣತಿಹನು //
 14 ಹಿಡಿದಿಹರು ದುರುಳರು ಕೃತಿಯನು, ಎತ್ತಿಹರು
 ಬಿಲ್ಲನು /
 ಕಡಹಲು ದೀನದಲಿತರನು, ಕೊಲ್ಲಲು
 ಸಜ್ಜನರನು //
 15 ಹಿಡಿದ ಕೃತಿ ಹಿಡಿದವರೆದೆಯನೆ ಇರಿವುದು /
 ಎತ್ತಿದ ಬಿಲ್ಲುಬಾಣ ಸಿಡಿದು ಮುರಿವುದು //
 16 ದುರುಳರ ವಿಮಲ ಆಸ್ತಿಪಾಸ್ತಿಗಿಂತಲು /
 ಸತ್ಯವಂತರ ಬಡತನವೆನಿತೋ ಮಿಗಿಲು //
 17 ಬತ್ತಿಹೋಗುವುದು ದುರ್ಜನರ ಭುಜಬಲ /
 ಸತ್ಯವಂತರಿಗೆ ಪ್ರಭುವೇ ಉನ್ನತಬಲ //
 18 ಸಜ್ಜನರಿಗೆ ಸಿಗುವ ಸೊತ್ತು ಶಾಶ್ವತ /
 ಪ್ರಭುವಿಗೆ ಗೊತ್ತು ಅವರ ಬಾಳಿನಂತ್ಯ //
 19 ಮಾನನಷ್ಟವಿರದು ಕಷ್ಟಕಾಲದಲಿ /
 ಕುಂದುಕೊರತೆಯಿರದು ಬರಗಾಲದಲಿ //
 20 ದುರುಳರ ಬೆಡಗೋ ಬಾಡಿಹೋಗುವುದು
 ಹಲ್ಲಿನಂತೆ /
 ಪ್ರಭುವಿನ ಶತ್ರುಗಳು ತೇಲಿಹೋಗುವರು
 ಹೋಗೆಯಂತೆ //
 21 ಕೊಂಡ ಸಾಲವನು ತೀರಿಸಲಾರನಾ
 ದುರ್ಜನನು /
 ಉದಾರವಾಗಿ ದಾನ ಧರ್ಮವಾಳ್ಳನಾ
 ಸಜ್ಜನನು //
 22 ಪ್ರಭುವಿನಿಂದ ಆಶೀರ್ವದಿತರು ನಾಡಿಗೆ
 ಬಾಧ್ಯಸ್ಥರು /
 ಆಪಗ್ರಹಣ್ಣರು ಬಹಿಷ್ಕೃತರು //

- ²³ ಪ್ರಭುವಿಗೆ ಪ್ರಿಯವು ಮಾನವನ ಪ್ರವರ್ತನ /
 ಅವನ ನಡತೆಗೆ ಆತನೆ ಮಾರ್ಗದರ್ಶನ //
²⁴ ಬಿಧ್ಯರೂ ಅವನೆಂದೇ ತೀರುವನು /
 ಪ್ರಭು ಅವನಿಗೆ ಉರುಗೋಲಾಗಿಹನು //
²⁵ ಸಜ್ಜನ ದಿಕ್ಕಿಲ್ಲದಿರುವುದನು, ಅವನ ಸಂತತಿ
 ಭಿಕ್ಕೆ ಬೇಡುವುದನು /
 ನಾ ಕಾಣೆನು, ವೃಧ್ಧ ನಾನೆಂದೂ ಕಾಣೆನು,
 ಬಾಲ್ಯದಿಂದ ಕಾಣೆನು //
²⁶ ದಾನ ನೀಡುವನು, ಸಾಲ ನಿರಾಕರಿಸನು
 ಸಜ್ಜನನು /
 ಆತನ ಸಂತಾನ ಹೊಂದುವುದು
 ಆಶೀರ್ವಾದವನು //
²⁷ ಕೆಟ್ಟದನು ಬಿಡು, ಒಳ್ಳೆಯದನು ಮಾಡು /
 ಸಿರಿನಾಡಿನಲಿ ಚಿರಕಾಲ ಬಾಳು //
²⁸ ಪ್ರಭುವು ನ್ಯಾಯಪ್ರಿಯನು, ಭಕ್ತಜನರ
 ಪರಿಪಾಲಕನು /
 ಚಿರಪುಳಿಸುವನು ಇವರನು, ಅಳಿಸುವನು
 ದುರುಳರ ಪೀಠಿಗೆಯನು //
²⁹ ಸಜ್ಜನರು ಸಿರಿನಾಡಿಗೆ ಬಾಧ್ಯಸ್ಥರು /
 ಅಲ್ಲವರು ಶಾಶ್ವತವಾಗಿ ಬಾಳುವರು //
³⁰ ಸಜ್ಜನರ ಬಾಯಿ ಆಡುವುದು ಸುಜ್ಞನವನು /
 ಅವನ ನಾಲಿಗೆ ನುಡಿವುದು
 ನ್ಯಾಯನೀತಿಯನು //
³¹ ಅವನ ಎದೆಯಲ್ಲಿದೆ ದೇವರ ನಿಯಮ /
 ನೆಲೆತಪ್ಪದು ಅವನ ನಡತೆಯ ಕ್ರಮ //
³² ದುಷ್ಪನಿಟ್ಟಿರುವನು ಕಣ್ಣನು ಸಜ್ಜನರ ಮೇಲೆ /
 ಹೊಂಚುಹಾಕಿ ನೋಡುತ್ತಿಹನು
 ಮಾಡಲವರ ಕೊಲೆ //
³³ ಪ್ರಭು ಬಿಡನವನನು ದುಷ್ಪ ಶಕ್ತಿಯ ವಶಕ್ಕೆ /
 ಗುರಿಪಡಿಸನು ನ್ಯಾಯಸಾಫಾದ ಶಿಕ್ಷಗೆ //
³⁴ ಪ್ರಭುವನು ನಂಬಿ ನಡೆ ಆತನ ಪಥದಲೇ /
 ಉದ್ದಾರವಾಗುವೆ, ನಾಡಿಗೊಡೆಯನಾಗುವೆ /
 ದುಷ್ಪರ ವಿನಾಶವನು ಕಣ್ಣಾರೆ ಕಾಣುವೆ //
³⁵ ದುರುಳನೋರ್ವ ಮಹಾಗರ್ವದಿಂದ
 ಬಾಳುತ್ತಿದ್ದ /
 ಹುಲುಸಾಗಿ ಬೆಳೆದ ದೇವದಾರು
 ಮರದಂತಿದ್ದ //
³⁶ ಕ್ರಮೇಣ ನಾನು ಆ ಮಾರ್ಗವಾಗಿ ನಡೆಯಲು /
 ಕಾಣಲಿಲ್ಲ, ಗುರುತೂ ಇರಲಿಲ್ಲ ಹುಡುಕಲು //
³⁷ ನಿರಪರಾಧಿಯನ್ನು ಲಕ್ಷಿಸು, ಸತ್ಪರುಷನನು

ವೀಕ್ಷಿಸು /
ಶಾಂತಿಪ್ರಿಯನಿಗಿದೆ ಸಂತಾನವೃದ್ಧಿ, ಇದ
ಗಮನಿಸು //

- ³⁸ ನಾಶವಾಗುವುದು ನಿಜ, ದೋಷಿಗಳ ಮನೆತನ /
ನಿಮೂಲವಾಗುವುದು ದುರುಳರ ಸಂತಾನ //
- ³⁹ ಸಜ್ಜನರ ಜೀವೋದ್ಧಾರ ಪ್ರಭುವಿನಿಂದ /
ಆಪತ್ತಾಲದಲೆ ಆಶ್ರಯ ಆಶನಿಂದ //
- ⁴⁰ ತನ್ನಶ್ರೀತರನು ಪ್ರಭು ಕೈ ನೀಡಿ ಕಾಪಾಡುವನು /
ದುಷ್ಪರ ವಶದಿಂದವರನು ತಪ್ಪಿಸಿ
ಉದ್ಧರಿಸುವನು //

ಪಾಪಪರಿತಾಪದಲಿ ಪ್ರಾಧನೆ

38 ಕೋಪದಿಂದನ್ನ ಪ್ರಭು, ಬ್ಯಾಯಬೇಡ /

- ರೋಷದಿಂದನ್ನನು ದಂಡಿಸಲು ಬೇಡ //
- ² ನಿನ್ನ ಬಾಣಗಳು ನಾಟಿವೆ ನನ್ನೊಳಗೆ /
ನಿನ್ನ ಹಸ್ತವು ಎರಗಿದೆ ನನ್ನ ಮೇಲೆ //
- ³ ನನ್ನ ದೇಹದಲ್ಲಿಲ್ಲ ಸೌಖ್ಯ ನಿನ್ನ
ಕೋಪದ ನಿಮಿತ್ತ /
ನನ್ನೆಲುಬಿನಲ್ಲಿಲ್ಲ ಕ್ಷೇಮ ನನ್ನ
ಪಾಪದ ಪ್ರಯುಕ್ತ //
- ⁴ ಮುಳುಗಿಸಿಬಿಟ್ಟಿವೆ ನನ್ನ ಅಪರಾಧಗಳಿನ್ನನು /
ಅಮುಕಿಬಿಟ್ಟಿವೆ ಹೊರಲಾರದ
ಹೊರೆಯಂತೆನ್ನನು //
- ⁵ ಕೇವು ಸೋರಿ ನಾರುತ್ತಿವೆ ನನ್ನ ಪಾಪದ
ಗಾಯಗಳು /
ಇದಕ್ಕೆಲ್ಲ ಕಾರಣವು ನನ್ನ ಮೂರ್ಚಿತನವು//
- ⁶ ಬಾಗಿ ಕುಗ್ಗಿ ಹೋಗಿರುವೆ ಪ್ರಭು
ಬಹಳವಾಗಿ
ದಿನವೆಲ್ಲ ಅಲೆಯುತ್ತಿರುವೆ ದುಃಖಿತನಾಗಿ //
- ⁷ ಉರಿಬಡಿದಂತಿದೆ ಎನ್ನ ಸೋಂಟಕೆ /
ಆರೋಗ್ಯವಿಲ್ಲದಿದೆ ದೇಹಕೆ //
- ⁸ ಜೋಮು ಹಿಡಿದಂತಿದೆ, ಜೀವ ಹಿಂಡಿದಂತಿದೆ /
ಹೃದಯವೇದನೆಯಿಂದ ನರಳಾಡುತ್ತಿರುವೆ //
- ⁹ ನನ್ನ ಗೋಳಾಟ ಪ್ರಭು, ನಿನಗೆ
ಗೊತ್ತಿದೆಯಯ್ಯಾ /
ನನ್ನ ಮನದಾಸೆ ನಿನಗೆ ಬಯಲಾಗಿದೆಯಯ್ಯಾ //
- ¹⁰ ಬಡಿದುಕೊಳ್ಳುತ್ತಿದೆ ಹೃದಯ,
ಹುದುಗಿಹೋಗಿದೆ ಜೀತನ /
ಮಬ್ಬಾಗಿ ಹೋಗಿದೆ ನನ್ನರಡು ನಯನಸಾಧನ //

- ¹¹ ನನ್ನ ಜಾಡ್ಯ ನೋಡಿ ದೂರ ಸರಿದರು
ನೆಂಟರಿಪ್ಪುರು /
ಬಳಿಬಾರದೆ ಅಲ್ಲೇ ನಿಂತರು ಬಂಧು
ಬಳಗದವರು //
- ¹² ಉರಲನೊಡ್ಡಿಹರು ನನ್ನ ಪ್ರಾಣಹಂತಕರು /
ನಿಧರಿಸಿಹರು ವಿನಾಶವನ್ನ ಕೇಡು
ಬಗೆವವರು /
ಕುತಂತ್ರವ ಮಾಡುವರು ಸತತ ಮೋಸಗಾರರು //
- ¹³ ನಾನಂತು ಕೇಳಿದ್ದೆ ಕಿವುಡನಂತೆ /
ಮರು ಉತ್ತರಿಸದೆ ಮೌನವಿದ್ದೆ ಮೂಕನಂತೆ //
- ¹⁴ ಅಹುದಹುದು ಕೀವಿ ಕೇಳಿಸದವನಂತಿದ್ದೆ /
ಪ್ರತ್ಯುತ್ತರ ಕೊಡಲಾಗದವನಂತಿದ್ದೆ //
- ¹⁵ ನಿನಗಾಗಿ ಪ್ರಭು, ಕಾದಿರುವೆನಯ್ಯಾ /
ನನಗಾಗಿ ನೀ ಉತ್ತರಿಸೋ, ದೇವಾ //
- ¹⁶ ಶತ್ರುಗಳು ಹಣ್ಣಸಚಾರದು ನನ್ನ ವಿಷಯದಲಿ /
ಹಿಗ್ಗಬಾರದವರು ನಾ ಜಾರಿ ಬಿದ್ದಲ್ಲಿ //
- ¹⁷ ಇಗ್ಗೋ, ನಾನೆಡವಿ ಬೀಳಲಿರುವೆ /
ಆಪತ್ತಿಗಾಗಿ ಸಂಕಟಪಡುತ್ತಿರುವೆ //
- ¹⁸ ನಾನಪರಾಧಿಯೆಂದು ನಿವೇದಿಸುವೆ /
ಪಾಪಕ್ಕಾಗಿ ಪಶ್ಚಾತ್ತಾಪ ಪಡುವೆ //
- ¹⁹ ಬಲಿಷ್ಠ ವೈರಿಗಳು ವಿರೋಧಿಸುತ್ತಿಹರು
ನಿಷ್ಳಾರಣವಾಗಿ /
ಶತ್ರುಗಳನೇಕರು ದ್ವೇಷಿಸುತ್ತಿಹರು
ಅನ್ಯಾಯವಾಗಿ //
- ²⁰ ಎಸಗಿದರು ಉಪಕಾರಕೆ ಪ್ರತಿಯಾಗಿ ಅಪಕಾರ /
ಎದುರಿಸುತ್ತಿಹರೇಗ ನಾ ಹಿಡಿದಿರುವ
ಸನ್ಯಾಗ //
- ²¹ ಹೇ ಪ್ರಭು, ನನ್ನ ಕೈ ಬಿಡಬೇಡಯ್ಯಾ /
ದೇವಾ, ನನಗೆ ದೂರವಾಗಬೇಡಯ್ಯಾ //
- ²² ಓ ಪ್ರಭುವೇ, ನನ್ನದಾರಕನೆ, /
ನನಗೆ ನೆರವಾಗಲು ಬಾ ಬೇಗನೆ //

ಪೈರಾಗಿಯ ರೋದನೆ

39 ನಾ ಇಂತೆಂದುಕೊಂಡೆ:

- “ಜಾಗರೂಕನಾಗಿರುವ
ಜಿಹ್ವೆ ಪಾಪಕ್ಕೆಳೆಯದಂತೆ /
ಬಾಯಿಗೆ ಕುಕ್ಕೆ ಹಾಕಿಕೊಂಡಿರುವೆ ದುಜನರ
ಮುಂದೆ” //
- ² ಮೌನವಿದ್ದೆ, ಸನ್ಮಾನಿಯದೆಯೂ ಸುಮೃನಿದ್ದೆ /

ಉಲ್ಪಣಿಸುತ್ತಿತ್ತು ವೇದನೆಯು ಎಡೆಬಿಡದೆ //
³ ಎದೆಯ ತಾಪ ಹೆಚ್ಚಿತು, ಚಿಂತೆ ಕಾವೇರಿತು /
 ಆಗತಾನೆ ಬಾಯ್ತುರೆದೆ ನಾನಿಂತೆಂದು: //
⁴ “ನನ್ನ ಜೀವಾಯಿಸ್ಸು ಎನಿತು? ನನ್ನ ಭಾಳಿನ
 ಮುಗಿವೆಂದು? /
 ತಿಳಿಯಪಡಿಸು ನನಗೆ ಪ್ರಭು, ನಾನು ಬಲು
 ಅಸ್ಥಿರನೆಂದು” //
⁵ ನನ್ನಾಯಿಸ್ಸು ಗೇಣಿದ್ದ, ನಿನ್ನಣಿಕೆಗದು ಶೂನ್ಯ /
 ಮಾನವ ಜೀವನ ಕೇವಲ ಉಸಿರಿಗೆ
 ಸರಿಸಮಾನ! //
⁶ ನರಮಾನವನು ಮೇರೆದಾಡುವನು
 ಮಾಯೆಯಂತೆ /
 ಅವನ ಸಡಗರವೆಲ್ಲವೂ ನಿರಘರಕದಂತೆ /
 ಕೂಡಿಪನಾತ ಸಿರಿ ಅದು ಯಾರದಾಗುವುದೆಂದು
 ಅರಿಯದೆ //
⁷ ಇಂತಿರಲು ಪ್ರಭು, ನಾನೇತಕೆ ಕಾದಿರಬೇಕು?/
 ನೀನೆ ಅಲ್ಲವೇ ನನಗೆ ನಂಬಿಕೆ, ಇದು ಸಾಕು //
⁸ ಮುಕ್ತಗೊಳಿಸೆನ್ನ ಪ್ರಭು, ಎಲ್ಲಪರಾಧಗಳಿಂದ /
 ಕಾದಿರಿಸೆನ್ನನು ಮೂರ್ಖರ ತಿರಸ್ಯಾರದಿಂದ //
⁹ ಮೌನದಿಂದಿರುವೆ, ಬಾಯ್ದೀರೆಯಿರುವೆ /
 ನನಗೊದಗಿರುವುದು ನಿನ್ನಿಂದಲ್ಲವೇ? //
¹⁰ ಸಾಕು ಮಾಡು ನಿನ್ನ ಕೈ ಹೊಡೆತವನು /
 ಅದರಿಂದ ನಾ ಸಾಯುತ್ತಿರುವೆನು //
¹¹ ಪಾಪದ ಪ್ರಯುಕ್ತ ಮಾನವನು ಶೃಷ್ಟಿಸುವಾಗ /
 ನುಸಿಹತಿದಂತೆ ನಾಶಪಡಿಸುವೆ
 ಅವೇನಾಸ್ಥೇಯನಾಗ /
 ಮಾನವ ಜೀವನ ಕೇವಲ ಉಸಿರಿಗೆ
 ಸರಿಸಮಾನ //
¹² ನನ್ನ ಮೋರೆಯ ಕೇಳು, ಪ್ರಾರ್ಥನೆಯನಾಲಿಸು /
 ಸುಮೃದ್ಧಿಸುವೆ ನನ್ನ ಕಂಬನಿಯನೀಕ್ಕಿಸು //
 ಹೇ ಪ್ರಭು, ನಾನಿನ್ನ ಆಗಂತುಕನಯ್ಯಾ /
 ಮೂರ್ಖಜರಂತೆ ನಾ ಪರದೇಶಿಯಯ್ಯಾ //
¹³ ನಾ ಕಾಲವಾಗಿ ಕಣ್ಣರೆಯಾಗುವೆ ಇಲ್ಲಿಂದ /
 ಆ ಮುನ್ನ ಹೊರಳಿಸು ಕೋಪದೃಷ್ಟಿಯನು
 ನನ್ನಿಂದ /
 ನಾ ಭಾಳುವಂತೆ ಮಾಡು ಪ್ರಭು, ಸಂತಸದಿಂದ //

ಜೀವೋದ್ಧಾರದ ಅಭ್ಯಧಿಸಂಯಂದ ಸ್ತುತಿಗಿಂತೆ

40 ಕಾದಿದ್ದನು, ಪ್ರಭುವಿಗಾಗಿ

ಕಾದಿದ್ದನು /

ಕೊನೆಗಾತ ನನ್ನತ್ತ ಬಾಗಿ

ಕೆವಿಗೊಟ್ಟನು //

² ಮೇಲೆತ್ತಿದನು ವಿನಾಶದ ಕೆಸರಿಂದ,
ಕರಾಳ ಕೊಪದಿಂದ /

ಗೋಕರ್ಕಲ್ಲ ಮೇಲಿರಿಸಿ ಹೆಚ್ಚೆಯಿಡಿಸಿದನು
ಅತಿ ಧೈರ್ಯದಿಂದ //

³ ಬರಿಸಿದನು ನವಗೀತೆಯನು, ದೇವಸ್ತುತಿಯನು
ನನ್ನ ಬಾಯಲಿ /

ಇದ ಕಂಡವರು ಭಯಪಡುವರು, ಇಡುವರು
ಭರವಸೆ ಪ್ರಭುವಿನಲ್ಲಿ //

⁴ ಪ್ರಭುವಿನಲ್ಲಿ ಭರವಸೆ ಇಟ್ಟು ನಡೆವಾತನು
ಧನ್ಯನು /

ಗರ್ವಗಳನು, ಸುಳ್ಳಂದೇವರನು,
ಹಿಂಬಾಲಿಸನವನು //

⁵ ಪ್ರಭು, ಎನ್ನ ದೇವ, ನಿನಗೆ ಸಮಾನತೆ
ಎಲ್ಲಿಯದು /
ನೀನೆಸಗಿದ ಪವಾಡ ಪ್ರಯೋಜನಗಳನಿತು /
ಅಗಣತವಾದವುಗಳ ವಿವರ
ಅಸದಳವಾದುದು //

⁶ ಬೇಡವಾದವು ನಿನಗೆ ಯಜ್ಞಾರ್ಪಣೆ,
ಬಲಿಕಾಣಿಕೆ /
ಬಯಸಿಲ್ಲ ನೀ ಹೋಮವನೆ, ಪರಿಹಾರಕ
ಬಲಿಯನೆ /

ಶ್ರವಣಶಕ್ತಿಯನು ಅನುಗ್ರಹಿಸಿದ ನೀನು ನನಗೆ //
⁷ ನಾಮೋಗೊಡುತ ಇಂತೆಂದೆ: “ಇಗೋ ನಾನೇ

ಬರುತ್ತಿರುವೆ /

ಗ್ರಂಥ ಸುರುಳಿಯಲಿ ನನ್ನ ಕುರಿತು
ಲಿಖಿತವಾಗಿದೆಯಲ್ಲವೇ? //

⁸ ನಿನ್ನ ಚಿತ್ತಾನುಸಾರ ನಡೆವುದೇ ನನಗೆ
ಪರಮಾವೇಶ /

ನನ್ನಂತರಂಗದಲಿದೆ ದೇವಾ, ನಿನ್ನ
ಧರ್ಮೋಪದೇಶ”//

⁹ ಜೀವೋದ್ಧಾರದ ಶುಭಸಂದೇಶವನು ಸಾರಿದೆ
ಮಾರಾಸಭೆಗೆ //

ನಾ ಸಾರಿದೆ ಅದನು ಮೌನವಿರದೆ, ಇದು
ಗೊತ್ತಿದೆ ಪ್ರಭು ನಿನಗೆ //

- ¹⁰ ಬಜ್ಜಿಟ್‌ಕೊಳ್ಳಲಿಲ್ಲ ನನ್ನದೆಯೋಳು ನಿನ್ನ
ಸತ್ಯಂಬಂಧವನು /
ಪ್ರಕಟಿಸಿದೆನು ಜೀವೋದ್ಭಾರವನು, ನಿನ್ನ
ಮಹಾಸಭೆಗೆ ಮರೆಯಿಸದೆ ಸಾರಿದೆನು ನಿನ್ನ
ಪ್ರೀತಿ ಸತ್ಯತೆಯನು //
- ¹¹ ಅಗಲಿಸಬೇಡ ಪ್ರಭೂ, ನಿನ್ನ ಕೃಪೆಯನು
ನನ್ನಿಂದ /
ನಿನ್ನ ಪ್ರೀತಿ ಸತ್ಯಕೇ ಕಾದಿರಿಸಲಿ
ನನ್ನನು ಸತತ //
- ¹² ಲೆಕ್ಕವಿಲ್ಲದಾಪತ್ತಿಗಳು ನನ್ನನು
ಸುಕ್ಕಿಕೊಂಡಿವೆ /
ದಿಕ್ಕು ತೋಚದಂತನ್ನ ಪಾಪಗಳು
ನನಗಂಟಿಕೊಂಡಿವೆ /
ಸಿಲುಕವು ಎಣಿಕೆಗೆ ತಲೆಗೂದಲಂತೆ,
ನಾನೆದೆಗುಂದಿರುವೆ //
- ¹³ ಕರುಣೆಯಿಂದನ್ನನು ಪ್ರಭು ರಕ್ಷಿಸ ಬಾ /
ನನಗೊತ್ತಾಸೆ ಮಾಡಲು ಪ್ರಭು, ಬೇಗ ಬಾ //
- ¹⁴ ನನ್ನ ಕೊಲೆಗೆಂದು ಯಶ್ವಿಸುವವರು
ನಾಚಿ ಗಲಿಬಿಲಿಗೊಳ್ಳಲಿ /
ನನ್ನಿಂದವನು ಹೋರುವಂಥವರು ಲಜ್ಜೆಯಿಂದ
ಹಿಂದಿರುಗಲಿ //
- ¹⁵ ಆಹಾ ಆಹಾ ಎಂದು ಹಾಸ್ಯ ಮಾಡುವವರು /
ಅಕಟಕಟವೆನ್ನಲೆ ಹೇಸಿಗೆಯಿಂದಾ ನರರು //
- ¹⁶ ನಿನ್ನನು ಅರಸುವವರೆಲ್ಲರು
ಹಷಾನನಂದಗೊಳ್ಳಲಿ /
ನಿನ್ನ ರಕ್ಷಣಾಪ್ರಿಯರು ಸತತ
“ಪ್ರಭು ಪರಾಕ್ರಮಿ” ಎನ್ನಲಿ //
- ¹⁷ ಬಡವನು, ದುಬಂಳನು ಆದೆನಗೆ ಪ್ರಭೂ,
ನೀ ಹಿತಚಿಂತಕನು /
ತಡಮಾಡಬೇಡ ದೇವಾ,
ನೀನೆನಗುಧ್ವಾರಕನು, ಸಹಾಯಕನು //

ರೋಗಿಯೊಬ್ಬನ ಮೊರೆ

41 ದಿಕ್ಕಿಲ್ಲದವನನು ಲಕ್ಷಿಸುವವನು

- ಧನ್ಯನು /
ಆಪತ್ತಾಲದಲಿ ಆದವನನು ಪ್ರಭು
ರಕ್ಷಿಸುವನು //
- ² ಅಂಥವನನು ಪ್ರಭು ಜೀವದಿಂದಿರಿಸುವನು,

ಸುರಕ್ಷಿತವಾಗಿಡುವನು /
 ನಾಡಿನಲ್ಲವನನು ಧನ್ಯನಾಗಿಸುವನು,
 ಶತ್ರುಗಳಿಗಧಿಂದನಾಗಿಸನು //
³ ರೋಗದ ಹಾಸಿಗೆ ಹಿಡಿದಿರಲು
 ಪ್ರಭು ಸುಧಾರಿಸುವನು /
 ರೋಗ ನಿವಾರಿಸಿ ಅವನಿಗೆ
 ಆರೋಗ್ಯವನೀಯುವನು //
⁴ ನಾನಂತು, “ಪ್ರಭೂ ಕರುಣೆಸು,
 ಗುಣಪಡಿಸೆನ್ನನು /
 ನಿನಗೆ ವಿರುದ್ಧ ಪಾಪಗೃಹೆ” ಎಂದು
 ಬೇಡುವೆನು //
⁵ “ಇವನ ಸಾವೆಂದು? ಇವ ನಿನಾರಮ
 ವಾಗುವದೆಂತು?” /
 ನನಗೆ ಕೇಡುಬಯಸುವವರ ಕುಹಕ
 ನುಡಿಯಿದು //
⁶ ನೋಡಬರುವರು, ನವಿರಾದ
 ಮಾತನಾಡುವರವರು /
 ಕೇಡನೆ ತುಂಬಿಸಿಕೊಂಡು ಹೊರಬಂದೊಡನೆ
 ಹರಡುವರು //
⁷ ಹಗೆಯವರು ಎನಗೆ ವಿರುದ್ಧ
 ಗುಜುಗುಟ್ಟಿಹರು /
 ಅವರೆಲ್ಲರು ಎನಗೆ ಕೇಡನೆ ಕಲ್ಪಿಸುತ್ತಿಹರು: //
⁸ “ಹಾಸಿಗೆಯಿಂದವನು ಮರಳಿ ಏಳುವಂತಿಲ್ಲ /
 ಘಾಸಿ ರೋಗದಿಂದ ವಾಸಿಯಾಗುವಂತಿಲ್ಲ” //
⁹ ನನ್ನಾಪ್ತ ಮಿತ್ರನು, ನನ್ನ ನಂಬಿಕೆಗೆ ಪಾತ್ರನು /
 ನನ್ನೊಂದನೆ ಉಂಡವನು, ನನಗೆರಡು
 ಬಗೆದಿಹನು //
¹⁰ ನೀನಾದರೋ ಪ್ರಭು ಕರುಣೆಸು,
 ಏಳ ಮಾಡೆನ್ನನು /
 ನಾನವರಿಗಾಗ ಮುಯ್ಯಿಗೆ ಮುಯ್ಯಿ
 ತೀರಿಸುವೆನು //
¹¹ ವಿರೋಧಿಗಳಿನ್ನ ಮೇಲೆ ಜಯಗೊಳ್ಳಿದಂದು /
 ಅರಿತುಕೊಳ್ಳಿನ್ನ ನಿನ್ನೊಲುಮೆ
 ನನಗಿದೆಯೆಂದು //
¹² ನಿದೋಽಜಿಯಾದನ್ನನು ನೀನುಧ್ವರಿಸುವೆ /
 ಜಿರಕಾಲ ನಿನ್ನ ಸನ್ನಿಧಿಯಲ್ಲಿನ್ನನು ಇರಿಸುವೆ //
¹³ ಇಸ್ತಯೇಲರ ದೇವರಾದ ಪ್ರಭುವಿಗೆ ಜಯ /
 ಯುಗಯುಗಾಂತರಕು ಆಮೇನ್ ಆಮೇನ್,
 ಜಯಜಯ //

ಭಾಗ - ೨
ಕೀರ್ತನೆಗಳು 42-72
ದೇವರದರುಶನಕ್ಕಾಗಿ ದಾಹ

42 ಬಾಯಾರಿದ ಜಿಂಕೆ ಹಾತೊರೆಯು

ವಂತೆ ತೊರೆಯಾಗಿ /
ದಣಿದನ್ನ ಮನ ದೇವಾ, ಹಂಬಲಿಸುತ್ತಿದೆ
ನಿನಗಾಗಿ

² ಜೀವಂತ ದೇವನಿಗಾಗಿ ದಾಹದಿಂದಿದೆ
ಎನ್ನ ಮನ /

ನಾ ತೆರಳಿ ಪಡೆವುದೆಂತು ಆ ದೇವನ
ಮುಖಿದಶನ? //

³ “ಎಲ್ಲಿ? ನಿನ್ನ ದೇವನೆಲ್ಲಿ?” ಎಂದು ಜನ
ಜರೆಯುತ್ತಿರಲು /
ಕಂಬನಿಯೆ ನನಗನ್ನಪಾನವಾಗಿಹುದು
ಹಗಲಿರುಳು //

⁴ ಜನಸಮೂಹದೊಡನೆ ನಾ ಜಯಜಯಕಾರ
ಮಾಡುತ್ತ /
ಸ್ತುತಿಗೀತೆಗಳ ಹಾಡುತ್ತ, ತೀರ್ಥಯಾತ್ರೆ
ಗೃಯುತ್ತ /
ದೇಗುಲಕೆ ತೆರಳಿದಾ ಸವಿನೆನಪು
ಮನಕರಿಪುದು ನಿರುತ್ತ //

⁵ ಎನ್ನ ಮನವೆ, ಜಿಂತಿಸುವೆಯೇಕೆ?
ವ್ಯಧೆಪಡುವುದೇಕೆ? ದೇವನಲ್ಲಿಡು ನಂಬಿಕೆ /
ಮತ್ತೆ ಸ್ತುತಿಸುವೆ ನಾನಾತನನು, ಮುಕ್ತಿದಾತ,
ಪರಮಾತ್ಮೆ ಆತನೆನಗೆ //

⁶ ನನಗಾಗುತ್ತದೆ ನಿನ್ನ ಸ್ವರಣ ಮನ ಕುಗ್ಗಿದಾಗ /
ಜೋದ್ರನ್, ಹೆಮ್ರನ್ ನಾಡಿಂದ,
ಮೊಸಾರ್ ಗುಡ್ಡೆಯಿಂದ //

⁷ ನಿನ್ನ ಜಲಪಾತಗಳ ಘನನಿನಾದ, ಮಡುವು
ಮಡುವನು ಕರೆದಂತಿದೆ /
ನಿನ್ನಲೆಗಳು, ಎಲ್ಲ ತರಂಗಗಳು ತಲೆಯ ಮೇಲೆ
ಹಾದು ಹೋದಂತಿವೆ //

⁸ ಹಗಲಲಿ ಶ್ರೀತಿಯನುಗ್ರಹಿಸಲಿ ದೇವನೆನಗೆ /
ಇರುಳಲಿ ಎನ್ನಯ ಬಾಯಲ್ಲಿರಲಿ ಆತನ
ಗೀತೆ /

ಪ್ರಾರ್ಥನೆ ಸಲ್ಲಲಿ ಎನ್ನ ಜೀವಾದಾರ ದೇವಗೆ //

⁹ ಶರಣ ದೇವನಿಗೆ “ದೇವಾ, ನನ್ನನೇಕೆ ಮರೆತೆ?/
ನಾನಲೆಯಬೇಕೆ ಶತ್ರುಭಾಧೆಷಿಂದಿತನಾಗಿ
ಭಿಕಾರಿಯಂತೆ?” //

¹⁰ “ನಿನ್ನ ದೇವನಲ್ಲಿ?” ಎಂದು ವಿರೋಧಿಗಳು
ಸತತ ಹಂಗಿಸುವಾಗ /
ನನ್ನಲುಬುಗಳು ಮುರಿದಂತಾಗುತ್ತದೆ ಆ
ಜರೆಯ ಕೇಳಿದಾಗ //

¹¹ ಎನ್ನ ಮನವೆ, ಚಿಂತಿಸುವೆಯೇಕೆ?
ವ್ಯಾಧೆಪಡುವುದೇಕೆ? ದೇವನಲ್ಲಿಡು ನಂಬಿಕೆ /
ಮತ್ತೆ ಸ್ತುತಿಸುವೆ ನಾನಾತನನು, ಮುಕ್ತಿದಾತ,
ಪರಮಾತ್ಮಾ ಆತನೆನಗೆ//

“ನನ್ನ ನ್ಯಾಯ ನಿಣಣಿಸು ದೇವಾ”
(42ನೇ ಕೀರ್ತನೆ ಮುಂದುವರಿದುದು)

43 ನಿಣಣಿಸು ನನ್ನ ನ್ಯಾಯವನು

ಓ ದೇವಾ /
ವಾದಿಸು ಆ ಭಕ್ತಿಹೀನ ಜನತೆಯ ವಿರುದ್ಧ /
ಬಿಡಿಸೆನ್ನನು ವಂಚಕರಿಂದ, ಅಥಮಿಕಗಳಿಂದ //
² ನನಗೆ ಹೋಟಿ ನೀನಲ್ಲವೇ? ನನ್ನ ಕೈ ಬಿಟ್ಟಿರುವೆ
ವಕೆ?/
ಶತ್ರು ಬಾಧೆಯಿಂದ ಭಿಕಾರಿಯಂತೆ
ನಾನಲೆಯಬೇಕೆ?//
³ ಕಳುಹಿಸು ನಿನ್ನ ಜ್ಯೋತಿಯನು, ನಿನ್ನ ಸತ್ಯವನ್ನು
ನನ್ನ ನಡೆಸಲಿಕೆ /
ಸೇರಿಸಲೆನ್ನನು ನಿನ್ನ ಪವಿತ್ರ ಪರಮಾತ್ಮಕೆ, ನಿನ್ನಯ
ನಿವಾಸಕೆ //
⁴ ಬರುವೆನಾಗ ನಿನ್ನ ಬಲಿಪೀಠದ ಬಳಿಗೆ /
ನನ್ನಾನಂದ ನಿಧಿಯಾದ ನಿನ್ನ ಸನ್ನಿಧಿಗೆ /
ವೀಣೆ ನುಡಿಸಿ ದೇವಾ, ನಿನ್ನ ಸ್ತುತಿಸಲಿಕೆ //
⁵ ಎನ್ನ ಮನವೆ, ಚಿಂತಿಸುವೆಯೇಕೆ?
ವ್ಯಾಧೆಪಡುವುದೇಕೆ? ದೇವನಲ್ಲಿಡು ನಂಬಿಕೆ /
ಮತ್ತೆ ಸ್ತುತಿಸುವೆ ನಾನಾತನನು, ಮುಕ್ತಿದಾತ
ಪರಮಾತ್ಮಾ ಆತನೆನಗೆ //

ಪ್ರಸ್ತುತ ಪರಿಶಾಪ

44 ಕೇಳಿದೆವು ಕಿವಿಯಾರೆ ದೇವಾ, ನೀ

ಎಸಗಿದ ಫನಕಾರ್ಯಗಳನು /
ವಿವರಿಸಿಹರು ನಮ್ಮ ಮೂರ್ವಜರು ನಿನ್ನಾ
ಮಹತ್ವಾರ್ಯಗಳನು //
² ಹೊರಗಟ್ಟಿದೆ ಪರಕೀಯರನು, ನಮ್ಮ
ಮೂರ್ವಜರ ನೆಲೆಗೊಳಿಸಲು /
ವಿನಾಶಗೊಳಿಸಿದೆ ಅನ್ಯರನು, ನಮ್ಮವರನು

ವಿಕಾಸಗೊಳಿಸಲು //

³ ನಾಡಗೆದ್ದುದು ನಮ್ಮವರ ಕತ್ತಿಯಲ್ಲ /
ಜಯ ದೊರೆತದು ತಮ್ಮ ಭುಜ ಬಲದಿಂದಲ್ಲ //
ಜಯ ತಂದಿತು ನಿನ್ನ ಬಲಹಕ್ಕೆ, ನಿನ್ನ ಮುಖ
ಕಾಂತಿ /

ನಿನ್ನ ಭುಜಬಲ, ನೀತೋರಿದಾ ಅಚಲಪ್ರೀತಿ //

⁴ ಯಕೋಬಿಗೆ ವಿಜಯ ಗಿಟ್ಟಿಸಿದಾತ /
ನೀನಲ್ಲವೇ ದೇವಾ, ನನ್ನ ಅರಸ?//

⁵ ಶತ್ರುಗಳನು ಸದೆಬಡಿವೆವು ನಿನ್ನ ಬೆಂಬಲದಿಂದ /
ಎದುರಾಳಿಯನು ತುಳಿವೆವು ನಿನ್ನ
ಆವೇಶದಿಂದ //

⁶ ಬಿಲ್ಲುಭಾಣದಲಿ ನಾ ಭರವಸೆಯಿಡುವುದಿಲ್ಲ /
ಕತ್ತಿ ಕರಾರಿ ನನಗೆ ರಕ್ಷಣೆ ತರುವುದಿಲ್ಲ //

⁷ ಹಿಂಸಕರಿಂದ ಸಂರಕ್ಷಿಸುವಾತ ನೀನೇ /
ಹಗೆಗಳಿಗೆ ಆಶಾಭಂಗ ತರುವಾತ ನೀನೇ //

⁸ ನಿನ್ನಲ್ಲಿಯೇ ದೇವಾ, ಹೆಮ್ಮೆಪಡುವೆವು ಸತತ /
ನಿನ್ನ ನಾಮವನೆ ಸಂಕೀರ್ತನುವೆವು ನಿರುತ //

⁹ ಆದರೀಗ ನಮ್ಮನು ಕಡೆಗಣಿಸಿರುವೆ, ಕೈ
ಬಿಟ್ಟಿರುವೆ /

ನಮ್ಮ ಸೇನೆಗಳ ಸಂಗಡ ದೇವ, ಹೊರಟು
ಬರದಿರುವೆ //

¹⁰ ಶತ್ರುಗಳಿಗೆ ಬೆಂಗೊಟ್ಟು ನಾವೋಡುವಂತೆ
ಮಾಡಿರುವೆ /
ಹಗೆಗಳು ಹಾಯಾಗಿ ಸೊತ್ತನು ಸೂರೆಮಾಡ
ಬಿಟ್ಟಿರುವೆ //

¹¹ ನಮ್ಮ ನೊಪ್ಪಿಸಿರುವೆ ವರ್ಧಸ್ಥಾನಕೊಯ್ದ
ಕುರಿಗಳಂತೆ /
ಚದರಿಸಿಬಿಟ್ಟಿರುವೆ ನಮ್ಮನು ಅನ್ಯಜನಾಂಗಗಳ
ಮದ್ಯೇ //

¹² ಬಿಡುಕಾಸಿಗಿಂತ ಕಡೆಗಣಿಸಿರುವೆ ನಿನ್ನ
ಪ್ರಜೆಯನು /
ಲಾಭವಿಲ್ಲದವರಂತೆ ವಿಕ್ರಯಿಸಿರುವೆ
ಅದನು //

¹³ ಪರರು ನಮ್ಮನು ಜರೆಯವಂತೆ ಮಾಡಿರುವೆ /
ನೆರೆಯವರ ಪರಿಹಾಸ್ಯಕ್ಕೆ ಗುರಿಪಡಿಸಿರುವೆ //

¹⁴ ಅನ್ಯಜನ ನಮ್ಮ ನಣಾಕಿಸಿ ತಲೆಯಾಡಿಸುವಂತೆ
ಮಾಡಿರುವೆ /
ಅನ್ಯಾಯಕ್ಕೆ ಅಡ್ಡಹೆಸರಾಗುವಂತೆ ನಮ್ಮನು
ಬಿಟ್ಟಿರುವೆ //

¹⁵ ನನ್ನ ಕಣ್ಣಂದಿದೆ ಈ ಅವಮಾನ ದಿನವೆಲ್ಲ /

- ಲಜ್ಜೆಯಿಂದ ನಾ ಮುಖ
 ಮುಚ್ಚಿಕೊಳ್ಳುವಂತಾಗಿದೆಯಲ್ಲ //
 16 ದೂಡಕರ ನಿಂದೆಗೆ ಆಸ್ಪದನಾದೆ /
 ದೋಹಿಗಳ ವಕ್ಕನೋಟಕೆ ಗುರಿಯಾದೆ //
 17 ನಿನ್ನ ಮರೆಯಲಿಲ್ಲ, ನಿನ್ನ ಒಪ್ಪಂದವನು
 ಮೊರಲಿಲ್ಲ /
 ಆದರೂ ಒದಗಿವೆಯಲ್ಲ ನಮಗೇ
 ಅನಾಹತಗಳೆಲ್ಲ //
 18 ನಮ್ಮಂತರಂಗ ದೂರವಾಗಿಲ್ಲ ನಿನ್ನಂದ /
 ನಾವು ಅಗಲಲಿಲ್ಲ ನೀನು ತೋರಿದ
 ಮಾರ್ಗದಿಂದ //
 19 ಆದರೂ ನಮ್ಮನ್ನ ತಂದು ನಾಯಿನರಿಗಳ
 ಪಾಲಾಗಿಸಿರುವೆ /
 ಕಾರ್ಗತ್ತಲೆಮ್ಮನು ಸುತ್ತುವರಿಯುವಂತೆ
 ಮಾಡಿರುವೆ //
 20 ನಮ್ಮ ದೇವನ ನಾಮವನು ಮರೆಂದ್ದೇವಾದರೆ /
 ಅನ್ಯದೇವರಿಗೆ ನಾವು ಕ್ಯೇ ಮುಗಿದಿಂದ್ದೇವಾದರೆ, /
 21 ದೇವಾ, ನಿನಗದು ಬಯಲಾಗದಿರುತ್ತಿತ್ತೇ?
 ನಮ್ಮದೆ ಗುಟ್ಟು ನಿನಗೆ ತಿಳಿಯದಿರುತ್ತಿತ್ತೇ?//
 22 ಎಣಕೆಯಾಗಿವೆವು ಕೊಯ್ಯಾಗಿರಿಗಳಂತೆ ನಾವೆಲ್ಲ /
 ಬಲಿಯಾಗುತ್ತಿಹೆವು ನಿನ್ನ ನಿಮಿತ್ತವೆ ದಿನವೆಲ್ಲ //
 23 ಪ್ರಭೂ, ಎಂದೇಭೂ, ನಿದ್ರಿಸಬೇಡ /
 ನಮ್ಮನು ಎಂದೆಂದಿಗೂ ತೊರೆಯಬೇಡ //
 24 ಮರೆಸಿಕೊಂಡಿರುವೆಯೇಕೆ ನಿನ್ನ ಮುಖವನು?/
 ಮರೆತಿರುವೆಯೇಕೆ ನಮ್ಮ ಹಿಂಸೆ
 ಬಾಧೆಯನು?//
 25 ಮಣ್ಣಪಾಲಾಗಿದೆ ನಮ್ಮ ಪ್ರಾಣ /
 ನೆಲ ಕಚ್ಚಿಕೊಂಡಿದೆ ನಮ್ಮ ದೇಹ //
 26 ಎದ್ದು ಬಂದು ಪ್ರಭು ನಿನ್ನ ನೆರವನ್ನೊಂದಗಿಸು /
 ನಿನ್ನ ಚಲ ಪ್ರೇಮದಿಂದ ನಮ್ಮನು ಉಧಾರಿಸು //

ರಾಜವಿಷಯೋತ್ಸವ ೧೯

- ## 45 ಉಜ್ಜಳಾಲೋಚನೆಯೊಂದು
- ತುಡುಕುತ್ತಿದೆ ಮನದಲಿ /
 ರಚಿಸಲೆರುವೆ ಮಹಾರಾಜನಿಗೊಂದು
 ಗೀತಾಂಜಲಿ /
 ನನ್ನ ಜಿಹ್ವೆ ಸಜ್ಜಾದ ಬರಹಗಾರನ ಲೇಖನಿ //
² ನರಮಾನವರೊಳು ನೀ ಸುರ ಸುಂದರ /
 ನಿನ್ನ ಮುಖವಾಣಿ ಅಶ್ಯಂತ ಮಥುರ /

ದೇವಾನುಗ್ರಹ ನಿನಗಿದೆ ನಿರಂತರ //

³ ಕಟ್ಟಿಕೊಂಡ ಶೂರನೇ, ಪಟ್ಟಗೃಹಿಯನು
ಸೊಂಟಕೆ /
ಸಂಭ್ರಮ, ಶೋಭೆ, ಸಡಗರ ಸಲ್ಲತಕ್ಕವು
ನಿನಗೆ //

⁴ ಹೊರಡು ಒಡ್ಡೋಲಗದಿಂದ
ವಾಹನಾರೂಢನಾಗಿ /
ತೆರಳು ಭುಜಬಲದಿ
ಮಹತ್ವಾಯವೇಸಗುವವನಾಗಿ /
ಹೊಗು ಸತ್ಯಕ್ಕಾಗಿ, ನ್ಯಾಯನೀತಿಪರನಾಗಿ //
⁵ ನಿನ್ನಂಬು ಬಾಣಗಳು ಹರಿತವಾದುವು /
ರಾಜದೇಶೋಹಿಗಳನು ಅವು ಇರಿಯುವುವು /
ಜನಾಂಗಗಳು ನಿನ್ನ ಪಾದಕ್ಕೆರಗುವುವು //
⁶ ಅಮರವಾದುದು ಹೇ ದೇವಾ, ನಿನ್ನ

ಸಿಂಹಾಸನ /
ನ್ಯಾಯಸ್ಥಾಪಕವಾದುದು ನಿನ್ನ ರಾಜ ದಂಡ //

⁷ ಪ್ರೀತಿಸಿದೆ ನೀನು ಧರ್ಮವನು
ದ್ಯೇಷಿಸಿದೆ ಅಧರ್ಮವನು /
ಆನಂದ ತೈಲದಿಂದಭಿಷೇಕಿಸಿಹನು ನಿನ್ನ
ದೇವನು /
ಮಿತ್ರಿಗಿಂತ ಮಿಗಿಲಾಗಿ ಅಭಿಷೇಕಿಸಿಹನು

ಆತನು ನಿನ್ನನು //

⁸ ಘಮಘಮಿಸುತ್ತಿದೆ ನಿನ್ನಡಿಗೆ
ರಸಗಂಧ, ಅಗರು, ಚಂದನಗಳಿಂದ /
ಮನರಂಜನೆಗೊಳ್ಳುತ್ತಿರುವೆ
ದಂತ ಮಂದಿರದುಸ್ವತ ವಾದ್ಯಗಳಿಂದ /

⁹ ರಾಜಕುವರಿಯರಿಹರು ನಿನ್ನ
ಸೀ ಪರಿವಾರದಲ್ಲಿ /
ಪಟ್ಟದ ರಾಣಿಯ ನಿಂತಿಹಳು ನಿನ್ನ
ಬಲಪಾಶ್ವದಲ್ಲಿ /
ಒಫಿರ್ ನಾಡಿನ ಜೆನ್ನಾಭರಣಗಳಿಂದ
ಭೂಷಿತಳಾಗಿ //

¹⁰ ಎಲ್ಲೊ ಹುವರಿಯೇ, ಕೇಳು, ಎನ್ನ ಮಾತಿಗೆ
ಕೆವಿಗೊಡು /
ನಿನ್ನ ಜನರನು, ತೌರು ಮನೆಯನು
ಮರೆತುಬಿಡು //

¹¹ ಆಗ ಬಯಸುವನು ರಾಜ ನಿನ್ನ
ಲಾವಣ್ಯವನು /
ಆತನ ಪಾದಕ್ಕೆರಗು, ಆತನೇ
ನಿನಗೊಡೆಯನು //

- ¹² ತೈರ್ ನಾಡಿಗರು ನಿನಗೆ ಕಾಣಿಕೆಯಿತ್ತು
ಸನ್ನಾನಿಸುವರು /
ಸಿರಿವಂತ ಪ್ರಜೆಗಳು ನಿನ್ನಪಕಾರವನು
ಕೋರಿಬರುವರು //
- ¹³ ರಾಜಕುವರಿ ವಿರಾಜಿಸುತ್ತಿಹಳು
ಅಂತಃಪುರದಲ್ಲಿ /
ಮೆರೆಯುತ್ತಿಹಳು ಜರತಾರಿ
ವಸ್ತಾಭರಣಗಳಲ್ಲಿ //
- ¹⁴ ಭೂಷಿತಳಾಗಿಹಳಾಕೆ ಕಸೂತಿಕೆಲಸದ
ವಸ್ತಗಳಿಂದ /
ಬರುತ್ತಿಹಳು ರಾಜನ ಬಳಿಗೆ ಸಖಿಯರ ಪರಿವಾರ
ಸಮೀತ //
- ¹⁵ ಆಗಮಿಸುತ್ತಿಹರಿದೋ ಸಂಭ್ರಮ ಸಡಗರದಿಂದ /
ಪ್ರವೇಶಿಸುತ್ತಿಹರು ಅರಮನೆಯನು
ಉತ್ಸಾಹದಿಂದ //
- ¹⁶ ನಿನ್ನ ಮುತ್ತರು ಅಲಂಕರಿಸುವರು ಪೂರ್ವಜರ
ಸ್ಥಾನವನು /
ನೇಮಕಗೊಳ್ಳುವರು ಉತ್ತರಾಧಿಕಾರಿಗಳಾಗಿ
ಜಗದೋಳು //
- ¹⁷ ನಿನ್ನ ನಾಮಸ್ವರಣೆಯನುಳಿಸುವೆನು
ಚಿರಕಾಲ /
ಹೊಗಳುವರು ಸಕಲ ಜನರು ನಿನ್ನನು
ಅನುಗಾಲ //

ದೇವರು ನಮಾಶ್ಯಯ ದುರ್ಗಾವು

46 ದೇವರೆಮಗ ಆಶ್ಯಯ ದುರ್ಗಾ /

- ಸಂಕಟದಲ್ಲಿ ಸಿದ್ಧ ಸಹಾಯಕ //
- ² ಕಡಲಲ್ಲಿ ಗುಡ್ಡಗಳು ಮುಳುಗಿದರೂ ದಿಗಿಲೀಲ್ಲ /
ಮೊಡವಿ ಕಂಪಿಸಿದರು ನಮಗೇನು ಭಯವಿಲ್ಲ //
- ³ ಸಮುದ್ರ ಭೋಗರೆದರೇನು?
ನೊರೆಕಾರಿದರೇನು?/
ಅದರೊಡನೆ ಪರ್ವತಗಳು
ಅಲುಗಾಡಿದರೇನು?//
- ನಮ್ಮ ಕಡೆಗಿರುವನು ಸೇನಾಧೀಶ್ವರ ಪ್ರಭುವು /
ಯಹೋಽಬ ಹುಲದೇವನು ನಮಗಾಶ್ಯಯ
ದುರ್ಗಾವು //
- ⁴ ನದಿಯೋಂದು ಆನಂದಗೊಳಿಸುವುದು
ದೇವನಗರವನು /
ಮನೀತಗೊಳಿಸುವುದು ಪರಾತ್ಮರನ

ನಿವಾಸವನು //

- ⁵ ದೇವನಿರುವನಾ ನಗರ ಮಧ್ಯ, ಅಳಿವಿಲ್ಲ ಅದಕೆ /
ಉದಯಕಾಲದಲೆ ದೇವ ಬರುವನು
ಅದರ ಸಹಾಯಕೆ //
- ⁶ ನಡುಗಿದವು ರಾಷ್ಟ್ರಗಳು, ಉಡುಗಿದವು
ರಾಜ್ಯಗಳು /
ದೇವರ ಗರ್ಜನೆಗೆ ಕರಗಿತು ಧರೆಯೆಲ್ಲವು //
- ⁷ ನಮ್ಮ ಕಡೆಯಿರುವನು ಸೇನಾಧಿಶ್ವರ
ಪ್ರಭುವು /
ಯಕೋಬ ಕುಲದೇವರು ನಮಗಾಶ್ರಯ
ದುರ್ಗವು //
- ⁸ ಪ್ರಭುವಿನ ಕಾರ್ಯಗಳ ನೋಡಬನ್ನಿ /
ಇಂದ್ರಿಯಗಳಿಗೆ ಪವಾಡಗಳನು ನೋಡಿ //
- ⁹ ಜಗದೆಲ್ಲದೆ ಕದನ ಕಾಳಗ ನಿಲ್ಲಿಸಿಹನು /
ಬಿಲ್ಲು ಭಲ್ಲೆಗಳನು ಮುರಿದು ಹಾಕಿದನು /
ರಥಗಳನು ಬೆಂಕಿಯಿಂದ ಸುಟ್ಟಿಹಾಕಿದನು //
- ¹⁰ ‘ಶಾಂತರಾಗಿರಿ, ತಿಳಿಯಿರಿ ನಾನು ದೇವನೆಂದು /
ಜನಕ್ಕೂ ಜನಾಂಗಕ್ಕೂ ನಾನಧಿಪತಿಯೆಂದು’//
- ¹¹ ನಮ್ಮ ಕಡೆಯಿರುವನು ಸೇನಾಧಿಶ್ವರ ಪ್ರಭುವು /
ಯಕೋಬ ಕುಲದೇವರು ನಮಗಾಶ್ರಯ
ದೇವರು //

ದೇವನು ಸಾರ್ವಭೌಮನು

47 ಸರ್ವ ಜನಾಂಗಗಳೇ, ಚಪ್ಪಾಳೆ

- ಹೊಡೆಯಿರಿ /
ಸರ್ವೇಶ್ವರನಿಗೆ ಜಯಜಯ
ಫೋಷ ಮಾಡಿರಿ //
- ² ಪರಾತ್ಮನಾದ ಪ್ರಭುವು ಘನಗಂಭೀರನು /
ಪ್ರಪಂಚಕ್ಕೆಲ್ಲ ರಾಜಾಧಿರಾಜನು //
- ³ ಜನಾಂಗಗಳನಾತ ನಮಗಧಿನಪಡಿಸಿಹನು /
ರಾಷ್ಟ್ರಗಳನು ನಮಗೆ ಪಾದಪೀಠವಾಗಿಸಿಹನು //
- ⁴ ಆಯ್ದ್ಯನಾಡನು ಸೋತ್ತಾಗಿ ನೀಡಿದನೆಮಗೆ /
ಪ್ರತಿಷ್ಠಿತರು ನಾವು, ಆತನೊಲಿದ ಯಕೋಬಿಗೆ //
- ⁵ ಏರಿದನು ಪ್ರಭು ಜಯಜಯಕಾರದೊಂದಿಗೆ /
ಆರೋಹಣವಾದನು ತುಶೂರಿನಾದ ಜೋತಿಗೆ //
- ⁶ ಕೀರ್ತಿಸಿರಿ, ನಮ್ಮ ದೇವನನು ಸಂಕೀರ್ತಿಸಿರಿ /
ಕೀರ್ತಿಸಿರಿ, ನಮ್ಮ ರಾಜನನು ಸಂಕೀರ್ತಿಸಿರಿ //
- ⁷ ದೇವನು ಭೂಮಂಡಲಕ್ಕೆಲ್ಲಾ ಒಡೆಯನು /
ಕೀರ್ತನೆಯಿಂದ ಶೋಂಡಾಡಿರಿ ಆತನನು //

- ⁸ ವಹಿಸಿಕೊಂಡನು ದೇವನು ಸರ್ವಾಧಿಪತ್ಯ /
ಅಲಂಕರಿಸಿಹನು ತನ್ನ ಮಾಜ್ಯ ಗದ್ದಗೆಯ //
- ⁹ ಒಟ್ಟುಗೂಡಿ ಬಂದರು ಪ್ರಜೆಯ ಪ್ರಮುಖರು /
ಅಭ್ಯಹಾಮನ ದೇವಜನರೊಡನೆ
ಸೇರಿಕೊಂಡರು //
ಭೂಪಾಲರೆಲ್ಲರೂ ದೇವರಿಗೆ ಅಧೀನರು /
ಸರ್ವೋಽನ್ನತನು, ಸಾರ್ವಭೌಮನು ದೇವರು //

ಸಿಯೋನ್ ಶಿಶಿರ ಪವಿತ್ರ

48 ಸರ್ವಸ್ತುತಿಗೆ ಪಾತ್ರ, ಪ್ರಭುವು

- ಪರಮೋನ್ನತ /
ದೇವನಗರದಲ್ಲಿ ಆತನ ಪವಿತ್ರ ಪರಮತ //
- ² ಎತ್ತರದಲ್ಲಿ ಸುಂದರ, ಉತ್ತರದಲ್ಲಿ ಸಿಯೋನ್
ಶಿಶಿರ /
ಆನಂದದಾಯಕ ರಾಜಾಧಿರಾಜನ ಆ ನಗರ //
- ³ ಅದರ ಕೋಟಿಕೋಟ್ಲಗಳ ನಡುವೆ ದೇವನು /
ತಾನೇ ಸುಭದ್ರ ದುರ್ಗವೆಂದು ತೋರಿಹನು //
- ⁴⁻⁵ ಕೂಡಿದರೊಂದಾಗಿ ರಾಜರುಗಳು,
ದಾಳಿಮಾಡಬಂದರು /
ನೋಡಿ ನಿಬ್ಬಿರಗಾದರು, ತಲ್ಲಣಗೊಂಡು
ಓಡಿಹೋದರು //
- ⁶ ನಡುಗುವಂತಾಯಿತಲ್ಲಿ ಗಡಗಜನೆ /
ಪ್ರಸವ ವೇದನೆಯಂತಾಯಿತವರಿಗೆ //
- ⁷ ತಾಷ್ರಿಷ್ಣ ನಾಡಿನ ದೊಡ್ಡ ದೊಡ್ಡ
ಹಡಗುಗಳನು /
ಚಂಡಮಾರುತದಿಂದ ಪುಡಿಪುಡಿ ಮಾಡಿದೆ
ನೀನು //
- ⁸ ಕೆವಿಯಾರೆ ಕೇಳಿದಂತೆಯೆ ಕಣ್ಣಾರೆ ಕಂಡೆವು /
ಸರ್ವಶಕ್ತಿ ಪ್ರಭುವನು ದೇವನಗರದಲಿ
ಕಂಡೆವು //
- ⁹ ನಿನ್ನಜಲ ಪ್ರೀತಿಯನು ದೇವಾ, ಸೃಂಗಿಸುವೆವು /
ನಿನ್ನ ಮಹದಾಲಯದೊಳು ಅದನು
ಧ್ಯಾನಿಸುವೆವು //
- ¹⁰ ನಿನ್ನ ನಾಮದಂತೆ ನಿನ್ನ ಹೊಗಳಿಕೆ /
ಮುಟ್ಟುತ್ತದೆ ಜಗದ ಎಲ್ಲೆ ಎಲ್ಲಿಗೆ /
ದೇವಾ, ನೀತಿಭರಿತ ನಿನ್ನ ಆಳ್ಳಿಕೆ //
- ¹¹ ಸಿಯೋನ್ ಪಟ್ಟಣಿಗರು ಹಷಣಗೊಳ್ಳಲಿ /
ಯೆಹೋದ್ಯ ನಗರಗಳು ಆನಂದಪಡಲಿ /
ನಿನ್ನ ನ್ಯಾಯವನು ನೆನಪಿಸಿಕೊಳ್ಳಲಿ //

¹² ಸಂಚಾರಮಾಡಿರಿ ಸಿಯೋನ್ ನಗರದೊಳು /

ಮಾಡಿರಿ ಪ್ರದಕ್ಷಿಣೆ ಅದರ ಸುತ್ತಲು /

ಲೆಕ್ಕಾವಿಲ್ಲದಿವೆ ನೋಡಿ ಗೋಪುರಗಳು //

¹³ ಕಣ್ಣೀಟ್ಟು ನೋಡಿರಿ ಅದರ ಕೋಟಿಗಳನು /

ಚೆನ್ನಾಗಿ ಗಮನಿಸಿರಿ ಅದರ ಪ್ರಕಾರಗಳನು //

¹⁴ ಆಗ ತಿಳಿಸಿರಿ ಮುಂದಣ ಪೀಳಿಗೆಗಿಂತೆಂದು -

“ಈತನೀತನೇ ನಮ್ಮ ದೇವನು

ಯುಗಯುಗಕು /

ನಮಗೀತ ಮಾರ್ಗದರ್ಶಕ ತಲತಲಾಂತರಕು” /

ಸಾವಸ್ಯ ತಪ್ಪಿಸದು ಸಿರಿಸಂಪತ್ತು

49 ಸರ್ವಜನಾಂಗಗಳೆ, ಗಮನಿಸಿರಿ /

ಭೂನಿವಾಸಿಗಳೆ, ನನಗೆ ಕಿವಿಗೊಡಿ /

² ಜನಸಾಮಾನ್ಯರೇ, ಜನಾಧಿಪತಿಗಳೆ,

ದರಿದ್ರರೇ, ಧನವಂತರೆ /

ನೀವೆಲ್ಲರು ನನ್ನ ಮಾತುಗಳಿಗೆ ಕಿವಿಗೊಟ್ಟು

ಆಲಿಸಿರ್ಕೆ //

³ ನನ್ನ ಬಾಯಿ ಬೋಧಿಸುವುದು ಸುಜ್ಞಾನವನು /

ನನ್ನ ಮನ ಧ್ಯಾನಿಸುವುದು ವಿವೇಚನೆಯನು //

⁴ ನಾ ಕಿವಿಗೊಟ್ಟು ಆಲಿಸುವೆನು ಧರ್ಮದ

ಗಾದೆಯನು /

ಎಣೆ ನುಡಿಸುತ ವಿವರಿಸುವೆನು ಅದರ

ಗೂಡಾರ್ಥವನು //

⁵ ಆಪತ್ತಾಲದಲಿ ನಾನೇಕೆ ಭಯಪಡಬೇಕು?/

ದ್ವೇಷಿಗಳ ದಾಳಿಗೆ ನಾನೇಕೆ ಹೆದರಬೇಕು?//

⁶ ಅವರ ಭರವಸೆ ಸಿರಿಸಂಪತ್ತಿನಲಿ /

ಅವರ ಹಿರಿಮೆ ಅಧಿಕಾಸ್ತಿಪಾಸ್ತಿಯಲಿ //

⁷ ತನ್ನನು ತಾನೇ ಮುಕ್ತಗೊಳಿಸಿಕೊಳ್ಳುವ

ಜೀವಾತ್ಮನಿಲ್ಲ /

ದೇವರಿಗೆ ಈಡುಕೆಂಟ್ಟು ಪ್ರಾಣ ಉಲ್ಲಿಸಿಕೊಳ್ಳು

ಬಲ್ಲ ನರನಿಲ್ಲ //

⁸ ಪ್ರಾಣಕೆ ತೆರಬೇಕಾದ ಈಡು ಅಮೂಲ್ಯ /

ಅದಕೆ ಸಾಕಷ್ಟು ತೆರಲು ಯಾರಿಗೂ ಅಸಾಧ್ಯ //

⁹ ಸಮಾಧಿಗಿಳಿಯದೆ ಸದಾ ಬಾಳುವ ಬಯಕೆ /

ಮಾನವ ಶಕ್ತಿಗೆ ವಿರಿದುದು ಆ ಗಳಿಕೆ //

¹⁰ ಬುದ್ಧಿಜೀವಿಗಳೂ ಸಾಯುವುದು ಖಂಡಿತ /

ಮೂರ್ಖ, ಮಂದಗತಿಗಳ ಅಳಿವೂ ನಿಶ್ಚಯ /

ಅವರ ಸೊತ್ತು ಪರರ ಪಾಲು, ಇದೂ ವಿಚಿತ //

¹¹ ತಮ್ಮ ಹೆಸರಲೆಂಟ್‌ನೋ ಸೊತ್ತಿದ್ದರೂ /

ಸಮಾಧಿಯೇ ಅವರಿಗೆ ಶಾಶ್ವತ ಮಂದಿರವು /
 ಅದುವದುವೇ ಅವರಿಗೆ ನಿತ್ಯ ನಿವಾಸವು //
 12 ನೆಲೆಯಾಗಿರನು ನರನು ಪಟ್ಟಪದವಿಯಲಿ /
 ನಾಶವಾಗುವನು ಪಶುಪ್ರಾಣಿಗಳ ಪರಿ //
 13 ಮೂರ್ಖನಂಬಿಕೆಯಿಳ್ಳವರ ಗತಿ ಇದುವೇ /
 ಆ ಮೂರ್ಖರ ನಂಬಿ ನಡೆದವರಿಗು ಹಾಗೆಯೇ //
 14 ದೂಡುವನು ಅವರನು ಕುರಿಹಿಂಡಿನಂತೆ
 ಪಾತಾಳಕೆ /
 ಮರಣವೇ ಕುರಿಗಾಹಿ ಆ ನಿಧನ ನಿವಾಸಿ
 ಗಳಿಗೆ /
 ವಿನಾಶಗೊಳ್ಳುದು ಆ ತಳದಲ್ಲಿ ಅವರ ರೂಪ
 ರೇಖೆ /
 ಅಳುವರು ಸಜ್ಜನರು ಅವರೆಲ್ಲರನು
 ಉದಯಕಾಲಕೆ //
 15 ನನ್ನನ್ನಾದರೋ ಸ್ವಾಗತಿಸುವನು ದೇವನು /
 ಪಾತಾಳದ ಹಿಡಿತದಿಂದ ಬಿಡಿಸುವನು //
 16 ಒಬ್ಬನು ಧನಿಕನಾದಾಗ ನೀ
 ಕಳವಳಗೊಳ್ಳಬೇಡ /
 ಅವನ ಮನೆಯ ಸೋಬಗನು ಕಂಡು
 ನಿರಾಶಗೊಳ್ಳಬೇಡ //
 17 ಸಾಯುವಾಗ ಏನನೂ ಹೊಂಡು
 ಹೋಗುವುದಿಲ್ಲ /
 ಫಾನತೆ ಅವನ ಬೆನ್ನು ಹತ್ತಿ ಹೋಗುವಂತಿಲ್ಲ //
 18 ಸಿರಿಬಂದಾಗ ಕೊರತೆಯಿರದು ಹೋಗಳಿಕೆಗೆ /
 ಆತ್ಮಸ್ತುತಿ, ಮುಖಸ್ತುತಿ, ಇವುಗಳ ಮೇರತಕೆ //
 19 ಸೇರದಿರನಾತ ಷಿತ್ಯಗಳಧೋಗತಿಯನು /
 ಅವಿವೇಕಿ ಕಾಣನು ಎಂದಿಗೂ
 ಪರಂಜ್ಯೋತಿಯನು //
 20 ನೆಲೆಯಾಗಿರನು ಪಟ್ಟಪದವಿಯಲಿ /
 ನಾಶವಾಗುವನು ಪಶುಪ್ರಾಣಿಗಳ ಪರಿ //

ಕೃತಜ್ಞತೆಯೇ ಸ್ತುತ್ಯವಾದ ಬಲಿಯಪರಾಣ

50 ದೇವಾಧಿದೇವನಾದ ಪ್ರಭುವಿನ ಸುದಿ

ಇಡೀ ಜಗತೆ /
 ಆತನ ಸನ್ನಿಧಿಗೆ ಕರೆ, ಮೂರ್ಖದಿಂದ
 ಪಶ್ಚಿಮದವರೆಗೆ //
 2 ಸುರ ಸುಂದರವಾದ ಸಿಯೋನಿನಿಂದ /
 ಉದಯಸಿಹನು ದೇವನು ಶೋಭೆಯಿಂದ //
 3 ಬರುತ್ತಿಹನು ನಮ್ಮ ದೇವನು, ಇನ್ನು

ಸುಮೃದ್ಧಿರನಾತ /
 ಆಶನ ಮುಂದೆ ಬೆಂಕಿಮಳೆ, ಸುತ್ತಲು
 ಚಂಡಮಾರುತ //
⁴ ಭೂಮ್ಯಾಕಾಶಗಳನು ಕರೆಯುತ್ತಿಹನು /
 ಪ್ರಜೆಗೆ ವಿಧಿಪಾ ತೀರ್ಪಣನು ನೋಡಲೆಂದು //
⁵ “ಬಲಿ ಮೂಲಕ ಒಡಂಬಡಿಕೆ ಗೈದ ಭಕ್ತರನು /
 ಸಭೆ ಸೇರಿಸಿ ಇಲ್ಲಿನ್ನ ಮುಂದೆ,”
 ಎನ್ನುತ್ತಿಹನು //
⁶ ದೇವನೇ ಸತ್ಯಸ್ವರೂಪಿ, ನ್ಯಾಯಾಧಿಪತಿ /
 ಇದನು ಸಾರಿ ಹೇಳಲಿ ಆಕಾಶ ಪ್ರಕೃತಿ //
⁷ “ಎಲ್ಲ ಪ್ರಜೆ ಇಸ್ತರ್ಯೇಲ್, ನಾನು ನಿನ್ನ
 ದೇವರು /
 ಕಿರಿಗೊಟ್ಟಿ ಆಲಿಸು ನಾನು ನಿನ್ನ ವಿರುದ್ಧ
 ವಾದಿಸುವುದನು //
⁸ ನಿನ್ನ ಬಲಿಯರ್ಥಣೆಯನು ನಾ ತಪ್ಪಣಿಸುತ್ತಿಲ್ಲ /
 ನಿನ್ನ ಮುಂದಿವೆ ಸತತ ನಿನ್ನ ದಹನ
 ಬಲಿಗಳಿಲ್ಲ //
⁹ ನಾ ಕೋರುವುದು ನಿನ್ನ ಮನೆಯ
 ಹೋರಿಗಳನ್ನಲ್ಲ /
 ನಾ ಬಯಸುವುದು ನಿನ್ನ ಮಂದೆಯ
 ಹೋತಗಳನ್ನಲ್ಲ //
¹⁰ ಕಾಡಿನಲ್ಲಿರುವ ಮೃಗಜಂತುಗಳಿಲ್ಲ ನನ್ನವೇ /
 ಗುಡ್ಡದಲಿರುವ ಸಹಸ್ರಾರು ಪಶುಗಳು ನನ್ನವೇ //
¹¹ ನಾ ಬಲ್ಲ ಆಕಾಶದಲ್ಲಿ ಹಾರಾಡುವ
 ಪಕ್ಷಿಗಳನ್ನಲ್ಲ /
 ನನಗೆ ಸೇರಿವೆ ಅಡವಿಯಲಿ ಓಡಾಡುವ ಜೀವ
 ಜಂತುಗಳಿಲ್ಲ //
¹² ನನಗೆ ಹಸಿವಾದರೆ, ನಿಮಗೆ ತಿಳಿಸಬೇಕಿಲ್ಲ /
 ಜಗವು, ಅದರದೆಲ್ಲವು ನನ್ನವಾಗಿವೆಯಲ್ಲ //
¹³ ಹೋರಿಗಳ ಮಾಂಸವನು ನಾ
 ಭುಜಿಸುವುದುಂಟೇ?/
 ಹೋತಗಳ ರಕ್ತವನು ನಾ
 ಕುಡಿಯುವುದುಂಟೇ?//
¹⁴ ದೇವರಿಗೆ ಧನ್ಯವಾದವೆ ನಿನ್ನ
 ಬಲಿಯರ್ಥಣೆಯಾಗಿರಲಿ /
 ಪರಾತ್ಮರನಿಗೆ ಮಾಡಿದ ಹರಕೆಗಳು
 ಸಮರ್ಪಿತವಾಗಲಿ //
¹⁵ ಕಷ್ಟದಲಿ ಮೋರೆಯಿಡೆ, ನೆರವಾಗುವೆ /
 ಆಗ ನೀ ನನ್ನನು ಕೊಂಡಾಡುವೆ //
¹⁶ ದುರ್ಜನರಿಗೆ ದೇವ ಹೇಳುವನು ಇಂತೆಂದು /

- “ನನ್ನ ವಿಧಿಗಳ ಪರಿಸುವ ಹಕ್ಕು ನಿಮಗೆಂತು?/
ನನ್ನ ನಿಬಂಧನೆಗಳ ನೀವು ಜಪಿಸುವುದೆಂತು?”//
- ¹⁷ ನನ್ನ ಮಾತುಗಳನು ನೀವು ತಾತ್ವಾರ
ಮಾಡುತ್ತೀರಿ /
ನನ್ನ ತಿದ್ದುಪಾಟುಗಳನು ನೀವು
ಧಿಕ್ಕರಿಸುತ್ತೀರಿ //
- ¹⁸ ಕಂಡೊಡನೆ ಬೇಕು ನಿಮಗೆ ಜೋರರ ಕೂಟ /
ಸಾಕಾಗಿಲ್ಲ ನಿಮಗೆ ಜಾರರ ಒಡನಾಟ //
- ¹⁹ ನಿಮ್ಮ ಬಾಯನಾಜುತ್ತದೆ ಕೆಡುಹುತನ /
ನಿಮ್ಮ ನಾಲಿಗೆ ನೇಯತ್ತದೆ ಕಪಟತನ //
- ²⁰ ಸೋದರನಿಗೆ ವಿರುದ್ಧ ಸುಖಾಡಲು
ಕೂರುತ್ತೀರಿ /
ಒಡಹುಟ್ಟಿದವರಿಗೆ ಎದುರಾಗಿ
ಚಾಡಿಹೇಳುತ್ತೀರಿ //
- ²¹ ನೀವಿದನ್ನೆಲ್ಲ ಮಾಡಿದರೂ ನಾ
ಮೌನಿಯನ್ನುವಿರಾ?/
ನಾ ಹೂಡ ನಿಮ್ಮಂಧವನು ಎಂದುಕೊಂಡಿರಾ?//
ನಿಮ್ಮ ದುಷ್ಪತನವನು ಕಣ್ಣಂದೆಯಿಡುವನು/
ನೀವು ಅಪರಾಧಿಗಳಿಂದು ಸ್ಥಾಷಿಸದೆ ಬಿಡೆನು //
- ²² ದೇವನ ನೆನೆಯದವರೇ, ನೀಡಿರ ಗಮನವನು /
ಇಲ್ಲವಾದರೆ ಥಿನ್ನಿನ್ನವಾಗಿಸಿಬಿಟ್ಟೇನು /
ನನ್ನ ಕೈಯಿಂದ ತಪ್ಪಿಸುವವರಾರು ನಿಮ್ಮನು?//
- ²³ ಧನ್ಯವಾದದ ಬಲಿಯನರ್ರಿಸುವವನೇ ನನಗೆ
ಸನ್ನಾನಿತನು
ಸನ್ನಾಗ್ರ ಹಿಡಿವವನಿಗೆ ತೋರುವೆ ಪರಮ
ಜೀವೋದಾರವನು //

ಪಶ್ಚಾತ್ಯಾಪಮೂರಿತ ಪ್ರಾರ್ಥನೆ

- 51** ಕೃಪಾಜು, ದೇವಾ, ಕರುಣಿಸೆನ್ನನು /
ಕರುಣಾನಿಧಿ, ಅಳಿಸೆನ್ನ
ದೋಷವನು //
- ² ತೋಳಿ ಮಾತ್ರಯಾಗಿ ಪಾಪದಿಂದನ್ನನು /
ದೋಷಪರಿಹರಿಸಿ ಶುದ್ಧಗೊಳಿಸೆನ್ನನು //
- ³ ಒಟ್ಟುಕೊಂಡನಿದೋ, ನಾನೇ ಅಪರಾಧಿ /
ಕಟ್ಟಿದಂತಿದ ಕಣ್ಣೆ ಪಾಪ ದಿನವಿಡಿ //
- ⁴ ಹೌದು ದೇವಾ, ನಿನಗೆ ದ್ರೋಹವೆಸಗಿದೆ /
ನಿನ್ನ ಕಣ್ಣೆ ಕೆಟ್ಟದುದನೆ ಮಾಡಿದೆ //
ನಿನ್ನ ನಿಜಾಯವು ನ್ಯಾಯಯುತ /
ನೀ ನೀಡುವ ತೀರ್ಮಾನ ನಿಲ್ದಿಪ್ಪು //

- ⁵ ನಾ ಜನಿಸಿದೆ ಪಾಪಪಂಕದಲೆ /
 ದೈತ್ಯಾಹಿ ನಾ ಮಾತೃಗಭರ್ದಿಂದಲೆ //
⁶ ಅಂತರಂಗ ಶುದ್ಧಿಯನು ನೀ ಬಯಸುತ್ತಿ /
 ಅಂತರ್ರ್ಯ ಜಾಘನವನು ಉದಯಗೋಳಿಸುತ್ತಿ //
⁷ ಹಿನ್ನೋಪಿನಿಂದ ನೀ ಚಿಮುಕಿಸೆ, ನಾ
 ಶುದ್ಧನಾಗುವೆ /
 ನೀ ತೊಳೆದೆಯಾದರೆ, ಹಿಮಕ್ಕಿಂತ ನಾ
 ಬೆಳ್ಳಗಾಗುವೆ //
⁸ ಹಷಣನಂದವನು ಮೊಳಗಿಸೆನ್ನೋಳು /
 ಮುಳಕಗೊಳ್ಳಬ್ಬವು ನೀ ಮುರಿದೆಲುಬುಗಳು //
⁹ ನನ್ನ ಪಾಪದೋಷಕ ವಿಮುಖಿನಾಗು /
 ಸರ್ವ ದೈತ್ಯಹಗಳನು ಅಳಿಸಿಹಾಕು //
¹⁰ ಶುದ್ಧ ಹೃದಯವನು ದೇವಾ, ನಿರ್ಮಿಸು /
 ಅಂತರಂಗವನು ಜೀತನಗೋಳಿಸು //
¹¹ ತಳ್ಳಬೇಡನ್ನನು ದೇವಾ, ನಿನ್ನ ಸನ್ನಿಧಿಯಿಂದ /
 ದೂಡಬೇಡ ನಿನ್ನ ಪವಿತ್ರಾತ್ಮನನು ನನ್ನಿಂದ //
¹² ಜೀವೋದಾರವನು ಮರಳಿ
 ಸವಿಯುವಂತೆ ಮಾಡು /
 ವಿಧೇಯನಾಗಿ ನಡೆವ ಸಿದ್ಧ ಮನಸ್ಸನು ನೀಡು //
¹³ ಚೋಧಿಸುವನಾಗ ನಿನ್ನ ಮಾರ್ಗವನು
 ದುರುಳರಿಗೆ /
 ತಿರುಗಿಕೊಳ್ಳರಾಗ ದೈತ್ಯಾಹಿಗಳು ನಿನ್ನ ಕಡೆಗೆ //
¹⁴ ತಪ್ಪಿಸೆನ್ನನು ಸಾಮಿ ದೇವಾ,
 ರಕ್ತಪರಾಧದಿಂದ /
 ನಿನ್ನ ಸತ್ಯಸಂಧತೆಯನು ಸಾರುವೆ ಮುಕ್ತ
 ಕಂತದಿಂದ //
¹⁵ ತರೆವಂತೆ ಮಾಡು ಪ್ರಭು ನನ್ನ ತುಟಿಗಳನು /
 ಸಾರುವುದೆನ್ನ ಬಾಯಿ ನಿನ್ನ ನುಡಿಗಳನು //
¹⁶ ಬಲಿಯರ್ಥಾಯಲಿ ನಿನಗೊಲವಿಲ್ಲ /
 ದಹನ ಬಲಿಯಿತ್ತರು ನಿನಗೆ ಬೇಕಿಲ್ಲ //
¹⁷ ಮುರಿದ ಮನವೇ ದೇವನೋಲಿವ ಯಜ್ಞಬ್ರ /
 ನೊಂದು ಬೆಂದ ಮನವನಾತ ಒಲ್ಲಿಯೆನನು //
¹⁸ ಸಿಯೋನಿಗೆ ದೇವಾ, ಶುಭವನು ಕರುಣೀಸು /
 ಜೆರುಸಲೇಮ್ ಕೋಟಿಯನು ಮರಳಿ
 ಎಬ್ಬಿಸು //
¹⁹ ಸೂಕ್ತ ಬಲಿಗಳಿಂದಾಗ ನಿನ್ನನೊಲಿಸುವರು /
 ವೇದಿಕ ಮೇಲೆ ಯಜ್ಞಪಶುಗಳನು
 ಅರ್ಪಿಸುವರು //

52 ನೀಚಕಾರ್ಯವೆಸಗಿ ಹಿಗ್ಗುವ

ಫನ ಮಾನವನೆ /
 ದೇವರ ಅನಂತ ಕೃಪೆಯನು
 ಪ್ರತಿಭಟಿಸುವವನೆ /
 ದೇವರ ದೃಷ್ಟಿಯಲಿ ನೀನು ಹೀನಾಯನೆ //
² ಕ್ಷೋರಗತಿಗೂ ಹರಿತ ನಿನ್ನ ನಾಲಿಗೆ, ವಂಚಕನೆ /
 ಕಲ್ಲಿಸುವೆಯಾ ದಿನವೆಲ್ಲ
 ನಾಶವಿನಾಶವನೆ?//
³ ಒಳಿತಿಗಿಂತ ಕಡಕು ಮಾಡುವುದು ನಿನಗಿಷ್ಟು /
 ಸತ್ಯಕ್ಷಿಂತ ಸುಳಾಡುವುದೇ ನಿನ್ನ ಚಟು /
⁴ ಈ ನಾಲಿಗೆಯೇ, ನೀನು ಕಪಟ /
 ಹಾನಿಕರ ಮಾತೇ ನಿನಗಪ್ಪಟ //
⁵ ನಸುಕುವನು ದೇವರು ನಿನ್ನನು ನಿರುತ /
 ದೂರಮಾಡುವನು ನಿನ್ನ ಗುಡಾರದಿಂದ /
 ಕಿತ್ತೆಸೆದುಬಿಡುವನು ಜೀವದ ನಾಡಿಂದ //
⁶⁻⁷ ಸಜ್ಜನರು ಚಕಿತರಾಗುವರು ಕಂಡಿದನು /
 “ದೇವರನು ಆಶ್ರಯಿಸಿಕೊಳ್ಳಬವನಿವನು /
 ಸಿರಿ ಸಂಪತ್ತಿನಲೆ ಭರವಸೆಯಿಟ್ಟವನು /
 ತುಚ್ಛಕಾರ್ಯಗಳಲೆ ಹೆಚ್ಚಳೆಪಟ್ಟವನು”/
 ಎಂದು ಜರೆದು ಮಾಡುವರು ಪರಿಹಾಸ್ಯವನು //
⁸ ನಾನಾದರೋ ದೇಗುಲದಲಿ ಬೆಳೆದಿಹ ಎಣ್ಣೆ
 ಮರದಂತಿರುವೆನು /
 ದೇವರ ಸ್ಥಿರತ್ವೀತಿಯನು ಯುಗಾಂತರಕು
 ನಂಬಿಕೊಂಡಿರುವೆನು //
⁹ ನಿನ್ನಪಕಾರವನು ಹೇ ದೇವಾ, ನಾ ಸದಾ
 ಸೃಂಗಿಸುವೆನು /
 ನಿನ್ನ ಶ್ರೀಷ್ಟ ನಾಮವನು ಭಕ್ತರ ಮುಂದೆ
 ಸುತ್ತಿಸುವೆನು //

ನಾಸ್ತಿಕರ ದುಸ್ಥಿ
 (ಕೀರ್ತನೆ 14)

53 ಮನದಲಿ “ದೇವನಿಲ್ಲ” ಎನ್ನವವರು

ದುರುಳತಿಗಳು /
 ಹೇಯಕೃತ್ಯವೆಸಗುವವರು ಆ
 ಬ್ರಹ್ಮಾಭಾರಿಗಳು /
 ಒಳಿತನ್ನ ಮಾಡುವವರಾರು ಇಲ್ಲ
 ಅವರೊಳು //
² ಮಾನವರನು ದೇವ ಸ್ವರ್ಗದಿಂದ

ಸಮೀಕ್ಷೆಸುತ್ತಿಹನು /
 ತನ್ನನು ಅರಸುವ ಸನ್ಯತಿಗಳಾರೆಂದು
 ವೀಕ್ಷಿಸುತ್ತಿಹನು //
³ ಒಳಿತನೆಸಗುವವರು ಒಬ್ಬರೂ ಇಲ್ಲ /
 ದೋಹಿಗಳು, ದುಷ್ಪರ್ಮಿಗಳು ಅವರೆಲ್ಲ //
⁴ ದುಜನರು ನನ್ನ ಜನರನು ಕೊಳಿನಂತೆ
 ನುಂಗುವುದೇಕೆ?/
 ದೇವರನು ನೆನೆಯದಾ ದುಷ್ಪರ್ಮಿಗಳಿಗೆ
 ಅರಿವಿಲ್ಲವೇಕೆ?//
⁵ ದಿಗ್ಭಾಂತರಾಗುವರಿದೋ ಹಿಂದೆಂದು
 ಇಲ್ಲದಂತೆ ದುರುಳರು /
 ದೇವರಿಂದ ತಿರಸ್ಕೃತವಾದ ಅವರು
 ಪರಾಜಿತರಾಗುವರು /
 ದಿಕ್ಕಪಾಲಾಗುವುವು ನಿಮ್ಮ ಮೇಲೆ ಬಿಧ್ವವರ
 ಮೂಳೆಗಳು //
⁶ ಬರಲಿ ಇಸ್ತಯೇಲಿಗೆ ಜೀವೋದ್ಧಾರ
 ಸಿಯೋನಿನಿಂದ /
 ತರಲಿ ದೇವರು ತನ್ನ ಪ್ರಜೆಗೆ ಮರಳಿ ಸಿರಿಸಂಪದ /
 ನೀಡಲಿ ಯಕೋಬ ಮೇಣ್ಣ ಇಸ್ತಯೇಲ
 ಜನತೆಗೆ ಹಷಾರ್ಥನಂದ //

ದೇವರ ನಾಮಸ್ತರಕ್ಷ

54 ರಚಿಸ್ತನ್ನನು ದೇವ, ನಿನ್ನ ನಾಮ

ಶಕ್ತಿಯಿಂದ /
 ನ್ಯಾಯದೊರಕಿಸೆನಗೆ ನಿನ್ನ
 ಪರಾಕ್ರಮದಿಂದ //
² ನನ್ನ ಪ್ರಾರ್ಥನೆಯನು ಆಲಿಸಯಾ /
 ನನ್ನ ಮಾತುಗಳಿಗೆ ಕಿವಿಗೊಡು ದೇವಾ //
³ ಗರ್ವಿಗಳು ನಿಂತಿಹರು ನನಗೆದುರಾಗಿ /
 ಕ್ಷೂರಿಗಳು ಕಾದಿಹರೆನ್ನ ಕೊಲೆಗಾಗಿ /
 ಅವರಲ್ಲಿ ಮಾನ್ಯತೆ ದೇವರಿಗಾಗಿ //
⁴ ನನಗಿದೋ ದೇವನೆ ಸಹಾಯಕನು /
 ಆತನೆನಗೆ ಜೀವಮೋಷಕನು //
⁵ ತಿರುಗುಬಾಣವಾಗಲಿ ಶತ್ರುಗಳಿನಗೆ
 ಬಯಸುವ ಕೇಡು /
 ಸತ್ಯಸ್ವರೂಪಿಯಾದ ನೀನು ಅವರನು
 ನಾಶಮಾಡು //
⁶ ಸವಾರಪತ್ರಗಳಿಂದ ತಪ್ಪಿಸಿದೆ ಪ್ರಭು,
 ನನ್ನನು /

ಕಂಡಿವೆ ನನ್ನ ಕಣ್ಣಳೇ ಶತ್ರುಗೊದಗಿದ
ಸೋಲನು //

- ⁷ ಎಂತಲೆ ಸ್ವಂತ ಇಚ್ಛೆಯಿಂದ ಬಲಿಯನರ್ವಸುವೆ
ನಿನಗೆ /
⁸ ಧನ್ಯವಾದ ಪ್ರಭು, ನಿನ್ನ ಸರ್ವೋತ್ತಮ
ನಾಮಕೆ //

ದುಷ್ಪರ ಶ್ರೀ - ಶಿಷ್ಪರ ರಕ್ಷೆ

55 ಹೇ ದೇವಾ, ಕಿವಿಗೊಡು ನನ್ನ

ಪ್ರಾರ್ಥನೆಗೆ /

ವಿಮುಖನಾಗಬೇಡ ನನ್ನ ವಿಜ್ಞಾಪನೆಗೆ //

- ² ನನ್ನ ಮನವಿಯನಾಲಿಸು, ದಯಪಾಲಿಸು
ಸದುತ್ತರವನು /
ಚಿಂತಾಕ್ರಾಂತನಾದ ನಾನು
ಪ್ರಲಾಪಿಸುತ್ತಿರುವೆನು //

- ³ ಶತ್ರುಗಜ್ಞನೆಯಿಂದ, ದುರುಳರ ಹಿಂಸೆಯಿಂದ /
ಅವರೆನಗೆ ಬರಮಾಡಿರುವ ಆಶಂಕದಿಂದ /

ದ್ವೇಷಿಸುತ್ತಿಹರೆನ್ನನು ಕೋಪಾವೇಶದಿಂದ //

- ⁴ ನನ್ನ ಹೃದಯವು ನೊಂದು ಬೆಂದಿದೆ /
ಮರಣ ಭಯವು ಆವರಿಸಿಕೊಂಡಿದೆ //

- ⁵ ನಡುಗುತ್ತಿರುವೆ ಭಯದಿಂದ /
ಕುಸಿಯುತ್ತಿರುವೆ ದಿಗಿಲಿನಿಂದ //

- ⁶ ‘ಆಹಾ ರಕ್ಷಿತಾರ್ಥಿ ನನಗಿತ್ತಾದರೆ
ಪಾರಿವಾಳದಂತೆ /
ಹಾರಿ ಹೋಗಿ ನಮ್ಮದಿಯಿಂದಿರಬಹುದಿತ್ತು’
ಎನ್ನುತ್ತಿದ್ದೆ//

- ⁷ ದೂರ, ಬಲುದೂರ ಹಾರಿ ಹೋಗುತ್ತಿದ್ದೆ /
ನಿರ್ಜನ ಪ್ರದೇಶದಲ್ಲಿ ವಾಸಿಸುತ್ತಿದ್ದೆ //

- ⁸ ಹುಡುಕುತ್ತಿದ್ದೆ ನಾ ಗೂಡನು ತವಕದಿಂದ /
ಪಾರಾಗುತ್ತಿದ್ದೆ ಬಿರುಗಾಳಿ ಮಳೆಯಿಂದ //

- ⁹ ಭಾಂತಗೊಳಿಸು ಶತ್ರುವನು, ಗಲಿಬಿಲಿಗೊಳಿಸು
ಅವರ ನುಡಿಯನು /

ನಗರದಲಿ ನಾ ಕಾಣುತ್ತಿರುವೆ ಪ್ರಭೂ, ಹಿಂಸ
ಕಲಹವನು //

- ¹⁰ ಗೋಡೆ ಸುತ್ತಲೂ ಶಿರುಗುತ್ತಿಹರವರು
ಹಗಲಿರುಳು /

ನಗರದೊಳಗೆ ತುಂಬಿವೆ ಅಕ್ರಮ
ಅನಾಚಾರಗಳು //

- ¹¹ ಅದರ ಮಧ್ಯೆಯೇ ಇವೆ ವಿನಾಶಕರ ಶಕ್ತಿಗಳು /

- ಅದರ ಬೀದಿಬಿಟ್ಟ ಶೊಲಗವು ಮೋಸ
 ವಂಚನೆಗಳು //
 12 ನಾ ಸಹಿಸಿಕೊಳ್ಳುತ್ತಿದ್ದೆ ದೂಷಿಸುವವನು
 ಶತ್ರುವಾಗಿದ್ದರೇ /
 ನಾನವಿತುಕೊಳ್ಳುತ್ತಿದ್ದೆ ದ್ಯೇಷಿಸುವವನು
 ಪೈರಿಯಾಗಿದ್ದರೇ //
 13 ಆದರೆ ಇದನ್ನೆಲ್ಲಾ ನನಗೆ ಮಾಡಿದವನು ನೀನು /
 ನನಗೆ ಸರಿಯಾದವನು, ಗಳೆಯನು, ನನ್ನಾಪ್ತ
 ಮಿತ್ರನು //
 14 ತೆರಳಲಿಲ್ಲವೆ ನಾವೀರ್ವರು ದೇವಾಲಯಕೆ /
 ಭಕ್ತರೊಂದಿಗೆ ಮಧುರ
 ಸಂಭಾಷಣೆಯೊಂದಿಗೆ?//
 15 ಮರಣ ತಟ್ಟನೆ ಆ ದುಷ್ಪರ ಮೇಲೆರಗಲಿ /
 ಜೀವಸಹಿತ ಪಾತಾಳಕ್ಕವರು ಇಳಿಯಲಿ /
 ಕೆಟ್ಟತನ ಮನೆಮಾಡಿದೆ ಅವರ ಮಧ್ಯದಲಿ //
 16 ನಾನಾದರೋ ಮೋರೆಯಿಡುವ ದೇವರಿಗೆ /
 ರಕ್ಷಣೆ ನೀಡಿರನು ಪ್ರಭು ನನಗೆ //
 17 ತ್ರಿಕಾಲದೊಳು ಗೋಗರೆದು ಯಾಚಿಸುವೆನು /
 ಎನ್ನಯ ಮೋರೆಗಾತನು ಕಿವಿಗೊಡಿರನು //
 18 ನನ್ನ ಸುತ್ತಲೂ ಶತ್ರುವ್ಯಾಹವಿರುವಲ್ಲಿ /
 ರಷ್ಟಿಸುವನೆನ್ನನು ನಾ ನಡೆಸುವ ದಾಳಿಯಲೆ //
 19 ಆದಿಯಿಂದಾಳುವ ದೇವನು ಅವರ
 ಸೋಕ್ತಡಿಸದೆ ಬಿಡನು /
 ಪರಿವರ್ತಿಸಲಾಗದು ದೇವಭಯವಿಲ್ಲದವರ
 ಹೃದಯವನು //
 20 ಮಿತ್ರರ ಮೇಲೆ ಕ್ಯೆಯೆತ್ತಿರುವನು ಆ ನನ್ನ
 ಗಳೆಯನು /
 ತಾನು ಮಾಡಿದ ಒಪ್ಪಂದವನು ತಾನೆ ಮೊರಿ
 ನಡೆದಿಹನು //
 21 ಅವನ ಬಾಯಿ ಬೆಣ್ಣೆಗಿಂತ ನಯ, ಆದರೆ
 ಹೃದಯ ಕಲಹಭರಿತ /
 ನುಡಿ ಎಣ್ಣೆಗಿಂತ ನುಣಿಪು, ಆದರೆ
 ಬಿಚ್ಚುಗತಿಗಿಂತ ಹರಿತ //
 22 ಪ್ರಭುವಿನ ಮೇಲೆ ಹಾಕು ನಿನ್ನ
 ಚಿಂತಾಭಾರವನು /
 ಉದ್ದರಿಸುವನು, ಸಜ್ಜನರನೆಂದಿಗೂ
 ಕದಲಗೊಡಿಸನು //
 23 ದುರ್ಜನರನು ದೇವಾ, ನೀ ದಬ್ಬಿಡುವೆ
 ಪಾತಾಳಕೆ /
 ಅಧಾರಯುಷ್ಯವನೂ ಬಾಳಬಿಡೆ ವಂಚಕ

ಕೊಲೆಗಾರರಿಗೆ /
ನಾನಾದರೋ ಓ ದೇವಾ, ನೆಮ್ಮಿಗೂಂಡಿರುವೆ
ನಿನಗೆ //

ಶತ್ರುಪೀಡಿತನ ಪ್ರಾಣನೆ

56 ಕರುಣೆತೋರು ದೇವಾ, ಜನರೆನ್ನ

ಬೆನ್ನುಟ್ಟಿ ಬರುತ್ತಿಹರು //
ದಿನವೆಲ್ಲ ಕದನ ಮಾಡಿ ಶತ್ರುಗಳಿನ್ನ
ಬಾಧಿಸುತ್ತಿಹರು //

² ವಿರೋಧಿಗಳು ದಿನವಿಡೇ ಬೆನ್ನುಟ್ಟಿ ಬರುತ್ತಿಹರು /
ಸೊಕ್ಕಿನಿಂದ ನನಗೆದುರಾಗಿ ನಿಂತಿರುವರು
ಹಲವರು //

³ ಹೆದರಿಕೆ ಉಂಟಾದಾಗ /
ನೀನೆ ನನಗೆ ಆಶ್ರಯ //

⁴ ದೇವರಲ್ಲೇ ನಿಭಿಂತ ನಂಬಿಕೆ ನನಗೆ /
ಹೆಮ್ಮೆ ಪಡುವೆನು ಆತನಿತ್ತ ವಾಗ್ದಾನಕೆ /
ನರಮಾನವರು ಏನು ಮಾಡಿಯಾರೆನಗೆ?//

⁵ ಸದಾ ಅಪಾಧ್ರ ಕಟ್ಟಿವರೆನ್ನ ಮಾತಿಗೆ /
ಅವರು ಬಗೆವುದೆಲ್ಲಾ ಕೇಡೇ ನನಗೆ //

⁶ ಒಟ್ಟುಗೂಡಿ ಹೊಂಚುಹಾಕುತ್ತಿಹರು /
ಹೆಚ್ಚಿಹಿಡಿದು ಕೊಲ್ಲ ಬರುತ್ತಿಹರು //

⁷ ಇಂಥಾ ದೇಶೋಹಿಗಳು
ತಪ್ಪಿಸಿಕೊಳ್ಳಬಾರದಯ್ಯಾ //
ರೌದ್ರದಿಂದಾ ಜನರನು ನೀ ಕೆಡವಿಬಿಡು
ದೇವಾ //

⁸ ನನ್ನ ಅಲೆಮಾರಿತನದ ಲೆಕ್ಕವಿಟ್ಟಿರುವೆ ನಿನ್ನಲೀ /
ನನ್ನ ಕಣ್ಣೀರನು ತುಂಬಿಡು ನಿನ್ನ ಬುದ್ದಲಿಯಲೀ /
ಅದರ ಕತೆ ಬರೆದಿದೆಯಲ್ಲವೆ ನಿನ್ನ
ಪುಸ್ತಕದಲಿ?//

⁹ ನಾ ಮೋರೆಯಿಟ್ಟಾಗ ಶತ್ರುಗಳು ಪರಾರಿ
ಹಿಂದಕೆ /
ದೇವನಿರುವುದು ನನ್ನ ಕಡೆ, ಇದು
ಗೊತ್ತಿದೆ ನನಗೆ //

¹⁰ ನಾ ಹೆಮ್ಮೆಪಡುವುದು ದೇವನಲಿ, ಆತನ
ವಾಗ್ದಾನದಲಿ /
ನಾ ಹೆಮ್ಮೆಪಡುವುದು ಪ್ರಭುವಿನಲಿ, ಆತನ
ವಾಗ್ದಾನದಲಿ //

¹¹ ದೇವರಲ್ಲೇ ನಿಭಿಂತ ನಂಬಿಕೆ ನನಗೆ /
ನರಮಾನವರು ಏನು ಮಾಡಿಯಾರೆನಗೆ //

12-13 ನಿನ್ನ ಮುಂದೆ ಜೀವನ್ ಜ್ಯೋತಿಯಲಿ
 ನಾ ನಡೆಯಮಾಡಿರುವೆ /
 ಮೃತ್ಯುವಿನಿಂದೆನ್ನ ಪ್ರಾಣವನು
 ನೀ ಮುಕ್ತೇಶಾಳಿಸಿರುವೆ /
 ಜಾರಿ ಬೀಳದಂತೆನ್ನ ಪಾದಗಳನು
 ಕಾದಿರಿಸಿರುವೆ //
 ಎಂದೇ ನಿನಗೆ ಹೊತ್ತ ಹರಕೆಗಳನು
 ಸಲ್ಲಿಸುವೆ /
 ಕೃತಜ್ಞತಾಬಲಿಗಳನು ದೇವಾ,
 ನಿನಗರ್ರಿಸುವೆ //

ದೇವರ ಪ್ರೀತಿ ಮತ್ತು ಸತ್ಯತೆ

57 “ಕರುಣೀಸೆನ್ನನು, ಕರುಣೀಸು, ದೇವನೇ /

ನನ್ನಾತ್ಮದ ಆಸರೆಯು ನೀನೇ //
 ನನ್ನ ಗಂಡಾಂತರವು ನೀಗುವ ಪರಿಯಂತ /
 ನಿನ್ನ ರೆಕ್ಕೆಗಳಿಡಿ ನಾನಿರುವೆ ಸುರಕ್ಷಿತ //
² ನನ್ನ ಕಾರ್ಯವನು ಕೈಗೂಡಿಸುವ ದೇವನಿಗೆ /
 ನಾ ಮೊರೆಯಿಡುವೆ ಪರಾತ್ಮರನಾದಾ
 ಕರ್ತನಿಗೆ //
³ ಆತ ನೆರವಾಗುವನೆನಗೆ ಪರಲೋಕದಿಂದ /
 ತಪ್ಪಿಸುವನು ನನ್ನನು ಬೆನ್ನಟ್ಟಿ
 ಬರುವವರಿಂದ //
 ಶೋಪ್ರಾಡಿಸುವನು ಸತ್ಯತೆಯನು /
 ತನ್ನ ಅಚಲ ಪ್ರೀತಿಯನಾ ದೇವನು //
⁴ ಸಿಕ್ಕಿಕೊಂಡಿರುವೆ ನರಭಕ್ಷಕ ಸಿಂಹಗಳ ನಡುವೆ /
 ಅವುಗಳ ಹಲ್ಲುಗಳೂ ಭಜ್ರ ಬಾಣಗಳಂತಿವೆ /
 ನಾಲಿಗೆಗಳು ಹದವಾದ ಕತ್ತಿ ಕಥಾರಿಗಳಂತಿವೆ //
⁵ ಮೇಲಣ ಲೋಕದಲ್ಲಿ ಮೇರೆಯಲಿ ದೇವಾ,
 ನಿನ್ನ ಹಿರಿಮೆ /
 ಭೂಮಂಡಲದಲ್ಲಿ ಹಜ್ಬಿ ಹರಡಲೆ ನಿನ್ನ
 ಮಹಿಮೆ //
⁶ ಕಂಟಕ ಬಂದಿದೆ ನನ್ನ ಪ್ರಾಣಕೆ /
 ಹಾಕಿಹರು ಕಾಲಿಗೆ ಜೀರುಗುಣಿಕೆ //
 ಶೋಡಿಹರು ಗುಂಡಿಯನು ನಾ ನಡೆವ
 ದಾರಿಯಲೆ /
 ತಾವೆ ತಟಕ್ಕನೆ ಬಿದ್ದು ಹೋದರು ಅದರಲೆ //
⁷ ಸ್ಥಿರವಿದೆ ದೇವಾ, ಸುಸ್ಥಿರವಿದೆ ನನ್ನ ಮನ /
 ಹಾಡುತ ಪಾಡುತ ನಾ ರಚಿಸುವೆ ಗಾಯನ //
⁸ ಚೇತನಗೊಳ್ಳು ಮನವೇ, ಚೇತನಗೊಳ್ಳು /

ಎಚ್ಚರಗೊಳ್ಳಲಿ ಏಣೆ ತಂಬೂರಿಗಳು /
 ಎಬ್ಬಿಸೆ ರವಿಯನು ಪ್ರಾತಃಕಾಲದೊಳು //
⁹ ನಿನ್ನ ಸ್ತುತಿಯನು ಪ್ರಭು ಜನಾಂಗಗಳ
 ಮುಂದೆ//
 ಸಂಕೀರ್ತಿಸುವೆನು ನಿನ್ನನು ರಾಷ್ಟ್ರಗಳ ಮಧ್ಯ //
¹⁰ ನಿನ್ನಚಲ ತ್ರೀತಿ ಮುಟ್ಟುತ್ತಿದೆ ಗಗನ
 ಮಂಡಲವನು /
 ನಿನ್ನ ಸತ್ಯಸಂಧತೆ ತಾಕುತ್ತಿದೆ
 ಮೇಘಮಂಡಲವನು //
¹¹ ಮೇಲಣ ಲೋಕದಲ್ಲಿ ಮೇರೆಯಲಿ ದೇವಾ,
 ನಿನ್ನ ಹಿರಿಮೆ /
 ಭೂಮಂಡಲದಲ್ಲಿ ಹಣ್ಣಿ ಹರಡಲಿ ನಿನ್ನ
 ಮಹಿಮೆ //

ನ್ಯಾಯಾಧೀಶರೋ ಅನ್ಯಾಯಾಧೀಶರೋ?

58 ಜನನಾಯಕರೇ, ನ್ಯಾಯಬಧವೋ

ನಿಮ್ಮ ತೀರ್ಮಾನಗಳು?
 ವ್ಯಾಜ್ಯಗಳನು ಒಗೆಹರಿಸುತ್ತವೆಯೆ ನಿಮ್ಮ
 ನಿರ್ಣಯಗಳು?//
² ಬದಲಿಗೆ ಕಲ್ಪಿಸುತ್ತೀರಿ ಅಕ್ರಮವನು ಮನದಲಿ /
 ಧರೆಗೀಯುತ್ತೀರಿ ಹಿಂಸಾಚಾರವನು
 ತೂಕದಲಿ //
³ ದುರುಳರು ದಾರಿತಪ್ಪಿದವರು ಉದರದಿಂದಲೆ /
 ಸಚೇಯಾಡುವ ಅಕ್ರಮಿಗಳವರು
 ಹಣ್ಣಿನಿಂದಲೆ //
⁴ ಸರ್ವಗಳಂತಾ ಜನ ವಿಷಭರಿತ /
 ನಾಗರದಂತೆ ಅವರ ಕಿವಿ ಮಂದ //
⁵ ಒಲಿಯದವರ ಕಿವಿ
 ಪುಂಗಿಯ ನಾದಕೆ /
 ಮಣಿಯವು ಹಾವಾಡಿಗನ ಘಾಟಕೆ //
⁶ ಮುರಿದುಬಿಡು ಹೇ ದೇವಾ, ಆ ದುರುಳರ
 ಹಲ್ಲುಗಳನು /
 ಕಿತ್ತುಬಿಡು ಪ್ರಭು, ಆ ಪ್ರಾಯಸಿಂಹಗಳ
 ಕೋರೆಗಳನು //
⁷ ಅವರಾಗಲಿ ಬೇಗನೆ ಕಾಣದೆ ಹೋಗುವ
 ತೊರೆಯಂತೆ /
 ನಸುಕಿ ನಾಶವಾಗಲಿ ಪಾದದಡಿ ಸಿಲುಕಿದ
 ಗರಿಕೆಕಣದಂತೆ //
⁸ ನುಸುಳಿ ನುಸುಳಿ ನಶಿಸಿಹೋಗಲಿ ಒಸವನ

ಹುಳದಂತೆ /
 ರವಿಯ ಬೆಳಕನು ಕಾಣದಿರಲಿ ಗಭ್ರವಿಳಿದ
 ಪಿಂಡದಂತೆ //
⁹ ಹಸುರರಲಿ ಒಣಗಿರಲಿ, ಒಲೆ ಪಾಲಾಗಲಿ
 ಮುಖ್ಯನಂತೆ /
 ನಿಶ್ಚೇಷವಾಗಲಿ ದೇವಕೋಪಾಗಿಗೆ
 ಸಿಲುಕಿದಂತೆ //
¹⁰ ನಲಿವರು ಸಜ್ಜನರು ಈ ಪ್ರತೀಕಾರ ನೋಟದಲಿ /
 ಕಾಲುತೊಳೆಯುವರವರು ಆ ದುಜನರ
 ನೆತ್ತರಲಿ //
¹¹ “ನ್ಯಾಯ ನಿಷಾಯಿಸುವಂಥ ದೇವನಿಹನು
 ಜಗದಲಿ /
 ಸಜ್ಜನರಿಗೆ ಸತ್ಯಲ ಕಟ್ಟಿಟ್ಟ ಬುತ್ತಿ”
 ಇದು ನಾಣ್ಯಾದಿ//”

ನಿಂದೋಷಿಯ ಕೋಪಾವೇತ

59 ಶತ್ರುಗಳಿಂದ ದೇವಾ, ತಪ್ಪಿಸು /
 ಎದುರಾಳಿಗಳಿಂದನ್ನ ರಕ್ಷಿಸು //
² ಕೇಡಿಗರಿಂದನ್ನ ಬಿಡಿಸು /
 ಹೊಲೆಪಾತಕರಿಂದ ಉಳಿಸು //
³ ಇಗೋ ನನ್ನ ಪ್ರಾಣಕ್ಷಯರು ಹೂಡಿರುವ
 ಹೊಂಚು /
 ನನ್ನ ಮೇಲೆರಗಲು ಹೂಡಿರುವ ಕ್ರಾರಿಗಳ
 ಸಂಚು //
⁴ ನಿರಪರಾಧಿ, ನಿಂದೋಷಿ ನಾನಾದರು /
 ಮೇಲೆ ಬೀಳಲಿದೋ ಸಜ್ಜಗೋಂಡಿಹರು /
 ಎಚ್ಚಿತ್ತ ಪ್ರಭು, ನನಗೆ ನೆರವಾಗಿರು //
⁵ ಇಸ್ತಯೀಲರ ದೇವ, ಸೇನಾಧಿಶ್ವರ ಪ್ರಭು,
 ನೀನು /
 ದಂಡಿಸು ನೀನೆಚ್ಚರಗೊಂಡು ಅನ್ಯ
 ಜನರೆಲ್ಲರನು /
 ತೋರಬೇಡ ದುರುಳ ದ್ರೋಹಿಗಳಾರಿಗೂ
 ದಯೆಯನು //
⁶ ಸಂಜೆಯಾದುದೆ ಓಡಿ ಬರುವರು
 ನಾಯಿಗಳಂತೆ //
 ಗುರುಗುಟ್ಟುತ ಉರ ಸುತ್ತುವರು
 ಕುನ್ನಿಗಳಂತೆ //
⁷ ಅವರ ಬಾಯಿ ಚೋಗಳುವ ಮಾತುಗಳನು
 ಕೇಳು /

ಅವರ ತುಟಿಗಳು ಹರಿತ ಕತ್ತಿಕತಾರಿಗಳು /
ನಮಗಾರು ಕಿವಿಗೊಡರೆಂಬುದೆ ಅವರ
ಗೋಳು //

⁸ ನೀನಾದರೋ ಪ್ರಭು, ಅವರನು ನೋಡಿ ನಗುವೆ /
ಅನ್ಯ ಜನರನು ಅಪಹಾಸೃಕ್ಕೇಡು ಮಾಡುವೆ //

⁹ ನನ್ನ ಶಕ್ತಿಯೇ, ನಿನಗಾಗಿ ನಾ ಕಾದಿರುವೆ /
ನನ್ನಾಶ್ರಯ ದುರ್ಗ, ದೇವಾ, ನೀನೇ
ಅಲ್ಲವೆ?//

¹⁰ ತ್ರೀತಿಯಿಂದ ನೇರವಾಗುವನು ದೇವನೆನಗೆ /
ಶತ್ರುಗಳಿಗಾದ ಸೋಲನು ತೋರಿಸುವನೆನಗೆ //

¹¹ ಕೊಲಬೇಡಾ ದ್ಯೋಹಿಗಳನು ಘಕ್ಕನೆ /
ಮರೆತಾರೆನ್ನ ಜನತೆ ಪಾಠ ಕಲಿಯದೆ //
ಚದರಿಸು ಶಕ್ತಿಯಿಂದ, ಅಲೆಯಲೆ ದಿಕ್ಕು
ತೋಚದೆ /

ಈ ಪರಿ ತಗ್ಗಿಸು ಅವರನು; ಪ್ರಭು, ನೀಡೆನಗೆ
ರಕ್ಷೆ //

¹² ಪಾಪವಿದೆ ಬಾಯಲಿ, ದೋಷವಿದೆ ತುಟಿಯಲಿ /
ಸುಳಿದೆ ಮಾತಲಿ, ಶಾಪವಿದೆ ನುಡಿಯಲಿ /
ಅವರ ಸೋಕ್ಕಿನಲಿ ಅವರೇ ಸಿಕ್ಕ ಬೀಳಲಿ //

¹³ ಸುಟ್ಟು ನೀ ಭಸ್ಕರಮಾಡು ಕೋಪಾಗ್ನಿಯಿಂದ /
ಸ್ವಷ್ಟವಾಗಲಿ ಇಡೀ ಲೋಕಕ್ಕಿದರಿಂದ /
ದೇವನಾಳುತ್ತಿಹನೆಂದು ಇಸ್ತುಯೇಲಿನಿಂದ //

¹⁴ ಸಂಜೆಯಾದುದೆ ಓಡಿ ಬರುವರು ನಾಯಿಗಳಂತೆ /
ಗುರುಗುಟ್ಟುತ್ತ ಉರ ಸುತ್ತುವರು ಕುನ್ನಿ
ಗಳಂತೆ //

¹⁵ ಅನ್ನಕ್ಕಾಗಿ ಅಲೆದಾಡುವರು ಅತ್ತಿತ್ತಾ /
ಹೊಟ್ಟಿತುಂಬದಿರೆ ಅಡ್ಡಾಡುವರು
ಚೊಗಳುತ್ತಾ //

¹⁶ ನಾನಾದರೋ ಹೋಗಳಿ ಹಾಡುವೆ ದೇವಾ,
ನಿನ್ನ ಸಾಮರ್ಥ್ಯವನು /
ಉದಯಕಾಲದಲೆ ನಾ ಸಂಕೀರ್ತಿಸುವೆ
ನಿನ್ನ ತ್ರೀತಿ ಪ್ರೇಮವನು /
ಸಂಕಟದಲ್ಲಿನಗಾದ ಆಶ್ರಯಗಿರಿ, ದುರ್ಗ,
ನಿನಲ್ಲಿವೇನು?//

¹⁷ ನೀನೆನ್ನ ಶಕ್ತಿದೇವಾ, ನಿನಗೆನ್ನ ಸ್ತುತಿ /
ನೀನೆನ್ನ ದುರ್ಗ, ತೋರಿಸು ಎನಗೆ ತ್ರೀತಿ //

ರಾಷ್ಟ್ರರಕ್ಷಣೆಗಾಗಿ ಪ್ರಾಣನೆ

- 60** ಕೈಬಿಟ್ಟೆ ದೇವಾ, ನಮ್ಮನು ಕೈಬಿಟ್ಟೆ /
 ಕೋಪದಿಂದೆಮ್ಮನು ತಳ್ಳು
 ಕೆಡವಿಬಿಟ್ಟೆ /
 ಉದ್ದಾರವಾಗ್ನವು ನೀ ಮರಳಿ ಬೆಂಗೊಡೆ //
- ² ನಾಡನು ನಡುಗಿಸಿ ಬಿಡಬಿಡಿಯಾಗಿಸಿದೆ /
 ಅದರೊಡಕನು ಸರಿಮಾಡು ತಡವರಿಸದೆ //
- ³ ನಿನ್ನ ಜನರನು ಗುರಿಪಡಿಸಿದೆ ಸಂಕಟಕೆ /
 ಭ್ರಮಣಗೊಳಿಪ ಮದ್ಯವ ಕುಡಿಸಿದೆ ನಮಗೆ //
- ⁴ ಪರಾಜಯ ಪತಾಕೆಯ ಹಾರಿಸಿದೆ ನಿನಗಂಜಿ
 ನಡೆದವರಿಗೆ /
 ಅವರು ಹೆದರಿ ಓಡುವಂತೆ ಮಾಡಿದೆ ಬಿಲ್ಲು
 ಬಾಣಗಳಿಗೆ //
- ⁵ ನಿನಗೆ ತ್ರಿಯರಾದ ನಮ್ಮ ಮೊರೆಯನಾಲಿಸು /
 ನಿನ್ನ ಭುಜಬಲದಿಂದ ನಮ್ಮನು
 ಜಯಗೊಳಿಸು //
- ⁶ ಗಭರ್ಗಸುಡಿಯಿಂದಲೇ ದೇವನಿಂತೆಂದನು :
 “ಜಯಶೀಲ ನಾನು, ಹಂಚುವೆನು
 ಶೆಖೆಮನು /
 ಅಳೆದು ಕೊಡುವೆನು ಸುಖೋತೆಂಬ
 ಬಯಲನು //
- ⁷ ಗಿಲ್ಲಾದ ಸೀಮೆ, ಮನಸ್ಸೆ ನಾಡು ನನ್ನವೆ /
 ಎಷ್ಟುಯಿಮ್ಮೆ ಗೋತ್ರವು ಶಿರಸ್ತಾಣವು ನನಗೆ /
 ಜೂದ ಕುಲವು ರಾಜದಂಡವು ನನ್ನ ಕೈಗೆ //
- ⁸ ಮೋವಾಬ್ ಪ್ರಾಂತ್ಯವು ನನ್ನ ಸ್ಥಾನ ಪಾತ್ರೆಯು /
 ಎದೋಮ್ಮೆ ಪ್ರಾಂತ್ಯವು ನನ್ನ ಕೆರಗಳಿಗೆ
 ಎಡೆಯು /
 ನನ್ನ ಗೆಲ್ಲೆನೆಂದಿತೆ ಥಿಲಿಷ್ಟಿಯ ಪ್ರಾಂತ್ಯವು!”//
- ⁹ ಕೋಟಿಯ ನಗರಕೆ ನನ್ನನು
 ಕರೆದೊಯ್ಯವರಾರು?/
 ಎದೋಮ್ಮೆ ಪ್ರಾಂತ್ಯಕೆ ನನ್ನ
 ಕೊಂಡೊಯ್ಯವರಾರು?//
- ¹⁰ ದೇವಾ ನೀ, ನಮ್ಮನು ಕೈ ಬಿಟ್ಟರುವುದು
 ಸರಿಯೋ?/
 ನಮ್ಮ ಸ್ಯಾನ್ ಸಮೀತ ನೀ
 ಬರದೊದೆಯೋ?//
- ¹¹ ಶತ್ರುವಿರುದ್ಧ ಸಹಾಯಮಾಡಯಾ /
 ಮಾನವ ನೆರವು ನಮಗೆ ವ್ಯಧರವಯಾ //
- ¹² ನಮ್ಮ ಪರ ದೇವನಿರಲು ಹೊಗುವೆವು

ಶೂರರಾಗಿ /
ವೃಗಳನು ತುಳಿದುಬಿಡುವನಾತ
ಖರೆಯಾಗಿ //

ಪ್ರಾಣಿಗಳ ಪ್ರಾಣನೇ

- 61** ದೇವಾ ಆಲಿಸೆನ್ನ ಮೊರೆಯನು /
ಕಿವಿಗೊಟ್ಟು ಕೇಳೆನ್ನ ಜಪವನು //
² ಎದೆಗುಂದಿ ಮೊರೆಯಿಡುತ್ತಿರುವೆ
ಜಗದೆಲ್ಲೆಯಿಂದ /
ಹತ್ತೆಲಾಗದ ಆಶ್ರಯಗಿರಿಗೆ ಹತ್ತಿಸೆನ್ನ //
³ ದೇವಾ, ನೀನೆನಗೆ ಶರಣ ಮಹತ್ತರ /
ಶತ್ರುಗೆಟುಕದ ಸುಭದ್ರ ಗೋಪುರ //
⁴ ನಿನ್ನ ಗುಡಾರವಾಗಲಿ ನನಗೆ ನಿರಂತರ ಬಿಡಾರ /
ನಿನ್ನ ರೆಕ್ಕೆಗಳ ಮರೆಯೆ ನನಗೆ
ಆಶ್ರಯದಾಗರ //
⁵ ನಾ ಹೊತ್ತ ಹರಕೆಗಳಿಗೆ ದೇವಾ ನೀ
ಲಕ್ಷ್ಯವಿತ್ತೆ /
ನಿನ್ನ ಭಕ್ತರಿಗೆ ಸಿಗುವ ಭಾದ್ಯತೆಯ ನನಗೂ
ಇತ್ತೆ //
⁶ ದೀಘಾರಯಸ್ಸನು ದಯಪಾಲಿಸು ರಾಜನಿಗೆ /
ತಲತಲಾಂತರಕು ಉಳಿಯಲಿ ಆಶನಾಳ್ಳಕೆ //
⁷ ದೇವರ ಸಾನ್ನಿಧ್ಯದಲಿ ಆಶನು ಸದಾ
ಸಾಮ್ರಾಜ್ಯವಾಳಲಿ /
ನಿನ್ನಯ ಪ್ರೀತಿ ಸತ್ಯತೆಗಳು ಆಶನಿಗೆ
ಬೆಂಗಾವಲಾಗಿರಲಿ //
⁸ ಸಲ್ಲಿಸುವೆನಾಗ ದಿನಬಿಡದೆ ನಿನಗೆ
ಹರಕೆಗಳನು /
ಸಂಕೀರ್ತಿಸುವೆನು ಸದಾ ನಿನ್ನ
ಶ್ರೀನಾಮವನು //

ದೇವರಲ್ಲಿ ಮನಶ್ಯಾಂತಿ

- 62** ಎನ್ನ ಮನಕ್ಕೆ ಶಾಂತಿ ದೇವನಿಂದಲೆ /
ನನ್ನ ಜೀವೋದ್ಯಾರ ಆಶನಿಂದಲೆ //
² ಆಶನೆನಗೆ ದುರ್ಗ, ರಕ್ಷಕ, ಶರಣ /
ನಾನೆಂದಿಗೂ ಕದಲಿ ಬೀಳೆನು //
³ ಎನಿತುಕಾಲ ದಾಳಿ ಮಾಡುವಿರಿ ಒಬ್ಬನ ಮೇಲೆ
ನೀವೆಲ್ಲಾ?/
ಕೆಡವಲು ಯಶ್ವಿಸುವಿರಾ ಬಾಗಿದಾ ಗೋಡೆಯ,
ಕುಸಿದಾ ಪೋಳಿಯ?//

⁴ ದಬ್ಬವ ದುರಾಲೋಚನೆ ಅವರದು
 ಗಾದಿಯಿಂದ /
 ಅಬದ್ಧವಾಡುವುದೆಂದರೂ ಹಬ್ಬದಾನಂದ /
 ಹರಸುವರು ಅಧರದಿಂದ, ಶಪಿಸುವರು
 ಉದರದಿಂದ //
⁵ ಎನ್ನ ಮನಕೆ ಶಾಂತಿ ದೇವನಿಂದಲೆ /
 ನನಗೆ ನಂಬಿಕೆ ನಿರೀಕ್ಷೆ ಆತನಿಂದಲೆ //
⁶ ಆತನೆನಗೆ ದುರ್ಗ, ರಕ್ಷಕ, ಶರಣ /
 ನಾನೆಂದಿಗೂ ಕದಲೀ ಬೀಳೆನು //
⁷ ಉದ್ಧಾರಕೆ, ಗೌರವಕೆ ಎನಗಾಧಾರ ದೇವನೆ /
 ಭದ್ರವಾದ ಬಂಡೆ, ನನಗಾಶ್ರಯ ಆತನೆ //
⁸ ಜನರೇ, ಸದಾ ಭರವಸೆ ಇಡಿ ದೇವನಲಿ /
 ತೋಡಿಕೊಳ್ಳಿ ನಿಮ್ಮ ಅಳಲನು ಆತನಲಿ //
⁹ ನರಮಾನವರೆಲ್ಲರು ಬರೇ ಉಸಿರು /
 ನರಾಧಿಪತಿಗಳು ತೀರಾ ಮುಸಿಯು /
 ತ್ರುಸಿನಲೆ ಶಾಗಲು ಅವರೆಲ್ಲರು /
 ಉಸಿರಿಗಿಂತಲೂ ಅತ್ಯಂತ ಹಗುರು //
¹⁰ ಹಿಂಸಾಚಾರದ ಸಂಪಾದನೆಯನು ನೆಚ್ಚಬೇಡಿ /
 ಸೂರೆ ಮಾಡಿ ಸೇರಿಕೊಂಡುದನು ಕೊಚ್ಚಬೇಡಿ /
 ಹೆಚ್ಚಿದ ಆಸ್ತಿಪಾಸ್ತಿಗೆ ಮನಸ್ಸು ಹಚ್ಚಬೇಡಿ /
¹¹ ದೇವನೊಮ್ಮೆ ನುಡಿದೀಮಾತು ನನಗಿಮ್ಮಡಿ
 ಕೇಳಿಸಿತು /
 ಸವಾರ್ಥಿಕಾರವು ದೇವನಿಗೇ ಸೇರಿದ ಸೊತ್ತು //
¹² ನಿನ್ನ ಪ್ರೀತಿ ಹೇ ಪ್ರಭು, ಅಚಲ ಹಿಮಾಚಲ /
 ಸರ್ವರಿಗು ನೀಡುವೆ ಕೃತ್ಯಕೆ ತಕ್ಷ ಫಲ //

ದೇವರಿಗಾಗಿ ಹಂಬಲ

63 ದೇವಾ, ನೀಯೆನ್ನ ದೇವ, ನಿನಗಾಗಿ
 ನಾ ಕಾದಿರುವೆ /
 ನಿಜಲ ಮರುಭೂಮಿಯಲೆ ನೀರಿಗಾಗಿ
 ಹಾತೊರೆವಂತೆ /
 ನಿನಗೋಷ್ಠರ ಎನ್ನ ತನು ಸೊರಗಿದೆ, ಮನ
 ಬಾಯಾರಿದೆ//
² ನಿನ್ನ ಮಂದಿರದಲೆ ನನಗಾದ ದರ್ಶನದಲೆ /
 ನಿನ್ನ ಶಕ್ತಿ ಪ್ರತಿಭೆಯನು ಕಂಡಿರುವೆನಲ್ಲಿ //
³ ಪ್ರಾಣಕ್ಷಿಂತ ಮಿಗಿಲಾಡುದು ನಿನ್ನಚಲ ಪ್ರೀತಿ /
 ಎಡೆಬಿಡದೆ ಮಾಳ್ಳಿದು ನನ್ನೀ ತುಟಿ ನಿನ್ನ
 ಸ್ತುತಿ //
⁴ ನಿನ್ನ ಸ್ತುತಿಸುವೆ ಜೀವಮಾನ ಪರಿಯಂತ /

ಕೈ ಮುಗಿವೆ ನಿನ್ನ ನಾಮದ ಸ್ವರಣಾಧರ //
⁵ ಮೃಷ್ಣಾನ್ನ ತಿಂದಂತೆ ಎನ್ನ ಮನ ಸಂತೃಪ್ತ /
 ಸಂಭ್ರಮದಿಂದ ನಿನ್ನ ಹೋಗಳುವುದು
 ಬಾಯ್ತುಂಬ//
⁶ ನಿದಿಸುವಾಗಲು ಮಾಡುವೆ ನಿನ್ನ ಸ್ವರಣೆ /
 ರಾತ್ರಿಯೆಲ್ಲ ನಿನ್ನ ಧ್ಯಾನವೆ ನನಗೆ ಜಾಗರಣೆ //
⁷ ನನಗೆ ನೀನು ನಿರಂತರದ ಸಹಾಯಕ /
 ನಿನ್ನ ರೇಕೈಗಳಿಡಿ ನಾ ಸುಖಿ ಗಾಯಕ //
⁸ ನನ್ನಾತ್ಮಕ ನಿನಗಾತುಕೊಂಡಿದೆ /
 ನಿನ್ನ ಬಲಗೈ ನನಗಿಂಬಾಗಿದೆ //
⁹ ಕೇಡು ಬಗೆವರರು ನನ್ನ ಪ್ರಾಣಕೆ /
 ಇಳಿದು ಹೋಗುವರು ಅಧೋಲೋಕಕೆ //
¹⁰ ಕತ್ತಿಗವರು ತುತ್ತಾಗುವರು /
 ನರಿತೋಳಗಳ ಪಾಲಾಗುವರು //
¹¹ ಹಷಿತಸುವನು ರಾಜಾಧಿರಾಜನು ದೇವನಲಿ /
 ಸಂತೋಷಸುವರು ಆಜೆಯಿಟ್ಟವರು ಆತನಲಿ /
 ಸದ್ಗುಲ್ಲಂಧಂತಾಗ್ನಿದು ಸುಳಾಡಿದ ಬಾಯಿ
 ಅಲ್ಲಿ //

ಶತ್ರುಗಳ ವಿರುದ್ಧ ಸಹಾಯ ಕೋರಿಕೆ

64 ಕಿವಿಗೊಡು ದೇವಾ, ನನ್ನಾತ್ಮಕ

ಮೊರೆಗೆ /
 ಕಾಪಾಡು, ಶತ್ರುಗಳ ಭಯವಿದೆ ನನಗೆ //
² ತಪ್ಪಿಸೆನ್ನ ಕೆಡುಕರ ಕುತಂತ್ರದಿಂದ /
 ಕಾದಿರಿಸೆನ್ನ ದುರುಳರ ದೋಂಬಿಯಿಂದ //
³ ನಾಲಗೆಯೆಂಬ ಅಲಗನವರು ಮಸೆದಿಹರು /
 ನಂಜುಮಾತೆಂಬ ಅಂಬನು ಹೂಡಿಹರು //
⁴ ಗುಟ್ಟಾದೆಡೆಯಿಂದ ಗುರಿಯಿಟ್ಟಿಹರು
 ನಿರಪರಾಧಿಗಳನೆ /
 ಅಂಜದೇ ಅಳುಕದೆ ಎಸೆವರು ಬಾಣಗಳನು
 ತಟ್ಟನೆ //
⁵ ಕೆಟ್ಟದನು ಮಾಡಲು
 ಮನದಟ್ಟಮಾಡಿಕೊಂಡಿಹರು /
 “ಗುಟ್ಟಾಗಿಡೋಣ ಉರುಲು, ಕಾಂಬರಾರು?”
 ಎನ್ನುತ್ತಿಹರು?//
⁶ ಅವರು ಹೂಡಿರುವುದು ಕುತಂತ್ರವನು /
 ಕೊಚ್ಚಿಕೊಳ್ಳುದು ಚತುರೋಪಾಯವನು /
 ಅಶೋಧ್ಯ ಮಾನವನ ಹೃನ್ನನಗಳು!//
⁷ ಆದರೆ ಎಸೆವನು ಬಾಣವನು ದೇವನೆ /

ಪಡೆವರು ಅಪಫಾತವನು ಘಕ್ಕನೆ //

⁸ ನಾಲಿಗೆ ನಿಮಿತ್ತ ಅವರು
ಅವನತಿಗೀಡಾಗುವರು /
ನೋಡುವವರೆಲ್ಲರು ತಲೆಯಾಡಿಸಿ
ಅಣಂಜಿಸುವರು //

⁹ ಜನರೆಲ್ಲರಾಗ ತಲ್ಲಣಗೊಳ್ಳುವರು /
ದೇವಕಾರ್ಯವಿದು ಎಂದು ಧ್ಯಾನಿಪರು /
ಆತನ ಸತ್ಯಾರ್ಥಗಳನು ಸಾರುವರು //

¹⁰ ಹಷ್ಟಿಸಲೀ ಸಜ್ಜನರು ಪ್ರಭುವಿನಲ್ಲಿ /
ಆಶ್ರಯ ಪಡೆಯಲೀಗಲೇ ಆತನಲ್ಲಿ /
ನೇರ ಹೃದಯಿಗಳೆಲ್ಲರು ಹಿಗ್ಗಲಿ //

ಮಳಿಬೆಳಿಗಳಿಗಾಗಿ ಲೋಕಪಾಲನಿಗೆ ವಂದನೆ

65 ಸಿಯೋನಿನಲ್ಲಿ ಸಲ್ಲತಕ್ಕವು ನಿನಗೆ

ಸ್ತುತಿಸ್ತೋತ್ರಗಳು /
ಮಾರ್ಯಸತಕ್ಕವು ದೇವಾ, ಜನರು ನಿನಗೆ ಹೊತ್ತ
ಹರಕೆಗಳು //

² ದೇವಾ, ನೀ ನಮ್ಮೆಲ್ಲರ ಪ್ರಾರ್ಥನೆಗೆ
ಕಿವಿಗೊಡುವಾತ /
ನರರೆಲ್ಲರು ಬರುವರು ನಿನ್ನ ಬಳಿಗೆ ಪಾಪದ
ಪ್ರಯುಕ್ತ //

³ ಪಾಪದ ಹೊರಹೊತ್ತವರು ನಾವಯ್ಯಾ /
ಅವುಗಳ ಪರಿಹಾರಕನು ನೀನಯ್ಯಾ//

⁴ ನಿನ್ನ ಆಸ್ಥಾನದಲಿ ನೆಲೆಸಲು ನೀನಾಯ್ದ ತಂದ
ದೃವಭಕ್ತ ಧನ್ಯ /
ನಮಗೆ ತರಲಿ ಶೈತ್ಯಿ ನೀ ವಾಸಿಸುವ
ಪವಿತ್ರಾಲಯದ ಸೌಭಾಗ್ಯ //

⁵ ದೇವಾ, ನೀನೆ ನಮ್ಮೆಲ್ಲರ ಜೀವೋದಾರ /
ದೂರದ ಸಾಗರ ಸೀಮೆಗಳಿಗೂ ಆಶಾಧಾರ /
ಗಂಭೀರ ಕಾರ್ಯವೆಸಗಿ ನೀಡುವೆ
ವಿಜಯದುತ್ತರ //

⁶ ಬಿಗಿದುಕೊಂಡಿರುವೆ ಶಕ್ತಶೋರ್ಯದ ನಡುಗಟ್ಟನು /
ಬಿಗಿಯಾಗಿ ನಿಲ್ಲಿಸಿರುವೆ ನೀ
ಗುಡ್ಡಚೆಟ್ಟಗಳನು //

⁷ ಹೋಗರೆವ ಸಮುದ್ರಗಳನು, ಗರ್ಜಿಸುವ
ತರಂಗಗಳನು /
ದೊಂಬಿಯೇಳುವ ಜನಾಂಗಗಳನು
ಶಮನಗೊಳಿಸುವವನು ನೀನು //

⁸ ಅಚ್ಚರಿಗೊಳ್ಳುವುವು ನಿನ್ನ ಮಹತ್ವಾಯ್ಗಳ

ಕಂಡು ಎಲ್ಲೆ ಎಲ್ಲೆಗಳು /
 ಹಷಾರ್ಥನಂದಗೊಳ್ಳುವರು ಅದಕಂಡಾ
 ಪೂರ್ವಪಶ್ಚಿಮ ಪ್ರವಾಸಿಗಳು //
⁹ ಇಳೆಯನು ಸಂಧಿಸಿ, ಮಳೆಯನು ಸುರಿಸಿ,
 ನೆಲವನು ನೀ ಸಿರಿಗೋಳಿಸುವಾತ /
 ನಾಲೆ ತುಂಬ ನೀರಹರಿಸಿ, ಹೊಲ ತುಂಬ ನೀ
 ಧಾನ್ಯನೀಡುವಾತ //
¹⁰ ನೇಗಿಲ ಗೆರೆಯನು ತೋಯಿಸಿ ಮಣ್ಣಿನ
 ಹೆಂಟೆಯನು ಕರಗಿಸುತ್ತಿ /
 ಮೊದವಿಯ ಹೊಲವ ಮಾಚಿಸಿ, ಮಲುಸಾಗಿ
 ಪೈರನು ಬೆಳೆಸುತ್ತಿ //
¹¹ ಯತ್ತ ಶಿಶಿರಕೆ ಸುಗ್ರಿಯ ಸೊಬಗಿನ ಮುಕುಟವ
 ಮುಡಿಸಿದ್ದೀ /
 ನೀ ನಡೆವ ಹಾದಿಯಲ್ಲೆಲ್ಲಾ ತುಳುಕುತ್ತಿದೆ
 ಸಮೃದ್ಧಿ //
¹² ಮೇವುಗಾಡುಗಳು ಕಂಗೋಳಿಸುತ್ತಿವೆ
 ಪಚ್ಚೆಪಸಿರಿಂದ /
 ಗುಡ್ಡಗಾಡುಗಳು ಶೋಭಿಸುತ್ತಿವೆ
 ಹಷಾರ್ಥದಂಬರದಿಂದ //
¹³ ಹುಲ್ಲುಗಾವಲುಗಳು ತುಂಬಿತುಳುಕುತ್ತಿವೆ
 ಹುರಿಹಿಂಡುಗೋಂದ /
 ಕಣಿವೆ ಕಂದರಗಳಿದೊ ಕಂಗೋಳಿಸುತ್ತಿವೆ
 ತೆನೆಕಾಳುಗಳಿಂದ /
 ಇಳೆ ಮೊಳಗುತ್ತಿದೆ ಆನಂದಫೋಷ, ಸಂತಸ
 ಗೀತೆಗಳಿಂದ //

ದೇವರ ಮಹತ್ವಾರ್ಥಗಳಿಗಾಗಿ ವಂದನೆ

66 ಜಗವೆಲ್ಲ ಮಾಡಲಿ ಜಯಕಾರ

ದೇವನಿಗೆ /
 ಹಾಡಲಿ ಇತನ ಶ್ರೀನಾಮ ಮಹಿಮೆಗೆ //
³ “ನಿನ್ನ ಕಾರ್ಯಗಳಿನಿತೋ ಜೀತೋಹಾರಿ /
 ನಿನ್ನ ಪರಾಕ್ರಮಕೆ ಶತ್ರುಗಳು ಪರಾರಿ //
⁴ ಜಗವೆಲ್ಲ ಮೂರಿಪುದು ನಿನ್ನನು /
 ಮೊಗಳಿ ಮಾಳ್ಳುದು ಗುಣಗಾನವನು /
 ಕೀರ್ತಿಸುವುದು ನಿನ್ನ ನಾಮವನು”//
⁵ ಬನ್ನಿ, ದೇವನತಿಶಯ ಕಾರ್ಯಗಳ ನೋಡಬನ್ನಿ /
 ಜನತೆಗಾತ ಮಾಡಿದುದು ಅತ್ಯಾಶ್ಚರ್ಯವನ್ನಿ //
⁶ ಒಣನೆಲವಾಗಿ ಮಾರ್ಪಡಿಸಿದ ಕಡಲನು /
 ಕಾಲು ನಡೆಯಲೇ ದಾಟಿಸಿದ ನದಿಯನು /

- ಇದ ನಿಮಿತ್ತ ಪಡೆಯೋಣ ಆನಂದವನು //
- ⁷ ಆತನಾಳ್ಜಕೆ ಶಕ್ತಿಯುತ, ನಿರಂತರ /
ರಾಷ್ಟ್ರಗಳ ಮೇಲೆ ಅವನ ನೇತ್ರ ಕನಿಕರ /
ಜಂಬಕೊಳ್ಳಬಿರಲಿ ದಂಗೆಕೋರ //
- ⁸ ಜನಾಂಗಗಳೇ, ನಮಿಸಿರಿ ನಮ್ಮ ದೇವನನು /
ಗಟ್ಟಿಯಾಗಿ ಮಾಡಿರಿ ಅವನ
ಗುಣಗಾನವನು //
- ⁹ ನಮ್ಮ ಪ್ರಾಣವನ್ನಾತ ಉಳಿಸಿದನಯ್ಯಾ /
ಕಾಲೀಡವದಂತೆ ಕಾಪಾಡಿದನಯ್ಯಾ //
- ¹⁰ ಹೇ ದೇವಾ, ನೀ ನಮ್ಮನ್ನ ಪರಿಶೋಧಿಸಿದೆ /
ಮಟಕ್ಕಿಟ್ಟ ಜಿನ್ನದಂತೆ ಶುದ್ಧಿಕರಿಸಿದೆ //
- ¹¹ ಉರುಲು ಬಲೆಗೆ ನಮ್ಮನು ಸಿಕ್ಕಿಸಿದೆ /
ಭಾರಿ ಹೊರೆಯನು ಬೆನ್ನಿಗೆ ಹೊರಿಸಿದೆ //
- ¹² ಶತ್ರುಗಳೆಮ್ಮೆ ತಲೆಮೇಲೆ
ರಥವನೋಡಗೊಳಿಸಿದೆ /
ಅಗ್ನಿಯನೂ ಜಲವನೂ ದಾಟುವಂತೆ
ಮಾಡಿದೆ /
ಕೊನೆಗೆ ಸಮೃದ್ಧ ನಾಡಿಗೆಮ್ಮುನು ಸೇರಿಸಿದೆ //
- ¹³ ದಹನ ಬಲಿಯನರ್ರಿಫಸೆ ದೇಗುಲಕೆ ಧಾವಿಸುವೆ /
ನಿನಗೆ ನಾ ಹೊತ್ತ ಹರಕೆಗಳನ್ನ ತೀರಿಸುವೆ //
- ¹⁴ ಮೂರ್ಯಸುವೆನು ಭಾಯಾರೆ ಮಾಡಿದ
ಹರಕೆಯನು /
ಸಂಕಟಕಾಲದಲಿ ನಾ ಮಾಡಿದ ವ್ರತವನು //
- ¹⁵ ಕೊಬ್ಬಿದ ಪ್ರಾಣಿಗಳನರ್ರಿಫಸುವೆನು
ಯಜ್ಞವಾಗಿ /
ಹೋತಮೋರಿಗಳ ಕೊಡುವೆನು ನಿನಗೆ
ಕಾಣಿಕೆಯಾಗಿ /
ಟಗರುಗಳ ಬಲಿಧೂಪವೆತ್ತುವೆನು
ಆರತಿಯಾಗಿ //
- ¹⁶ ಬಂದು ಕೇಳಿರಿ ದೇವನಲಿ
ಭಯಭಕ್ತಿಯುಳ್ಳವರೆ /
ದೇವನೆನಗೆ ಮಾಡಿದ ಕಾರ್ಯಗಳ ತಿಳಿಸುವೆ
ನಿಮಗೆ //
- ¹⁷ ದೇವನಿಗನ್ನ ಮನ ಸ್ವರವೆತ್ತಿ ಮೊರೆಯಿಟ್ಟಿತು /
ಆತನ ಸ್ತುತಿ ನನ್ನ ಬಾಯಲೆ ತುಳುಕುತ್ತಿತ್ತು //
- ¹⁸ ಕಟ್ಟಿತನವನು ನಾ ಮನದಲ್ಲಿಟ್ಟಿದ್ದರೆ /
ಮುಟ್ಟಿವಂತಿರಲಿಲ್ಲ ಆತನಿಗೆ ಎನ್ನ ಮೊರೆ //
- ¹⁹ ಆದರೆನ್ನ ಮೊರೆಯು ದೇವನನು
ಮುಟ್ಟಿರುವುದು ನಿಜ /
ಎನ್ನ ಪ್ರಾರ್ಥನೆಗಾತ ಕಿವಿಗೊಟ್ಟಿರುವುದು

ಸಹಜ//

- ²⁰ ಎನ್ನ ಪ್ರಾರ್ಥನೆಯನು ತಿರಸ್ಕರಿಸದ ದೇವನಿಗೆ
ಸ್ತುತಿ /
ತನ್ನ ಪ್ರೀತಿಯನೆನಗೆ ನಿರಾಕರಿಸದಾತನಿಗೆ
ಸನ್ಮುತ್ತಿ //

ಸಂಕೀರ್ತಿಸಲಿ ಜನರೆಲ್ಲರು

67 ಹರಸು ದೇವಾ,

- ನಮ್ಮನಾಶೀವದಿಸು /
ನಿನ್ನ ಮುಖ ಕಾಂತಿಯಿಂದಮ್ಮನು ಬೆಳಗಿಸು //
² ಪ್ರಸಿದ್ಧವಾಗಲಿ ನಿನ್ನ ಸನ್ನಾಗ್ರ ಜಗದೋಳಿಲ್ಲಾ /
ಜೀವೋಧ್ವಾರಗೊಳಿಸುವ ನಿನ್ನ ಶಕ್ತಿ
ಜನತಿಗೆಲ್ಲ //
³ ನಿನ್ನ ಕೀರ್ತಿಸಲಿ ದೇವಾ, ಜನರು /
ಸಂಕೀರ್ತಿಸಲಿ ಅವರೆಲ್ಲರೂ //
⁴ ನ್ಯಾಯದ ಪ್ರಕಾರ ತೀರ್ಪಿದುತಿ ಜನತೆಗೆ /
ಆದರ್ಶನೀಡುತಿ ಜಗದ ರಾಷ್ಟ್ರಗಳಿಗೆ /
ಹಷಾನಂದವಾಗಲಿ ಜನಾಂಗಗಳಿಗೆ //
⁵ ನಿನ್ನ ಕೀರ್ತಿಸಲಿ ದೇವಾ, ಜನರು /
ಸಂಕೀರ್ತಿಸಲಿ ಅವರೆಲ್ಲರೂ //
⁶ ಇತ್ತನೆಮ್ಮೆ ದೇವನು ಆಶೀವಾದವನು /
ಕೊಟ್ಟಿತೆಮ್ಮೆ ಭೂಮಿಯು
ಸಂತುಷ್ಟಿ ಬೆಳೆಯನು //
⁷ ನಮ್ಮೆಲ್ಲರನು ದೇವನು ಹರಸಲಿ /
ಎಲ್ಲೆಡೆ ಆತನ ಭಯಭಕ್ತಿಯಿರಲಿ //

ರಾಷ್ಟ್ರದ ಜಯಗೀತೆ

68 ಎಚ್ಚರಗೊಳ್ಳಲಿ,

- ದೇವನೆಚ್ಚರಗೊಳ್ಳಲಿ /
ಆತನ ಶತ್ರುಗಳೆಲ್ಲರು ಚದರಿಹೋಗಲಿ /
ಆತನ ವಿರೋಧಿಗಳು ಪಲಾಯನ ಗೃಹಿಲಿ //
² ಅವರನು ಉದಿಬಿಡು ದೇವಾ, ತೇಲಿಹೋಗಲಿ
ಹೋಗೆಯಂತೆ /
ಕರಗಿಹೋಗಲಿ ನಿನ್ನೆಡುರಿಗೆ ಅಗ್ನಿಮುಟ್ಟಿದ
ಮೇಣಿದಂತೆ //
³ ಸಜ್ಜನರಾದರೋ ಸಂತೋಷಿಸಲಿ /
ದೇವರ ಮುಂದೆ ಆನಂದಿಸಲಿ /
ಅತುಳ ಹಷಾನಂದಗೊಳ್ಳಲಿ //
⁴ ಗಾಯನ ಮಾಡಿರ ದೇವನಿಗೆ, ಕೊಂಡಾಡಿರಿ

ಆತನ ನಾಮವನು /
 ಮೇಘಾರೂಢನಾಗಿ ಬರುವವರೆ ಸಿದ್ಧಮಾಡಿರಿ
 ರಾಜಮಾರ್ಗವನು /
 “ಪ್ರಭು” ಆತನ ನಾಮಧೇಯ, ಹಷ್ಟದಿ
 ಸೇರಿರಿ ಆತನ ಸನ್ನಿಧಿಯನು //
⁵ ದಿವ್ಯಧಾಮದಲ್ಲಿಹ ಆ ದೇವ /
 ತಬ್ಬಲಿಗೆ ತಂದೆ, ವಿಧವೆಗಾಶ್ರಯ //
⁶ ನೀಡುವನು ಮಡದಿ ಮಕ್ಕಳನು ಒಂಟಿಗನಿಗೆ /
 ಬಿಡುಗಡೆಯ ಭಾಗ್ಯವನು ನೋಂದ
 ಬಂಧಿಗಳಿಗೆ /
 ದೋಷಿಗಳಿಗಾದರೋ ಮರಳುಗಾಡೇ
 ಮಾಳಿಗೆ //
⁷ ದೇವಾ, ಪ್ರಜೆಗೆ ಮುಂದಾಳಾಗಿ ನೀ
 ಹೊರಟಾಗ /
 ಅರಣ್ಯ ಮಾರ್ಗವಾಗಿ ನೀ
 ಪ್ರಯಾಣಮಾಡಿದಾಗ /
⁸ ನಡುಗಿತು ಮೊಡವಿ, ಕಂಪಿಸಿತು ಸೀನಾಯಿ,
 ದೇವ ಪ್ರತ್ಯೇಕನಾದನೆಂದು /
 ಮಳೆಗರೆಯಿತು ಮೋಡಗಿರಿ, ಇಸ್ತಯೇಲ್
 ದೇವ ಪ್ರತ್ಯೇಕನಾದನೆಂದು //
⁹ ದೇವಾ, ಹೇರಳವಾಗಿ ನೀ ಸುರಿಮಳೆಗರೆದೆ /
 ಬತ್ತಿದ ನಿನ್ನ ಸೊತ್ತನ್ನು ಸಮೃದ್ಧಿಗೊಳಿಸಿದೆ //
¹⁰ ವಸತಿಯಾಯಿತದು ನಿನ್ನ ಜನಮಂದೆಗೆ /
 ಆಸ್ಥೆಯಿಂದೊದಗಿಸಿದೆ ದೀನ ದಲಿತರಿಗೆ //
¹¹ ಹೊರಡಿಸಿದನು ಪ್ರಭು
 ಶುಭವಾರ್ತೆಯೋಂದನು /
 ಹರಡಿತು ಜನಸೇತ್ತುಮು ಆ ಸಂದೇಶವನು //
¹² ಓಡಿದರು, ದಂಡೋಡನೆ ಓಡಿದರು ದೊರೆಗಳು /
 ದೋಚಿಕೊಂಡರು ಕೊಳ್ಳಿಯನು
 ಗೃಹಿಣಿಯರು //
¹³ ಪಾರಿವಾಳ ರೆಕ್ಕೆಗಳಂಧ ಕನಕದಾಕೃತಿಗಳಿದೋ/
 ಗರಿಗಳಂತೆ ಧಳಧಳಿಸುವ ಬಂಗಾರ
 ರೇಖೆಗಳಿದೋ /
 ನೀವಾದರೋ ಕುರಿದೊಡ್ಡಿಗಳಲ್ಲಿ
 ಬೆಚ್ಚನಿಧಿರೋ?//
¹⁴ ಸರ್ವಶಕ್ತನು ಅರಸರನತ್ತ ಸದೆಬಡಿದಂತೆ /
 ಇತ್ತು ಬೀಳುತ್ತಿತ್ತು ಸಾಲೋನ್ ಗಿರಿಮೇಲೆ
 ಹಿಮಗಡ್ಡೆ //
¹⁵ ಬಾಷಾನಿನ ಪರ್ವತವೇ, ನೀ ಮಹೋನ್ನತ /
 ಹಲವು ಶಿವರಗಳಿಗಂತ ನೀ ಅಲಂಕೃತ //

- ¹⁶ ಆದರೂ ದೇವನಾರಿಸಿದ ಗಿರಿಯನು /
 ಆತ ಬಯಸಿದ ಆ ಚಿರ ನಿವಾಸವನು /
 ನೀ ಓರೆಗಳ್ಳಿಂದ ಕಾಣುವೆಯೇನು? /
 ಎಲ್ಲೆ ಶಿಶಿರೋನ್ನತ ಪರ್ವತವೇ, ಹೇಳು//
¹⁷ ತನ್ನ ಸಹಸ್ರಾರು, ಲಕ್ಷ್ಮಿಂತರ ರಥಗಳ ಸಮೇತ /
 ಸೀನಾಯಿಂದ ದೇಗುಲಕೆ ಪ್ರಭುವಿನ
 ಸಮಾಗಮನ //
¹⁸ ಹೇ ದೇವಾ, ಹೇ ಪ್ರಭು, ನೀನೇರಿದೆ ಉನ್ನತ
 ಶಿಶಿರಕೆ /
 ಕರೆದೊಯ್ದ ಖೈದಿಗಳನೇಕರನು ನಿನ್ನ ನಿವಾಸಕೆ /
 ಸರಳರಿಂದಲೂ ದುರುಳರಿಂದಲೂ ಪಡೆದೆ
 ಕಪ್ಪಕಾಣಿಕೆ /
 ದೇವರಾದ ಪ್ರಭುವೇ, ಅಲ್ಲೇ ನೀ ವಾಸಿಸುವೆ //
¹⁹ ಸ್ತುತಿಯಾಗಲಿ ನಮ್ಮನುಧ್ವರಿಸುವಾ ದೇವನಿಗೆ /
 ನಮ್ಮನುದಿನ ಬಿಡದೆ ಸಹಿಸಿಕೊಳ್ಳುವಾ
 ಪ್ರಭುವಿಗೆ //
²⁰ ನಮ್ಮ ದೇವರು ಜೀವೋದ್ಧಾರಕ ದೇವರು
 ಹೌದು /
 ಸಾವಿಂದ ತಪ್ಪಿಸುವ ಶಕ್ತಿ, ಸ್ವಾಮಿ
 ದೇವರದು //
²¹ ಸಂಹರಿಸುವನಾತನು ಶತ್ರುಗಳಾ ಶಿರಸ್ಸನು /
 ನಸುಕುವನು ದುರ್ಮಾರ್ಗಿಂಗಳ ಕೇಶ
 ಕೀರೀಟವನು //
²²⁻²³ ಪ್ರಭುವಿನ ನುಡಿ:
 “ನಿನ್ನ ಶತ್ರುಗಳ ನೆತ್ತರಲಿ ನೀ ಕಾಲ್ಯಾಂಚೆವಂತೆ /
 ನಿನ್ನ ನಾಯಿಗಳಿಗದನೆಕ್ಕಲು ಸಾಕಷ್ಟು
 ಸಿಗುವಂತೆ /
 ಭಾಷಾನಿನಿಂದವರನು ನಾ ಮರಳಿ
 ಬರಮಾಡುವೆ /
 ಸಮುದ್ರ ತಳದಿಂದವರನು ನಾ ಮತ್ತೆ
 ಮೇಲೆತ್ತುವೆ” //
²⁴ ಕಂಗೊಳಿಸುತ್ತಿದೆ ದೇವ, ನಿನ್ನ ಭವ್ಯ ಮೆರವಣಿಗೆ /
 ನನ್ನರಸ ದೇವನು ನಡೆವ ತನ್ನ ಗಭರ್ಗುಡಿಗೆ /
²⁵ ಮುಂಗಡೆಯಲಿದೋ ಹಾಡುಗಾರರು /
 ಹಿಂಗಡೆಯಲಿದೋ ವಾದ್ಯಗಾರರು /
 ನಡುವೆ ದಮ್ಮಡಿ ಬಡಿವ ಮಹಿಳೆಯರು //
²⁶ “ಇಸ್ತುಯೇಲಿನ ವಂಶಜರೇ, ಸ್ತುತಿಸಿರಿ
 ಪ್ರಭುವನು” ಎನ್ನುತ್ತಿಹರು /
 “ಸಭೆ ಸಮುಖಿದಲಿ ಕೊಂಡಾಡಿರಿ ದೇವರನು”
 ಎಂದು ಹಾಡುತ್ತಿಹರು /

- ²⁷ ಮುನ್ನಡೆಯುತ್ತಿಹರಿದೋ ಕಿರಿಯ ಕುಲದ
 ಬೆನ್ನಮಾನರು /
 ಗುಂಪಾಗಿ ಬರುತ್ತಿಹರು ಯೆಹೂದ್ಯ ಕುಲದ
 ಗುರುಹಿರಿಯರು /
 ಹಿಂಬಾಲಿಸುತ್ತಿಹರು ಜೆಬುಲೋನ್, ನಫ್ತಾಲಿ
 ಗೋತ್ರದವರು //
²⁸ ನಿನ್ನ ಶಕ್ತಿ ಸಾಮಧ್ಯವನು ಹೇ ದೇವಾ,
 ಪ್ರದರ್ಶಿಸು /
 ನಮ್ಮ ಪರ ಪ್ರಯೋಗಿಸಿದ ಬಲವನು
 ಮರಳಿ ತೋಪ್ರಾಣಿಸು //
²⁹ ಜೆರುಸಲೇಮಿನ ನಿನ್ನ ಮಹಾದೇವಾಲಯದ
 ಪ್ರಯುಕ್ತಿ /
 ಅರಸರು ನಿನಗೆ ಕಾಣಿಕೆಯನು
 ತಂದೊಷಿಸುವುದು ಅತಿಸೂಕ್ತ //
³⁰ ದಂಡಿಸು ಜಂಡು ಕಾಡುಮೃಗದಂಥಾ ನಾಡನು /
 ಗದರಿಸು ಹೋರಿ ದನಕರುಗಳಂಥಾ
 ನಾಡುಗಳನು //
 ಚದರಿಸು ಕಲಹಕಾಳಗ ತ್ರಿಯ
 ಜನಾಂಗಗಳನು /
 ಅಡ್ಡಬೀಳಿಸು ನಿನಗೆ ಬೆಳ್ಳಿಗಟ್ಟಿ ತಂದವರನು //
³¹ ರಾಯಭಾರಿಗಳಾಗಿ ಬರುವರು ಈಜೆಷ್ಟಿನ
 ಜನರು //
 ದೇವರಿಗೆ ಕ್ಯೇ ಮುಗಿವರು
 ಇಧಿಯೋಷಿಯದವರು //
³² ಭೂರಾಜ್ಯಗಳೇ, ಸ್ತುತಿಸಿರಿ ದೇವರನು /
 ಸಂಕೀರ್ತಿಸಿರಿ ನೀವೆಲ್ಲರು ಪ್ರಭುವನು //
³³ ಆದಿಮೋದಲು ಮೇಘಾರೂಢನಾಗಿರುವನು /
 ಕೊಂಡಾಡಿರಿ, ಗುಡುಗಿನಂತೆ
 ಗರ್ಜಿಸುವಾತನನು //
³⁴ ಸಾರಿರಿ ದೇವರಾ ಶಕ್ತಿಸಾಮಧ್ಯವನು /
 ಇಸ್ತಯೇಲಿಗೆ ತೋರಿದಾ ಪ್ರಭಾವವನು /
 ಗಗನವನು ಆವರಿಸಿರುವಾ ಪ್ರತಿಭೆಯನು //
³⁵ ಪರಮ ಪವಿತ್ರಾಲಯದಲ್ಲಿಹ ದೇವ
 ಭಯಭಕುತ್ತಿಗೆ ಪಾತ್ರ /
 ಪ್ರಜೆಗೆ ಪರಾಕ್ರಮವೀವ ಇಸ್ತಯೇಲ ದೇವನಿಗೆ
 ಸೊತ್ತ //

ಷ್ವರಕ್ಷ - ಶತ್ರುಶಿಕ್ಷಣಿ ಪ್ರಾಣನೆ

69 ಒಡನೆ ಕೃ ನೀಡಿ ಕಾಪಾಡು ದೇವಾ /

ಕುತ್ತಿಗೆ ಬಂದಿದೆ ತುಂಬು
ಪ್ರವಾಹ //

- ² ಮುಳುಗುತ್ತಿಹೆನು ಕಳ್ಳುಸುಬಿನಲಿ;
ಕಾಲೂರಲೆನಗೆ ನೆಲವಿಲ್ಲ /
ಸಿಕ್ಕಿಹೆನು ಆಳ ಮಡುವಿನಲ್ಲಿ, ಹುಟ್ಟುಹೊಳೆ
ಕೊಚ್ಚುತ್ತಿದೆಯಲ್ಲ //
- ³ ಕಾಯ್ದು ಕಾಯ್ದು ಕಳ್ಳು ಗುಳಿಬಿದ್ದಿದೆ ದೇವಾ,
ನಿನಗಾಗಿ /
ಗಂಟಲು ಒಣಗಿದೆ, ಜೀವ ಸೋರಗಿದೆ, ನಿನ್ನ
ಕೊಗಿ ಕೊಗಿ //

- ⁴ ತಲೆ ಕೂಡಲಿಗಿಂತ ಮಿಗಿಲಿಹರು ನಿಷ್ಘಾರಣ
ದ್ವೇಷಿಗಳು /
ಬಲಿಷ್ಠರಿಹರು ನನ್ನ ಕೊಲೆಗಡುಕರು,
ನಿನ್ನಮಿತ್ತ ಶತ್ರುಗಳು /
ಕಳ್ಳನಾನಲ್ಲನಾದರೂ ದಂಡಕೋರುತ್ತಿಹರು
ವೈರಿಗಳು //

- ⁵ ನನ್ನ ಮೂರ್ವಿತನವನು ದೇವಾ,
ನೀ ಬಲ್ಲೆಯಯ್ಯಾ /
ನನ್ನಪರಾಧಗಳು ನಿನಗೆ
ಮರೆಯಾಗಿಲ್ಲವಯ್ಯಾ //

- ⁶ ಪ್ರಭು ಸೇನಾಧೀಶ್ವರಾ /
ನನ್ನಿಂದ ನಿರಾಶಯಾಗದಿರಲಿ, ನಿನ್ನ
ನಂಬಿದವರಿಗೆ //
ಇಸ್ತಯೇಲರ ದೇವಾ /
ನನ್ನಿಂದ ನಿಂದಯಾಗದಿರಲಿ ನಿನ್ನ
ದರ್ಶನಾರ್ಥಿಗಳಿಗೆ //

- ⁷ ನಿನಗಾಗಿಯೇ ನಾ ನಿಂದಗೊಳಗಾದೆನಯ್ಯಾ /
ನಾಚಿಕೆಯಿಂದಲೆ ಮುಖ
ಮುಚ್ಚಿಕೊಂಡೆನಯ್ಯಾ //

- ⁸ ನನ್ನವರಿಗೇ ನಾನನ್ನನಾದೆನಯ್ಯಾ /
ಒಡ ಹುಟ್ಟಿದವರಿಗೇ
ಹೊರಗಿನವನಾದೆನಯ್ಯಾ //

- ⁹ ಅಗ್ನಿಯಂತೆನ್ನ ದಹಿಸುತ್ತಿದೆ
ನಿನಾ೦ಲಯದಭಿಮಾನ /
ಎನ್ನ ಮೇಲೆರಗಿದೆ ನಿನ್ನ ಕಡುದೆಲ್ಲೋಹಿಗಳ
ದೂಷಣ //

- ¹⁰ ಅತ್ತತ್ತು ನಾ ಒಮ್ಮೊತ್ತಿದ್ದದೆಲ್ಲ //

- ಚುಚ್ಚುಮಾತಿಗೆ ಕಾರಣವಾಯಿತಲ್ಲ //
- ¹¹ ಗೋಣಿತಟ್ಟನು ನಾನುಟ್ಟಕೊಂಡೆನಯ್ಯಾ /
ಅಣಕ ಅವಹೇಳನಕೆ ಗುರಿಯಾದೆನಯ್ಯಾ //
- ¹² ಉಂಟ ಭಾಗಿಲಲೀ ಕೂರುವವರ ಹರಟಿಗೆ
ಕಾರಣನಾದೆನಯ್ಯಾ /
ಸಾರಾಯಿ ಮದ್ದಸಾರ ಸುಡಿವವರ
ಪದ್ಯವಸ್ತುವಾದೆನಯ್ಯಾ //
- ¹³ ಪ್ರಸನ್ನಕಾಲದಲ್ಲಿ ಪ್ರಭು, ನಾ
ಮೊರೆಯಿಡುತ್ತಿರುವೆ ನಿನಗೆ /
ತ್ರೀತಿಮಯ ದೇವಾ, ಜೀವೋದಾರಕ,
ಸದುತ್ತರ ನೀಡೆನಗೆ //
- ¹⁴ ಕಳ್ಳುಸುಬಿನಲಿ ನಾನಿಇದು ಹೋಗದಂತೆ
ಸೆಳೆದುಕೊ /
ಮೊಳ್ಳು ದುರುಳರ ಮಡುವಿನಲಿ ನಾ
ಮುಳ್ಳಗದಂತೆ ಎಳೆದುಕೊ //
- ¹⁵ ಹುಚ್ಚು ಹೊಳೆಯು ಎನ್ನ ಕೊಳ್ಳಿರಲಯ್ಯಾ /
ಮುಡುವು ಎನ್ನ ಸೆಳೆದುಕೊಳ್ಳಿರಲಯ್ಯಾ /
ಪಾತಾಳವೆನ್ನನು ನುಂಗದಿರಲಯ್ಯಾ //
- ¹⁶ ಆಲಿಸೆನ್ನ ಪ್ರಭು, ನಿನ್ನ ತ್ರೀತಿ ಸುಮಧುರ /
ಕಟ್ಟಾಕ್ಕಿಸೆನ್ನನು ದೇವಾ, ಕರುಣಾಸಾಗರ //
- ¹⁷ ನಿನ್ನ ದಾಸನಿಗೆ ವಿಮುವಿನಾಗಬೇಡಯ್ಯಾ /
ಆಪತ್ತಿನಲ್ಲಿರುವೆ, ತಡಮಾಡಬೇಡಯ್ಯಾ //
- ¹⁸ ಹತ್ತಿರ ಬಂದೆನ್ನ ಉದ್ದರಿಸಯ್ಯಾ /
ಶತ್ರುಗಳ ಕೈಯಿಂದ ರಕ್ಷಿಸಯ್ಯಾ //
- ¹⁹ ನನಗಾದ ನಿಂದೆ, ಅಪಮಾನ, ಲಜ್ಜೆ ನಿನಗೆ
ತಿಳಿದಿದೆಯಯ್ಯಾ /
ನನ್ನ ವೈರಿ ವಿರೋಧಿಗಳು ನಿನಗೆ
ಮರೆಯಾಗಿಲ್ಲವಯ್ಯಾ //
- ²⁰ ನಿಂದೆಯಿಂದ ಮನಸೋಂದು
ಹತಾಶನಾಗಿರುವೆನಯ್ಯಾ /
ಹಾತೊರೆದರೂ ದಯೆತೋರುವನಾರೂ
ಸಿಗಲಿಲ್ಲ /
ಅರಸಿದರೂ ಸಾಂತ್ವನೀಡುವವನು
ದೊರಕಲಿಲ್ಲ //
- ²¹ ಹಸಿದ ನನಗೆ ವಿಷಬೆರೆತ ಆಹಾರವಿತ್ತ
ರಯ್ಯಾ /
ಬಾಯಾರಿದೆನಗೆ ಕಹಿ ಕಾಡಿಯನು
ಕೊಟರಯ್ಯಾ //
- ²² ಅವರಿಗೆ ಬಡಿಸಿದ ಉಟಪವೇ ಅವರಿಗೆ
ಉರುಲಾಗಲಿ /

ಅವರ ಹಬ್ಬದೌತಣವೇ ಅವರಿಗೆ

ಚೋನಾಗಲಿ //

- 23 ಅವರ ಕಣ್ಣ ಮಬ್ಬಾಗಿ ಕಾಣದೆ ಹೋಗಲಿ
ಅವರ ಸೊಂಟ ಬಿಡುವಿಲ್ಲದೆ ನಡುಗುತ್ತಿರಲಿ //
- 24 ನಿನ್ನ ರೌದ್ರ ಅವರ ಮೇಲೆರಗಲಿ /
ನಿನ್ನ ಶೋಪಾಗ್ನಿ ಅವರನು ದಹಿಸಲಿ //
- 25 ಅವರ ಪಾಳೆಯ ಹಾಳು ಬೀಳಲಿ /
ಅವರ ಗುಡಾರ ಬಿಕೋ ಎನಿಸಲಿ //
- 26 ನೀ ಗಾಯಪಡಿಸಿದವರನು ಹೀಡಿಸುತ್ತಿಹರು /
ಗಾಯದ ಮೇಲೆ ಬರೆಯೆಳೆಯುತ್ತಿಹರು //
- 27 ದಂಡನೆ ಮೇಲೆ ದಂಡನೆಯನು ಅವರಿಗೆ
ವಿಧಿಸು /
ಅವರು ನಿರಪರಾಧಿಗಳೆಂಬುದನು ತಪ್ಪಿಸು //
- 28 ಉಳಿಸಬೇಡವರನು ಜೀವಬಾಧ್ಯರ ಪಟ್ಟ
ಯಲಿ /
ಸೇರಿಸಬೇಡವರನು ಸಜ್ಜನರ ಸಂಖ್ಯೆಯಲಿ //
- 29 ದೇವಾ, ನಾ ನೊಂದುಬೆಂದಿಹೆನಯ್ಯಾ /
ಉದ್ದರಿಸಿ ನನ್ನನು ಕಾಪಾಡಯ್ಯಾ //
- 30 ಸಂಕೀರ್ತಿಸುವೆನು ದೇವರ ಶ್ರೀನಾಮವನು /
ಕೃತಜ್ಞತೆಯಿಂದಾತನನು ಕೊಂಡಾಡುವೆನು //
- 31 ಸ್ವಾಮಿ ದೇವನಿಗಿದುವೇ ಸುಪ್ರೀತ /
ಕೊಂಬುಗೊರಸುಳ್ಳ ಗೂಳಿಬಲಿಗಿಂತ //
- 32 ಇದನರಿತು ದೀನದಲಿತರು ಆನಂದಗೊಳ್ಳಲಿ /
ದೇವನನು ಅರಸುವವರು
ಮನಶ್ಯೇತನಗೊಳ್ಳಲಿ //
- 33 ಬಡಬಗ್ಗರ ಮೋರೆಗೆ ಪ್ರೇಭು ಕಿವಿಗೊಡಿರನು /
ಸರೆಯಲ್ಲಿಹ ತನ್ನವರನು ತಿರಸ್ಕರಿಸನು //
- 34 ಭೂಮ್ಯಾಕಾಶಗಳು ಆತನನು ಕೊಂಡಾಡಲಿ /
ಸಾಗರಗಳು, ಜಲಚರಗಳು ಆತನನು
ಭಜಿಸಲಿ //
- 35 ರಕ್ಷಿಸುವನು ದೇವನು ಆ ಸಿಯೋನ್
ಪಟ್ಟಣವನು /
ಕಟ್ಟಿಸುವನು ಯೆಹೂದ ನಾಡಿನ ನಗರಗಳನು /
ಸ್ವಂತವಾಗಿರಿಸಿಕೊಂಬರು ಆತನ ಪ್ರಜೆ ಅದನು //
- 36 ಅವರ ವಂಶಜರೇ ಬಾಧ್ಯಸ್ಥಾಗುವರದಕೆ /
ದೇವರನಾಮ ಪ್ರಿಯರೇ ನಿವಾಸಿಗಳು ಅದಕೆ //

ದಿಕ್ಷಿಲ್ಲದವನ ಕೂಗು
(ಕೀರ್ತನೆ 40.13–17)

70 ಕರುಣೆಯಿಂದನ್ನನು ದೇವಾ, ರಕ್ಷಿಸು /

ಶ್ವರೆಯಾಗಿ ಬಂದು ಪ್ರಭು,
ಉದ್ದರಿಸು //

² ಪಡಲಿ ಮಾನಭಂಗ ನನ್ನ ಹತ್ಯವನು

ಕೋರುವವರು /
ನಾಚಿ ಓಡಲಿ ಹಿಂದಕೆ ನನಗಾಪತ್ತನು
ಬಯಸುವವರು //

³ “ಅಹಾಹಾ” ಎಂದೆನ್ನ ಜರೆಯುವವರು /

ಬೆಂಗೊಟ್ಟು ಓಡಲಿ ಆ ಲಜ್ಜೆಗೆಟ್ಟಿವರು //

⁴ ನಿನ್ನ ದರ್ಶನಾರ್ಥಿಗಳು ಹಣಿಸಲಿ, ನಿನ್ನಲಿ

ನಲಿದು ಅನರಂದಿಸಲಿ /
ನಿನ್ನ ಉದಾಹರಕ ಶಕ್ತಿ ತ್ರಿಯರು ಸತತ
“ದೇವನಿಗೆ ಉಷ್ಣೇ” ಎನ್ನಲಿ //

⁵ ದೇವಾ, ನಾ ದಿಕ್ಷಿಲ್ಲದವನು, ಕುಗಿದವನು,

ನನ್ನ ಬಳಿಗೆ ಬಾ /
ನೀನೆನಗೆ ಸಹಾಯಕನು, ರಕ್ಷಕನು ಪ್ರಭು,
ತಡಮಾಡದೆ ಬಾ //

ವೃದ್ಧನ ಪ್ರಾರ್ಥನೆ

71 ಆಶ್ರಯಕೋರಿ ಹೇ ಪ್ರಭು,

ನಾ ಬಂದಿರುವೆ /

ಆಶಾಭಂಗವಾಗದಿರಲೆಂದು ನಾ ಬೇಡುವೆ //

² ಸತ್ಯಸ್ವರೂಪನೆ, ನನ್ನ ಬಿಡಿಸಿ ರಕ್ಷಿಸಯಾಗ್ಯಾ /

ನನಗೆ ಕಿವಿಗೊಟ್ಟು ಪ್ರಭು

ನನ್ನನುದ್ದರಿಸಯಾಗ್ಯಾ //

³ ನೀನಾಗಿರು ನನಗಾಶ್ರಯದುಗರ್,

ಕೋಟಿಕೋತ್ತಲು /

ನೀನೇ ನನ್ನ ದುಗರ್, ಕೋಟಿ ನನ್ನನು

ರಕ್ಷಿಸಲು //

⁴ ದುರುಳರ ಕೈಯಿಂದನ್ನನು ದೇವಾ, ಬಿಡಿಸಯಾಗ್ಯಾ /

ಕ್ಷೂರ ಕೇಡಿಗರ ವಂಶದಿಂದನ್ನನು

ತಪ್ಪಿಸಯಾಗ್ಯಾ //

⁵ ಸ್ವಾಮಿ ದೇವಾ, ನೀನೇ ನನ್ನ ಭರವಸೆ /

ಬಾಲ್ಯದಿಂದಲೂ ನೀನೇ ನನ್ನ ನಂಬಿಕೆ //

⁶ ಹುಟ್ಟಿನಿಂದಲೇ ನಾ ನಿನಗಂಟಿ

ಕೋಂಡಿರುವೆನಯಾಗ್ಯಾ /

ಗರ್ಭದಿಂದಲೆ ನೀ ಎನ್ನನು

ಕರೆದುತಂದೆಯಯ್ಯಾ /
 ನಿರಂತರವೂ ನಿನ್ನನು
 ಕೊಂಡಾಡುತ್ತಿರುವೆನಯ್ಯಾ //
⁷ ಹಲವರಿಗೆ ನಾನೋಂದು ಒಗಟು /
 ನೀನೆನಗೆ ಬಲವಾದ ನೆಲೆಗಟ್ಟು //
⁸ ನಿನ್ನ ಗುಣಗಾನ ನನ್ನ ಬಾಯ್ತುಂಬ /
 ನಿನ್ನ ಘೋಷಣೆ ನನಗೆ ದಿನವಾದ್ಯಂತ //
⁹ ವೃದ್ಧಾಪ್ಯದಲಿ ನನ್ನ ತಳ್ಳಿ ಬಿಡಬೇಡಯ್ಯಾ /
 ಶಕ್ತಿ ಕುಂದುತ್ತಿರುವಾಗ ಕೈ ಬಿಡಬೇಡಯ್ಯಾ //
¹⁰ ನನಗೆದುರಾಗಿ ಶತ್ರುಗಳಾಲೋಚಿಸುತ್ತಿ
 ಹರಯ್ಯಾ /
 ನನ್ನ ಕೊಲೆಗಾಗಿ ಒಂದುಗೂಡಿ
 ಹೊಂಚಿಸುತ್ತಿಹರಯ್ಯಾ //
¹¹ “ಹಿಡಿಯಿರಿ ಬೆನ್ನಟ್ಟಿ, ದೇವನವನನ್ನು
 ಕೈಬಿಟ್ಟಿಹನು /
 ರಕ್ಷಿಸುವಂಥವರಾರು ಇನ್ನಿಲ್ಲ” ಎನ್ನುತ್ತಿಹರು //
¹² ಓ ದೇವಾ, ದೂರವಾಗಿರಬೇಡಯ್ಯಾ /
 ನೆರವಾಗಲು ಬೇಗ ತ್ವರೆಮಾಡಯ್ಯಾ //
¹³ ಆಶಾಭಂಗವು ದಹಿಸಿಬಿಡಲಿ ನನ್ನ ಪ್ರಾಣ
 ಕಂಟಕರನು /
 ನಿಂದಾಪಮಾನ ಕವಿದುಬಿಡಲಿ ನನಗೆ ಕೇಡು
 ಬಗೆವವರನು //
¹⁴ ನಾನಂತು ನಂಬಿರುವೆ ನಿನ್ನ ನಿರಂತರವಾಗಿ /
 ನಿನ್ನನು ಕೀರ್ತಿಸುತ್ತಿರುವೆ ಅಧಿಕಾಧಿಕವಾಗಿ //
¹⁵ ವರ್ಣಿಸುವೆನು ದಿನವೆಲ್ಲ ನಿನ್ನ ನ್ಯಾಯ
 ನೀತಿಯನು /
 ವಿವರಿಸಲು ಅಸದಳವಾದ ನಿನ್ನಗಣಿತ
 ರಕ್ಷಣೆಯನು //
¹⁶ ಸ್ವಾಮಿ ದೇವಾ, ಸೃಂಗವೆನು ನಿನ್ನ
 ಮಹತ್ವಾರ್ಥಗಳನೆ /
 ಪ್ರಕಟಪಡಿಸುವೆನು ನಿನ್ನೊಬ್ಬನ
 ನ್ಯಾಯನೀತಿಯನೆ //
¹⁷ ದೇವಾ, ಬಾಲ್ಯಾರಭ್ಯ ನನಗೆ
 ಬೋಧಿಸಿರುವೆಯಲ್ಲವೇ?/
 ನಿನ್ನ ಅದ್ಭುತ ಕಾರ್ಯಗಳನೆಂದಿಗು ನಾ
 ಘೋಷಿಸುತ್ತಿರುವೆ //
¹⁸ ದೇವಾ, ನರೆಯ ಮುದುಕನಾಗಿರುವಾಗ ನನ್ನ
 ಕೈ ಬಿಡಬೇಡಯ್ಯಾ /
 ನಿನ್ನ ಪರಾಕ್ರಮವನು ಮುಂದಿನ ಹೀಳಿಗೆಗೆ
 ಸಾರುವತನಕ ಬೇಡವಯ್ಯಾ /

ನಿನ್ನ ಪ್ರತಾಪವನು ತಲತಲಾಂತರದವರೆಗೆ

ಪ್ರಕಟಿಸುವೆನಯ್ಯಾ //

¹⁹ ನಿನ್ನ ಶಕ್ತಿ, ನಿನ್ನ ನೀತಿ ದೇವಾ, ಗಗನ
ಮುಟ್ಟುತ್ತಿಹವು /
ಮಹತ್ವಾರ್ಥಗಳಿಸಿದ ನಿನಗೆ ದೇವಾ, ಯಾರು
ಸಾಂತಿಯು? //

²⁰ ದೇವಾ, ಈಡು ಮಾಡಿದೆಯೆನ್ನನು ಕಷ್ಟ
ಸಂಕಟಗಳಿಗೆ /
ಮನಶ್ಚೇತನಗೊಳಿಸಿಗೆ, ಭೂತಳದಿಂದೆತ್ತು
ಮೇಲಕೆ //

²¹ ನನ್ನ ಗೌರವವನು ಅಧಿಕರಿಸಯ್ಯಾ /
ಮರಳಿ ನೆಮ್ಮೆದಿಯನು ಹಾಲಿಸಯ್ಯಾ //

²² ನಿನ್ನ ಸತ್ಯತೆಗಾಗಿ ಓ ಎನ್ನ ದೇವಾ /
ಕಿನ್ನರಿಯನು ನುಡಿಸುತ್ತಾ ಭಜಿಸುವೆನಯ್ಯಾ //
ಇಸ್ತರ್ಯೇಲಿನ ಆ ಪರಮಪಾಬನ ಸ್ವಾಮಿಯ /
ವೀಣೆವಾದ್ಯದೋಂದಿಗೆ ಕೀರ್ತಿಸುವೆನಯ್ಯಾ //

²³ ಮಧುರದನಿಗೃಹುದು ಎನ್ನಧರ ನಿನ್ನ
ಗುಣಾನದಲ್ಲಿ /
ನೀನುಧ್ವರಿಸಿದ ಎನ್ನ ಮನ ಭಾಗಿಯಾಗುವುದಾ
ಗಾನದಲ್ಲಿ //

²⁴ ನನಗೆ ಕೇಡು ಬಗೆದವರಿದೋ ಪಡೆದರು ನಿಂದ
ಅಪಮಾನವನು /
ದಿನವೆಲ್ಲ ವರ್ಣಿಸುದೆನ್ನ ನಾಲಿಗೆ ನಿನ್ನೇ
ನೀತಿಸಾಧನೆಯನು //

ರಾಜ್ಯಾಧಿಕಾರಿಗಾಗಿ ಪ್ರಾರ್ಥನೆ

72 ತಿಳಿಸು ನಿನ್ನ ನ್ಯಾಯವನು ದೇವಾ,

ರಾಜನಿಗೆ /

ಕಲಿಸು ನಿನ್ನ ನೀತಿಯನು ರಾಜಕುವರನಿಗೆ //

² ಆಶನಾಳಲಿ ನಿನ್ನ ಪ್ರಜೆಯನು ನೀತಿಯಿಂದ /
ಪರಿಪಾಲಿಸಲಿ ದೀನದಲಿತರನು ನ್ಯಾಯದಿಂದ //

³ ಬೆಟ್ಟಗುಡ್ಡಗಳಿಂದ ಬರಲಿ ಸಮೃದ್ಧಿ /
ನಿನ್ನ ಪ್ರಜೆಗೆ ಫಲಿಸಲಿ ನ್ಯಾಯನೀತಿ //

⁴ ದೀನದಲಿತರನಾತ ಉದ್ಧರಿಸಲಿ /
ಬಡಬಗ್ಗರಿಗೆ ನ್ಯಾಯ ದೊರಕಿಸಲಿ /
ಪ್ರಜಾಹಿಂಸಕರನು ಸದೆಬಡಿಯಲಿ //

⁵ ಆಶನು ಬಾಳಲಿ ಆಚಂದ್ರಾಕ್ಷನಾಗಿ /
ತಲತಲಾಂತರಕು ಭಯಭಕುತ್ತಿಯಿಂದಿರಲಿ //

⁶ ಮಲ್ಲುಕೊಯ್ದ ಹೊಲದ ಮೇಲೆ ಸುರಿವ

- ವೃಷ್ಣಿಯಂತೆ /
 ಬರಲಿ ಆತ ಒಣನೆಲವ ತೋಯ್ಯ ಹದ
 ಮಳೆಯಂತೆ //
⁷ ಬೆಳೆಯಲಿ ಆತನ ಪಾಲನೆಯಲಿ ನ್ಯಾಯನೀತಿ /
 ಬೆಳಗಲಿ ಚಂದ್ರನಂತೆ ಸದಾ ಸಂಪೂರ್ಣ
 ಶಾಂತಿ //
⁸ ಸಾಗರದಿಂದ ಸಾಗರದವರೆಗಿರಲಿ ಆತನ
 ಆಧಿಪತ್ಯ /
 ಮಹಾ ನದಿಯಿಂದ ಬುವಿ ಎಲ್ಲೆಯವರೆಗಿರಲಿ
 ಆತನ ಪ್ರಭುತ್ವ //
⁹ ಅರಣ್ಯಾವಾಸಿಗಳು ಅರಸನಿಗೆ ಅಡ್ಡಬೀಳಲಿ /
 ಆತನ ಕಡುವೈರಿಗಳು ನೆಲದ ಮಣ್ಣಮುಕ್ಕಲಿ //
¹⁰ ಕಷ್ಟಗಳನರ್ವಿಸಲಿ ತಾಷಿಷ್ ಹಾಗೂ
 ದ್ವೀಪದ್ವೀಪದ ರಾಜರುಗಳು /
 ಕಾಣಿಕೆಗಳ ತಂದೊಷಿಸಲಿ ಶೆಬಾ ಹಾಗೂ
 ಶೆಬಾದ ರಾಜರುಗಳು //
¹¹ ರಾಜರುಗಳು ಸಾಷ್ಟಾಂಗವೇರಗಲಿ ಆತನಿಗೆ /
 ರಾಷ್ಟ್ರ, ಫನರಾಷ್ಟ್ರಗಳು ಸೇವೆಸಲ್ಲಿಸಲಿ
 ಆತನಿಗೆ //
¹² ಏಕನೆ ಕಾಪಾಡುವನಾತ ಮೊರೆಯಿಡುವ
 ಬಡವರನು /
 ಉದ್ಧರಿಸುವನಾತ ದಿಕ್ಕಿಲ್ಲದ ದೀನದಲಿತರನು //
¹³ ದೀನದರಿದ್ರಿಗೆ ದಯೆಯ ತೋರುವನು /
 ದಲಿತರ ಪ್ರಾಣವನು ಕಾಪಾಡುವನು //
¹⁴ ಅವರ ಜೀವ ಆತನ ದೃಷ್ಟಿಯಲಿ ಅಮೂಲ್ಯ /
 ಜಲುಮೆ ತೋಷಣೆಗಳ ನೀಗಿಮುದು ಆತನ
 ಕಾರ್ಯ //
¹⁵ ಅರಸ ಬಾಳಲಿ ಜಿರಕಾಲ; ದೊರಕಲಿ ಆತನಿಗೆ
 ಶೆಬಾದ ಬಂಗಾರ /
 ಜರುಗಲಿ ಪ್ರಾಧಿನೆ ಸದಾಕಾಲ; ಆಶೀರ್ವಾದ
 ಸಿಗಲಿ ಅನವರತ //
¹⁶ ಸಮೃದ್ಧಿಯಾಗಲಿ ನಾಡಿನ ದವಸಧಾನ್ಯ
 ನೆಲಮಲೆಗಳ ಮೇಲೆ /
 ಸೊಂಪಾಗಲಿ ಅದರ ಹಣ್ಣಹಂಪಲು
 ಲೆಬನೋನಿನ ಮರಗಳಂತೆ /
 ಹುಲುಸಾಗಲಿ ನಗರ ನಿವಾಸಿಗಳ ಸಂಖ್ಯೆ
 ಬಯಲಿನ ಹುಲ್ಲಿನಂತೆ //
¹⁷ ಶಾಶ್ವತವಾಗಲಿ ಶ್ರೀನಾಮ ಆತನಿಗೆ /
 ಬೆಳಗಲಿ ಆತನ ಕೀರ್ತಿ ಸೂರ್ಯನಿರುವವರೆಗೆ /
 ಆತನಾಶೀರ್ವಾದ ಕೋರಲಿ ಸರ್ವರು ತಮಗೆ /

ಶುಭವೆನ್ನಲಿ ಸಕಲ ರಾಷ್ಟ್ರಗಳು ಆತನಿಗೆ //
೧೮ ಸುತ್ಯಹನು ಸ್ವಾಮಿದೇವನು, ಇಸ್ತರೀಲರ
ದೇವನು /

ಆತನೋವರನೇ ಮಹತ್ವಾರ್ಥಗಳನು
ಎಸಗುವಂತವನು //
೧೯-೨೦ ಮಹಿಮಾಯಕ ಆತನ ನಾಮಕೆ
ಸದಾ ಕಾಲವು ಸ್ತುತಿ /
ಆಮೆನ್ ಆಮೆನ್ ಭೂಮಂಡಲವೆಲ್ಲಾ ಆತನ
ಪ್ರಭಾವ ಪೂರ್ತಿ /
ಇತಿ, ಜೆಸ್ತೆಯನ ಕುವರ ದಾವೀದನ
ಪ್ರಾರ್ಥನೆಗಳ ಸಮಾಪ್ತಿ /

ಭಾಗ - ೩
ಕೀರ್ತನೆಗಳು 73-89
ಸಿರಿವಂತ ದುರ್ಜನರ ದುರ್ಗತಿ

73 ದೇವನು ಎನಿಖೋ ಒಳ್ಳೆಯವನು

ಇಸ್ತರೀಲಿಗೆ /
ದಯಾಪರನಾತನು ಶುದ್ಧ ಹೃದಯಿಗಳಿಗೆ //
೨ ದುರ್ಜನರು ಧನಿಕರಾಗುವುದ ಕಂಡಾಗ /
ಗರ್ವಿಗಳ ನೋಡಿ ನಾನ್ಸೂಯಿಗೊಂಡಾಗ /
೩ ತಡವರಿಸಿದವು ನನ್ನ ಕಾಲುಗಳು /
ಜಾರಿ ಬೀಳಲಿದ್ದವು ಹೆಚ್ಚಿಗಳು //
೪ ಆ ಜನರಿಗೆ ನೋವುಕಾವೆಂಬುದಿಲ್ಲ /
ಅವರ ದೇಹ ಸಬಲವಾಗಿದೆಯಲ್ಲ! //
೫ ಇತರರಂತ ಅವರಿಗೆ ಸಂಕಟವಿಲ್ಲವಲ್ಲ ! /
ರೋಗರುಜೆ ಅವರಿಗಂಟುವುದಿಲ್ಲವಲ್ಲ ! //
೬ ಈ ಕಾರಣ ಗರ್ವವೇ ಅವರಿಗೆ ಕಂಠಮಾಲೆ /
ಹಿಂಸಾಚಾರವೇ ಅವರಿಗೆ ಬಟ್ಟಿಬರೆ //
೭ ದೋಷ ಹೊರಸೂಸುತ್ತಿದೆ ಕೊಬ್ಬಿನಾ
ಕಣ್ಣಿಂದ /
ದುಷ್ಪಲ್ಪನೆಗಳು ತುಳುಕುತ್ತಿವೆ ಹೃನ್ನನಗಳಿಂದ //
೮ ಕೇಡು ಮಾತು, ಕೆಣಕುಮಾತು ಅವರದು /
ಜೊತೆಗೆ ಬಲಾತ್ಮಾರುದ ಸೊಕ್ಕುಮಾತು //
೯ ನಾಕವನೆ ತಾಕುತ್ತಿದೆ ಅವರ ಗರ್ವದ ನುಡಿ /
ಜಗದಲಿ ಹರಡುತ್ತಿದೆ ಅವರ ದರ್ಶನುಡಿ //
೧೦ ಎಂತಲೆ ಜನರವರ ಕಡೆ ತಿರುಗಿಕೊಳ್ಳುವರು /
ನೀರಂತೆ ಅವರ ಮಾತನು ಹೀರಿಕೊಳ್ಳುವರು //
೧೧ “ಆ ದೇವನೆಂತು ಕಂಡುಹಿಡಿದಾನು?”
ಎಂಬರು /

- “ಪರಾತ್ಮರನು ಪರಿಜ್ಞನೆ?” ಎಂದುಕೊಳ್ಳರು //
- ¹² ದುರ್ಜನರಿದೊ ನಿಶ್ಚಿಂತರಾಗಿಹರು /
ಸಿರಿಮೇಲೆ ಸಿರಿಯ ಶೇಖರಿಸುತ್ತಿಹರು //
- ¹³ ನಾ ನಿಮ್ಮಲಚಿತ್ತನಾಗಿ ಬಾಳಿದ್ದು
ವ್ಯಧರ್ವೋ? /
ಶುದ್ಧಹಸ್ತನಾಗಿ ನಡೆದುಕೊಂಡುದು
ನಿರಫರ್ಕವ್ಯೋ? //
- ¹⁴ ಏಕನೆ, ದಿನವಿಡಿ ನಾ ಬಾಧೆಪಡುತ್ತಿರುವೆ /
ದಿನದಿನವು ದಂಡನೆಗೆ ಗುರಿಯಾಗುತ್ತಿರುವೆ //
- ¹⁵ ನಾ ಬಾಯ್ದಿರೆದು ನುಡಿದ್ದೆನಾದರೆ ಈ ಪರಿ /
ನಿನ್ನ ಭಕ್ತಿಕುಲಕೆ ನಾ ದೋಷಿಯೇ ಸರಿ //
- ¹⁶ ಇದರ ಮರ್ಮವನು ನಾ ಬಗೆಹರಿಸಲು
ಯತ್ಸೀನೆ /
ತೋಚಿತೆನಗಿದು ಬಿಡಿಸಲಾಗದಂಥ ಸಮಸ್ಯೆ //
- ¹⁷ ಆದರೆ ದೇವಾಲಯವನು ಹೊಕ್ಕು ನಿಂತಾಗ /
ಆ ಜನರ ಅಂತಿಮ
ಗತಿಯನಾಲೋಚಿಸಿದಾಗ /
ಮುಜುವಾದ ಜ್ಞಾನೋದಯ
ಆಯಿತೆನಗಾಗ //
- ¹⁸ ಜಾರು ನೆಲದಲಿ ಆ ಜನರನು ನೀ ನಿಲ್ಲಿಸಿರುವೆ /
ನಿಶ್ಚಯನಾಗಿ ನೀ ಬೀಳಿಸಿ ಅವರನು
ನಾಶಮಾಡುವೆ //
- ¹⁹ ಕ್ಷಣಮಾತ್ರದಲಿ ಅಳಿದು ಹಾಳಾಗುವರು /
ಭೀಕರವಾಗಿ ನಿಮೂಲವಾಗುವರು //
- ²⁰ ನಿದ್ರೆಯಿಂದದ್ದವನು ಕನಸನ್ನ
ತೃಣೀಕರಿಸುವಂತೆ /
ಪ್ರಭು ನೀನೆದ್ದು ಕಡೆಗಳಿಸುವೆ ಅವರನು
ಮಾಯೆಯಂತೆ //
- ²¹ ಹೃದಯ ನೊಂದು ಬೆಂದಿರಲು /
ಮನದಲಿ ಅಲಗು ನಾಟಿರಲು //
- ²² ನಾ ಮಂದಮತಿಯಾಗಿದ್ದೆ ಅರಿವಿಲ್ಲದೆ /
ನಾ ವಸ್ಯಮೃಗನಂತಿದ್ದೆ ನಿನ್ನ ಮುಂದೆ /
- ²³ ಆದರೂ ನಾನಿರುವೆ ನಿನ್ನ ಸನ್ನಿಧಿಯಲಿ /
ನೀ ಹಿಡಿದಿರುವೆ ನನ್ನ ಬಲಗೈಯನು
ಭರ್ತ್ರವಾಗಿ //
- ²⁴ ಸೂಕ್ತ ಸಲಹೆಯನಿತ್ತು ಮುಂದಕೆನ್ನ ನಡೆಸು /
ಅಂಶ್ಯದಲಿ ನಿನ್ನ ಮಹಿಮೆಗನ್ನ ಸೇಪಣಿಸು //
- ²⁵ ನನಗೆ ನೀನಲ್ಲಿದೆ ಇನ್ನಾರಿಹರು ಪರದಲಿ /
ನಿನ್ನ ಹೊರತು ನನಗೇನು ಬೇಕಿಲ್ಲ ಇಹದಲಿ //
- ²⁶ ನನ್ನ ತನುಮನಗಳೆಲ್ಲವೂ ಸೂರಗಿಹೋದರೂ /

- ನನ್ನಾತ್ಮಕ ಶಕ್ತಿ, ಶಾಶ್ವತ ಸೂತ್ರ ದೇವರು //
- ²⁷ ವಿನಾಶವಾಗುವರು ನಿನ್ನಿಂದ ದೂರ ಸರಿವವರು /
ಧ್ವಂಸವಾಗುವರು ನಿನಗೆ
ದ್ವೋಹವೆಸಗಿದವರು //
- ²⁸ ನಿನ್ನ ಸಾನ್ವಿಧ್ಯ ಸ್ವಾಮಿದೇವಾ, ನನಗೆಂಥ
ಸೌಭಾಗ್ಯ /
ನಿನ್ನ ಸತ್ಯಾರ್ಥಗಳ ಸಾರಲೆಂದೆ
ನಿನ್ನನಾಶ್ರಯಿಸಿಕೊಂಡೆನಯ್ಯ //

ದೇವಾಲಯದ ವಿನಾಶ - ಭಕ್ತನ ಪ್ರಲಾಪ

74 ಹೇ ದೇವಾ, ನಮ್ಮೀವರಿ

- ವಚಸಿಬಿಟ್ಟೇ ಏಕೆ? /
ನೀ ಪಾಲಿಪ ಮಂದೆಯ ಮೇಲೀಗ
ಉರಿಗೋಪವೇಕೆ? //
- ² ನೆನಸಿಕೊ ಆದಿಯಲೆ ನೀ ಸಂಪಾದಿಸಿಕೊಂಡ
ಸಭೆಯನು /
ಸೃಂಗಿಸಿಕೊ ಸೂತ್ರಾಗ ನೀ ರಕ್ಷಿಸಿಕೊಂಡ
ಗೋತ್ತವನು /
ಜ್ಞಾಪಿಸಿಕೊ ನಿನ್ನ ಸದನವಾಗಿದ್ದ ಸಿಯೋನ್
ಶಿಶಿರವನು //
- ³ ಬಿಜಯಮಾಡು ಪಾಳುಬಿದ್ದಿರುವ ಹಳೆಯ
ಆಲಯಕೆ /
ಶತ್ರು ಕೆಡವಿಹನು ನೋಡು ಗರ್ಭಗುಡಿಯನೇ
ಕೆಳಕೆ //
- ⁴ ವೈರಿಗಳಾಭರಣ ನಿನ್ನ ದರ್ಶನಾಲಯದ
ಮಧ್ಯೆಯಲಿ /
ಅವರ ಜಯ ಬಾವುಟ ಪವಿತ್ರ ಚಿಹ್ನೆಗಳಿಗೆ
ಪ್ರತಿಯಾಗಿ //
- ⁵⁻⁶ ಕಾಡಿನಲೋ ಎಂಬಂತೆ
ಕೊಡಲಿಯನೆತ್ತಿ ಹಿಡಿದು /
ದೇಗುಲದಲಿ ಕೈಗೊಡಲಿ, ಚಮಟಿಗಳ
ಪಿಡಿದು /
ನಾಶಮಾಡುತ್ತಿಹರು ನೋಡು ಕೆತ್ತನೆಗಳ
ಕಡಿದು //
- ⁷ ಅಗ್ನಿಗಾಹುತಿ ಮಾಡಿಹರು ನಿನ್ನ ನಾಮದ
ಮಂದಿರವನು /
ಹೊಲಸುಮಾಡಿ, ನೆಲಸಮಮಾಡಿಹರಿದೋ ನಿನ್ನ
ದೇಗುಲವನು //
- ⁸ ‘ನಾಶ ಮಾಡೋಣ ಈ ಜನರನು’

- ಎಂದಾಡಿಕೊಂಡಿಹರು /
 ದೇಶದ ಸಭಾಮಂದಿರಗಳನ್ನೆಲ್ಲ
 ಭಸ್ತುಮಾಡಿಹರು //
⁹ ಆರಾಧನಾ ಚಿಹ್ನೆಗಳೆಲ್ಲ, ಪ್ರವಾದಿಗಳು
 ನಮಗಿಲ್ಲ /
 ಈ ಪರಿಸ್ಥಿತಿ ಎಲ್ಲಿಯತನಕ? ಬಲ್ಲವರಾರೂ
 ಇಲ್ಲ //
¹⁰ ಎಲ್ಲಿಯತನಕ ದೇವಾ, ಶತ್ರುನಿಂದೆಗೆ ನೀ
 ಗುರಿಯಾಗುವೇ?
¹¹ ಜಾಚಿದಾ ಬಲಗೃಯನೇಕೆ ಹಿಂದೆಗೆದುಕೊಂಡೆ /
 ಬಚ್ಚಿಟ್ಟವ್ವ ಕೈಯಿಂದ ನೀನವರನು ಚಚ್ಚಿಬಿಡ್ದೆ //
¹² ಆದಿಯಿಂದ ದೇವಾ, ನೀನೇ ನನಗೆ ಅರಸನು /
 ಸಾಧಿಸುತ್ತಿರುವೆ ಜಗದೊಳುದ್ದಾರವನು //
¹³ ಸ್ವಶಕ್ತಿಯಿಂದ ಸಮುದ್ರವನೆ ಭೇದಿಸಿದೆ ನೀನು /
 ಜಲರಾಶಿಯ ಭುಜಂಗಗಳ ತಲೆಜಜ್ಞಿದಾತ
 ನೀನು //
¹⁴ ಲೆವಿಯಾತಾನನ ಶಿರಗಳ ಏಂಡನ ಮಾಡಿದವ
 ನೀನು /
 ಕಾಡು ಮೃಗಕ್ಕವನನು ಕೂಳಾಗಿಸಿದವ ನೀನು //
¹⁵ ಒರತೆ ಉಂಟಿಗಳ ಉಕ್ಕಿಸಿದಾತ ನೀನು /
 ಹರಿವ ನದಿಗಳ ಬ್ರಹ್ಮಸಿಂಹವ ನೀನು //
¹⁶ ಹಗಲಿರುಳುಗಳಿಗೆ ನಿಯಾಮಕ ನೀನು /
 ರವಿಶಾರೆಗಳ ನಿಮಾರಪಕ ನೀನು //
¹⁷ ಜಗದೆಲ್ಲ ಮೇರೆಗಳನು ನಿಗದಿ ಮಾಡಿದೆ ನೀನು /
 ಶೀತೋಷ್ಣಕಾಲಗಳನು ನೇಮಿಸಿದವನು
 ನೀನು //
¹⁸ ನೆನಪಿರಲಿ ಪ್ರಭು, ಶತ್ರು ನಿನಗೆ
 ಮಾಡಿದಪಮಾನ /
 ನಿನ್ನ ಮೂರ್ಖ ನಾಮಕೆ ದುರುಳರು ಕಕ್ಷಿದ
 ದೂಷಣ //
¹⁹ ಶೊಡಬೇಡ ನಿನ್ನ ಬೆಳವಕ್ಕಿಯ ಪ್ರಾಣವೆ
 ಕಾಡುಮೃಗಕೆ /
 ನೀ ಮರೆತುಬಿಡಬೇಡ ನಿನ್ನ ದೀನದಲಿತರನು
 ಒಮ್ಮೆಗೆ //
²⁰ ನಿನ್ನೊಡಂಬಡಿಕೆಯನು ಗಮನವಿಟ್ಟು
 ಮಾನ್ಯಮಾಡು /
 ಕಗ್ಗತ್ತಲಿಗು, ಬಾಧಕರಿಗು ಬೀಡಾಗಿದೆ ನಾಡು //
²¹ ಕುಗ್ಗಿದವರು ಹಿಂದಿರುಗದಿರಲಿ
 ಅವಮಾನದಿಂದ /
 ಬಡವರು ಕೀರ್ತಿಸಲಿ ನಿನ್ನ ನಾಮವನು

ಭಕ್ತಿಯಿಂದ //

²² ಎಚ್ಚೆತ್ತು, ದೇವಾ, ನಡೆಸು ನಿನ್ನ ನ್ಯಾಯವನು /
ಗಮನಿಸು, ಅನುದಿನ ದುರ್ಮತಿ ನಿನ್ನ
ನಿಂದಿಪುದನು //

²³ ಮರೆಯದಿರು ನಿನ್ನ ವಿರೋಧಿಗಳ
ಗದ್ದಲವನು /
ವೃರಿಯೆಬ್ಬಿಸುತ್ತಿರುವ ನಿರಂತರ
ದೊಂಬಿಯನು //

ನ್ಯಾಯತೀರ್ಥ ದೇವನಿಂದ

75 ವಂದನೆ ಹೇ ದೇವಾ, ಕೃತಜ್ಞತಾ

ವಂದನೆ /

ನೀ ಸಾಧಿಸಿದ ಸತ್ಯಾರ್ಥಗಳ ವಿವರಣೆ /
ತಂದಿದೆ ನಮಗೆ ನಿನ್ನ ನಾಮದ ಸ್ವರಣೆ //

² ಈ ಪರಿ ನುಡಿದಿರುವನಾ ದೇವನು : /
“ಕ್ಷುಪ್ತಕಾಲದಲಿ ನಾ ನೀಡುವೆನು /
ತೀರ್ಥನು, ನ್ಯಾಯವಾದ ತೀರ್ಥನು //

³ ಇಳೆಯು ಭೂನಿವಾಸಿಗಳ ಸಮೇತ
ತಳಮಳಗೊಳ್ಳಲು /
ಅದರ ತಳಹದಿಯ ಬಿಗಿಹಿಡಿದಿರುವವನು
ನಾನಿಲ್ಲದಿನ್ನಾರು? //

⁴ ಗರ್ವಿಗಳೇ, ಸಾಕುಮಾಡಿ ನಿಮ್ಮ
ಸೊಕ್ಕುಮಾತುಗಳನು /
ದುರ್ಜನರೇ, ಶೋರಬೇದಿ ನಿಮ್ಮ
ಕೋರೆಕೊಂಬುಗಳನು //

⁵ ಕಾಣಿಸಿಕೊಳ್ಳದಿರಲಿ ನಿಮ್ಮ
ಕೋರೆಕೊಂಬುಗಳು //
ಮಾತೆತ್ತದಿರಲಿ ನಿಮ್ಮಗಳ ಕೊಬ್ಬಿದಾ
ಕಂತಗಳು” //

⁶ ಮೂರ್ವ ಪಶ್ಚಿಮದಿಂದ ಬರುವುದಿಲ್ಲ⁶
ಉದ್ದಾರ /
ಅರಣ್ಯದಿಂದ ದೊರಕುವುದಿಲ್ಲ⁶
ಜೀವೋದ್ಧಾರ //

⁷ ನ್ಯಾಯತೀರ್ಥ ಬರುವುದು ದೇವನಿಂದಲೇ /
ಉನ್ನತಿಯು ಅವನತಿಯು ಆತನಿಂದಲೇ //

⁸ ಪ್ರಭುವಿನ ಕರಗಳಲ್ಲಿದೆ ಕೋಪಕೊಡ
ಒಂದು /
ತುಂಬಿದೆ ಅಮಲುಮಿಶ್ರ ರೌದ್ರರಸದಿಂದದು //
ಅದನವನು ಸುರಿಯಲು ಕುಡಿವರು ಜಗದ

ದುರುಳರು /

ಮಡ್ಡಿಯನು ಕೂಡ ಬಿಡದೆ ಕುಡಿವರೆಲ್ಲರು //

⁹ ನಾನಾದರೋ ಕೀರ್ತಿಸುವೆನು ಯಕೋಬಿ

ದೇವರನು /

ಮಾಡುವೆನು ಅನವರತ ಆಶನ

ಗುಣಗಾನವನು //

¹⁰ ಕತ್ತರಿಸುವನು ಕೆಡುಕರ ಕೋರೆಕೋಡು

ಗಳನು /

ಎತ್ತರಿಸುವನು ಸಜ್ಜನರ

ಕೋರೆಕೊಂಬುಗಳನು //

ದೇವನು ಭಯಂಕರನು

76 ಸುಪ್ರಸಿಧ್ಧನು ದೇವನು

ಜುದೇಯನಾಡಿನಲ್ಲಿ /

ಸುಪ್ರಶ್ನಾತ ಆಶನ ನಾಮ ಇಸ್ತಯೇಲಿನಲ್ಲಿ //

² ಆಶನ ಬಿಡಾರ ಸಾಲೇಮಿನಲ್ಲಿ /

ಆಶನ ನಿವಾಸ ಸಿಯೋನಿನಲ್ಲಿ //

³ ಚೊರು ಚೊರು ಮಾಡಿಹನಲ್ಲಿ ಥಳಥಳಿಸುವ

ಬಾಣಗಳನು /

ಖಿಡ್, ಗುರಾಣಿ ಎಂಬೆಲ್ಲ

ಯುದ್ಧಯುಥಗಳನು //

⁴ ಹೇ ದೇವಾ, ನೀ ತೇಜೋಮಯನು /

ಸ್ಥಿರಗಿರಿಗಳಿಗಿಂತ ಗಂಭೀರನು //

⁵ ಕಚ್ಚಿದೆಯ ವೀರರು ಸುಲಿಗೆಯಾಗಿ

ಚಿರನಿದೆಯಲಿಹರು /

ಕೃಕತ್ತರಿಸಿದಂತಿರುವರು ಆ ರಣಧೀರರೆಲ್ಲರು //

⁶ ನಿನ್ನ ಒಂದು ಗದರಿಕೆಗೆ, ಯಕೋಬನ ದೇವನೆ /

ರಥಾಶ್ವಬಲಗಳೆಲ್ಲಾ ಬಿದ್ದಿವೆ ಬಿಮ್ಮನೆ //

⁷ ನೀನಾದರೋ ದೇವಾ, ಮಹಾಭಯಂಕರನು /

ಖಿಟ್ಟೆರಿದ ನಿನ್ನ ಮುಂದೆ ಯಾವನು

ನಿಂತಾನು? //

⁸ ನಿನ್ನ ನಿಣಯ ಸಗ್ಗಿದಿಂದ ಕೇಳಿಸಿದಾಗ /

ಭಯಭೀತಿಯಿಂದ ತೆಪ್ಪಗಾಯ್ತು ಸಮಸ್ತ

ಜಗ //

⁹ ನ್ಯಾಯಸ್ಥಾಪನೆಗೆ ದೇವನೆಷ್ಠ ನಿಂತಾಗ /

ಧರೆಯ ದೀನರನುದ್ದರಿಸಲು ಅನುವಾದಾಗ /

ಭಯಭೀತಿಯಿಂದ ತೆಪ್ಪಗಾಯ್ತು ಸಮಸ್ತ ಜಗ //

¹⁰ ನರರ ಕೋಪ, ದೇವಾ ನಿನ್ನ ಘನತೆಗೆ ಸಾಧಕ /

ಅಳಿದುಳಿದಾ ಹೋಪ ನಿನ್ನ ನಡುಕಟ್ಟಿಗೆ

ಲಾಯಕ //

¹¹ ನಿಮ್ಮ ದೇವನಾದ ಸ್ವಾಮಿಗೆ ಸಲ್ಲಿಸಿರಿ ಹೊತ್ತ
ಹರಕೆ /
ಸುತ್ತೊರೆಲ್ಲರು ಸಮರ್ಪಿಸಲೀ ಭಯಂಕರಿಗೆ
ಕಾಣಿಕೆ //

¹² ಅರಸರ ದರ್ಶನದಗಿಸಿಬಿಡುವನು /
ಭೂಪತಿಗಳಿಗೋ ಕಂಪನ ಕೊಡುವನು //

ಸಂದೇಹ ನಿವಾರಣೆ

77 ಮೋರೆಯಿಡುವೆನು, ಕೂಗಿ

ಮೋರೆಯಿಡುವೆನು /
ಸ್ವಾಮಿ ದೇವನು ನನಗೆ
ಕಿವಿಗೊಡುವೆನು //

² ಸಂಕಟದ ವೇಳೆಯೊಳು ಸ್ವಾಮಿಯನು ನಾ
ಕರೆದೆ /
ಇರುಳೆಲ್ಲ ಆಯಾಸವರಿಯದೆ ಕೈಚಾಚಿದೆ /
ಎನ್ನ ಮನಸ್ಸಿತ್ತು ದುಃಖಮನಗೊಳ್ಳಿದೆ //

³ ದೇವರನು ಸೃಷ್ಟಿ ನಿಟ್ಟಿರಿಡುತ್ತಿಹೆನು /
ಹಂಬಲಿಸಿ ಮನದಲೇ ನಾ ಮರುಗುತ್ತಿಹೆನು //

⁴ ನಿದ್ರಿಸದಂತೆ ನೀನೆನ್ನ ಕಣ್ಣಗಳ ತೆರೆದಿರುವೆ /
ನುಡಿಯಲಾಗದ ತೆರದಿ ನಾ
ತಳಮಳಗೊಂಡಿರುವೆ //

⁵ ನೆನಪಿಗೆ ತಂದುಕೊಂಡೆ ಹಳೆಯ ದಿನಗಳನು /
ಸೃಷ್ಟಿಕೊಂಡೆ ಉರುಳಿ ಹೋದ ವರುಷಗಳನು //

⁶ ನಿನ್ನ ಧ್ಯಾನ ಬರುತ್ತದೆ ನೆನಪಿಗೆ ರಾತ್ರಿಯೊಳು /
ಆಲೋಚನೆ ಸುಳಿಯುತ್ತದೆ
ನನಾಂತರ್ಯದೊಳು /
ಈ ತೆರನ ಪ್ರಶ್ನೆಯೇಳುತ್ತದೆನ್ನ ಮನದೊಳು: //

⁷ ಕೈಬಿಟ್ಟಿಡುವನೋ ಪ್ರಭು ಸದಾಕಾಲಕು?/
ಕೃಪೆಯನು ತೋರನೋ ಮತ್ತೆಂದೆಂದಿಗೂ?//

⁸ ಆತನಚಲ ಪ್ರೀತಿ ಇನ್ನು ಮಾಯವಾಯಿತೋ?/
ಆತನ ವಾಗ್ನಾನ ತಲತಲಾಂತರಕು
ಮುಗಿಯಿತೋ?//

⁹ ಕರುಣೆ ತೋರಲು ದೇವನು
ಮರೆತುಬಿಟ್ಟನೋ?/
ಕರುಳಿಗೆ ಕೋಪದಿಂದ ಬರೆ
ಹಾಕಿಕೊಂಡನೋ?//

¹⁰ ಆಗ ನಾನು “ನನೆಯಲೀಪರಿ, ನನ್ನ
ಚಪಲತೆಯೇ ಕಾರಣ /

ಮಾಡುವೇನೀಗ ಪರಾತ್ಪರನಾ ಪವಾಡ
ವರುಷಗಳ ಸೃಂಗಣ”//

11 ವರ್ಣಸುವೆನು ಪ್ರಭುವಿನ

ಮಹತ್ವಾಯಾಗಳೆಲ್ಲವನು /
ಸೃಂಗಿನುವೆ ನೀನಾದಿಯಿಂದ ನಡೆಸಿದ
ಅದ್ವಿತಗಳನು //

12 ಧ್ಯಾನಿಸುವೆ ನಾನಿನ್ನ ಕಾರ್ಯಗಳನೆಲ್ಲ /
ಮಾಡುವೆ ಮನನ ನಿನ್ನ ಪವಾಡಗಳನೆಲ್ಲ //

13 ನಿನ್ನ ಮಾರ್ಗ ದೇವಾ,

ಪರಿಶುದ್ಧವಾದುದಯ್ಯಾ /
ನಮ್ಮ ದೇವರಂತಹ ಮಹಾ
ದೇವರಾರಯ್ಯಾ?//

14 ಅದ್ವಿತಗಳನು ನಡೆಸುವಂತಹ ದೇವ
ನೀನೆಮಗೆ /

ತೋಪದಿಸಿದೆ ನಿನ್ನ ಪರಾಕ್ರಮವನು
ಜನತೆಗೆ //

15 ನಿನ್ನ ಭೂಜಬಲದಿಂದ ಯಕೋಬ, ಜೋಸ್ಥಾ
ವಂಶಜರನು /

ಉದ್ಧರ ಮಾಡಿದೆ ನಿನ್ನ ಪ್ರಜೆಗಳಾಗಿಹ ಆ
ಜನರನು //

16 ಜಲರಾಶಿಗಳು ದೇವಾ, ನಿನ್ನ ಕಂಡವು /
ಕಾಣುತ್ತಲೇ ನಡುಗಿ ತಳಮಳಗೊಂಡವು /
ತಳದವರೆಗೂ ಅಲ್ಲಕಲ್ಲೋಲವಾದವು //

17 ಮಳಿಗರಿಯಿತಾ ಮೇಘ ಮಂಡಲವು /
ಭೋಗರೆಯಿತಾಗ ಅಂತರಿಕ್ಷವು /

ಮಿಂಚಿದವು ಎಲ್ಲಿಡೆ ನಿನ್ನಂಬುಗಳು //

18 ಮೊಳಗಿತು ನಿನ್ನ ಗುಡುಗು ಬಿರುಗಾಳಿಯಲಿ /
ಹೊಳೆಯಿತು ನಿನ್ನ ಮಿಂಚು ಇಡೀ ತೋಕದಲಿ /
ಕಂಪಿಸಿತೀ ಭೂಮಂಡಲ ನಡುನಡುಗಿ //

19 ಸಾಗರವನೆ ನೀ ತುಳಿದು ನಡೆದೆ /
ಮಹಾಸಾಗರವನೆ ನೀ ದಾಟಿದೆ /
ಹೆಜ್ಜೆಯ ಗುರುತನೂ ಕಾಣಬಿಡದೆ //

20 ಕುರುಬನು ತನ್ನ ಕುರಿಮಂದೆಯನು
ಕರೆದೊಯ್ಯುವಂತೆ /
ಮೋತೆ, ಆರೋನರಿಂದ ನಿನ್ನ ಪ್ರಜೆಗಳನು
ನಡೆಸಿದೆ //

ಇಸ್ತಯೀಲರ ಮೂರ್ಚಿಕರಿತೆ

78 ನನ್ನ ಜನರೇ, ಕಿವಿಗೊಡಿ ನನ್ನ

ಚೋಧನೆಗೆ /

ಗಮನಕೊಡಿ ನಾ ಹೇಳುವ ಮಾತುಗಳಿಗೆ //

² ಸಾಮಂತಿಯೊಂದಿಗೆ

ಚೋಧನೆಯನಾರಂಭಿಸುವೆನು /

ಹೊರಪಡಿಸುವೆನು ಮೂರ್ಚಿಕಾಲದ

ಗೂಡಾಧರಗಳನು //

³ ಪೇಳ್ಳಿಪು ನಾವು ಕೇಳಿ ತಿಳಿದುಕೊಂಡವುಗಳನೆ /

ಮೂರ್ಚಿಜರೆಮಗೆ ತಿಳಿಸಿದ ಸಂಗತಿಗಳನೆ /

ಪ್ರಭುವಿನ ಮಹಿಮೆ ಪರಾಕ್ರಮದ

ಪವಾಡಗಳನೆ //

⁴ ಮರೆಮಾಡೆವು ಅವರ ಸಂತತಿಯಾದ ನಿಮಗೆ /

ವಿವರಿಸುವೆವು ಮುಂಬರಲಿರುವ ಹೀಳಿಗೆಗೆ //

⁵ ನೇಮವಿತ್ತನು ಯಕೊಬವಂತಕೆ /

ಶಾಸನಕೊಟ್ಟನು ಇಸ್ತಯೀಲರಿಗೆ //

ವಿಧಿಸಿದ ನಿಂತು ನಮ್ಮ ಮೂರ್ಚಿಜರಿಗೆ /

“ಕಲಿಸಿರಿ ಇವನ್ನ ನಿಮ್ಮ ಮಕ್ಕಳಿಗೆ” //

⁶ “ಗೂತ್ತಾಗಲಿ ಇವೆಲ್ಲ ಮುಂದಿನೆ

ತಲೆಮಾರಿಗೆ /

ತಿಳಿಸುತ್ತ ಹೋಗಲಿ ಮಕ್ಕಳು

ಮೊಮ್ಮೆಕ್ಕಳಿಗೆ” //

⁷ ಆಗ ತಮ್ಮ ಪ್ರಾಚೀನ ಮೂರ್ಚಿಕರಂತೆ

ಅವರಾಗರು /

ಮೊಂಡರು, ಅವಿಧೇಯರು,

ದೃವದೇಶೋಹಿಗಳು, ಚಪಲಚಿತ್ತರು //

⁸ ಮರೆಯರು ನನ್ನ ಮಹಾತ್ಮಾಯಿಗಳನು /

ಇಡುವರು ನನ್ನಲ್ಲೇ ಭರವಸೆಯನು /

ಕೈಗೊಳ್ಳುವರು ನನ್ನ ಆಜ್ಞೆಗಳನು //

⁹ ಎಪ್ಪುಯಿಮರು ಹೋದರು ಧನುಧಾರಿಗಳಾಗಿ /

ಯುದ್ಧವೇಳೆಯಲಿ ಓಡೋಡಿದರು

ಹಿಂದಿರುಗಿ //

¹⁰ ಪಾಲಿಸಲಿಲ್ಲ ಅವರು ದೇವರ ನಿಬಂಧನೆಯನು /

ಅನುಸರಿಸಲಿಲ್ಲ ಆತನ ಧರ್ಮಶಾಸ್ತ್ರವನು //

¹¹ ಮರೆತುಬಿಟ್ಟರವರು ಆತನ

ಮಹತ್ಮಾಯಿಗಳನು /

ತಮ್ಮೆದುರಿನಲ್ಲೇ ಸಾಧಿಸಿದ ಅದ್ಭುತಗಳನು: //

¹² ಆ ಈಜಿಪ್ಪ ದೇಶದೊಳು, ಸೋನ್ ಬಯಲು

ಸೀಮೆಯೊಳು /

ಆತನೆಸಿದ ಪವಾಡಗಳು ಮೂರ್ವಜರ

ಇದಿರೊಳು //

¹³ ದಾಟಿಸಿದನವರನು ಸಮುದ್ರವನೆ ಭೇದಿಸಿ /

ಅದರತುಳ ನೀರನು ರಾಶಿಯಾಗಿ ನಿಲ್ಲಿಸಿ //

¹⁴ ಹಗಲಲ್ಲಿ ಕರೆದೊಯ್ದನು ಮೇಷದ ನೆರಳಲಿ /

ಇರುಳೊಳು ನಡೆಸಿದನು ಜ್ಞಾಲೆಯ ಬೆಳಕಲಿ //

¹⁵ ಕಾಡಿನಾ ಕಗ್ಗಲ್ಲನು ಸೀಳಿ ಹೊರಡಿಸಿದನು

ನೀರನು /

ಆಳದ ಸರಸಿಯಿಂದೋ ಎಂಬಂತೆ ಅದನು

ಕುಡಿಯಲ್ಲಿತ್ತನು //

¹⁶ ಬಂಡೆಗಳಿಂದಲೇ ಹೊರಡಿಸಿದನು ನೀರನು /

ನದಿಗಳಂತೆಯೇ ಹರಿಯಮಾಡಿದನು

ಅದನು //

¹⁷ ಆದರೂ ಪಾಪಮಾಡುತ್ತಲೇ ಬಂದರು

ದೇವರಿಗೆದುರಾಗಿ /

ಪ್ರತಿಭಟಿಸಿದರು ಅಡವಿಯಲ್ಲಿ ಪರಾತ್ಮನಿಗೆ

ವಿರುದ್ಧವಾಗಿ //

¹⁸ ಕೋರಿದರು ತನುಗಿಷ್ಟವಾದ ಆಹಾರವನೇ /

ಪರೀಕ್ಷಿಸಿದರು ಮನದಲಿ ಆ ದೇವರನೇ //

¹⁹ ಜರೆವ ಮಾತಿನಲಿ ಆಡಿಕೊಂಡರಿಂತು:/

“ಅಡವಿಯಲ್ಲಿ ದೇವನೂಟ

ಬಡಿಸುವನೆಂತು?” //

²⁰ “ಹೊಡೆದನು ಆಸರೆಯನು, ಚಿಮ್ಮಿತು ನೀರು,

ಹರಿಯಿತು ನೆರೆಯು /

ಆದರೆ ಹೊಡಬಲ್ಲನೇ ರೊಟ್ಟಿ, ಒದಗಿಸುವನೆ

ಮಾಂಸವನು?” //

²¹ ಇದನ್ನು ಕೇಳಿ ಸಿಡಿದ್ದನು ಪ್ರಭು

ರೋಷ್ಟಿಂದಲೆ /

ಉಕ್ಕೇರಿತಾತನ ಕೋಪ ಇಸ್ತರ್ಯೇಲರ ಮೇಲೆ /

ಕಾರಿದನು ಕೋಪಾಗ್ನಿಯನು ಯಕೋಬಕುಲದ

ಮೇಲೆ //

²² ಏಕೆನೆ, ಅವರಿಗಿರಲ್ಲಿಲ್ಲ ವಿಶ್ವಾಸ ದೇವರಲೆ /

ಇರಲ್ಲಿಲ್ಲ ನಂಬಿಕೆ ಆತನಾ ಸಲಹುವ

ಶಕ್ತಿಯಲಿ //

²³ ಆದರು ಮೇಷಮಂಡಲಕೆ ಆಜ್ಞೆಯಿತ್ತನಾತ /

ಅಂತರಿಕ್ಷದಾ ದ್ವಾರಗಳನು ತೆರೆದನಾತ //

²⁴ ಸುರಿಸಿದನು ಅವರ ಮೇಲೆ ಉಣಲು ಅನ್ವಯನು /

ಅನುಗ್ರಹಿಸಿದನು ಸ್ವರ್ಗದ ದವಸಧಾನ್ಯವನು //

²⁵ ನರರಿಗುಣಲುಕೊಟ್ಟನು ದೇವದೂತರ

ಆಹಾರವನು /

- ಇತ್ತನವರಿಗೆ ತೃಪ್ತಿಕರವಾದ ಭೂರಿ
 ಜೀತಣವನು //
²⁶ ಆಕಾಶದಲೆಬ್ಬಿಸಿದನು ಮೂಡಣ ಗಾಳಿಯನು /
 ಒಲುಮೆಯಿಂದ ಹೊರಡಿಸಿದನು ತೆಂಕಣ
 ಗಾಳಿಯನು //
²⁷ ಧೂಳಿನಪ್ಪು ಸುರಿಸಿದನು ಮಾಂಸವೃಷ್ಟಿಯನು /
 ಸಮುದ್ರದ ಮರಳಿನಪ್ಪು ರೆಕ್ಕೆ ಹಕ್ಕಿಗಳನು //
²⁸ ಬೀಳ್ಳುಂತೆ ಮಾಡಿದನು ಪಾಳೆಯದ
 ಮಧ್ಯದಲೂ /
 ಉದುರಿದವು ಅವರಿದ್ದ ಗುಡಾರಗಳ
 ಸುತ್ತಲೂ //
²⁹ ಸಿಕ್ಕಿತು ಅವರಿಗೆ ತಾವು ಬಯಸಿದ್ದು /
 ತೃಪ್ತರಾದರು ಹೊಟ್ಟಿತುಂಬ ತಿಂದು //
³⁰ ಆದರೆ ಆ ಜನಕೆ ಆಶೆ ಕೈಗೂಡುವುದಕೆ
 ಮುನ್ನು /
 ಬಾಯಿಗೆ ಬಂದ ತುತ್ತು ಹೊಟ್ಟಿಗೆಂತುವುದಕೆ
 ಮುನ್ನು //
³¹ ದೃವಕೋಪವೆದ್ದಿತು ಅವರಿಗೆ ವಿರುದ್ಧ /
 ಮಾಡಿತವರಲ್ಲಿ ಕೊಬ್ಬಿದವರ ವಧ /
 ನೆಲಕುರುಳಿತು ಇಸ್ತ್ಯಯೇಲ ಸಿರಿಜನ //
³² ಇಷ್ಟಾದರೂ ಪಾಪಮಾಡುತ್ತ ಬಂದವರು ಪದೇ
 ಪದೇ /
 ದೇವರ ಅದ್ಭುತ ಕಾರ್ಯಗಳನು ತೊರೆದರು
 ನಂಬದೆ //
³³ ಆರಿಸಿದನು ಉದಿ ಅವರ ಬಾಳ ಹಣತೆಯನು /
 ಒರಮಾಡಿದನು ಅವರಿಗೆ ಭೀಕರ
 ಮರಣವನು //
³⁴ ಆತನನು ನೆನಸಿಕೊಂಡರವರು
 ವಥೆಯಾಗುವಾಗ /
 ಪರಿತಾಪಗೊಂಡು ದೇವರಿಗೆ
 ಅಭಿಮುಖರಾದಾಗೆ //
³⁵ ನೆನೆದರಾಗ ದೇವರೇ ತಮಗಾಶ್ರಯ
 ದುರ್ಗವೆಂದು /
 ಆ ಪರಾಶ್ವರ ದೇವರೇ ತಮಗೆ
 ಉದ್ಧಾರಕನೆಂದು //
³⁶ ಆದರೆ ಅವರ ನಾಲೀಗೆಯಾಡಿತು ಅಸತ್ಯ /
 ಅವರ ಬಾಯಿ ಮಾಡಿತು ಕೇವಲ
 ಮುಖಿಸುತ್ತಿಯ //
³⁷ ನೆಲೆಯಾಗಿರಲೀಲ್ಲ ಅವರ ಹೃದಯ ಆತನಲ್ಲಿ /
 ಬದ್ಧರಾಗಿರಲೀಲ್ಲ ಆತನ ನಿಬಂಧನೆಗಳಲಿ //

- 38 ಆದರೂ ಕ್ಷಮಿಸಿದನವರನು ಆ ದಯಾಳು,
 ನಾಶಮಾಡದೆ /
 ಕೋಪವ ತಾಳಿಕೊಂಡನು ಹಲವು ವೇಳೆ,
 ಉದ್ರೇಕಗೊಳ್ಳದೆ //
 39 ನನೆದುಕೊಂಡನಾತೆ ಅವರು ಕೇವಲ ನರರೆಂದು /
 ತಿಳಿದುಕೊಂಡನು ಮರಳಿಬಾರದ
 ಉಸಿರವರೆಂದು //
 40 ಎಷ್ಟೋ ಸಾರಿ ಅವಿಧೇಯರಾಗಿ
 ನಡೆದುಕೊಂಡರು ಅರಣ್ಯದಲೆ /
 ಎಷ್ಟೋ ಸಾರಿ ಆತನ ಮನನೋಯಿಸಿದರು
 ಮರುಭೂಮಿಯಲೆ //
 41 ಪದೇಪದೇ ಪರೀಕ್ಷಿಸಿದರು ದೇವರನು /
 ಕೆಣಕಿದರು ಇಸ್ತರ್ಯೇಲರ ಸದಮಲನನು //
 42 ಮರತೇಬಿಟ್ಟರು ಆತನ ಭುಜಬಲವನು /
 ವೃಗಳಿಂದ ಬಿಡುಗಡೆಯಾದಾ ಸಮಯವನು //
 43 ಕಡೆಗಳಿಸಿದರು ಈಚೆಪ್ಪಿನಲಿ ಮಾಡಿದ
 ಪವಾಡಗಳನು /
 ಸೋನ್ ಬಯಲು ಸೀಮೆಯಲಾತ ಮಾಡಿದ
 ಮಹತ್ವಾರ್ಥಗಳನು //
 44 ಅಲ್ಲಿ ಆತ ರಕ್ತವಾಗಿಸಿದನು ನದಿನೀರನು /
 ಕುಡಿಯಲಾಗದಂತೆ ಮಾಡಿದನಾ
 ತೋರೆನೀರನು //
 45 ಕಳುಹಿಸಿದನು ವಿನಾಶಕರ ಹಳುಗಳನು /
 ಹಾಳುಮಾಡುವ ವಿಷಮಂಡೂಕಗಳನು //
 46 ಬಿಟ್ಟನು ಬೆಳೆಗಳನು ಚಿಟ್ಟೆಗಳಿಗೆ /
 ಕಷ್ಟದ ಫಲಗಳನು ಮಿಡತೆಗಳಿಗೆ //
 47 ದ್ರಾಕ್ಷಾಲತೆಗಳನು ಹಾಳುಮಾಡಿದನು
 ಆಲಿಕಲ್ಲಿನಿಂದ /
 ಅವರ ಅತಿಮರಗಳನು ನಾಶಮಾಡಿದನು
 ಕಲ್ಲಿಯಿಂದ //
 48 ಅವರ ದನಕರುಗಳನೊಷ್ಟಿಸಿದ ಕಲ್ಲಿಗೆ /
 ಅವರ ಕುರಿಮಂದೆಗಳನೊಷ್ಟಿಸಿದ ಸಿಡಿಲಿಗೆ //
 49 ಸುರಿಸಿದನು ಕೋಪರೌದ್ರಗಳನು,
 ಉಗ್ರಹಿಂಸೆಗಳನು /
 ಕಳಿಸಿದನವರಮೇಲೆ ಸಂಹಾರಕ
 ದೂತಗಣಗಳನು //
 50 ಶಾಬೆತ್ತಿಬಿಟ್ಟನು ತನ್ನ ಕ್ಷೋಧಕೆ /
 ತುತ್ತಾಗಿಸಿದನು ದೇಹಗಳನು ಜಾಡ್ಯಕೆ /
 ಅಡ್ಡತರಲ್ಲಿಲ್ಲ ಆತನು ಅವರ ಮರಣಕೆ //
 51 ಸಂಹರಿಸಿದನು ಈಚೆಪ್ಪಿನ ಚೊಚ್ಚಲ

ಮುಕ್ಕಳನು /

ಹಾಮನ ಮನೆತನದ ಮೊತ್ತಮೊದಲ

ಸಂತಾನವನು //

⁵² ತನ್ನ ಜನರನೋ ಹೊರತಂದನು

ಕುರಿಮಂದೆಯಂತೆ /

ಅಡವಿಯೊಳು ಪರಿಪಾಲಿಸಿದನು

ಕುರಿಗಾಚಿಯಂತೆ //

⁵³ ಅವರು ಅಂಜದಂತೆ ನಡೆಸಿದನು ಸುರಕ್ಷಿತವಾಗಿ /

ಶತ್ರುಗಳನೋ ಆವರಿಸಿತು ಸಮುದ್ರಪು ನುಂಗಿ //

⁵⁴ ಕರೆತಂದನವರನು ತನ್ನ ಪವಿತ್ರನಾಡಿಗೆ /

ಭುಜಬಲದಿಂದ ಗಳಿಸಿದಾಪರವತ ಸೀಮೆಗೆ //

⁵⁵ ಓಡಿಸಿದನು ಅವರಿಗೆದುರಾಗಿದ್ದು

ಜನಾಂಗಗಳನು /

ಸೊತ್ತಾಗಿ ಹಂಚಿದನು ಇಸ್ತುಯೇಲರಿಗಾ

ನಾಡನು /

ನೆಲೆಗೊಳಿಸಿದನಾ ಜನಾಂಗದ ಚಿಡಾರದಲಿ

ಇವರನು //

⁵⁶ ಆದರೂ ಬಂಡೆದ್ದು ಪರೀಕ್ಷಿಸಿದರು ಪರಾತ್ಮರ

ದೇವರನು /

ಕೈಗೊಂಡು ನಡೆಯದೆ ಹೋದರು ಆತನ

ವಿಧಿನಿಯಮಗಳನು //

⁵⁷ ನಂಬಿಕೆಗಟ್ಟಿ ಚೈತ್ರೋಹಿಗಳಾದರು ತಮ್ಮ

ಹಿರಿಯರಂತೆ /

ಆತನಿಗೆ ಎದುರುಬಿದ್ದರು ಹಿಮ್ಮುಖಿವಾದ

ಬಿಲ್ಲಿನಂತೆ //

⁵⁸ ಬೇಸರಗೊಳಿಸಿದರು ತಮ್ಮ

ಪೂಜಾಸ್ಥಾನಗಳಿಂದ /

ರೇಗಿಸಿದರಾತನನು ಕೆತ್ತನೆಯ

ವಿಗ್ರಹಗಳಿಂದ //

⁵⁹ ರಣರೌದ್ರನಾದನು ಇದನರಿತ ದೇವನು /

ತೂರೆದನು ಅಸಹ್ಯದಿಂದ ಇಸ್ತುಯೇಲರನು //

⁶⁰ ಶೈಜಿಸಿದನು ಸಿಲೋವಿನಲಿ ತನಗಿದ್ದು

ಆಲಯವನು /

ಜನರ ಮಧ್ಯ ವಾಸಿಸಲು ತನಗಿದ್ದು

ಗುಡಾರವನು //

⁶¹ ಒಪ್ಪಿಸಿದನು ತನ್ನ ಬಲುಮೆಯನು ಕೈಸೆರೆಗೆ /

ತನ್ನ ಮಹಿಮೆಯನು ವಿರೋಧಿಗಳ ಕೈವಶಕೆ //

⁶² ಗುರಿ ಮಾಡಿದನು ತನ್ನ ಪ್ರಜೆಯನು ವಿಡ್ಗಳೆ /

ಉಗ್ರವಾದನು ತನ್ನ ವಾರಸುದಾರರಿಗೆ //

⁶³ ಆಹುತಿಯಾದರವರ ಯುವಜನ ಅಗ್ನಿಗೆ /

- ವಿವಾಹವಾಗಲೀಲ್ಲ ಅವರ ಕನ್ಯೆಯರಿಗೆ //
- ⁶⁴ ಬಲಿಯಾದರವರ ಯಾಜಕರು ಶತ್ರುಕತ್ತಿಗೆ /
ವಿಧವೆಯರು ರೋದಿಸಲೀಲ್ಲ ಅವರ ಸಾವಿಗೆ //
- ⁶⁵ ಪ್ರಭುವೆದ್ದನು ನಿದ್ರೆಯಿಂದಲೋ ಎಂಬಂತೆ /
ಮಧುವಿನ ಅಮಲಿನಿಂದಚ್ಚಿತ್ತ ಬಲಿಷ್ಠ
ನಂತೆ //
- ⁶⁶ ಸದೆಬಡಿದನಾತ ತನ್ನ ಶತ್ರುಗಳನು /
ನಿತ್ಯನಿಂದರೆಗೆ ಈಡುಮಾಡಿದನವರನು //
- ⁶⁷ ವರ್ಜಿಸಿದನು ಜೋಸ್ಥಾ ಕುಲದ ಗುಡಾರವನು /
ತೃಜಿಸಿದನು ಎಪ್ಪುಯಿಮ್ಮ ಕುಲದಾ
ಗುಡಾರವನು //
- ⁶⁸ ಆರಿಸಿಕೊಂಡನು ಯೆಹೂದರ ಗೋತ್ರವನು /
ತನಗತಿಪ್ರಿಯವಾದ ಸಿಯೋನ್ ಗಿರಿಯನು //
- ⁶⁹ ನಿಮಿಂಸಿದನು ತನ್ನ ಮಂದಿರವನು
ಪರವತದಂತೆ /
ಶಾಶ್ವತವಾಗಿ ತಾನು ಸಾಫ್ಫಿಸಿದ
ಭೂಮಿಯಂತೆ //
- ⁷⁰ ಆರಿಸಿಕೊಂಡನು ದಾಸ ದಾರ್ಶನನು /
ತೆಗೆದುಕೊಂಡನು ಕುರಿಹಟ್ಟಿಯಿಂದವನನು //
- ⁷¹ ಕುರಿಮೇಯಿಸುವಾ ಕಸಬಿನಿಂದವನನು
ಬಿಡಿಸಿದನು /
ಸ್ವಪ್ರಜೆ ಯಕೋಬ್ಯರನು, ಸ್ವಜನ
ಇಸ್ರಯೇಲರನು /
ಪರಿಪಾಲಿಸುವಂತೆ ನೇಮಕ ಮಾಡಿದನು
ಆತನನು //
- ⁷² ದಾರ್ಶನನು ಮೋಷಿಸಿದನವರನು ನೇರ
ಮನದಿಂದ /
ಪರಿಪಾಲಿಸಿದನವರನು ರಾಜ್ಯಾಧಿಕಾರ
ಕುಶಲತೆಯಿಂದ //

ನಾಡಿನ ಬಿಡುಗಡೆಗಾಗಿ ಪ್ರಾರ್ಥನೆ

- ### 79 ಹೊಕ್ಕಿದರು ದೇವಾ, ಮ್ಲೇಚ್ಛರು
- ನಿನ್ನ ಸ್ವಂತನಾಡನು /
ಹೊಲೆ ಮಾಡಿಹರು ನಿನ್ನ ಪವಿತ್ರ
ದೇವಾಲಯವನು /
ಹಾಳುದಿಬ್ಬವನ್ನಾಗಿಸಿಹರು ಜೆರುಸಲೇಮ್
ನಗರವನು //
- ² ಅಪಿಸಿದರು ನಿನ್ನ ದಾಸರಾ ಶವಗಳನು
ಗಗನ ಪ್ರಕ್ಕಿಗಳಿಗೆ /

ಹಾಕಿದರು ನಿನ್ನ ಭಕ್ತರ ಮಾಂಸವನು

ಕಾಡುಮೃಗಗಳಿಗೆ //

³ ನೀರಂತೆ ಜೆಲ್ಲಿಹರಾ ನೆತ್ತರನು ಜರುಸಲೇಮ್
ಸುತ್ತಲು /

ನಮ್ಮವರ ಶವಗಳನು ಹೊಳಲು ಯಾರೂ
ಇಲ್ಲದಿರಲು //

⁴ ನಿಂದಾಸ್ಪದರಾದೆವು ನೆರೆಹೊರೆಯ
ಜನಾಂಗಗಳಿಗೆ /

ಗುರಿಯಾದೆವು ಸುತ್ತಣವರ

ಹಾಸ್ಯಕುಚೋದ್ಯಗಳಿಗೆ //

⁵ ನಿನ್ನ ಕೋಪತಾಪ ಹೇ ಪ್ರಭೂ,
ಇನ್ನೆಷ್ಟರವರೆಗೆ? /
ಉರಿಯುತ್ತಿರಬೇಕೆ ಸದಾ ನಿನ್ನ ರೋಷಾಗ್ನಿಯ
ಧಗೆ?//

⁶ ಸುರಿ ರೌದ್ರವನು ನಿನ್ನನರಿಯದಾ ಮ್ಲೇಷಣರ
ಮೇಲೆ /

ನಿನ್ನ ಶ್ರೀನಾಮವನು ಉಚ್ಛರಿಸದಾ ರಾಜ್ಯಗಳ
ಮೇಲೆ //

⁷ ನುಂಗಿಬಿಟ್ಟರಾ ಜನರು ಯಕೋಬ
ವಂಶದವರನು /
ಹಾಳು ಮಾಡಿ ಬಿಟ್ಟರವರ ನಿವಾಸ ಸ್ಥಳಗಳನು //

⁸ ಹೊರಿಸಬೇಡ ಹೂರ್ವಿಕರ ತಪ್ಪಗಳನು ನಮ್ಮ
ಮೇಲೆ /

ಉರಿಸಂಕಟದಲ್ಲಿರುವೆವು, ತೋರೆಮುಗೆ
ಕರುಣೆಯನೀಗಲೆ //

⁹ ದೇವಾ, ಮುಕ್ತಿದಾತ, ನೆರವಾಗು ನಿನ್ನ
ನಾಮಮಹಿಮೆಯ ನಿಮಿತ್ತ /
ಪಾಪಗಳನು ಅಳಿಸಿ ನಮ್ಮನುಧರಿಸು ನಿನ್ನ
ನಾಮದ ಪ್ರಯುಕ್ತ //

¹⁰ “ಅವರ ದೇವರಲ್ಲಿ?” ಎಂದು ಮ್ಲೇಷಣರು
ಆಡಿಕೊಳ್ಳುವೆಡೆಕೆ?/
ಆಗಲಿ ಪ್ರತೀಕಾರ ನಿನ್ನ ಸೇವಕರ ರಕ್ತ
ಸುರಿಸಿದವರಿಗೆ /

ಆಗಧರವಾಗುವುದವರಿಗೆ; ಕಾಣಲಿ ಅದು

ನಮ್ಮ ಕಣಳಿಗೆ //

¹¹ ಸರೆಹೋಗಿರುವವರ ನರಭಾಟಕೆ ಕಿವಿಗೊಡು
ನೀನು /
ನಿನ್ನ ಶಕ್ತಿ ಕಾದಿಡಲಿ ಸಾವಿಗೀಡಾಗಿರುವ
ಅವರನು //

¹² ಪ್ರಭು, ನಿನ್ನನು ನಿಂದಿಸಿದ ಅನ್ಯಜನರ ಮೇಲೆ /

ಎರಗಲಿ ಏಳ್ಳಡಿ ದಂಡನೆ ಅವರೆದೆಯ
ಮೇಲೆ //

- ¹³ ಆಗ ಸಲ್ಲಿಸುವೆವು ಸದಾಕಾಲ ಕೃತಜ್ಞತೆಯನು
ನಿನಗೆ /
ಸೃಂಸುವೆವು ನಿನ್ನ ಮಹಿಮೆಯನು
ತಲತಲಾಂತರದವರೆಗೆ /
ಹೇ ದೇವಾ, ನಾವು ನಿನ್ನ ಪ್ರಜೆ, ನೀ ಪಾಲಿಸುವ
ಮಂದೆ //

ಇಸ್ತರ್ಯೇಲರ ಮನರುದಾರಕ್ಕಾಗಿ ಪ್ರಾರ್ಥನೆ

80 ಕವಿಗೊಟ್ಟಿ ಆಲಿಸೋ,

- ಇಸ್ತರ್ಯೇಲರ ಮೇಷಪಾಲನೇ /
ಜೋಸೇಫನ ವಂಶಜರನು ಕುರಿಹಿಂಡಂತೆ
ಕರೆತಂದವನೇ /
ವಿರಾಜಿಸು, ಕೆರೂಬಿಯರ ಮಧ್ಯ
ಆಸೀನನಾದವನೇ //
- ² ಹೋಭಿಸು ಎಪ್ಪುಯಿಮಾ, ಬೆನ್ನಮಿನ್ನಾ, ಮನಸ್ಸೆ
ಕುಲಗಳ ಮಂದೆ /
ತೋರ್ವರಿಸು ನಿನ್ನ ಶಾರ್ಯವನು,
ಬಂದು ಜಯಪ್ರದನಾಗು ನಮಗೆ //
- ³ ಎಲ್ಲೆ ದೇವನೇ, ಮನರುದಾರ ಮಾಡೆಮೈನು /
ಬೆಳಗಲಿ ನಿನ್ನ ಮುಖಿಕಾಂತಿ, ಪಡೆವೆವು
ರಕ್ಷಣೆಯನು //
- ⁴ ಸ್ತಾಮಿ ದೇವನೇ, ಸರ್ವಶಕ್ತನೆ /
ಅದೆನಿತು ಕಾಲ ನೀ ಮುನಿದಿರುವೆ /
ನಿನ್ನವರ ಮೋರೆಯನಾಲಿಸದಿರುವೆ?//
- ⁵ ರೋದನವನೆ ಅವರಿಗೆ ಅನ್ನವಾಗಿಸಿದೆ /
ಹರಿಯುವ ಕಂಬನಿಯನೆ ಪಾನವಾಗಿಸಿದೆ //
- ⁶ ನೆರೆಯವರಿಗೆ ನಮ್ಮನು
ಕಲಹಕಾರಣವಾಗಿಸಿದೆ /
ಶತ್ರುಗಳ ಅಪಹಾಸ್ಯಕೆ ನಮ್ಮನು
ಗುರಿಪಡಿಸಿದೆ //
- ⁷ ಸರ್ವಶಕ್ತನಾದ ದೇವನೆ, ಉದ್ದರಿಸೆಮೈನು /
ಬೆಳಗಲಿ ನಿನ್ನ ಮುಖಿಕಾಂತಿ, ಪಡೆವೆವು
ರಕ್ಷಣೆಯನು //
- ⁸ ಈಜಿಷ್ಟಿನಿಂದ ದ್ರಾಕ್ಷಾಲತೆಯೊಂದನು ನೀ
ತಂದೆ /
ಅನ್ನಜನತೆಯನು ಹೊರದೂಡಿ ಅದನು
ನಾಟಿಮಾಡಿದೆ //

⁹ ಹದಮಾಡಿದೆ ಅದಕೆ ಬೇಕಾದ ನೆಲವನ್ನೆಲ್ಲ /
ಬೇರೂರಿ ಹಬ್ಬಿಕೊಂಡಿತದು ನಾಡಿನಲ್ಲೆಲ್ಲ //

¹⁰ ಬೆಟ್ಟಗುಡ್ಡಗಳನಿದೋ ಕವಿದಿವೆ ಅದರ
ಕುಡಿಗಳು /

ದೇವದಾರು ಮರಗಳ ಮೇಲೆ ಹಬ್ಬಿವೆ
ಬಳ್ಳಗಳು //

¹¹ ಹರಡಿವೆ ಅದರ ಕೊಂಬೆಗಳು
ಸಮುದ್ರದವರೆಗೆ /
ಬೆಳೆದಿವೆ ಆ ರೆಂಬೆಗಳು ಮಹಾನದಿಯ
ವರೆಗೆ //

¹² ಕಿಶ್ತಹಾಕಿದೆಯೇಕೆ ಅದರ ಬೇಲಿಯನು?/
ತರಿದುಜಿಡುವವರಲ್ಲವೆ ದಾರಿಗರು
ಅದನು?//

¹³ ನಾಶಮಾಡುವುವು ಅದನು
ಕಾಡುಹಂಡಿಗಳು /
ತಿಂದುಹಾಕುವುವು ಅದನು ಅರಣ್ಯ
ಮೃಗಗಳು //

¹⁴ ಸರ್ವಶಕ್ತನಾದ ದೇವರೇ, ಮರಣ
ಮುಖತೋರಿಸು /
ಪರದಿಂದೀಕ್ಷಿಸಿ ಆ ದ್ರಾಕ್ಷಾಲತೆಯನು
ಪರಾಮರಿಸು //

¹⁵ ಕಾಪಾಡು ನಿನ್ನ ಬಲಗೈ ನೆಟ್ಟು ಸಾಕಿದ
ಸಸಿಯನು /
ಕಾದಿರಿಸು ನಿನಗೆಂದೇ ನೀ ಬೆಳೆಸಿದಾ
ಬಳ್ಳಿಯನು //

¹⁶ ಅದನು ಬೆರಣಿಯಂತೆ
ಸುಟ್ಟಿಹಾಕಿದವರಾದರೋ /
ನಿನ್ನ ಕೋಪದೃಷ್ಟಿಯಿಂದಲೆ ನಾಶವಾಗುವರು //

¹⁷ ಕೈ ಹಿಡಿದು ಕಾಪಾಡು ನಿನ್ನ ಬಲಗೈ
ಉದ್ದರಿಸಿದ ಪುರುಷನನು /
ನಿನಗೆಂದೇ ನೀ ಸಾಕಿ ಬೆಳೆಸಿದಾ ವರಮತ್ತನನು //

¹⁸ ಆಗ ಬಿಟ್ಟಗಲುವುದಿಲ್ಲ ನಾವೆಂದೆಂದಿಗು
ನಿನ್ನನು /
ಮನಜೀವಗೋಳಿಸು, ಮಾಳ್ಳಿವು ನಿನ್ನ

ನಾಮಸ್ಕರಣೆಯನು //

¹⁹ ಸರ್ವಶಕ್ತನಾದ ದೇವನೆ, ಉದ್ದರಿಸು ನಮ್ಮನು /
ಬೆಳಗಲಿ ನಿನ್ನ ಮುಖಕಾಂತಿ, ಪಡೆವೆವು
ರಕ್ಷಣೆಯನು //

81 ಹಾಡಿರಿ ಶುಭಗೀತೆಯನು

- ಬಲಪ್ರದನಾದ ದೇವನಿಗೆ /
ಮಾಡಿರಿ ಜಯಜಯಕಾರವನು
ಯಕೋಬ ಕುಲದೇವನಿಗೆ //
- ² ಆರಂಭಿಸಿ ಸಂಗೀತವನು, ಬಾರಿಸಿ
ಮೃದಂಗವನು /
ನುಡಿಸಿರಿ ಮಥುರ ವೀಣೆಯನು,
ಸ್ವರಮಂಡಲವನು //
- ³ ಉದಿರಿ ಕೊಂಬನು ಅಮವಾಸ್ಯೆಯಲಿ /
ಲಾತ್ವದಿನವಾದ ಪೂಣ್ಯಮೆಯಲಿ //
- ⁴ ದೇವರಿತ್ತ ನಿಯಮವದು ಯಕೋಬ್ಯಾರಿಗೆ /
ಕೊಟಕಟ್ಟಳೆಯದು ಇಸ್ತರ್ಯೇಲರಿಗೆ //
- ⁵ ಈಜಿಪ್ಪರಿಗೆದುರಾಗಿ ತೆರಳಿದಂದು /
ಜೋಸೆಪ್ಪರಿಗಾತ ವಿಧಿಸಿದಾಜ್ಞಾಯದು //
- ⁶ ಅಪರಿಚಿತ ವಾಣಿಯೊಂದು ನುಡಿಯಿತೀ
ಮಾತನು:/
“ತಪ್ಪಿಸಿದೆ ನಾನು ಹೆಗಲಮೇಲೆ ನೀ
ಹೊರೆಹೊರುವುದನು
ಬಿಡುಗಡೆ ಮಾಡಿದೆ ಗೂಡೆಯೆತ್ತುವ
ಕ್ಯಾಗಳನು //
- ⁷ “ಸಂಕಟದಲಿ ಮೊರೆಯಿಟ್ಟಾಗ ವಿಮೋಚಿಸಿದೆ
ನಿನ್ನನು /
ಗುಡುಗುವ ಮೇಘದಿಂದ ಕೊಟ್ಟಿ ನಿನಗೆ
ಸದುತ್ತರವನು /
ಮೆರೀಬಾ ಪ್ರವಾಹಗಳ ಒಳ ಪರೀಕ್ಷಿಸಿದೆ
ನಿನ್ನನು, //
- ⁸ “ನನ್ನ ಜನರೇ, ಕವಿಗೂಡಿ ನನ್ನ ಬುದ್ಧಿಮಾತಿಗೆ /
ಹಾಗೆ ಮಾಡಿದರೆ ಇಸ್ತರ್ಯೇಲರೆ, ಹಿತ
ನಿಮಗೆ, //
- ⁹ “ಇರಬಾರದು ಅನ್ಯದೇವತೆಗಳು ನಿಮ್ಮಲಿ /
ಪರದೇವತೆಗಳ ಮೂರೆ ಕೂಡದು ನಿಮ್ಮಲಿ, //
- ¹⁰ “ಈಜಿಪ್ಪನಿಂದ ನಿಮ್ಮನು ಕರೆತಂದ ಸ್ವಾಮಿ
ದೇವನು ನಾನು /
ತೆರೆಯಿರಿ ನಿಮ್ಮ ಭಾಯನು, ತುಂಬಿಸಿ
ತೃಪ್ತಿಪಡಿಸುವೆ ನಾನದನು //
- ¹¹ “ಆದರೆ ಕೇಳಲಿಲ್ಲಾ ಜನತೆ ನನ್ನ ಮಾತುಗಳನು /
ತೋರಲಿಲ್ಲ ಇಸ್ತರ್ಯೇಲರು ನನಗೆ
ವಿಧೇಯತೆಯನು, //

- ¹² “ಎಂತಲೇ ಕೈಬಿಟ್ಟೆ ಅವರನು
ಹಟಮಾರಿಗಳೆಂದು /
ತಮಗಿಷ್ಟಬಂದಂತೆಯೆ
ನಡೆದುಕೊಳ್ಳಲಿಯೆಂದು, //
- ¹³ “ಒಳಿತಾಗಿರುತ್ತಿತ್ತು ನನ್ನ ಜನರು ನನಗೆ
ಕೆವಿಗೊಟ್ಟಿದ್ದರೆ /
ಮೇಲಾಗಿರುತ್ತಿತ್ತು ಇಸ್ತರೀಲರು ನನ್ನ ಹಾದಿ
ಹಿಡಿದಿದ್ದರೆ, //
- ¹⁴ “ಅಡಗಿಸುತ್ತಿದ್ದೆ ಅವರ ಶತ್ರುಗಳನು
ಸುಲಭವಾಗಿ /
ಸದೆಬಡಿಯುತ್ತಿದ್ದೆ ಅವರ ವೈರಿಗಳನು
ಸರಿಯಾಗಿ, //
- ¹⁵ “ಮುದುರಿಕೊಳ್ಳುತ್ತಿದ್ದರಾ ಎದುರಾಳಿಗಳು
ಅವರ ಮುಂದೆ /
ಅಳಿಯದೆ ಉಳಿದುಕೊಳ್ಳುತ್ತಿತ್ತು ಅವರಿಗಾದ
ದಂಡನೆ ಮುಗಿವಿಲ್ಲದೆ, //
- ¹⁶ “ನಿಮಗಾದರೋ ಬಡಿಸುತ್ತಿದ್ದೆ ಅತ್ಯಂತಮ
ಗೋದಿಯನು /
ಉಣಿಸುತ್ತಿದ್ದೆ ನಾ ನಿಮಗೆ ಬೆಟ್ಟಿದ
ಜೇನುತ್ಪವನು” //

ದುಷ್ಟ ನ್ಯಾಯಾಧೀಶರಿಗೆ ಧಿಕ್ಕಾರ !

- ## 82 ಸ್ವರ್ಗಸಭೆಯಲಿ ದೇವ ಅಗ್ನಸ್ಥಾನ
- ವಹಿಸಿಹನು /
ದೇವರುಗಳ ಸಮೂಹದಲ್ಲಿ
ನ್ಯಾಯವಿಚಾರಿಸುತ್ತಿಹನು //
- ² “ಎಲ್ಲಿಯತನಕ ನೀಡುವಿರಿ ಅನ್ಯಾಯವಾದ
ತೀರ್ಪನು? /
ಎಲ್ಲಿಯವರೆಗೆ ತೋರುವಿರಿ ದುಷ್ಪರಿಗೆ
ಪಕ್ಷಪಾತವನು?//
- ³ ಅಬಲರಿಗೆ, ಅನಾಧರಿಗೆ ದೊರಕಿಸಿರಿ
ನ್ಯಾಯವನು /
ಕಾದಿರಿಸಿರಿ ದೀನದಲಿತರ ಹಕ್ಕು
ಬಾಧ್ಯತೆಯನು //
- ⁴ ಬಿಡುಗಡೆಮಾಡಿರಿ ದೀನ ಬಡಬಗ್ಗರನು /
ದುರುಳರ ಕೈಯಿಂದ ರಕ್ಷಿಸಿರಿ ಅವರನು //
- ⁵ ಬುದ್ಧಿಂದೀನರು, ಮಂದಮತಿಗಳು, ಕತ್ತಲಲಿ
ನಡೆವವರು ನೀವು /
ಇದರಿಂದಲೆ ಕದಲುತ್ತಿರುವುವು ಧರೆಯ

ಅಸ್ತಿವಾರಗಳು //

⁶⁻⁷ ‘ನೀವು ದೇವರುಗಳು’, ‘ನೀವೆಲ್ಲರು ಪರಾತ್ಮರನ ಮಕ್ಕಳು’ ನಾನೆಂದೆ /
ಆದರೂ ಅಳಿಯುವಿರಿ ಅರಸರಂತೆ, ಸಾಯುವಿರಿ ಬರಿ ಮಾನವರಂತೆ” //

⁸ ಎದ್ದೇಳು ದೇವ, ಸಾಫಾಪಿಸು ನ್ಯಾಯವನು ಧರೆಯೊಳು /
ನಿನ್ನ ಸೊತ್ತಾಗಿವೆಯಲ್ಲವೆ ಸಮಸ್ತ ರಾಷ್ಟ್ರಗಳು //

ಶತ್ರುವಿನಾಶಕ್ಕಾಗಿ ಕರೆ

83 ಮಾತನಾಡದೆ ದೇವಾ,

ಸುಮೃದ್ಧಿರಬೇಡ /

ಮಹಾನದಿಂದ ಸ್ಥಾಮಿ, ನಿಶ್ಚಿಂತನಿರಬೇಡ //

² ದಂಗೆಯೆದ್ದಿಹರಿದೋ ನಿನ್ನ ಶತ್ರುಗಳು /
ತಲೆಯೆತ್ತಿಕೊಂಡಿಹರು ನಿನ್ನ ದ್ಯೇಷಿಗಳು //
³ ಕುತಂತ್ರಮಾಡುತ್ತಿಹರು ನಿನ್ನ ಪ್ರಜೆಗೆ ವಿರುದ್ಧ /
ಆಲೋಚಿಸುತ್ತಿಹರು ನಿನ್ನ ಶರಣರಿಗೆ ವಿರುದ್ಧ //

⁴ ಇಂತೆನ್ನುತ್ತಿಹರು: “ಬನ್ನಿ ಸಂಹರಿಸೋಣ /
ಆಶನ ಜನಾಂಗ ಉಳಿಯದಂತೆ ಮಾಡೋಣ /
ಇಸ್ತರ್ಯೇಲೆಂಬ ನಾಮವನಳಿಸಿಬಿಡೋಣ”//

⁵ ಎದೋಮ್ಮುರ ಪಾಳೆಯದವರು,
ಇಷ್ಟಾಯೇಲ್ಯಾರು, /
ಗೇಬಾಲ್ಯಾರು, ಅಮೋನಿಯರು,
ಅಮಾಲೇಕ್ಯಾರು, //

⁶⁻⁷ ಮೋವಾಬ್ಯಾ, ಹಗ್ರೀಯ, ಫಿಲಿಷ್ಟಿಯ, ಟೈರ್ ಜನರು /
ಒಮ್ಮತದಿಂದಿವರೆಲ್ಲರು ಒಟ್ಟಿಗೂಡಿಹರು /
ನಿನ್ನ ವಿರುದ್ಧವಾಗಿ ಒಳಸಂಚು ಮಾಡಿಹರು //

⁸ ಇವರೊಡನೆ ಕೂಡಿಕೊಂಡಿಹ ಅಸ್ಸೀರ್ಯಾರು /
ಲೋಟನ ವಂಶಕ್ಕೆ ಭೂಜಬಲವಾಗಿಹರು //

⁹ ಮಾಡವರಿಗೆ ಪ್ರಭೂ, ನೀ ಮಿದ್ಯಾನ್ಯಾರಿಗೆ
ಮಾಡಿದಂತೆ /
ಕಿಷೋನ್ ನದಿಯಬಳಿ ಸಿಸೆರ್ ಯಾಬೀನರಿಗೆ
ಮಾಡಿದಂತೆ //

¹⁰ ಎಂದೋರಿನಲ್ಲವರು ಕೊಲೆಯಾದರು /
ಹೊಲಗದ್ದೆಗಳಿಗೆ ಗೊಬ್ಬರವಾದರು //

¹¹⁻¹² ಒರೆಬ್ಯಾ, ಜೇಬ್ಯಾ ಎಂಬವರ

ಗತಿಯೊದಗಲೆ ಇವರ ಸಿರಿವಂತರಿಗೆ /
 ಜೀಬಹ, ಜೆಲ್ಲುನ್ನರ ಪಾಡು ಬರಲಿರುವ ಸಕಲ
 ರಾಜರಿಗೆ /
 “ಬನ್ನಿ, ದೇವರ ನಾಡುಬೀಡನು
 ಅಕ್ಕಮಿಸೋಣ” ಎಂದವರಿಗೆ //
¹³ ಮಾಡಿವರನು ದೇವಾ, ಗಳಿಗೆ ತೂರುವ
 ಹೊಟ್ಟಿನಂತೆ /
 ಸುಂಟರಗಳಿಯಲ್ಲಿ ಮೇಲೇಜುವ
 ದೂಳೀಪಟದಂತೆ //
¹⁴ ಕಾಡುಮೇಡನು ಸುಡುವಾ ಚೆಂಕಿಯಂತೆ /
 ಪರ್ವತವನೆ ಉರಿಸುವ ಜ್ಞಾಲೆಯಂತೆ //
¹⁵ ಓಡಿಸೋಡಿಸವರನು ನೀ ಬೀಸುವ
 ಬಿರುಗಳಿಗೆ /
 ಗುರಿಪಡಿಸವರನು ನಿನ್ನಾ ಚಂಡಮಾರುತಕೆ //
¹⁶ ಕವಿಯಲಿ ಅವಮಾನ ನಿಂದೆ ಇವರ
 ಮುಖಿವನು /
 ಅರಸುವರಾಗ ಪ್ರಭೂ, ನಿನ್ನ ಸಿರಿನಾಮವನು //
¹⁷ ಕಳವಳಗೊಳ್ಳಲಿ ಅವರು ಸತತವು ಲಜ್ಜೆಯಿಂದ /
 ಅವರಳಿದುಹೋಗಲಿ
 ಅವಮಾನ ನಿಂದೆಗಳಿಂದ //
¹⁸ ಇವರು ಅರಿಯಲಿ ಪ್ರಭುವೆಂಬ ನಾಮ
 ನಿನ್ನದೆಂದು
 ಧರೆಯಲ್ಲಿಲ್ಲಾ ಸಪ್ರೋಣನ್ನತ ನೀನೇ ಎಂದು //

ತೀಘ್ರಯಾತ್ರಿಕನ ಕೀರ್ತನೆ

84 ಹೇ ಪ್ರಭು, ಸ್ವರ್ಗ ಸೇನಾಧಿಶ್ವರ /
 ನಿನ್ನ ನಿವಾಸಗಳೆನಿತೋ ಸುಂದರ //
² ಹಂಬಲಿಸಿ ಸೋರಿಗೋಗಿದೆ ಎನ್ನ ಮನ /
 ಕಾಣಬೇಕೆಂದು ಪ್ರಭುವಿನ ಪ್ರಾಂಗಣ //
³ ಸ್ವಾಮಿ ದೇವ, ಎನ್ನರಸ, ಸ್ವರ್ಗಸೇನಾಧಿ
 ಶ್ವರ /
 ದೊರಕಿದೆ ಗುಬ್ಬಿಗೆ ಗೂಡು ನಿನ್ನ ವೇದಿಕೆಯ
 ಹತ್ತಿರ /
 ಪಾರಿವಾಳಕ್ಕು ಅಲ್ಲೇ ಇದೆ ಮರಿಯಿಡಲು
 ಆಗರ //
⁴ ನಿನ್ನ ಮಂದಿರದಲ್ಲಿ ವಾಸಿಸುವವರು ಧನ್ಯರು /
 ನಿರಂತರವು ನಿನ್ನ ಗುಣಗಾನ
 ಮಾಡುವರವರು //
⁵ ನಿನ್ನಿಂದ ಶಕ್ತಿಪಡೆಯುವವರು ಧನ್ಯರು /

ಸಿಯೋನ್ ಶಿಶಿರಕ್ಕುವರು ಪ್ರಿಯ

ಯಾತ್ರಿಕರು //

⁶ ದಾಟುವಾಗ ಬಾಕಾ ಕಣಿವೆಯನು /

ಚಿಲುಮೆಗಳನಾಗಿ ಮಾಡುವರದನು //

ಮುಂಗಾರು ಮಳೆಯು ಸುರಿಯಲು /

ತುಂಬಿ ತುಳುಕುವುದಾ ಸರಸಿಗಳು //

⁷ ಸಾಗುಸಾಗುತ್ತಾ ಬೆಳೆವುದಾ

ಯಾತ್ರಿಕರ ಚೇತನ /

ಪಡೆವರು ಸಿಯೋನ್ ಗಿರಿಯೋಳು

ದೇವಾಧಿದೇವನ ದಶನ //

⁸ ಸ್ವರ್ಗಸೇನಾಧಿಶ್ವರ, ಸ್ವಾಮಿದೇವ

ಕಿವಿಗೊಡು ನನ್ನ ಮೋರೆಗೆ /

ಯಕೋಬ ಕುಲದೇವಾ, ನನ್ನ ಪ್ರಾಧನೆ

ಬೀಳಲಿ ನಿನ್ನ ಕಿವಿಗೆ //

⁹ ನಿನ್ನ ಮಂದಿರದಲಿ ಕಳೆದ ದಿನಪೂಂಡು /

ಶಿಳವೆನು ಸಾವಿರ ದಿನಕೂ ಮೇಲೆಂದು //

¹⁰ ದುರುಳರ ಬಿಡಾರದಲಿ ನಾ ವಾಸಮಾಡುವುದರ

ಬದಲು /

ನಿನ್ನಾಲಯದ ದ್ವಾರಪಾಲಕನಾಗಿರುವುದೆ

ಮೇಲು //

¹¹ ದೇವನೆಮಗೆ ಬೆಳಕು ಹೊಡುವ ಸೂರ್ಯನು /

ಕಾದಿಟ್ಟು ರಕ್ಷಿಸುವ ಗುರಾಣಿಯು /

ಸನ್ಯಾಗಿಗ ಈವನು ಸಕಲ ವರಗಳನು //

¹² ಪ್ರಭುವೇ, ಸ್ವರ್ಗಸೇನಾಧಿಶ್ವರನೇ /

ನಿನ್ನಲಿ ನಂಬಿಕೆ ಇಡುವವನೇ ಧನ್ಯನು /

ರಾಷ್ಟ್ರಭಿಷ್ಟಿಗಾಗಿ ಪ್ರಾಧನೆ

85 ಪ್ರಭೂ, ತೋರಿಸಿದೆ ಕರುಣೆ

ನಿನ್ನ ನಾಡಿಗೆ /

ಮರಳಿಸಿದೆ ಸುಕ್ಕೆಮವನು ಯಕೋಬ್ಯರಿಗೆ //

² ಮನ್ನಿಸಿದೆ ನಿನ್ನ ಪ್ರಜೆಯ ದ್ರೋಹವನು /

ಕ್ಷಮಿಸಿದೆ ನೀ ಅವರ ಪಾಪಗಳೆಲ್ಲವನು //

³ ತೋರೆದುಬಿಟ್ಟೆ ಸ್ವಾಮಿ, ನಿನ್ನ ರೋಷವನು /

ಆರಿಸಿಬಿಟ್ಟೆ ನಿನ್ನ ಕೋಪಾಗ್ನಿಯನು //

⁴ ಮನ್ತ್ರೇತನಗೊಳಿಸುಮ್ಮನು ದೇವ, ಉದ್ಧಾರಕ /

ತೋರೆದುಬಿಡು ನಮ್ಮ ಬಗ್ಗೆ ನಿನಗಿರುವ

ಸಿಟ್ಟಿಸಿಡುಕ //

⁵ ಸದಾಕಾಲಕೂ ನಮ್ಮ ಮೇಲೆ

ಸಿಟ್ಟಾಗಿರುವೆಯಾ?/

ತಲತಲಾಂತರಗಳಿಗೂ ಕೋಪವನು

ಬೆಳೆಸುವೆಯಾ?//

- ⁶ ನವಜೀವವನು ತುಂಬಿಸಲಾರೆಯಾ ನಮ್ಮಲಿ?/
ಆಗ ನಿನ್ನ ಜನರು ಆನಂದಿಸುವರು ನಿನ್ನಲೀ//
- ⁷ ಹೋರಿಸೆಮುಗೆ ಪ್ರಭು ಕರುಣೆಯನು /
ಅನುಗ್ರಹಿಸೆಮುಗೆ ರಕ್ಷಣೆಯನು //
- ⁸ ನಾ ಕೇಳುತ್ತಿರುವೆನು, ಪ್ರಭು ಹೇಳುವುದನು /
ತನ್ನ ಜನರಿಗಾತ ನುಡಿವುದು ಶಾಂತಿಯನು /
ಇನ್ನಾದರು ತೊರೆಯೋಣ ಮೂರ್ಖತೆಯನು //
- ⁹ ಭಯಭಕ್ತಿಯುಳ್ಳವರಿಗಾತನ ರಕ್ಷಣೆ ಸನ್ನಿಹಿತ /
ಇದರಿಂದಾತನ ಮಹಿಮೆ ನಾಡಿಲ್ಲಿರುವುದು
ನಿರುತ //
- ¹⁰ ಶ್ರೀತಿಯೂ ಸತ್ಯವೂ ಒಂದನ್ನೊಂದು
ಕೊಡಿರುವುವು /
ನೀತಿಯೂ ಶಾಂತಿಯೂ ಒಂದನ್ನೊಂದು
ಚುಂಬಿಸುವುವು //
- ¹¹ ಸತ್ಯತೆಯು ಹುಟ್ಟುವುದು ಭೂಮಿಯಿಂದ /
ನೀತಿಯು ದೃಷ್ಟಿಸುವುದು ಗಗನದಿಂದ //
- ¹² ಪ್ರಭು ಕೊಟ್ಟೇ ತೀರುವನು ಒಳಿತನು /
ನಮ್ಮ ನಾಡು ನೀಡುವುದು ಬೆಳೆಯನು //
- ¹³ ನಡೆವುದು ಪ್ರಭುವಿನ ಮುಂದೆ ನೀತಿ /
ಮಾಡುವುದು ಆತನ ಹೆಜ್ಜೆಗೆ ಹಾದಿ //

ಸಾಂಭಾಷಣ ಸೂಚನೆ

86 ಹೇ ಪ್ರಭು, ನೀಡೆನಗೆ ಸದುತ್ತರವನು /
ಕಿವಿಗೊಡು, ದೀನನು, ದಲಿತನು
ನಾನು //

- ² ಕಾಪಾಡು ಪ್ರಭು, ನಾ ನಿನ್ನ ಭಕ್ತನು /
ಉದ್ದರಿಸು ನಿನ್ನ ನಂಬಿದ ದಾಸನನು //
- ³ ನೀನೆನಗೆ ದೇವನು, ಕರುಣಿಸ್ನೆನ್ನನು /
ದಿನವೆಲ್ಲ ಪ್ರಭು, ನಿನಗೆ ಮೊರೆಯಿಡುವೆನು //
- ⁴ ನಿನ್ನ ದಾಸನಿಗೆ ನೀಡು ಮನದಾನಂದವನು /
ನಿನಗೆ ಅಭಿಮುಖಿವಾಗಿಸಿರುವೆ ಎನ್ನಾತ್ಮವನು //
- ⁵ ಪ್ರಭು, ನೀನು ದಯಾವಂತನು, ಕ್ಷಮಿಸುವವನು /
ಮೊರೆಯಿಡುವವರಿಗೆ ನೀನು ಕೃಪಾಮಾಣನು //
- ⁶ ಕಿವಿಗೊಡು ಪ್ರಭು, ನನ್ನ ಪ್ರಾರ್ಥನೆಗೆ /
ನನ್ನ ವಿಜ್ಞಾಪನೆಗಳ ಹೋರಿಕೆಗೆ //
- ⁷ ಸಂಕಟಬಂದಾಗ ನಿನಗೆ ಮೊರೆಯಿಡುವೆ /
ಸದುತ್ತರ ಪಾಲಿಸುವೆಯೆಂದು ನಂಬಿರುವೆ //

- ⁸ ದೇವರುಗಳಲಿ ಪ್ರಭು, ನಿನ್ನಂಥವನಿಲ್ಲ /
ನಿನ್ನ ಮಹತ್ವಾರ್ಥಗಳಿಗೆ ಸಾಟಿಯೇ ಇಲ್ಲ //
- ⁹ ಬರುವುವು ನೀನುಂಟುಮಾಡಿದ ಸಕಲ
ಜನಾಂಗಗಳು /
ನಿನ್ನ ನಾಮವನು ಘನಪಡಿಸಲು, ನಿನಗೆ
ಅಡ್ಡಬೀಳೆಲು //
- ¹⁰ ಪ್ರಭು, ನೀನೊಬ್ಬನೇ ದೇವನು /
ಅದ್ದುತಶಾಲಿ, ಮಹೋನ್ನತನು //
- ¹¹ ನಿನ್ನ ಸತ್ಯಪಥದಲಿ ನಾ ನಡೆವಂತೆ /
ಬೋಧಿಸನಗೆ ಪ್ರಭು, ನಿನ್ನ ಮಾರ್ಗವನು //
ನಿನ್ನ ನಾಮದಲಿ ಭಯಭಕ್ತಿಯಿರುವಂತೆ /
ಅನುಗ್ರಹಿಸನಗೆ ನೀ ಏಕಾಗ್ರತೆಯನು //
- ¹² ಮಾಡುವೆ ದೇವಾ, ನಿನ್ನ ಗುಣಾನವನು
ಶ್ರದ್ಧೆಯಿಂದ /
ಘನಪಡಿಸುವೆ ಸ್ವಾಮಿ, ನಿನ್ನ ಶ್ರೀನಾಮವನು
ಅನವರತ //
- ¹³ ನೀನೆನಗೆ ತೋರಿಸಿರುವ ಕರುಣೆ
ಮಹತ್ತರವಾದುದಯ್ಯಾ /
ಪಾತಾಳದಿಂದ ನನ್ನ ಪ್ರಾಣವನು
ಉಳಿಸಿದೆಯಯ್ಯಾ //
- ¹⁴ ಗರ್ವಿಗಳಿಧಿಹರು ದೇವಾ, ನನ್ನ ವಿರುದ್ಧವಾಗಿ /
ನನ್ನ ಪ್ರಾಣಕೆ ಕಾದಿಹರು ಕ್ಷಾರಿಗಳು
ಗುಂಪಾಗಿ /
ಕಾಣುತ್ತಿಹರವರು ನಿನ್ನನು ಪ್ರಭು,
ಅಲಷ್ಟ್ವಾಗಿ //
- ¹⁵ ಪ್ರಭು, ನೀ ದಯಾಳು, ದೇವಾ ನೀ
ಕರುಣಾಮೂರ್ತಿ /
ಸಹನಶೀಲನು, ಸತ್ಯಸ್ವರೂಪಿ,
ಪ್ರೇಮಮೂರ್ತಿ //
- ¹⁶ ಕಟ್ಟಾಕ್ಷವಿಟ್ಟು ಕರುಣೆಸನ್ನನು /
ನೀಡು ನಿನ್ನ ದಾಸನಿಗೆ ಬಲವನು /
ರಕ್ಷಿಸು ನಿನ್ನ ದಾಸಿಯ ಮಗನನು //
- ¹⁷ ನಿನ್ನ ನೇರವು, ಸಾಂಪ್ರದಾಯಿಕ ನನಗಿದೆಯೆಂದು /
ನೀಡೋಂದು ಪ್ರಭು, ಶುಭಸೂಚನೆಯನು /
ಅದನೋಡಿ ಶತ್ರು ಪಡಲಿ ಲಜ್ಜೆಯನು //

ಸಿಯೋನ್ ನಗರಿ ದೇವಜನರೆಲ್ಲರ ಮಾತೃಭೂಮಿ

87 ಪವಿತ್ರ ಪರಮತದಲಿ ಕರ್ತವ್ಯನು /
ಸಾಧಾರಿಸಿಹನು ತನ್ನ ನಗರವನು //

- ² ಯಕೋಬ ವಂಶದ ಸಕಲ ನಿವಾಸಿಗಳಿಗಂತ /
ಸಿಯೋನ್ ದ್ವಾರಗಳು ಆತನಿಗೆ ಸುಪ್ರೀತ //
- ³ ದ್ಯೇವ ಶ್ರೀನಗರವೇ, ಕೇಳು ಇವನ್ನು /
ನಿನ್ನ ಕುರಿತ ಅತಿಶಯೋಕ್ತಿಗಳನು:
- ⁴ “ನನಗೆ ಮಣಿಯುವ ರಾಷ್ಟ್ರಗಳಲ್ಲಿ /
ಈಚಿಪ್ಪು, ಭಾಬೆಲ್ ದೇಶಗಳನು ಲೆಕ್ಕಿಸುವೆ //
ಜೆರುಸಲೇಮಿನ ನಿವಾಸಿಗಳಲ್ಲಿ /
ಖಿಲಿಷ್ಟಿಯ, ಟೈರ್, ಎಥಿಯೋಪಿಯ ಜನ
ಸೇರಿವೆ //
- ⁵ ಸಕಲ ಜನಾಂಗಗಳ ಜನನಿ ಸಿಯೋನ್ ನಗರವೇ /
ಅದನು ಸಾಫಿಸಿದವ ಪರಾಪ್ತರ ಪ್ರಭುವೇ” //
- ⁶ ಪ್ರಭು ಪಟ್ಟಿಮಾಡುವಾಗ ಸಕಲ
ಜಾತಿಜನಾಂಗಗಳನು /
ನಿನ್ನ ಜನಾಂಗವೆಂದೇ ಪರಿಗಳಿಸುವನು
ಪ್ರತಿಯೊಂದನು //
- ⁷ ಗಾಯಕ ನರ್ತಕರೂ ಹಾಡುವರೀ ಹಾಡ /
“ನಮ್ಮೆಲ್ಲರ ಜೀವದೊರತೆ ನೀನೇ ನೋಡ” //

ಮರಣಾಪತ್ತಿನಲ್ಲಿರುವವನ ಪ್ರಾಪನೆ

- ## 88 ಪ್ರಭು, ಜೀವೋದ್ಧಾರಕನೇ ಕೇಳು
- ನಿನಗೆ ಮೊರೆಯಿಡುವೆ
ಹಗಲಿರುಳು //
- ² ನನ್ನ ಯೋಚನೆ ನಿನ್ನ ಬಳಿಸೇರಲೀ /
ನನ್ನ ಕೂಗು ನಿನ್ನ ಕಿವಿಗೆ ಬೀಳಲಿ //
- ³ ಸಂಕಟದಿಂದ ತುಂಬಿದೆ ನನ್ನ ಜೀವನ /
ಪಾತಾಳವ ಸಮಾಃಿಸಿದೆ ನನ್ನ ಪ್ರಾಣ //
- ⁴ ನಾನಿರುವೆ ಸಮಾಧಿ ಸೇರಲಿರುವವರಂತೆ /
ಇರುವೆ ಶಕ್ತಿಯಿಲ್ಲದ ನರಮಾನವರಂತೆ //
- ⁵ ಇರುವೆ ಹತನಾಗಿ ಸಮಾಧಿ ಸೇರಿದವನಂತೆ /
ಮೃತರಾದವರೆಉ ನಿರಾಕೃತನಾದವನಂತೆ //
ನಿನ್ನ ನೆನಕೆಯಿಂದ ಅಳಿದು ಹೋದವನಂತೆ /
ನಿನ್ನ ಪಾಲನೆಯಿಂದ ದೂರವಾದವನಂತೆ //
- ⁶ ದಬ್ಬಿರುವೆ ನೀನೆನ್ನನು ಅಧೋಲೋಕಕೆ /
ಅಗಾಧಸ್ಥಳಕೆ, ಗಾಢ ಅಂಧಕಾರಕೆ //
- ⁷ ನಿನ್ನ ಕಡುಹೋಪ ಎರಗಿಬಿಟ್ಟಿದೆ ನನ್ನ ಮೇಲೆ /
ನನ್ನ ಬಾಧಿಸುತ್ತಿವೆ ಅದರ ಕಲ್ಲೋಲ ಮಾಲೆ //
- ⁸ ಆಪ್ತರೂ ಹೇಸಿ ದೂರಸರಿವಂತೆ ಮಾಡಿರುವೆ /
ಬಂಧಿತನಾದ ನಾನು
ಬಿಡಿಸಿಹೊಳ್ಳಲಾಗದಿರುವೆ //

- ⁹ ಮಬ್ಬಾಗಿ ಹೋಗಿವೆ ಕಣ್ಣಳು ಬಾಧೆಯಿಂದ /
ಪ್ರಭೂ, ಕೃಯೋಡ್ವಿ ಮೋರೆಯಿಡುತ್ತಿರುವೆ
ಸದಾ //
- ¹⁰ ಮೃತರು ನಿನ್ನದ್ವಾರೆಗಳನು ಮೆಚ್ಚುವುದುಂಟೇ /
ಸತ್ತ ಜನರೆದ್ದು ನಿನ್ನ ಸ್ತುತಿಸುವುದುಂಟೇ?//
- ¹¹ ಸಾರುವುದುಂಟೇ ಸಮಾಧಿಯಲಿ ನಿನ್ನ
ಕೃಪೆಯನು?
ಅಧೋಹೋಕದಲಿ ನಿನ್ನ
ಪ್ರಾಮಾಣಿಕತೆಯನು?//
- ¹² ತಿಳಿವರೆ ನಿನ್ನ ಪವಾಡಗಳನು
ಇರುಳ ನಿಶೆಯೋಳು?
ನಿನ್ನ ನಾಯ ನೀತಿಯನು ಮರೆವಾ
ಹೋಕದೋಳು?//
- ¹³ ನಾನಾದರೋ ಪ್ರಭೂ, ಮೋರೆಯಿಡುವೆ ನಿನಗೆ /
ಉದಯದಲೆ ಸೇರುವುದೆನ್ನ ಜಪ ನಿನ್ನ
ಸನ್ನಿಧಿಗೆ //
- ¹⁴ ಪ್ರಭು, ನನ್ನ ತಳ್ಳಿಬಿಟ್ಟೆಯೇಕೇ?
ಮುಖಿವನು ತಿರುಗಿಸಿಕೊಂಡೆಯೇಕೇ?//
- ¹⁵ ಬಾಲ್ಯದಿಂದಲು ಬಾಧಿತನು, ಮೃತಪ್ರಾಯನು /
ನಿನ್ನ ದಂಡನೆ ಸಹಿಸಿ ಸೋರಗಿದವನು ನಾನು //
- ¹⁶ ನನ್ನನು ಆವರಿಸಿಕೊಂಡಿದೆ ನಿನ್ನ
ಕಡುಕೋಪಾಗ್ನಿಯು /
ನನ್ನ ಹಾಳುಮಾಡುತ್ತಿದೆ ನಿನ್ನ
ಭಯಂಕರ ದಾಳಿಯು //
- ¹⁷ ದಿನವೆಲ್ಲಾ ನನ್ನನು ಅವು ಸುತ್ತುಗಟ್ಟಿವೆ /
ಪ್ರವಾಹದಂತೆ ಎನ್ನ ಮೇಲೆ ಹರಿಯುತ್ತಿವೆ //
- ¹⁸ ಬಂಧುಮಿಶ್ರರನು ನನ್ನಿಂದ ದೂರ ಮಾಡಿರುವೆ /
ಅಂಥಕಾರದೋಡನೆ ಸಂಗಾತಿಯ
ನಾಗಿಸಿರುವೆ //

ದಾರ್ಶನ ಪರ ದೇವರೋಡನೆ ಸಂಘಾದ

89 ಪ್ರಭು, ಕೀರ್ತಿಸುವೆನು ಸದಾ

- ನಿನ್ನಜಲ ತ್ರೀತಿಯನು /
ಸಾರುವೆನು ತಲತಲಾಂತರಕು ನಿನ್ನ
ಸತ್ಯತೆಯನು //
- ² ನಿನ್ನಜಲ ತ್ರೀತಿ ಪ್ರಭು, ನನಗೆ ಶಾಶ್ವತ ಸಿದ್ಧ /
ನಿನ್ನ ಸತ್ಯತೆ ಆಗಸದಂತೆ ಸ್ಥಿರ ಸಾಫಿತ //
- ³ ನೀನೆಂದೆ, “ನಾನರಿಸಿದವನೋಡನೆ ಮಾಡಿರುವೆ
ಒಪ್ಪಂದ /

ನನ್ನ ದಾಸ ದಾರ್ಶನಿಗಿತ್ತಿರುವ ಈ ತೆರನಾದ
ಶಪಥ : //

⁴ “ಸಾಫಿಸುವೆ ಶಾಶ್ವತವಾಗಿ ನಿನ್ನ ಸಂತತಿಯನು /
ಸ್ಥಿರಪಡಿಸುವೆ ಯುಗಯುಗಕು ನಿನ್ನ
ಸಿಂಹಾಸನವನು”//

⁵ ಪ್ರಸಿದ್ಧಪಡಿಸುವುದು ಪ್ರಭು, ಗಗನವು ನಿನ್ನ
ಮಹತ್ತಮು /
ಸಂಕೀರ್ತನಾಸುವುದು ಸ್ವರ್ಗೀಯ ಸಭೆ, ನಿನ್ನ
ಸತ್ಯತೆಯನು //

⁶ ಮೇಘಮಂಡಲದಲ್ಲಿ ಸಮಾನನಾರು ಪ್ರಭುವಿಗೆ /
ದೇವದೂತರೊಳು ಹೋಲಿಕೆ ಯಾವುದು
ಆತನಿಗೆ //

⁷ ಸ್ವರ್ಗೀಯ ಸಭೆಯಲ್ಲಿ ಪ್ರತಿಭಾವಂತನು
ದೇವನು /
ಸುತ್ತಣಿದ್ದಲ್ಲಿ ಪರಿವಾರಕ್ಕಿಂತ ಬಹು
ಭೀಕರನು //

⁸ ಪ್ರಭೂ, ಶಕ್ತಿಸ್ವರೂಪ, ನಿನ್ನ ಸುತ್ತುವರೆದಿದೆ
ಸತ್ಯತೆ /
ಸ್ವಾಮಿದೇವಾ, ಸರ್ವೇಶ್ವರಾ, ನಿನಗೆಲ್ಲಿಯದು
ಸಮಾನತೆ?//

⁹ ಕಡಲ ಕಲ್ಲೋಲಗಳನ್ನೆಲ್ಲ ಅಂಕೆಯಲ್ಲಿ
ಇಡುವವನು ನೀನು /
ತರಂಗವೇಜುವಾಗಲು ಕೂಡ ತಡೆಹಿಡಿವವನು
ನೀನು //

¹⁰ ಚದರಿಸಿದೆ ನಿನ್ನ ಭುಜಬಲದಿಂದ ಶತ್ರುಗಳನು /
ಭೇದಿಸಿ ಕೊಂಡುಹಾಕಿದೆ ಆ ರಾಕ್ಷಸ
ರಹಬನನು //

¹¹ ಆಕಾಶವು ನಿನ್ನದು ಪ್ರಭು, ಭೂಮಿಯೂ
ನಿನ್ನದೇ /
ಜಗವು, ಅದರಲ್ಲಿರುವುದೆಲ್ಲವು,
ನಿನ್ನಿಂದಾದುದೇ //

¹² ಉತ್ತರ ದಕ್ಷಿಣಗಳನುಂಟು ಮಾಡಿದವನು
ನೀನು /
ಸ್ತುತಿಸುತ್ತವೆ ತಾಚೋರ್ ಹೋಮೋನ್ ನಿನ್ನ
ನಾಮವನು //

¹³ ನಿನ್ನ ಹಸ್ತ ಶಕ್ತಿಯುತ, ಬಲಗ್ಗೆ ಮಹೋನ್ನತ /
ನಿನ್ನ ಭುಜಬಲವಾದರೂ ಪರಾಕ್ರಮರೂಪಿತ //

¹⁴ ನೀತಿನಾಯಾಯ ನಿನ್ನ ಸಿಂಹಾಸನದಸ್ತಿವಾರ /
ಶ್ರೀತಿಸತ್ಯತೆ ನಿನ್ನ ಸಾನ್ವಿಧ್ಯ ಪರಿವಾರ //

¹⁵ ಧನ್ಯರು ಪ್ರಭು, ನಿನಗೆ ಜಯಕಾರ

ಹಾಡುವವರು /

ನಿನ್ನ ಮುಖಿದ ಪ್ರಕಾಶದೊಳವರು
ನಡೆಯುವರು //

¹⁶ ಆನಂದಿಸುವರವರು ಸದಾ ನಿನ್ನ ನಾಮದಲ್ಲಿ /
ಪ್ರವರ್ಥಿಸುವರವರು ನಿನ್ನ
ನ್ಯಾಯನೀತಿಯಲ್ಲಿ //

¹⁷ ಅವರ ಶಕ್ತಿಸಾಮಧ್ಯದ ಪ್ರತಿಭೆ ನಿನ್ನದೇ /
ನಿನ್ನ ದಯೆಯಿಂದ ನಮಗೆ
ಕೋಡುಮೂಡಿದೆ //

¹⁸ ಗುರಾಣಿಯಂತಿಹ ನಮ್ಮ ರಾಜನು
ಪ್ರಭುವಿನವನೇ /
ಇಸ್ತಯೇಲೀನ ಪರಮಪಾವನ ಸ್ವಾಮಿಗೆ
ಸೇರಿದವನೇ //

ದೇವರು ದಾವೀದನಿಗಿತ್ತ ವಾಗ್ಣನ

¹⁹ ಹಿಂದೆಂಮೈ ನೀ ದರ್ಶನವಿತ್ತ ಇಂತೆಂದೆ ನಿನ್ನ
ಭಕ್ತರಿಗೆ: /

“ರಕ್ಷಾಬಲವನು ಅನುಗ್ರಹಿಸಿರುವೆ
ಶಾರವೀರನೋವ್ರಾನಿಗೆ /
ಪ್ರಜೆಗಳಲ್ಲಿವ್ರ ಯುವಕನನು ಏರಿಸಿರುವೆ
ಉನ್ನತಸ್ಥಾನಕೆ //

²⁰ “ನನ್ನ ದಾಸ ದಾವೀದನನು ಗುರುತಿಸಿರುವೆ /
ಪವಿತ್ರ ತ್ಯೇಲದಿಂದವನನು ಅಭಿಷೇಕಿಸಿರುವೆ //

²¹ ನನ್ನ ಕೈಯ ಆಸರೆ ಅವನಿಗಿದೆ ಸತತ /
ನನ್ನ ಭೂಜಬಲವು ಅವನಿಗೆ ಶಕ್ತಿಯುತ //

²² ಸಿಗನು ಶತ್ರುವಿನ ಸುತಂತ್ರಕೆ /
ಕುಗ್ಗನು ಕೆಡುಕರಾ ದರ್ಶಕೆ //

²³ ಅವನ ಶತ್ರುಗಳನು ಸದೆಬಡಿವೆನು ಅವನ
ಮುಂದೆಯೇ /
ಅವನ ವಿರೋಧಿಗಳನು ಹತಮಾಡುವೆನು
ಅಲ್ಲಿಯೇ //

²⁴ ನನ್ನ ತ್ರೀತಿಸತ್ಯತೆಗಳು ಇರುವುವು
ಅವನೋಂದಿಗೆ /

ನನ್ನ ನಾಮ ಪ್ರಯುಕ್ತ ಕೋಡು
ಮೂಡುವುದವನಿಗೆ //

²⁵ ಶೋರೆನದಿಗಳಿಂದ ಸಾಗರದವರೆಗೆ /
ಅಧಿಕಾರ ನೀಡುವೆ ಅವನ ಕೈಗೆ //

²⁶ ‘ನನಗೆ ಹಿತ, ದ್ಯುವ, ದುರ್ಗ, ಉದ್ಘಾರಕ,
ನೀನು’/

ಇಂತೆಂದೇ ನನ್ನನು ಸಂಚೋಧಿಸುವನವನು //

- ²⁷ ಮಾಡುವೆನವನನು ಜೇಷ್ಟೆ ಪುತ್ರನನ್ನಾಗಿ /
ಭೂರಾಜರುಗಳೊಳು ಅತ್ಯನ್ನತನನ್ನಾಗಿ //
- ²⁸ ಇರುವುದು ಎನ್ನಜಲ ಪ್ರೀತಿ ಅವನ ಮೇಲೆ
ಶಾಶ್ವತವಾಗಿ /
ಅವನೊಡನೆ ನಾ ಮಾಡಿದೊಪ್ಪಂದ
ಸ್ಥಿರಸಾಯಿಯಾಗಿ //
- ²⁹ ಉಳಿಸುವೆನು ಅವನ ಸಂತಾನವನು
ನಿರಂತರವಾಗಿ /
ಅವನ ಸಿಂಹಾಸನವಿರುವುದು
ಗಗನದಂತೆ ಸ್ಥಿರವಾಗಿ //
- ³⁰ ಅವನ ಕುವರರು ತೋರೆದರಾದರೆ ನನ್ನ
ಧರ್ಮಶಾಸವನು /
ಉಲ್ಲಂಘಿಸಿ ನಡೆದರಾದರೆ ನನ್ನ
ಆಜ್ಞಾವಿಧಿಗಳನು //
- ³¹ ಏರಿ ನಡೆದರಾದರೆ ನನ್ನ ಶಾಸನಗಳನು /
ಪರಿಪಾಲಿಸದೆ ಹೋದರೆ ಎನ್ನ
ನಿಯಮಗಳನು //
- ³² ದಂಡಿಸುವೆನವರ ದೋಹವನು ದಂಡದಿಂದ /
ಶಿಕ್ಷಿಸುವೆನವರ ಅಪರಾಧವನು ಚಾಟಿ
ಯಿಂದ //
- ³³ ಆದರೆ ನನ್ನೊಲವು ಅವನನ್ನು ಕೈಬಿಡದು /
ನನ್ನ ಪ್ರಾಮಾಣಿಕತೆಗದು ಚ್ಯಾತಿಯಾಗದು //
- ³⁴ ಭಂಗಪಡಿಸೆನು ಎನ್ನ ಒಡಂಬಡಿಕೆಯನು /
ಮೊರೆನು ನಾನವನಿಗೆ ಕೊಟ್ಟ ಮಾತನು //
- ³⁵ ಮಾಡಿರುವೆ ಪ್ರಮಾಣ ನನ್ನ ಪವಿತ್ರತೆಯ
ಮೇಲೆ /
ಸುಳ್ಳಾಡಲಾರೆ ದಾವೀದನಿಗೀ ವಿಷಯದ
ಮೇಲೆ //
- ³⁶ ರವಿಯಂತಿರುವುದು ಎನ್ನ ಮುಂದೆ ಅವನ
ಗಾದಿ /
ಚಿರ ಶಾಶ್ವತವಾಗಿರುವುದು ಅವನ ಸಂತತಿ //
- ³⁷ ಅಮರವಾಗಿರುವುದು ಚಂದ್ರನಂತೆ /
ಆಗಸದಾ ಪ್ರಮಾಣ ಸಾಕ್ಷಿಯಂತೆ” //

ಅರಸನ ಅಪಜಯ ಕುರಿತು ಶೋಕ

- ³⁸ ಇಂತೆಂದ ನೀನೆ ಶೈಕ್ಷಿಸಿರುವೆ ನಿನ್ನಾಭಿಷಿಕ್ತನನು /
ತಳ್ಳಿಬಿಟ್ಟಿರುವೆ ಕೋಪಾವೇಶದಿಂದ ಅವನನು //
- ³⁹ ಭಂಗಪಡಿಸಿರುವೆ ದಾಸನೊಡನೆ ಮಾಡಿದ
ಒಡಂಬಡಿಕೆಯನು /
ಮಣ್ಣಪಾಲಾಗಿಸಿರುವೆ ಅವನ ಪಟ್ಟದ ಆ

ಕಿರೀಟವನು //

40 ಸೀಳಿಬಿಟ್ಟಿರುವೆ ಅವನಾ ಪೋಳಿಗೋಡೆಗಳನು /

ಹಾಳುಮಾಡಿಬಿಟ್ಟಿರುವೆ

ಕೊಂಡಕೆಕೊತ್ತಲಗಳನು //

41 ಸುಲಿಗೆ ಮಾಡುತ್ತಿಹರವನನು ದಾರಿಗರೆಲ್ಲರು /

ಪರಿಹಾಸ್ಯಕ್ಕೆ ಈಡುಮಾಡುತ್ತಿಹರು

ನೆರೆಯವರು //

42 ಮೇಲಾಗಿಸಿರುವೆ ಅವನ ವಿರೋಧಿಗಳ

ಕೈಯನು /

ಉಲ್ಲಾಸಗೋಳಿಸಿರುವೆ ಅವನೆಲ್ಲ ವೈರಿಗಳನು //

43 ಮೊಂಡಾಗಿಸಿರುವೆ ಅವನ ಕತ್ತಿಯ

ಮೊನೆಯನು /

ಕಾಳಗಕೆ ನಿಲ್ಲದಂತಾಗಿಸಿರುವೆ ಅವನನು //

44 ಕಿತ್ತುಹಾಕಿರುವೆ ಅವನ ರಾಜದಂಡವನು /

ನೆಲಕ್ಕೆ ಉರುಳಿಸಿರುವೆ ಅವನ ಸಿಂಹಾಸನವನು //

45 ಮುಪ್ಪಾಗಿಸಿರುವೆ ಅವನನು ಕಾಲಕ್ಕೆ ಮುಂಚೆ /

ನಿನ್ನ ನಿಮಿತ್ತ ಅವನನು ಆವರಿಸಿದೆ ಲಜ್ಜೆ //

ರಕ್ಷಣೆಗಾಗಿ ಮೊರೆ

46 ಒಡೆಯಾ, ಚಿರಮರೆಯಾಗಿರುವೆ?

ಇನ್ನೆಷ್ಟರವರೆಗೆ? /

ನಿನ್ನ ಹೋಪಾಗ್ನಿ ಎಡೆಬಿಡದೆ

ಉರಿಯುತ್ತಿರಬೇಕೆ? //

47 ಎಷ್ಟು ಅಲ್ಪವಾದುದೆನ್ನ ಜೀವಮಾನಕಾಲ /

ಎಷ್ಟು ನಶ್ವರ ನೀ ನಿರ್ಮಿಸಿದ ಮಾನವ

ಹುಲ! //

48 ಸಾಯದೆಯೇ ಜೀವಿಸಬಲ್ಲ ನರನಾರು? /

ಆ ತಳದಿಂದ ತಪ್ಪಿಸಿಕೊಳ್ಳುವವನಾರು? //

49 ದಾರೀದನಿಗೆ ಪ್ರಭು, ನೀನಿತ್ತ ವಾಗ್ದಾನವೆಲ್ಲಿ?/

ಗತಕಾಲದಲ ನೀ ತೋರಿದಚಲ

ಪ್ರೀತಿಯೆಲ್ಲಿ? //

50 ನನೆಸಿಕೊ ಪ್ರಭು, ನಿನ್ನ ಅಪಮಾನಿತ

ಸೇವಕನನು /

ಸೃಂಗಿಸಿಕೊ ಆತ ಹೊತ್ತಿರುವ ಪರರ

ನಿಂದೆಯನು //

51-52 ನಿಂದಿಸುತ್ತಿಹರು ಪ್ರಭು, ವೈರಿಗಳು

ನಿನ್ನಭಿಷಿಕ್ತನನು /

ಹೆಜ್ಜೆಹೆಜ್ಜೆಗು ಅಪಮಾನಿಸುತ್ತಿಹರು

ಶತ್ರುಗಳವನನು /

ಆಮೆನ್, ಆಮೆನ್, ಪ್ರಭುವಿಗೆ ಸರ್ವದಾ

ಧನ್ಯವಾದವು //

ಭಾಗ - ೪
ಕೀರ್ತನೆಗಳು 90 – 106
ನಶ್ವರ ಮಾನವನಿಗೆ ಶಾಷ್ಟಾಶ್ರಯ

90 ಪ್ರಭೂ, ತಲತಲಾಂತರಕ್ಕೆ /

ಶ್ರೀನಿವಾಸ ನೀನೆಮಗೆ //

² ಬೆಟ್ಟಗಳು ಹುಟ್ಟಿವುದಕೆ ಮುಂಚಿನಿಂದ /
ಭೂದೇಶಗಳು ಆಗುವುದಕೆ ಮೊದಲಿಂದ /
ನೀನೆಮಗೆ ದೇವರು ಯುಗಯುಗಗಳಿಂದ //

³ ಇಳೆಯ ಮಾನವರನು ನೀ
ಮಣ್ಣಪಾಲಾಗಿಸುತ್ತಿಹೆ /
‘ನರಪುತ್ರೇ, ಮರಣ ಮಣ್ಣಿಗೆ ಸೇರಿರಿ’
ಎನ್ನುತ್ತಿಹೆ //

⁴ ನಿನ್ನ ದೃಷ್ಟಿಯಲ್ಲಿ ಪ್ರಭೂ, ಸಹಸ್ರ ವರುಷ /
ಇರುಳಿನೊಂದು ಜಾವ, ಗತಿಸಿಹೋದ ಒಂದು
ದಿವಸ //

⁵ ಮನುಜರು ನೀ ಹರಿದೋಡಿಸುವ ಹೊಯಿಲು /
ಇರುಳಿನ ಕನಸು, ಹಗಲಿನ ಗರಿಹಲ್ಲು //

⁶ ಜಿಗುರಿ ಹೂಬಿಡುವುದರು ಬೆಳಗಿನಲಿ /
ಸೊರಗಿ ತರಗಾಗುವುದು ಬೈಗಿನಲಿ //

⁷ ಇಲ್ಲವಾಗುವೆವು ನಿನ್ನ ಕೋಪದಿಂದ /
ತಲ್ಲಣಗೊಳ್ಳೆವು ನಿನ್ನ ರೌದ್ರದಿಂದ //

⁸ ನಿನ್ನ ನೋಟಕೆ ಮರೆಯಾಗಿಲ್ಲ ನಮ್ಮ
ಪಾಪದೋಷಗಳು /

ನಿನ್ನ ಮುಖಕಾಂತಿಗೆ ಬಟ್ಟಬಯಲಾಗಿವೆ
ಗುಪ್ತಾಪರಾಧಗಳು //

⁹ ನಿನ್ನ ಕನಲಿನಲೇ ಕಳೆದಿವೆ ನಮ್ಮ ದಿನಗಳು /
ನಿಟ್ಟಿಸಿರಿನಂತೆ ಮುಗಿವುದೆಮ್ಮೆ
ಬದುಕುಬಾಳು //

¹⁰ ನಮ್ಮ ಆಯುಷ್ಯಾಲ ಎಪ್ಪತ್ತು ವರುಷ /
ಹೆಚ್ಚಾಗಿದ್ದರೆ ಬಲ, ಎಂಬತ್ತು ವರುಷ //

¹¹ ನಿನ್ನ ಕೋಪದಾ ಪ್ರತಾಪವನು ಬಲ್ಲವರಾರು?/
ಭಯಂಕರ ರೌದ್ರವನು
ಅನುಭವಿಸುವವರಾರು?//

¹² ಜೀವನಾವಧಿಯನು ಲೆಕ್ಕಿಸುವುದನು ನಮಗೆ
ಕೆಲಿಸು /
ಈ ಪರಿಜ್ಞಾನವುಳ್ಳಂಥ ಹೃದಯವನು ನೀ
ಕರುಣಿಸು //

¹³ ಪ್ರಭು, ತಿರುಗಿ ಬಾ, ಕೋಪವೆಷ್ಟರ ತನಕ?/
ನಿನ್ನೇ ಸೇವಕರ ಮೇಲಿರಲಿ ಮರುಕ //

- ¹⁴ ಉದಯದಲೆ ತೋಯಿಸೆಮ್ಮುನು ನಿನ್ನ
ಕೈಪೆಯಿಂದ /
ಹಣಿಸಿ ಆನಂದಿಸುವೆವು ಆಗ ದಿನವಾಡ್ಯಂತ //
- ¹⁵ ಸುಖಪಡಿಸೆಮ್ಮುನು ನೀ ಕಷ್ಟಪಡಿಸಿದಷ್ಟು ಕಾಲ
ಕೆಡುಕನ್ನ ನಾವು ಅನುಭವಿಸಿದಷ್ಟು ವರ್ಷ
ಕಾಲ //
- ¹⁶ ಪ್ರಕಟವಾಗಲಿ ನಿನ್ನ ರಕ್ಷಾಕಾರ್ಯ ಭಕ್ತಿಗೆ /
ನಿನ್ನ ಮಹಿಮಾಶಕ್ತಿ ಅವರ ಸಂತಾನಕೆ //
- ¹⁷ ಸ್ವಾಮಿದೇವರ ಆಶೀರ್ವಾದ ನಮ್ಮ ಮೇಲೆರಲಿ /
ನಾವು ಕೈಗೊಳ್ಳುವ ಕಾರ್ಯಗಳು ಸಫಲವಾಗಲಿ /
ಅಹುದು, ನಮ್ಮ ಕಾರ್ಯಗಳೆಲ್ಲಾ
ಸಫಲವಾಗಲಿ //

ದೇವಾಶ್ರಿತರು ಸುರಕ್ಷಿತರು

91 ಪರಾತ್ಮರ ಪ್ರಭುವಿನ

- ಮೊರೆಹೊಕ್ಕಿರುವವನು /
ಸರ್ವಶಕ್ತನ ಆಶ್ರಯದಲಿ ಸುರಕ್ಷಿತನು //
- ² ನಾನಾತನಿಗೆ, ‘ನೀನೇ ನನ್ನ ರಕ್ಷಕನೂ /
ದುರ್ಗವೂ ನಾ ನಂಬಿದ ದೇವನು’
ಎನ್ನುವೆನು //
- ³ ತಪ್ಪಿಸುವನಾತನು ಬೇಟಿಗಾರನ ಬಲೆಯಿಂದ /
ರಕ್ಷಿಸುವನು ಮಾರಕವಾದ ವ್ಯಾಧಿಯಿಂದ //
- ⁴ ಹುದುಗಿಸುವನು ನಿನ್ನನು ತನ್ನ ಗರಿಗಳ
ತೆಕ್ಕೆಯಲಿ /
ಆಶ್ರಯಪಡೆಯುವೆ ನೀ ಆತನ ರೆಕ್ಕೆಗಳಡಿಯಲೆ /
ರಕ್ಷಣೆಯ ಕವಚವಿದೆ ಆತನು ಕೊಟ್ಟ
ಮಾತಿನಲಿ //
- ⁵ ನೀನು ಅಂಜಬೇಕಾಗಿಲ್ಲ ಇರುಳಿನ ದುರಿತಕೆ /
ಹಗಲಿನಲ್ಲಿ ಹಾರಿಬರುವ ಬಿರುಸು ಬಾಣಕೆ //
- ⁶ ಕತ್ತಲೆಯಲ್ಲಿ ಸಂಚರಿಸುವ ವಿಪತ್ತಿಗೆ /
ನಡುಹಗಲಲೆ ಹೀಡಿಸುವ ಜಾಡ್ಯಕೆ //
- ⁷ ಬೀಳಬಹುದು ಸಾವಿರ ಹೆಣಗಳು ಪಕ್ಕದಲೆ /
ಹತ್ತುಸಾವಿರ ಹೆಣಗಳು ನಿನ್ನ ಬಲಗಡೆಯಲೆ /
ಅಂಥ ಕೇಡೊಂದೂ ಬಾರದು ನಿನ್ನ ಪಾಲಿಗೆ //
- ⁸ ನಿನಿದನು ಕಣ್ಣಾರೆ ಕಾಣುವೆ /
ದುರುಳರ ದಂಡನೆಯನು ನೋಡುವೆ //
- ⁹ ಪ್ರಭುವನೆ ನಿನ್ನಾಶ್ರಯವಾಗಿಸಿ
ಕೊಂಡಿರುವುದರಿಂದ /
ಪರಾತ್ಮರನನೆ ನಿನ್ನ ನಿವಾಸ

ಅಗಿಸಿಕೊಂಡದ್ದರಿಂದ //

- ¹⁰ ಹಾನಿಯೋಂದೂ ನಿನಗೆ ಸಂಭವಿಸದು /
ಕೆಡಕು ನಿನ್ನ ಗುಡಾರದ ಬಳಿ ಸುಳಿಯದು //
- ¹¹ ನೀನು ಹೋದೆಡೆಯಲ್ಲ ನಿನ್ನ ಕಾಯುವುದಕ್ಕೆ /
ಕೊಟ್ಟಿಹನಾತ ಕಟ್ಟಳೆ ತನ್ನ ದೂತರಿಗೆ //
- ¹² ನಿನ್ನ ಕಾಲು ಕಲ್ಲಿಗೆ ತಾಗದಂತೆ /
ನಿನ್ನನೆತ್ತಿಕೊಳ್ಳರವರು ಕೈಗಳಲೆ //
- ¹³ ಸಿಂಹಗಳ ಮೇಲೂ, ಸರ್ವಗಳ ಮೇಲೂ
ನಡೆಯುವೆ /
ಪ್ರಾಯದ ಸಿಂಹವನು, ಘಟಸರ್ವವನು
ತುಳಿದುಬಿಡುವೆ //
- ¹⁴ ಪ್ರಭು : “ನನ್ನ ಭಕ್ತನಾದ್ದರಿಂದ ವಿಮೋಚಿ
ಸುವೆನು ಅವನನು /
ನನ್ನ ನಾಮವನು ಅರಿತವನಾದ್ದರಿಂದ
ರಕ್ಷಿಸುವೆನು //
- ¹⁵ ನಿನಗೆ ಮೇರೆಯಿಟ್ಟಾಗ ಕಿವಿಗೊಡುವೆನು /
ಸಂಕಟದೊಳು ಅವನ ಸಂಗಡವಿರುವೆನು /
ಅವನನು ಉದ್ದರಿಸಿ ಘನಪಡಿಸುವೆನು //
- ¹⁶ ದೀರ್ಘಾಯುಸ್ಸಿತ್ತು ಶೃಂಪಡಿಸುವೆನು /
ನಾನು ನೀಡುವ ಮುಕ್ತಿಯನವನಿಗೆ
ಮನಗಾಣಿಸುವೆನು” //

ಸೃಷ್ಟಿಕರ್ತನ ಸ್ತುತಿ

92 ಹೇ ಪ್ರಭಾ, ನಿನ್ನ ಗುಣಗಾನ

- ಮಂಗಳಕರ /
ಪರಾತ್ಮರನೆ, ನಿನ್ನ ನಾಮಭಜನೆ ಹಿತಕರ //
- ² ಪ್ರಾತಃಕಾಲದಲೆ ನಿನ್ನ ಪ್ರೀತಿಯನು /
ರಾತ್ರಿಕಾಲದಲೆ ನಿನ್ನ ಸತ್ಯತೆಯನು //
- ³ ವರ್ಣಿಸುವುದುಚಿತ ಏಣಾ
ಸ್ವರಮಂಡಲದಿಂದ /
ಕೊಳಲ ದನಿಯಿಂದ, ಕಿನ್ನರಿಯ
ನಾದಸ್ವರದಿಂದ //
- ⁴ ನಿನ್ನ ಕಾರ್ಯಗಳಿಂದ ಪ್ರಭು, ನನ್ನನು
ಆನಂದಗೊಳಿಸಿರುವೆ /
ನಿನ್ನ ಕಾರ್ಯಗಳ ನೋಡಿ, ನಾನು
ಉಲ್ಲಾಸದಿಂದ ಹಾಡುವೆ //
- ⁵ ಪ್ರಭು, ನಿನ್ನ ಕೃತ್ಯಗಳೆನಿತೋ ಅಮೂಲ್ಯ /
ನಿನ್ನಲೋಚನೆಗಳು ಎನಿತೋ ಅಶೋಧ್ಯ //
- ⁶ ಇದನರಿಯನು ಪಶುಪ್ರಾಯನು /

ಇದ ತಿಳಿಯನು ಬುದ್ಧಿಹೀನನು //
⁷ ದುರುಳರು ಚಿಗುರಬಹುದು ಹುಲ್ಲಿನಂತೆ /
 ಕೆಡುಕರು ಅರಳಬಹುದು ಹೊವಿನಂತೆ /
 ಅವರ ಅಳಿವಂತೂ ಕಟ್ಟಿಟ್ಟ ಬುತ್ತಿಯಂತೆ //
⁸ ನೀನಾದರೋ ಪ್ರಭು, ಸರ್ವದಾ ಇರುವೆ /
 ಮಹೋನ್ನತದೊಳು ವಿರಾಜಿಸುತ್ತಿರುವೆ //
⁹ ಕಾಡುಕೋಣದ ಕೊಂಬಿನ ಬಲವನು
 ನನಗಿತ್ತಿರುವೆ /
 ಜ್ಯೇಶವ್ಯದ ಶೈಲದಿಂದ ನನ್ನನು ಅಭ್ಯಂಚಿಸಿರುವೆ //
¹⁰ ನಿನ್ನ ಶತ್ರುಗಳ ವಿನಾಶ ನಿಶ್ಚಿತ /
 ಕೆಡುಕರೆಲ್ಲ ಜದರಿ ಮೋಮುದು ಖಿಚಿತ //
¹¹ ನಾ ಕಣ್ಣಾರೆ ಕಂಡಿರುವೆ ಶತ್ರುಗಳಿಗಾದ
 ದುರ್ಗತಿಯನು /
 ಕಿವಿಯಾರೆ ಕೇಳಿರುವೆ ನನ್ನ ವಿರೋಧಿಗಳಿಗಾದ
 ವಿಪತ್ತನು //
¹² ಬೆಳೆಯುವರು ಸಜ್ಜನರು ವಿಜೂರರದ
 ವೃಕ್ಷದಂತೆ /
 ವೃದ್ಧಿಯಾಗುವರು ಲೆಬನೋನಿನ
 ದೇವದಾರಿನಂತೆ //
¹³⁻¹⁴ ಅವರಿರುವರು ಪ್ರಭುವಿನಾಲಯದಲ್ಲಿ ನೆಟ್ಟ
 ಸಸಿಗಳಂತೆ /
 ನಮ್ಮ ದೇವಾಂಗಳದಿ ಹುಲುಸಾಗಿ ಬೆಳೆವ
 ಮರಗಳಂತೆ /
 ಫಲಿಸುವರು ಮುಪ್ಪಿನಲೂ, ಶೋಭಿಸುವರು
 ಪಚ್ಚೆಪಸಿರಂತೆ //
¹⁵ ಈ ಪರಿ ಪಡೆವುದು ಸಾಕ್ಷೀ ಪ್ರಭುವಿನಾ
 ಸತ್ಯಸಂಧತೆ /
 ಆತನೇ ನನಗೆ ಮೋರೆಬಂಡೆ, ಆತನಲ್ಲಿಲ್ಲ ವಕ್ತತೆ //

ಪ್ರಭು-ರಾಜಾಧಿರಾಜ

93 ವಹಿಸಿಹನು ಪ್ರಭು,
 ರಾಜ್ಯಾಧಿಕಾರವನು /
 ಧರಿಸಿಹನು ಘನತೆಯ ವಸ್ತು ಲಾಂಘನವನು /
 ಶೋಟ್ಟಿಹನು ಶೌಯ್ಯವೆಂಬ ನಡುಕಟ್ಟಿನು /
 ಸ್ಥಿರಪಡಿಸಿಹನು ಕೆದಲದಂತೆ ಜಗವನು //
² ನಿನ್ನ ಸಿಂಹಾಸನ ಸ್ಥಿರ ಆದಿಯಿಂದ /
 ನೀನಿರುವೆ ಪ್ರಭು ಅನಾದಿಯಿಂದ //
³ ಸಮುದ್ರಗಳು ಪ್ರಭು, ಮೋರೆಯುತಿಹವು /
 ಗರ್ಜನೆಗೈದು ಭೋಗರೆಯುತಿಹವು //

- ⁴ ಸಾಗರಗಳ ಗಜನೆಗಿಂತ /
 ಸಮುದ್ರ ತರಂಗಗಳಿಗಿಂತ /
 ಮಹೋನ್ನತ ಪ್ರಭು ಬಲವಂತ //
- ⁵ ನಿನ್ನ ಆಜ್ಞೆಗಳು ಪ್ರಭು, ಸುಸ್ಥಿರ /
 ನಿನ್ನ ಆಲಯಕೆ ಪವಿತ್ರತೆ ಅಹರ /
 ಯುಗಯುಗಾಂತರಕೂ ಅದು ಅಹರ //

ಪ್ರತೀಕಾರಕ್ಕಾಗಿ ಪ್ರಾರ್ಥನೆ

94 ಹೇ ಪ್ರಭು, ಮುಯ್ಯೆರಿಸುವ

- ದೇವಾ /
 ಮುಯ್ಯೆರಿಸಲು ಎದ್ದುಭಾರಯಾ //
- ² ಪ್ರಭೂ, ಲೋಕದ ನ್ಯಾಯಾಧಿಪತಿ /
 ಏಷು, ಗರ್ವಿಗಳಿಗೆ ಮಾಡು ತಕ್ಷಶಾಸ್ತಿ //
- ³ ಎಲ್ಲಿಯವರೆಗೆ ಪ್ರಭು, ಎಲ್ಲಿಯವರೆಗೆ?/
 ದುರುಳರು ಹಿಗ್ನಿತ್ತಲೇ ಇರಬೇಕು ಹೀಗೆ? //
- ⁴ ಉಬ್ಜಿ ಹೋಗಿಹರು ಕೆಡುಕರೆಲ್ಲರು /
 ಜಂಬ ಕೊಚ್ಚಿಕೊಳ್ಳುತ್ತಿಹರು ಅವರು //
- ⁵ ನಸುಕಿ ಹಾಕುತ್ತಿಹರು ನಿನ್ನ ಪ್ರಜೆಯನು /
 ಹಿಂಸಿಸುತ್ತಿಹರು ನಿನ್ನ ಸ್ವಕೀಯರನು //
- ⁶ ವಧಿಸುತ್ತಿಹರು ವಿಧವೆಯರನು,
 ಪರದೇಶಿಯರನು /
 ಹತ್ಯಮಾಡುತ್ತಿಹರು ಗತಿಯಿಲ್ಲದ
 ಅನಾಧರನು //
- ⁷ ಅವರಾಡಿಕೊಳ್ಳುತ್ತಿಹರು ಪ್ರಭು ನೋಡನೆಂದು /
 ಯಕ್ಕೊಬ್ಬರ ಸ್ವಾಮಿದೇವ ವಿಜಾರಿಸನೆಂದು //
- ⁸ ಮೂರ್ಖರೇ, ನಿಮಗೆ
 ಜ್ಞಾನೋದಯವಾಗುವುದಾವಾಗ? /
 ಪಶುಪ್ರಾಯರಾದ ಪ್ರಜೆಗಳು
 ಗಮನಿಸುವುದಾವಾಗ? //
- ⁹ ಕೆವಿಮಾಡಿದವನು ಕೇಳಿದಿರುವನೋ? /
 ಕಣ್ಣಕೊಟ್ಟವನು ನೋಡಿದಿರುವನೋ? //
- ¹⁰ ರಾಷ್ಟ್ರಗಳನು ಖಂಡಿಸುವವನು
 ದಂಡಿಸದಿರುವನೋ? /
 ಮನುಜರಿಗೆ ಬುದ್ಧಿಕಲಿಸುವವನು
 ಬುದ್ಧಿಹೀನನೋ? //
- ¹¹ ಮನುಜರಾಲೋಚನೆಗಳು ತಿಳಿದೇ ಇವೆ
 ಪ್ರಭುವಿಗೆ /
 ಉಸಿರಿನಷ್ಟೇ ವೃಧ್ಣವೆಂದು ಗೊತ್ತಿದೆ ಆತನಿಗೆ //
- ¹² ಪ್ರಭು, ನಿನ್ನಿಂದ ಶ್ರೀತನಾದ ಮಾನವ ಧನ್ಯ /

- ನಿನ್ನಿಂದ ಧರ್ಮೋಪದೇಶ ಪಡೆದವನು ಧನ್ಯ //
- ¹³ ನೆಮ್ಮೆದಿ ನೀಡುವೆ ಅವನು ಸಂಕಟದಲಿರುವಾಗ /
ದುರುಳರಿಗೆ ನೀನು ಗುಂಡಿಯನು
ತೋಡುವಾಗ //
- ¹⁴ ತಳ್ಳಿಬಿಡಲು ಪ್ರಭು ತನ್ನ ಜನರನು /
ಕೃಬಿಡನವನು ತನ್ನ ಸ್ವಕೀಯರನು //
- ¹⁵ ನ್ಯಾಯತೀರ್ಮಾ ಮರಳಿ ತಿರುಗುವುದು
ನೀತಿಯತ್ತ /
ನೇರಮನಸ್ಕರೆಲ್ಲ ಮಾಡುವರು ಅದನು
ಸಮರ್ಥ //
- ¹⁶ ದುರುಳರಿಗೆದುರಾಗಿ ನನ್ನ ಪಕ್ಷ
ವಹಿಸುವರಾರು? /
ಕೆಡುಕರಿಗೆ ವಿರುದ್ಧ ನನ್ನ ಪರ
ನಿಲ್ಲುವವರಾರು? //
- ¹⁷ ನನಗಿಲ್ಲದಿದ್ದರೆ ಪ್ರಭುವಿನ ಮರುಕ /
ಮನೆಯಾಗುತ್ತಿತ್ತೆನಗೆ ಅಧೋಲೋಕ //
- ¹⁸ ನನ್ನ ಕಾಲು ಜಾರಿಹೋಯಿತು
ಎನ್ನಪುದರೋಳಗೆ /
ನಿನ್ನ ಅಚಲಪ್ರೀತಿ, ಪ್ರಭು ನೆರವಾಯಿತೆನಗೆ //
- ¹⁹ ನನ್ನ ಅಂತರಂಗದಲ್ಲಿ ಏಳಲು ಆಂದೋಲನ /
ತಂದಿತೆನ್ನ ಮನಕೆ ಆನಂದ ನಿನ್ನ ಸಾಂತ್ವನ //
- ²⁰ ಅನ್ಯಾಯಸ್ಥಾಪಕರಿಗೂ ನಿನಗೂ
ಸಂಬಂಧವೆಲ್ಲಿ /
ಕೇಡನು ಕಲ್ಪಿಸುತ್ತಾರವರು ಶಾಸನದ
ಹೆಸರಿನಲ್ಲಿ //
- ²¹ ಹೊಂಚು ಹಾಕುವರವರು ನೀತಿವಂತರ
ಪ್ರಾಣಕೆ /
ಮರಣಶೀಕ್ಷ ವಿಧಿಸುವರವರು
ನಿರಪರಾಧಿಗಳಿಗೆ //
- ²² ನನಗೋ ಪ್ರಭುವೇ ಕಲ್ಲು ಕೋಟಿ /
ನನಗಾಶ್ರಯ ನೀಡುವ ಹೊರಬಂಡೆ //
- ²³ ದಂಡಿಸುವನಾ ಕೆಡುಕರನು ಅವರ
ಕೆಟ್ಟತನಕ್ಕಾಗಿ /
ನಿಮೂರಲ ಮಾಡುವನಾ ಜನರ
ದುಷ್ಪತನಕ್ಕಾಗಿ /
ನಮ್ಮೊಂದೆಯ ದೇವನು ಸಂಹರಿಸಿ ಬಿಡುವನು
ಈ ಕಾರಣಕ್ಕಾಗಿ //

95 ಬನ್ನಿ, ಸ್ತುತಿಗೀತೆ ಹಾಡೋಣ

- ಬನ್ನಿ, ಪ್ರಭುವಿಗೆ /
ಜಯಫೋಷ ಮಾಡೋಣ ನಮ್ಮ ರಕ್ಷಕ
ದೇವನಿಗೆ //
- ² ಆಶನ ಸನ್ನಿಧಿ ಸೇರೋಣ
ಕೃತಜ್ಞತಾಸ್ತುತಿಯೊಂದಿಗೆ /
ಜಯಜಯಕಾರ ಮಾಡೋಣ
ಕೀರ್ತನನೆಗಳಿಂದಾಶನಿಗೆ //
- ³ ಏಕೆಂದರೆ ಪ್ರಭು ದೇವಾಧಿದೇವನು /
ದೇವರುಗಳಲ್ಲಿ ರಾಜಾಧಿರಾಜನು //
- ⁴ ಆಶನ ಕೃಯಲ್ಲಿವೆ ಬುವಿಯಂತರಾಳಗಳು /
ಆಶನವೇ ಪರವತಗಳಾ ತುತ್ತತುದಿಗಳು //
- ⁵ ಸಮುದ್ರವು ಆಶನದೆ-ಅದ ನಿರ್ಮಿಸಿದವ ಆಶನೆ /
ಒಣನೆಲವು ಆಶನದೆ-ಅದ ರೂಪಿಸಿದವ
ಆಶನೆ //
- ⁶ ಬನ್ನಿ, ಆರಾಧಿಸೋಣ ಬನ್ನಿ, ಬಾಗಿ
ವಂದಿಸೋಣ /
ನಮ್ಮನು ಸೃಜಿಸಿದಾ ಪ್ರಭುವಿಗೆ
ಸಾಷ್ಟಾಂಗವೆರಗೋಣ //
- ⁷ ಆಶನಮ್ಮ ದೇವರು, ನಾವು ಆಶನ ಕೈಮಂದೆ /
ಆಶನಿಂದಲೇ ಪಾಲನೆಮೋಷಣ ಪಡೆದ
ಜನತೆ //
- ⁸ ಆಶನ ಕರೆಗೆ ಕಿವಿಗೊಟ್ಟರೆನಿತೋ ಒಳ್ಳಿತು
ನೀವಿಂದೇ /
ಕಲ್ಲಾಗಿಸಿಕೊಳ್ಳಿದಿರ ಹೃದಯವನು ನಿಮ್ಮ
ಮಾರ್ವಜರಂತೆ /
ಮೆರಿಬಾದಲಿ, ಮಸ್ಸಾ ಮರುಭೂಮಿಯಲಿ
ಅವರು ಮಾಡಿದಂತೆ //
- ⁹ ನೋಡಿದರಾದರೂ ನನ್ನ ಮಹತ್ವಾರ್ಥಗಳನು /
ಅಲ್ಲವರು ಕೊಡಿದರು, ಪರಿಶೋಧಿಸಿದರು
ನನ್ನನು //
- ¹⁰ ನಲವತ್ತು ವರುಷ ಆ ಪೀಠಿಗೆಯ ಬಗ್ಗೆ
ನಾ ಬೇಸರಗೊಂಡೆ /
‘ತಪ್ಸಿಮಾನಸ್ಕರು ಇವರು, ನನ್ನ ಮಾರ್ವವನು
ಮೆಚ್ಚರಿವರು’ ಎಂದುಕೊಂಡೆ //
- ¹¹ ಎಂತಲೇ ಸೇರಿರಿವರು ನನ್ನ ವಿಶ್ವಾಂತಿ ನೆಲೆ /
ಎಂದು ಸಿಟ್ಟಿನಿಂದ ಕೆರಳಿ ನಾ
ಶಪಥಮಾಡಿದೆ //

ವಿಶ್ವದೊಡೆಯನು ಸ್ತುತ್ಯಹಣನು
(1 ಮಾರ್ಚ್ 16.23.33)

96 ಹೊಸಗೀತೆಯನು ಹಾಡಿರಿ

- ಪ್ರಭುವಿಗೆ /
ವಿಶ್ವವೇಲ್ಲವು ಹಾಡಲೆ ಆತನಿಗೆ //
- ² ಪ್ರಭುವಿಗೆ ಹಾಡಿರಿ, ಆತನ ನಾಮವನು
ಕೊಂಡಾಡಿರಿ /
ಆತನ ಮುಕ್ತಿಮಾರ್ಗವನು ಪ್ರತಿನಿತ್ಯವೂ
ಸಾರಿರಿ //
- ³ ಪ್ರಸಿದ್ಧಪದಿಸಿರಿ ಆತನ ಘನತೆಯನು
ರಾಷ್ಟ್ರಗಳಿಗೆ /
ಆತನದ್ವಾತ್ತ ಕಾರ್ಯಗಳನು ಸಕಲ
ಜನಾಂಗಗಳಿಗೆ //
- ⁴ ಏಕೆನೆ ಮಹಾತ್ಮನು ಪ್ರಭು, ಬಲು
ಸ್ತುತ್ಯಹಣನು /
ಸಕಲ ದೇವರುಗಳಿಗಿಂತಲೂ ಘನ
ಗಂಭೀರನು //
- ⁵ ಶಾಂತಿ ಪ್ರತಿಮೆಗಳು ಅನ್ಯರಾಷ್ಟ್ರಗಳ
ದೇವರುಗಳೆಲ್ಲ /
ಪ್ರಭುವಿನಿಂದಲೇ ಉಂಟಾಯಿತು ಆಕಾಶ
ಮಂಡಲವೆಲ್ಲ //
- ⁶ ಇವೆ ಮಹಿಮೆ, ಮಹತ್ವ, ಆತನ ಸನ್ನಿಧಿಯಲ್ಲಿ /
ಶಕ್ತಿಸೌಂದರ್ಯ ಆತನ ಗರ್ಭಗುಡಿಯಲ್ಲಿ //
- ⁷ ಶಕ್ತಿಸಾಮಧ್ಯ ಪ್ರಭುವಿನದೇ ಎಂದು /
ಜಗದ ರಾಷ್ಟ್ರಗಳು ಘನಪದಿಸಲಿ ಆತನನು
ಎಂದೆಂದು //
- ⁸ ಆತನ ನಾಮಕೆ ತನ್ನ ಘನತೆಗೌರವವನು /
ಆತನ ಮಂದಿರಕೆ ಬನ್ನಿ ಕಾಣಿಕೆ ಹೊತ್ತು //
- ⁹ ಪ್ರಭುವಿಗೆ ಮಣಿಯಿರಿ ಪವಿತ್ರ
ವಸ್ತ್ರಧಾರಿಗಳಂತೆ /
ಅಂಜಿಕೆಯಿಂದ ನಡುಗಲಿ ಜಗವಿಡೀ ಆತನ
ಮುಂದೆ //
- ¹⁰ ಪ್ರಭು ರಾಜನೆಂದು ಸಾರಿರಿ ರಾಷ್ಟ್ರಗಳಿಗೆ /
ಕದಲದ ಸ್ಥಿರತೆಯನು ಇತ್ತಿಹನು ಧರಿಗೆ /
ನ್ಯಾಯವಾದ ತೀರ್ಮು ಹೊಡುವನು ಜನಾಂಗಕೆ //
- ¹¹ ಹಣಿಸಲಿ ಆಕಾಶವು, ಸಂತೋಷಿಸಲಿ
ಭೂಲೋಕವು /
ಗರ್ಜಿಸಲಿ ಸಮುದ್ರವು ಮತ್ತು
ಅದರೊಳಿರುವುದೆಲ್ಲವು //

- ¹² ಉಲ್ಲಾಸಿಸಲಿ ಹೊಲಗದೆಗಳು,
ಪೈರುಪಚ್ಚಿಗಳು /
ಹರ್ಷದ್ವನಿಗೈಯಲಿ ಕಾಡಿನ ಫಲವೃಕ್ಷಗಳು //
- ¹³ ಪ್ರಭು ಧರೆಗೆ ನ್ಯಾಯತೀರಿಸಲು ಬಂದೇ
ಬರುವನು ಖರೆಯಾಗಿ /
ಜಗತ್ಕು, ಜನತೆಗೆ ತೀರ್ಪಿಸುವನು
ನೀತಿನಿಯಮಾನಸಾರವಾಗಿ //

ಪ್ರಭುವಿನದೇ ಪರಮೋನ್ನತ ರಾಜ್ಯಾಧಿಕಾರ

97 ಇದೆ ಪ್ರಭುವಿನ ಕೈಯಲಿ

- ರಾಜ್ಯಾಧಿಕಾರ /
ಉಲ್ಲಾಸಿಸಲಿ ಧರಣೆಮಂಡಲದಾದ್ಯಂತ /
ಸಂತೋಷಿಸಲಿ ಕಡಲಿನ ದ್ವೀಪಗಳೆಲ್ಲ //
- ² ಇವೇ ಮುಗಿಲೂ ಕಾಮುಕಿಲೂ ಆತನ
ಸುತ್ತೆಲು /
ನ್ಯಾಯ-ನೀತಿ ಆತನ
ಗದ್ದಗೆಯಸ್ತಿವಾರಗಳು //
- ³ ಜಲಿಸುತ್ತಿದೆ ಬೆಂಕಿ ಆತನ ಮುಂದುಗಡೆ /
ಸುಡುತ್ತಿದೆ ಆತನ ವೈರಿಗಳನು ಎಲ್ಲಿಡೆ //
- ⁴ ಇಳೆಯನು ಬೆಳಗಿಸುತ್ತಿದೆ ಆತನ ಮಿಂಚು /
ನಡುಗುತ್ತಿದೆ ಭೂಮಿ ಅದಕೆ ಬೆಂಟುಬಿದ್ದ //
- ⁵ ಸಾರ್ವಭೌಮನಾದ ಪ್ರಭುವಿನ ಮುಂದೆ /
ಕರಗುತ್ತವೆ ಬೆಟ್ಟಗುಡ್ಡಗಳು ಮೇಣಂಡಂತೆ //
- ⁶ ಘೋಷಿಸುತ್ತಿದೆ ಗಗನಮಂಡಲ ಆತನ
ನೀತಿಯನು /
ಕಾಳುತ್ತವೆ ಸಕಲ ಜನಾಂಗ ಆತನ
ಮಹಿಮೆಯನು //
- ⁷ ನಾಚಲಿ ವೃಥರ್ವಾಗಿಗೆ ಪೂಜಿಸಿ
ಹಿಗ್ಗಿವವರು /
ಪ್ರಭುವಿಗೆ ಅಡ್ಡಬೀಳಲಿ ಆ ದೇವರುಗಳೆಲ್ಲರು //
- ⁸ ಪ್ರಭು, ನಿನ್ನ ನ್ಯಾಯತೀರ್ಪನು ಕುರಿತು /
ಸಿಯೋನ್ ನಗರವು ಆನಂದಪಟ್ಟಿತು /
ಜುದೇಯ ಪ್ರಾಂತ್ಯವು ಹರ್ಷಗೊಂಡಿತು //
- ⁹ ಸರ್ವಾಧಿಕಾರಿ ನೀನು ಲೋಕಕ್ಕೆಲ್ಲಾ /
ಮಹೋನ್ನತನು ನೀನು ದೇವರುಗಳಿಗೆಲ್ಲಾ //
- ¹⁰ ಕೇಡನು ಹಗೆಮಾಡುವವನಿಗೆ ಪ್ರಭು ಒಲಿವನು /
ತನ್ನ ಭಕ್ತರ ಪ್ರಾಣವನು ಕಾಪಾಡುವನು /
ದುಷ್ಪರ ಕೈಯಿಂದವರನು ಬಿಡಿಸುವನು //
- ¹¹ ಉದಯವಾಗುವುದು ಜ್ಯೋತಿ ಸಜ್ಜನರಿಗೆ /

ಆನಂದವಿದೆ ಯಥಾರ್ಥ ಹೃದಯಿಗಳಿಗೆ //

- ¹² ಸಜ್ಜನರೇ, ಪ್ರಭುವಿನಲ್ಲಿ ಆನಂದಿಸಿರಿ /
ಆತನ ಶ್ರೀನಾಮವನು ಕೊಂಡಾಡಿರಿ //

ಪ್ರಭು : ಷ್ಟೋಪತಿ - ನ್ಯಾಯಾಧಿಪತಿ

98 ಹಾಡಿರ ಪ್ರಭುವಿಗೆ

- ಹೊಸಗೀತೆಯೊಂದನು /
ಎಸಗಿಹನಾತನು ಪವಾಡಕಾರ್ಯಗಳನು /
ಗಳಿಸಿತಾತನ ಕೈ ಮಾತಭುಜ ಗೆಲುವನು //
- ² ಪ್ರಕಟಿಸಿಹನಾ ಪ್ರಭು ತನ್ನ ಮುಕ್ತವಿಧಾನವನು /
ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ಧಾರಕಾ
ಶಕ್ತಿಯನು //
- ³ ಕಂಡು ಬಂದಿತು ಜಗದ ಎಲ್ಲೇವಲ್ಲಿಗೆ /
ನಮ್ಮ ದೇವ ಸಾಧಿಸಿದ ಜಯಗಳಿಕೆ //
ಸೃಂಗಿಸಿಕೊಂಡನಾ ಪ್ರಭು ತನ್ನ ಪ್ರೀತಿಯನು /
ಇಸ್ತರೆಯೇಲ್ಲ ಕುಲದ ಬಗ್ಗೆ ತನ್ನ
ಸತ್ಯತೆಯನು //
- ⁴ ಭೂನಿವಾಸಿಗಳೇ, ಮಾಡಿರ ಜಯಕಾರ
ಪ್ರಭುವಿಗೆ /
ಮುದದಿ ಹಾಡಿರ, ಮಾಡಿರ ಸುಮಧುರ
ಭಜನೆ //
- ⁵ ಪ್ರಭುವನು ಸ್ತುತಿಸಿರಿ ಕಿನ್ನರಿಯೊಂದಿಗೆ /
ಭಜಿಸಿರಿ ಆತನನು ವಾದ್ಯಮೇಳದೊಂದಿಗೆ //
- ⁶ ಉದಿರಿ ಕೊಂಬನು, ತುಶಾರಿಯನು /
ಉದ್ದೋಷಿಸಿರಿ ಪ್ರಭು ರಾಜನನು //
- ⁷ ಗರ್ಜಿಸಲಿ ಸಮುದ್ರವು ಅದರಲ್ಲಿರುವುದೆಲ್ಲವು /
ಕೀರ್ತಿಸಲಿ ಜಗವು, ಅದರೊಳು ವಾಸಿಸುವ
ಜನರೆಲ್ಲರು //
- ⁸ ಚಪ್ಪಾಳಿ ಹೊಡೆಯಲಿ ನದಿಗಳು /
ತಟಪ್ಪಾಡಲಿ ಬೆಟ್ಟಗುಡ್ಡಗಳು //
- ⁹ ಏಕೆನೆ ಬರುವನಾತ ಇಹಲೋಕಕೆ
ನ್ಯಾಯತೀರಿಸಲು /
ಜಗಕು, ಜನತೆಗು, ನ್ಯಾಯನೀತಿಗನುಸಾರ
ತೀರ್ಮಾನಕೊಡಲು //

ಪರಮ ಪವಿತ್ರನು ನಮ್ಮ ದೇವರು

99 ವಹಿಸಿಹನು ಪ್ರಭು

ರಾಜ್ಯಾಧಿಕಾರವನು :
ನಡುಗುತ್ತಿಹುದು ಜನಾಂಗವು /

ಕೆರೂಬಿಯರ ಮಧ್ಯೇ ಆಸೀನನಾಗಿಹನು:
 ಕಂಪಿಸುತ್ತಿಹುದು ಜಗವು //
² ಸಿಯೋನಿನಲ್ಲಿ ಪ್ರಭು ಶೈಷ್ವನು /
 ರಾಷ್ಟ್ರಗಳಲ್ಲಿಲ್ಲ ಉತ್ಕೃಷ್ಟನು //
³ ಆತ ಪರಮ ಪವಿತ್ರನು, ಸ್ತುತಿಸಲಿ ಅವರೆಲ್ಲರು /
 ಆತ ಘನಗಂಭೀರನು, ಸ್ತುತಿಸಲಿ ಆತನ
 ಶ್ರೀನಾಮವನು //
⁴ ಶಕ್ತಿಸ್ವರೂಪಿಯೇ, ನ್ಯಾಯಪ್ರಿಯ ರಾಜನೇ /
 ನ್ಯಾಯ ನೀತಿ, ಯಥಾರ್ಥತೆಗೆ ಸ್ಥಾಪಕ ನೀನೇ /
 ಇಸ್ತರ್ಯೇಲ ವಂಶಕ್ಷಿದನು ಮನದಟ್ಟಾಗಿಸಿದವ
 ನೀನೇ //
⁵ ಪರಮ ಪಾವನನು ನಮ್ಮೊ ಸ್ವಾಮಿ ದೇವನು /
 ಹೊಗಳಿರಿ, ಆತನ ಪಾದಪೀಠಕೆ ಅಡ್ಡಬೀಳಿರಿ
 ನೀವೆಲ್ಲರು //
⁶ ಪ್ರಭುವಿನ ಯಾಜಕರು, ಮೋಶೆ ಮತ್ತು
 ಆರೋನನು /
 ಸಮುದ್ರೇಲನು ಸಹ ಆತನ ಶರಣರಲಿ ಒಬ್ಬನು /
 ಪ್ರಾರ್ಥಿಸಲು ಇವರು, ಪ್ರಭುವು
 ಸದುತ್ತರಿಸಿದನು //
⁷ ಮೇಘಸ್ತಂಭದಲಿದ್ದ ಅವರೊಡನೆ
 ಮಾತಾಡಿದನು /
 ಕೈಗೊಂಡರು ಅವರು ಆತನಿತ್ತ
 ವಿಧಿನಿಯಮಗಳನು //
⁸ ಸ್ವಾಮಿ ದೇವಾ, ನೀನವರಿಗೆ ಸದುತ್ತರ
 ಪಾಲಿಸಿದೆ /
 ತಪ್ಪನು ದಂಡಿಸಿದೆಯಾದರೂ ಕ್ಷಮಿಸುವ
 ದೇವನಾಗಿದ್ದೆ //
⁹ ಘನಪಡಿಸಿರ್ಮೈ ಸ್ವಾಮಿ ದೇವನನು /
 ಶ್ರೀಪರ್ವತದಲಿ ವಂದಿಸಿ ಆತನನು /
 ಪರಮಪವಿತ್ರನು ಆ ನಮ್ಮೈ ದೇವನು //

ಉಪಕಾರ ಸ್ವರಣೆ

100 ಭಾನಿವಾಸಿಗಳೇ,
 ಜಯಫೋಷಮಾಡಿ
 ಪ್ರಭುವಿಗೆ /
² ಅತಿ ಸಂತೋಷದಿಂದ ಸೇವೆ ಮಾಡಿ
 ಆಡುತ, ಪಾಡುತ, ಬನ್ನಿ ಆತನ
 ಸನ್ನಿಧಿಗೆ //

³ ಪ್ರಭುವೇ ದೇವರೆಂಬುದನು ಮರೆತುಬಿಡಬೇಡಿ

ನೀವು /

ನಮ್ಮ ಸೃಷ್ಟಿಕರ್ತೆ ಆತನು, ಆತನವರು ನಾವು /

ಆತನ ಜನ, ಆತನೆ ಮೇಯಿಸುವ ಕುರಿಗಳು,

ನಾವು //

⁴ ಆತನ ಗೃಹದ್ವಾರವನು ಪ್ರವೇಶಿಸಿ

ಧನ್ಯವಾದದೊಂದಿಗೆ /

ಆತನ ಆವರಣಾದಲೆ ನಿಲ್ಲಿರಿ

ಸ್ತುತಿಸ್ತೋತ್ರಗಳೊಂದಿಗೆ /

ಆತನ ನಾಮವನು ಹೊಂಡಾಡಿ

ಉಪಕಾರಸ್ಯರಣೆಯೊಂದಿಗೆ //

⁵ ಹೌದು, ಪ್ರಭುವೆನಿತೋ ಒಳ್ಳೆಯವನು /

ಇರುವುದಾತನ ತ್ವಿತಿ ಯುಗಯುಗಕು /

ಆತನ ಸತ್ಯತೆ ತಲತಲಾಂತರಕು //

ರಾಜಶೈಷ್ವನ ಪ್ರತಿಜ್ಞೆ

101 ತ್ವಿತಿನೀತಿಗಳ ಕುರಿತು

ಹಾಡುವೆನು /

ಹೇ ಪ್ರಭೂ, ನಿನ್ನನೆ ಹಾಡಿಹೊಗಳುವೆನು//

² ಸನ್ನಾಗ್ರದಲೇ ನಾ ನಡೆಯುವೆನು /

ನನಗೆಂದು ನೀಡುವ ದರ್ಶನವನು? /

ಮನೆಯೋಳಗೂ ಶುದ್ಧಾಪ್ಯದಯಿ ನಾನು //

³ ನೀಚಕಾರ್ಯಗಳನು ನಾ ವೀಕ್ಷಿಸಲಾರೆ /

ಅಧರ್ಮಗಳ ನಡೆಯನು ನಾ ಸಹಿಸಲಾರೆ /

ಅಂಥವರ ಸಹವಾಸವನು ನಾ ತಾಳಲಾರೆ //

⁴ ನನ್ನಬಿಟ್ಟಿ ತೊಲಗಲಿ ಮೂರಿತನ /

ನನಗೆ ಹತ್ತದೆಯಿರಲಿ ಕೆಟ್ಟತನ //

⁵ ಸಂಹರಿಸುವೆನು ನೆರೆಯವನ ಮೇಲೆ ಅಪವಾದ

ಹೊರಿಸುವವನನು /

ಸಹಿಸಲಾರೆ ಸೋಕ್ಕಿದಕಣ್ಣು, ಕೊಬ್ಬಿದ ಮನ

ಉಳ್ಳಂಧವನನು //

⁶ ಆರಿಸಿಕೊಳ್ಳೆನು ನಾಡಿನ ಸಜ್ಜನರನು /

ಇರಿಸಿಕೊಳ್ಳೆನು ನನ್ನೊಳಣನೆ ವಾಸಿಸಲವರನು /

ಸನ್ನಾಗ್ರಿಯೆ ನನ್ನ ಸೇವಕನಾಗಿರುವನು //

⁷ ಮೋಸಗಾರನು ವಾಸಮಾಡನು ನನ್ನ

ನಿವಾಸದಲಿ /

ಸುಳ್ಳಾಗಾರನು ನಿಲ್ಲಲಾರನು ನನ್ನ

ಸಮ್ಮಾನಿದಲಿ //

⁸ ಇಲ್ಲಮಾಡುವೆನು ಕೆಡುಕರನು ಪ್ರಭುವಿನಾ

ನಗರದೊಳಗೆ /
 ನಾಶಮಾಡುವೆನು ನಾಡಿನ ದುರುಳರನು
 ದಿನದಿನಗಳೊಳಗೆ //

ದುಃಖಿತನ ದೀನ ಪ್ರಾರ್ಥನೆ

102 ಕಿವಿಗೊಡು ಪ್ರಭು, ನನ್ನ

- ಪ್ರಾರ್ಥನೆಗೆ /
 ನನ್ನ ಹೊಗು ಸೇರಲಿ ನಿನ್ನ ಬಳಿಗೆ //
² ಕಷ್ಟಕಾಲದೊಳು ವಿಮುಖನಾಗಬೇಡ
 ನೀನೆನಗೆ /
 ಕಿವಿಗೊಡು, ಮೋರೆಯಿಡುವಾಗಲೆ, ಸದುತ್ತರಿಸು
 ಬೇಗನೆ //
³ ಮಾಯವಾಗುತ್ತಿದೆ ನನ್ನೇ ಜೀವಮಾನ
 ಹೊಗೆಯಂತೆ /
 ಉರಿಯುತ್ತಿವೆ ಎನ್ನೆಲುಬುಗಳು ಒಲೆಯಲ್ಲಿಟ್ಟ
 ಹೊರಡಿನಂತೆ //
⁴ ಬಿಸಿಲಿಗೆ ಬಾಡಿದ ಹುಲ್ಲಿನಂತಿದೆ ಎನ್ನದೆ /
 ತಿಂಡಿತೀರ್ಥವನುಣ್ಣಲೂ ನಾ ಮರೆತು
 ಹೋದೆ //
⁵ ಹೊಗಿ ನಾ ನಿಟ್ಟಸಿರಿಟ್ಟೆ /
 ಎಲುಬು ತೊಗಲು ಆಗಿಬಿಟ್ಟೆ //
⁶ ಅಡವಿಯ ರಣಹದ್ದಿಗೆ ಸಮನಾದೆ /
 ಹಾಳೂರಿನ ಗೂಗೆಯ ಹಾಗಾದೆ //
⁷ ಮನೆಮೇಲಿನ ಒಂಟಿ ಪ್ರಸ್ತಿಯಾದೆ /
 ಬಳಲುತ್ತಿರುವೆನು ನಿದ್ರೆಯಿಲ್ಲದೆ //
⁸ ವೈರಿಗಳು ದಿನವಿಡೀ ನನ್ನ ನಿಂದಿಸುತ್ತಿಹರು /
 ದ್ವೇಷಿಗಳು ನನ್ನ ಹೆಸರೆತ್ತಿ ಶಪಿಸುತ್ತಿಹರು //
⁹ ಬೂದಿಯೇ ನನಗೆ ಆಹಾರವಾಯಿತು /
 ಪಾನದಲಿ ಕಣ್ಣೀರು ಮಿಶ್ರವಾಯಿತು //
¹⁰ ನನ್ನ ಕೋಪತಾಪಗಳೆ ಕಾರಣ ಇದಕ್ಕೆಲ್ಲಾ /
 ನನ್ನನು ಮೇಲಕೆತ್ತಿ ಬಿಸಾಡಿಬಿಟ್ಟರುವೆಯಲ್ಲಾ //
¹¹ ನನ್ನ ಬಾಳು ಬೃಗಿನ ನೆರಳಂತೆ /
 ನಾನಿರುವೆ ಬಾಡಿದ ಹುಲ್ಲಿನಂತೆ //
¹² ನೀನಾದರೋ ಪ್ರಭು, ಸದಾ ಸಿಂಹಾಸನಾರೂಢ /
 ಮಾಳ್ಫರು ತಲತಲಾಂತರಕು ನಿನ್ನ
 ನಾಮಸ್ಯರಣ //
¹³ ಎದ್ದು ಸಿಯೋನಿಗೆ ತೋರು ಸೌಜನ್ಯತೆ /
 ಅದಕ್ಕೆ ದಯೆತೋರಿಸುವ ಸಮಯವಿದೇ /
 ನಿಯಮಿತ ಕಾಲವಿದೋ ಬಂದುಬಿಟ್ಟಿದೆ //

- ¹⁴ ಕಲ್ಲುಕುಪ್ಪೆಯಾಗಿದ್ದರೂ ನಿನ್ನ ಭಕ್ತಿಗದು
ಪ್ರಿಯ /
ಅದರ ವಿನಾಶವನು ಕಂಡು ಕರಗಿಹೋಗಿದೆ
ಹೃದಯ /
- ¹⁵ ಹೆದರುವುವು ಪ್ರಭುವೆಂಬ ನಿನ್ನ ನಾಮಕೆ
ಜನಾಂಗಗಳು /
ಭಯಪಡುವರು ನಿನ್ನ ಪ್ರತಾಪಕೆ ಭೂ
ರಾಜರುಗಳು //
- ¹⁶ ಏಕನೇ ಪುನರುದ್ಧರಿಸುವನು ಸಿಯೋನನು /
ಪ್ರತ್ಯಕ್ಷಮಾಡುವನಾತ ತನ್ನ ಮಹಿಮೆಯನು //
- ¹⁷ ತಿರಸ್ಕರಿಸನಾತ ನಿರ್ಗತಿಕರ ಮೊರೆಯನು /
ನೆರವೇರಿಸದೆ ಬಿಡನು ಅವರ ಕೋರಿಕೆಯನು //
- ¹⁸ ಮುಂದಣ ಸಂತತಿಗಿದು ಶಾಸನವಾಗಿರಲಿ /
ಮುಂದೆ ಹುಟ್ಟುವ ಪ್ರಜೆ ಪ್ರಭುವನು
ಹೋಗಳಲಿ //
- ¹⁹ ಭೂಲೋಕವನು ವೀಕ್ಷಿಸಿದನು ಪ್ರಭು
ಪರಲೋಕದಿಂದ /
ದೃಷ್ಟಿಸಿದನು ತನ್ನ ಉನ್ನತ ಪವಿತ್ರಸ್ಥಾನದಿಂದ //
- ²⁰ ಆಲಿಸಿದಾತನು ಬಂಧಿತರ ಗೋಳಾಟವನು /
ಬಿಡಿಸಿಹನು ಮರಣತೀರ್ಫಿಗೆ
ಗುರಿಯಾದವರನು //
- ²¹ ಹೀಗೆ ಪ್ರಭುವಿಗಾರಾಧನೆ ಸಲ್ಲಿಸಲು /
ಜನಾಂಗಗಳೂ ರಾಜ್ಯಗಳೂ ಕೂಡಿರಲು /
- ²² ಹೋಗಳಲಾಗುವುದು ಪ್ರಭುವಿನ ನಾಮ
ಸಿಯೋನಿನಲಿ /
ಆತನ ಗುಣಗಾನವಿರುವುದು ಆ
ಜೆರುಸಲೇಮಿನಲಿ //
- ²³ ನಡುಹಾದಿಯಲೆ ಕುಂದಿಸಿಹನು ಪ್ರಭು ನನ್ನ
ಬಲವನು /
ಕಡಿಮೆಮಾಡಿಬಿಟ್ಟಿಹನು ಆತ ನನ್ನ
ಆಯುಷ್ಯವನು //
- ²⁴ ಎಂತಲೆ ನಾನು: “ಅಧಾರಯುಷ್ಯದಲೆ
ನನ್ನೊಯ್ಯಬೇಡ ದೇವಾ /
ತಲತಲಾಂತರದವರೆಗೂ ನಿನ್ನ ವರುಷಗಳು
ಉಳಿದಿವೆಯಲ್ಲ //
- ²⁵ ಆದಿಯಲೆ ನೀ ಭುವಿಗೆ ಅಸ್ತಿವಾರ ಹಾಕಿದೆ /
ಗಗನಮಂಡಲವು ಸಹ ನಿನ್ನ ಸೃಷ್ಟಿಯಾಗಿದೆ //
- ²⁶ ನೀನಾದರೋ ಉಳಿದಿರುವೆ, ಅವೋ
ಅಳಿದುಹೋಗುವುವು /
ಹಳೆಯದಾಗುತ್ತವೆ ಬಟ್ಟೆಯಂತೆ ಅವೆಲ್ಲವು /

ಉಡುಪಿನಂತೆ ಬದಲಿಸುತ್ತ, ಮಾರ್ಪಡುತ್ತವೆ

ಅವು //

- ²⁷ ನೀನಂತೂ ಬದಲಾಗದೆ ಇರುವೆಯಯಾ /
ನಿನ್ನ ವರುಷಗಳಿಗೆ ಮುಗಿವೇ ಇಲ್ಲವಯಯಾ //
- ²⁸ ಬಾಳುವರು ನಿನ್ನ ದಾಸರ ಮಕ್ಕಳು
ಸುರಕ್ಷಿತವಾಗಿ /
ಇರುವುದವರ ಸಂತತಿ ನಿನ್ನ ಸಮೃದ್ಧಿದಲಿ
ಸ್ಥಿರವಾಗಿ //

ದಯಾಳು ದೇವನ ಉಪಕಾರ ಸ್ತೋತ್ರ

103 ಭಜಿಸು ನನ್ನ ಮನವೇ,

- ಭಜಿಸು ಪ್ರಭುವನು /
ನನ್ನ ಅಂತರಂಗವೇ, ಭಜಿಸು ಆತನನು /
ನೆನೆ ಆತನ ಪರಮಾಪಾವನ ನಾಮವನು //
- ² ಭಜಿಸು ನನ್ನ ಮನವೇ, ಭಜಿಸು ಪ್ರಭುವನು /
ಮರೆಯದಿರು ಆತನ ಉಪಕಾರಗಳೊಂದನು //
- ³ ಮನ್ನಿಸುವನಾತ ನನ್ನ ದೋಷಗಳನು /
ವಾಸಿಮಾಡುವನು ನನ್ನ ರೋಗಗಳನು //
- ⁴ ಉಳಿಸುವನು ಪಾಠಾಳದ ಕೂಪದಿಂದ ನನ್ನನು /
ಮುಡಿಸುವನೆನಗೆ ದಯಾಳ್ಳಿದ
ಮುಕುಟವನು //
- ⁵ ಒಳ್ಳೆಯವುಗಳಿಂದ ತುಂಬಿಸುವನು ನನ್ನ
ಜೀವಮಾನವನು /
ಮನರುಜ್ಞಿವನಗೊಳಿಸುವನು ಗರುಡನಂತೆ ನನ್ನ
ಯೌವನವನು //
- ⁶ ಸಾಧಿಸುವನು ಪ್ರಭು ನ್ಯಾಯನೀತಿಯನು /
ದೊರಕಿಸುವನು ಶೋಷಿತರಿಗೆ ನ್ಯಾಯವನು //
- ⁷ ಶೋರಿಸಿದಾತ ತನ್ನ ಮಾರ್ಗವನು ಮೋಶಿಗೆ /
ತನ್ನ ಮಹತ್ವಾರ್ಥಗಳನು ಇಸ್ತರೀಲರಿಗೆ //
- ⁸ ಪ್ರಭು ದಯಾಳು, ಕೃಪಾಪೂರ್ಣನು /
ಸಹನಶೀಲನು, ಶ್ರೀತಿಮಯನು //
- ⁹ ಆತನು ಸದಾ ತಮ್ಮ ಹುಡುಕುವವನಲ್ಲ /
ನಿತ್ಯಕು ಕೋಪ ಇಟ್ಟುಕೊಳ್ಳುವವನಲ್ಲ //
- ¹⁰ ನಮ್ಮ ಪಾಪಗಳಿಗೆ ತಕ್ಷಂತೆ ಆತ ವತ್ತಿಸಲಿಲ್ಲ /
ನಮ್ಮ ಅಪರಾಧಗಳಿಗೆ ತಕ್ಷಾಗ
ದಂಡಿಸಲಿಲ್ಲ //
- ¹¹ ಆಕಾಶಮಂಡಲವು ಭೂಮಿಯಿಂದಫೋಂ
ಉನ್ನತ /
ದೃವಭಯವುಳ್ಳವರಿಗೆ ಆತನ ಕೃಪೆ ಅಷ್ಟೇ

ಸನ್ಮಾತ //

¹² ಪದುವಣದಿಂದ ಮೂಡಣವೆಷ್ಟೋ ದೂರ /
ದೂಡಿದನಾತ ನಮ್ಮ ಪಾಪಗಳನು ಅಪ್ಪು
ದೂರ //

¹³ ತಂದೆ ಕರುಣೆ ತೋರಿಸುವಂತೆ ಮಕ್ಕಳಿಗೆ /
ಕನಿಕರಿಸುವನಾತ ತನಗೆ ಅಂಚುವವರಿಗೆ //

¹⁴ ಏಕನೇ, ನಮ್ಮ ಸ್ವಭಾವವನು ಆಶನು ಬಲ್ಲ /
ನಾವು ಹುಡಿಮಣ್ಣಿಂದವನಿಗೆ ಶಿಳಿದಿದೆಯಲ್ಲ //

¹⁵ ಮಾನವನ ಆಯುಷ್ಯಾಲ ಹುಲ್ಲಿಗೆ ಸಮಾನ /
ಹೊಲದ ಹಾವಿನಂತೆ ಅವನ
ಬೆಡಗುಬಿನಾಣಿ //

¹⁶ ಬಿದ್ದುಹೋಗುವುದಾ ಹೂವು ಗಾಳಿಯ
ಬಡಿತಕ್ಕೆ /
ಅದರ ಗುರುತೂ ಇರದಲ್ಲಿ ಮರಳ
ನೋಡಲಿಕ್ಕೆ //

¹⁷ ಭಯಭಕ್ತರಿಗೆ ಪ್ರಭುವಿನ ತ್ರೀಂಧಿಯಾದರೋ
ಯುಗಯುಗಾಂತರಕು /
ಅವರ ಮಕ್ಕಳ ಮಕ್ಕಳಿಗೆ ಆಶನ ನೀತಿಯು
ತಲತಲಾಂತರಕು //

¹⁸ ಅಂತೆಯೇ ಆಶನ ನಿಬಂಧನೆಗಳನು
ಕೈಗೊಳ್ಳುವವರಿಗೆ /
ಆಶನ ವಿಧಿನಿಯಮಗಳು ನೆನಪಿನಲ್ಲಿಟ್ಟು
ನಡೆವವರಿಗೆ //

¹⁹ ಸಾಫಿಸಿಹನು ಪ್ರಭು ಸ್ವರ್ಗದೊಳು
ಸಿಂಹಾಸನವನು /
ಎಲ್ಲದರ ಮೇಲೆ ನಡೆಸುತ್ತಿಹನು
ರಾಜ್ಯಾಡಳಿತವನು //

²⁰ ಭಜಿಸಿರಿ ಪ್ರಭುವನು ದೇವದೂತರುಗಳೇ /
ಆಶನ ಆಳತಿ ಪಾಲಿಪ ಪರಾಕ್ರಮಿಗಳೇ /
ಆಶನ ನುಡಿಯಂತೆಯೇ ನಡೆಯುವ
ಜನಾಂಗಗಳೇ //

²¹ ಪ್ರಭುವನು ಭಜಿಸಿರಿ ಆಶನ ಸೇನೆಗಳೇ /
ಭಜಿಸು ಪ್ರಭುವನು, ಓ ಎನ್ನಮನವೇ //

²² ಭಜಿಸಿರಿ ಪ್ರಭುವನು ಆಶನ ಸೃಷ್ಟಿಗಳೇ /
ಆಶನ ಅಧಿಕಾರದಲ್ಲಿಹ ಸಕಲ ವಸ್ತುಗಳೇ /
ಭಜಿಸು ಪ್ರಭುವನು, ಓ ಎನ್ನಮನವೇ //

104 ಭಜಿಸು ನನ್ನ ಮನವೇ,

ಭಜಿಸು, ಪ್ರಭುವನು /
 ಪ್ರಭು, ನನ್ನ ದೇಹಾ, ನೀ ಸರ್ವೋತ್ತಮನು /
 ಮಹಿಮೆ ಪ್ರತಾಪಗಳಿಂದ ಭೂಷಿತನು //

² ತೊಟ್ಟಿಕೊಂಡಿರುವ ಬೆಳಕನೇ ಬಟ್ಟೆಯಂತೆ /
 ಹರಡಿಸಿರುವ ಆಗಸವನು ಗುಡಾರದಂತೆ //

³ ನಿರ್ಮಿಸಿರುವ ನಿನ್ನ ಭವನವನು ಜಲದ ಮೇಲೆ /
 ಮಾಡುವೆ ಸಂಚಾರ ಮಾರುತನ ರೆಕ್ಕೆಗಳ
 ಮೇಲೆ /
 ನಿನಗೆ ರಥವಾಹನಗಳು ಆ ಮುಗಿಲು
 ಮೋಡಗಳೇ //

⁴ ಗಾಳಿಗಳೇ ನಿನಗೆ ದೂತರುಗಳು /
 ಅಗ್ನಿಜ್ಞಾಲೆಗಳೇ ಆಳುಗಳು //

⁵ ಬುವಿಯನು ತಳಹದಿಯ ಮೇಲೆ ಸ್ಥಾಪಿಸಿರುವೆ /
 ಅದೆಂದಿಗೂ ಕದಲದಂತೆ ಮಾಡಿರುವೆ //

⁶ ಅದಕ್ಕೆ ಹೊದಿಸಿರುವ ಸಾಗರವೆಂಬ ವಸ್ತವನು /
 ಆ ಜಲರಾಶಿಗಳು ಮುಳುಗಿಸಿವೆ ಬೆಟ್ಟಗಳನು //

⁷ ತಲೆದೋರಿತು ಜಲ ನಿನ್ನ ಗದರಿಕೆಗೆ /
 ಹೆದರಿ ಹಿಂಜರಿಯಲು ನಿನ್ನ ಗರ್ಜನೆಗೆ //

⁸ ತಲೆದೋರಿದವು ಬೆಟ್ಟಗುಡ್ಡಗಳು /
 ತುಂಬಿಕೊಂಡವು ಹಳ್ಳಿಕೊಳ್ಳಗಳು /
 ಅವೇ ನೀ ನೇಮಿಸಿದ ಸ್ಥಳಗಳು //

⁹ ಗೊತ್ತುಮಾಡಿರುವೆ ಆ ಜಲರಾಶಿಗೆ
 ಮೇರೆಯನು /
 ಅವು ಮತ್ತೆ ಮುಳ್ಳದಂತೆ ಮಾಡಿರುವೆ
 ಭೂಮಿಯನು //

¹⁰ ಬುಗ್ಗಗಳು ಚಿಮ್ಮಿ ಓಡಮಾಡುವೆ ತಗ್ಗಿಗಳಲ್ಲಿ /
 ನದಿಗಳ ಹರಿಯಮಾಡುವೆ ಗುಡ್ಡಗಳ
 ನಡುವೆಯಲ್ಲಿ //

¹¹ ನೀರ ನೀಡುವವು ಸುಡಿಯಲಿಕ್ಕೆ
 ಕಾಡುಮೃಗಗಳಿಗೆ /
 ದಾಹ ನೀಗಿಸಿಕೊಳ್ಳಲು ಆ ಕಾಡುಕತ್ತೆಗಳಿಗೆ //

¹² ಅವುಗಳ ಅರುಗಲ್ಲೇ ಇವೆ ಹಕ್ಕಿಗಳ
 ಗೂಡುಗಳು /
 ಕೇಳುತ್ತಿವೆ ಕೊಂಬೆಗಳಿಂದಾ ಪಕ್ಕಿಗಳ
 ಕಲರವಗಳು //

¹³ ಮಲೆಗಳ ಮೇಲೆ ಮಳೆಗರೆಯುವೆ ಗಗನದಿಂದ /
 ತೈತ್ತಿಗೊಂಡಿದೆ ಪೃಥ್ವಿಯು ನಿನ್ನ ಕೃಪೆ

ಗಳಿಂದ //

- 14 ಮೊಳೆಸುವೆ ಹುಲ್ಲನ್ನ ದನಕರುಗಳಿಗೋಂಸ್ತರ /
ಬೆಳೆಸುವೆ ಪೈರನು ನರಮಾನವರಿಗೋಂಸ್ತರ //
- 15 ಒದಗಿಸುವೆ ಬೇಸಾಯದ ಆಹಾರವನು /
ಹೃದಯವನು ಮುದಗೋಳಿಸುವ
ದ್ರಾಕ್ಷರಸವನು /
ಮುಖಕೆ ಮೆರಗನ್ನೀಯುವ ತಿಳಿತ್ಯೇಲಗಳನು /
ದೇಹವನು ಗಟ್ಟಿಮುಟ್ಟಾಗಿಸುವ
ರೊಟ್ಟಿಯನು //
- 16 ಜಲವಿದೆ ಲೆಬನೋನಿನ ದೇವದಾರು
ವ್ಯಕ್ತಗಳಿಗೆ /
ನೀರು ಬೇಕಾದಷ್ಟಿದೆ ಪ್ರಭು ನೆಟ್ಟ ಮರಗಳಿಗೆ //
- 17 ಗೂಡುಕಟ್ಟಿಕೊಳ್ಳುವುವು ಹಕ್ಕಿಗಳಾ ಮರಗಳಲಿ /
ವಾಸಮಾಡುವುವು ಕೊಕ್ಕರೆಗಳು
ತುರಾಯಿಮರಗಳಲಿ //
- 18 ಬೆಟ್ಟಗುಡ್ಡಗಳಿವೆ ಕಾಡುಕುರಿಗಳಿಗೆ /
ಬಂಡೆಬಿರುಕುಗಳಿವೆ ಬೆಟ್ಟದ ಮೊಲಗಳಿಗೆ //
- 19 ಶುತ್ತ ಸೂಚನೆಗಾಗಿ ನೀ ನಿರ್ಮಿಸಿದೆ
ಚಂದ್ರನನು /
ಸೂರ್ಯ ಬಲ್ಲನು ತನ್ನಸ್ತಮಾನದ ವೇಳೆಯನು //
- 20 ರಾತ್ರಿಯಾಗುತ್ತದೆ ನೀ ಕತ್ತಲನು ಬರಮಾಡಲು /
ತಿರುಗಾಡುತ್ತವೆ ಆಗ ಕಾಡಿನ ಜೀವ
ಜಂತುಗಳು //
- 21 ಗಜೆಸುತ್ತವೆ ಪ್ರಾಯಸಿಂಹಗಳು ಬೇಟೆಗಾಗಿ /
ದೇವರನ್ನ ಎದುರು ನೋಡುತ್ತವೆ
ಆಹಾರಕ್ಕಾಗಿ //
- 22 ಮರಳುತ್ತವೆ ಸೂರ್ಯೋದಯವಾಗಲು /
ತಂತಮ್ಮ ಗವಿಗುಹೆಗಳಲಿ ಮಲಗಲು //
- 23 ಹೊರಡುತ್ತಾನಾಗ ಮಾನವ ಕೆಲಸಕೆ /
ದುಡಿಯುತ್ತಾನೆ ಸಾಯಂಕಾಲದವರೆಗೆ //
- 24 ಸೃಜಿಸಿರುವೆ ಎಲ್ಲವನು ಸುಜಳಿಸದಿಂದ /
ಜಗವೆಲ್ಲ ತುಂಬಿದೆ ನಿನ್ನ ಸೃಷ್ಟಿಯಿಂದ //
- 25 ಸಮುದ್ರವಿದೊ ಎಪ್ಪು ಅಪಾರ, ಅದೆಪ್ಪ
ವಿಶಾಲ /
ಅದರಲ್ಲಿರುವ ಸಣ್ಣ-ದೊಡ್ಡ ಜೀವಿಗಳಿಗೆ
ಲೆಕ್ಕಾವಿಲ್ಲ //
- 26 ಓಡಾಡುತ್ತವದರೊಳು ಹಡಗುಗಳು /
ನೀನುಂಟುಮಾಡಿದ ತಿಮಿಂಗಿಲಗಳು //
- 27 ಸಕಾಲದಲೊದಗಿಸುವೆ ಆಹಾರವನು /
ನಂಬಿಕೊಂಡಿವೆ ಈ ಜೀವಿಗಳು ನಿನ್ನನು //

- ²⁸ ನೀ ನೀಡಲು ಕೂಡಿಸಿಟ್ಟಕೊಳ್ಳುವುವು /
ನೀ ಕೃತೇರೆಯಲವು ಸಂಶೈಪದೆವುವು //
- ²⁹ ತಲ್ಲಣಗೊಳ್ಳುವುವು ನೀ ಮುಳಿ
ಮರೆಮಾಡಿಕೊಳ್ಳಲು /
ಮಣ್ಣಪಾಲಾಗುವುವು ನೀನವುಗಳ
ಉಸಿರನಡಗಿಸಲು //
- ³⁰ ನೀ ಉಸಿರನ್ನಾದಲು ಹೋಸದಾಗುವುವು /
ಮನಶ್ಚೇತನಗೊಳ್ಳುವುದು ಜಗವೆಲ್ಲವು //
- ³¹ ಸ್ವಾಮಿದೇವನ ಮಹಿಮೆಯಿರಲೀ ಶಾಶ್ವತ
ವಾಗಿ /
ಆತ ಸಂಶೋಷಿಸಲಿ ತನ್ನ ಸುಕೃತ್ಯಗಳಿಗಾಗಿ //
- ³² ನಡುಗುತ್ತದೆ ಭೂಮಂಡಲ ಆತನ ಕೃತ್ಯಕೆ /
ಹೋಗೆಕಾರುತ್ತದೆ ಪರವತ ಆತನ ಸ್ವರ್ವಕೆ //
- ³³ ಪ್ರಭುವನು ನಾ ಹೋಗಳಿ ಹಾಡುವೆನು
ಬಾಳಿನೋಳೆಲ್ಲ /
ನನ್ನ ದೇವನನು ಭಜಿಸುವೆನು ನಾ
ಜೀವಮಾನವೆಲ್ಲ //
- ³⁴ ಆತನಿಗೊಲಿಯಲಿ ನನ್ನ ಧ್ಯಾನ /
ಆತನಲೇ ಹಷಿತಸಲಿ ನನ್ನ ಮನ //
- ³⁵ ದಹಿಸಿಹೋಗಲಿ ಧರೆಯಿಂದ ದುಷ್ಪರು /
ನಿಮೂಲವಾಗಲಿ ಸಕಲ ದುರುಳರು /
ಪ್ರಭುವನು ನನ್ನ ಮನ ಸ್ತುತಿಸಲಿ /
ಪ್ರಭುವಿಗೆ ಸ್ತುತಿಸ್ತೋತ್ರವಾಗಲಿ //

ಸುಧಿದಂತ ನಡೆದ ದೇವನಿಗೆ ವಂದನೆ
(೭ ಮಾರ್ಚ್. 16.8-22)

105 ಸಲ್ಲಿಸಿ ಪ್ರಭುವಿಗೆ

- ಕೃತಜ್ಞತಾಸ್ಮೋತ್ತ್ವವನು /
ಮಾಡಿರಿ ಆತನ ನಾಮಸ್ಕರಣೆಯನು /
ಸಾರಿರಿ ಜಗಕೆ ಆತನ ಸತ್ಕಾರ್ಯಗಳನು //
- ² ಹಾಡಿ ಪಾಡಿ ಹೋಗಳಿರಿ ಪ್ರಭುವನು /
ಧ್ಯಾನಿಸಿ ನೀವು ಆತನ ಪವಾಡಗಳನು //
- ³ ಹಂಮ್ಮೆಪಡಿ, ನೆನೆದಾತನ ಶ್ರೀನಾಮ /
ಹಿಗ್ಗಲಿ ಹೃದಯ, ಕೋರಿ ಆತನ
ದರ್ಶನ //
- ⁴ ಅರಸಿರಿ ಪ್ರಭುವನೂ ಆತನ ಶಕ್ತಿಯನೂ /
ಅಪೇಕ್ಷಿಸಿ ನಿಶ್ಚಯಂ ಆತನ ದರ್ಶನವನು //
- ⁵ ಆತನ ದಾಸ ಅಬ್ರಹಾಮನ ಸಂಶಯಿವರೇ /
ಆತನಾರಿಸಿಕೊಂಡ ಯಕೋಬನ

ವಂಶದವರೇ /

⁶ ನೆನೆಯಿರಿ ಆತನದ್ವಾತಗಳನು,

ಮಹತ್ವಾರ್ಥಗಳನು /

ಆತನ ವದನ ವಿಧಿಸಿದಾ

ನ್ಯಾಯನಿಣಣಯಗಳನು //

⁷ ಪ್ರಭು ನಮ್ಮೀ ದೇವನೆಂಬುದು ಶ್ರುತ /

ಆತನಿತ್ತ ತೀಪು ಇದೋ ವಿಶ್ವವ್ಯಾಪ್ತ //

⁸ ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು /

ಸಾವಿರಾರು ತಲೆಗಳವರೆಗೂ

ತನ್ನೊಪ್ಪಂದವನು //

⁹ ಅಬ್ರಹಾಮನೊಡನೆ ಮಾಡಿಕೊಂಡ

ಒಡಂಬಡಿಕೆಯನು /

ಇಸಾಕನಿಗೆ ಆಣೆಯಿಟ್ಟು ಆತ

ಹೇಳಿದುದನು //

¹⁰ ಯಕೋಬನಿಗೆ ರಾಜಶಾಸನವಾಗಿ

ಕೊಟ್ಟಿದನು /

ಇಸ್ತ್ಯಯೇಲಿಗೆ ಶಾಶ್ವತವಾಗಿತ್ತ ಈ ಮಾತನು //

¹¹ “ನಾ ಕೊಡುವೆನು ಕಾನಾನ್ ನಾಡನು ನಿಮಗೆ /

ಸ್ವಾಸ್ತಿವಾಗುವುದು ಅದು ನಿಮ್ಮ ಸಂತತಿಗೆ”//

¹²⁻¹³ ಅಲ್ಲಸಂಖ್ಯಾತರೂ ಆಗಂತುಕರೂ

ಅವರಾಗಿರಲು /

ನಾಡಿಂದ ನಾಡಿಗೆ ರಾಜ್ಯದಿಂದ ರಾಜ್ಯಕೆ

ಅಲೆಯುತ್ತಿರಲು //

¹⁴ ಅವರಿಗಾರಿಂದಲೂ ಅನ್ಯಾಯವಾಗ

ಗೊಡಿಸಲಿಲ್ಲ /

ಅವರಿಗಾಗಿ ಅರಸರನೂ ಗದರಿಸದೆ

ಬಿಡಲಿಲ್ಲ : //

¹⁵ “ನಾನಭಿಷೇಕಿಸಿದವರನಿದೋ ಮುಟ್ಟಬೇಡಿ /

ನನ್ನ ಪ್ರವಾದಿಗಳಿಗೆ ಕೇಡು ಮಾಡಬೇಡಿ” //

¹⁶ ತದನಂತರ ಬರಮಾಡಿದನಾ ನಾಡಿನಲಿ

ಕ್ಷಮವನು /

ಮುರಿದುಬಿಟ್ಟನು ಆಹಾರವೆಂಬಾ

ಉರುಗೋಲನು //

¹⁷ ಕಳಿಸಿದ ಅವರಿಗೆ ಮುಂದಾಗಿ ಒಬ್ಬಾತನನು /

ದಾಸತ್ವಕೆ ಮಾರಲಾದ ಆ ಜೋಸೆಫನನು //

¹⁸ ಅವನ ಕಾಲು ನೊಂದವು ಸಂಕೋಲೆಗಳಿಂದ /

ಕುತ್ತಿಗೆ ಕೊರೆಯಿತು ಕಬ್ಬಿಣಿದ ಜೋಳಗಳಿಂದ //

¹⁹ ಕ್ರಮೇಣ ಕ್ಯೇಗೂಡಿತು ಜೋಸೆಫನು ನುಡಿದದ್ದು /

ಪ್ರಭುವಿನ ವಾಣಿ ಕಂಡು ಬಂದಿತು

ಸತ್ಯವೆಂದು //

- ²⁰ ಬಿಡಿಸಲವನನು ಅರಸ ಕಳಿಸಿದ ಆಳನು /
 ಬಿಡುಗಡೆಮಾಡಿದ ಜನಾಧಿಪತಿ ಅವನನು //
²¹ ನೇಮಿಸಿದವನನು ತನ್ನ ಮನೆಗೆ
 ಯಜಮಾನನ್ನಾಗಿ /
 ಮಾಡಿದ ತನ್ನಸ್ತಿಗೆಲ್ಲಾ ಅಧಿಕಾರಿಯನ್ನಾಗಿ //
²² ಪದಾಧಿಕಾರಿಗಳಿಗೆ ಶಿಕ್ಷಕನನ್ನಾಗಿಸಿದ /
 ಮಂತ್ರಿಗಳಿಗೆಲ್ಲ ಉಪದೇಶಕನನ್ನಾಗಿಸಿದ //
²³ ಬಂದನು ಆಗ ಇಸ್ತರ್ಯೇಲನು ಈಚೀಪ್ಪಿಗೆ
 ಪ್ರವಾಸಿಯಾದ ಯಕೋಬನು ಹಾಮು
 ನಾಡಿಗೆ //
²⁴ ತನ್ನ ಜನರ ಸಂತಾನವನು ಪ್ರಭು
 ಅಭಿವೃದ್ಧಿಗೊಳಿಸಿದ /
 ಶತ್ರುಗಳಿಗಿಂತಲೂ ಅವರನು
 ಬಲಿಷ್ಠರನ್ನಾಗಿಸಿದ //
²⁵ ಮಾರ್ಪಡಿಸಿದ ಈಚೀಪ್ಪರನು ತನ್ನ ಜನರನು
 ದ್ವೇಷಿಸುವಂತೆ /
 ತನ್ನ ದಾಸರೊಡನವರು ಹುಯುಕ್ತಿಯಿಂದ
 ನಡೆದುಕೊಳ್ಳುವಂತೆ //
²⁶ ಕಳಿಸಿದ ತನ್ನ ದಾಸ ಮೋಶೆಯನು /
 ತಾನು ಆರಿಸಿಕೊಂಡ ಆರೋನನನು //
²⁷ ನೋಡಿದರಿವರು ಆತನ ಸೂಚಕ ಕಾರ್ಯಗಳನು /
 ಹಾಮ ನಾಡಿನಲ್ಲಿ ನಾನಾ ಅದ್ಭುತ
 ಕಾರ್ಯಗಳನು //
²⁸ ಕಾಳ ರಾತ್ರಿಯಾಯಿತು ಪ್ರಭು ಕಳಿಸಲು
 ಕತ್ತಲನು /
 ಈಚೀಪ್ಪರಾದರೊ ಇದಿರಿಸಿದರು ಆತನ
 ಮಾತನು //
²⁹ ರಕ್ತವಾಗಿಸಿದನಾತ ಅವರ ನದಿಗಳನು /
 ಸಾಯಿಸಿದನು ಅವುಗಳಲಿದ್ದ ಮೊನುಗಳನು //
³⁰ ತುಂಬಿಕೊಂಡವು ಕಪ್ಪೆಗಳು ನಾಡಿನೊಳೆಲ್ಲ /
 ಹರಡಿಕೊಂಡವು ಅರಸನ ಹೊತಡಿಗಳಲೆಲ್ಲ //
³¹ ಕಾಣಿಸಿಕೊಂಡವು ಆತನಾಜ್ಞಾಪಿಸಲು /
 ಹುಳುಹುಪ್ಪಟೆಗಳು ಪ್ರಾಂತ್ಯದೆಲ್ಲೆಡೆಯೊಳು //
³² ಮಳೆಗೆ ಬದಲು ಕಳಿಸಿದ ಕಲ್ಲಳೆಯನು /
 ನಾಡಿನೆಲ್ಲೆಡೆಯೊಳು ಸಿಡಲುಮಿಂಚನು //
³³ ನಾಶಮಾಡಿದ ನಾಡಿನ ಎಲ್ಲಾ
 ಮರವ್ಯಕ್ತಗಳನು /
 ದ್ವಾಕ್ಷಾಲತೆಗಳನ್ನು ಮೇಣ್ಣ ಅಂಜೂರ
 ಗಿಡಗಳನು //
³⁴ ಆತ ನುಡಿದದ್ದೇ, ಬಂದವು ಮಿಡತೆಗಳು /

- ಅಗಣೆತವಾದ ಸಂಖ್ಯೆಯಲ್ಲಿ ಚಿಟ್ಟೆಹುಳುಗಳು //
- 35 ತಿಂದುಬಿಟ್ಟವವು ನಾಡಿನ ಬೆಳೆಯನು /
ಹೊಲಗದ್ದೆಗಳು ಇತ್ತೆ ಫಲವೆಲ್ಲವನು //
- 36 ಕೊಂದನು ನಾಡಿನ ಜ್ಯೇಷ್ಠರೆಲ್ಲರನು /
ಗಂಡಸುತನದಾ ಪ್ರಥಮ ಫಲಗಳನು //
- 37 ಹೊರತಂದನು ಇಸ್ತರೀಯೇಲರನು ಬೆಳ್ಳಿಬಂಗಾರ
ಸಹಿತ /
ಅವರಾ ಗೋತ್ತುದೊಳಿರಲಿಲ್ಲ ಯಾರೊಬ್ಬನೂ
ನಿಶ್ಚಯ //
- 38 ಭೀತಿಯಿತ್ತಾ ಈಚಿಪ್ಪರಿಗೆ ಇಸ್ತರೀಯೇಲರ ಬಗ್ಗೆ /
ಈ ಕಾರಣ ಆನಂದಿಸಿದರು ಅವರು
ಹೋದುದಕ್ಕೆ //
- 39 ಹಗಲೊಳು ಮೋಡವಿತ್ತನವರಿಗೆ
ನೆರಳಿಗೋಸ್ಕರ /
ಇರುಳೊಳು ಬೆಂಕಿಯಿತ್ತನವರಿಗೆ
ಬೆಳಕಿಗೋಸ್ಕರ //
- 40 ಹೊಳನು ಕೇಳಿದಾಗ ಬರಮಾಡಿದನು
ಲಾವಕ್ಕಿಗಳನು /
ತೃಪ್ತಿಪಡಿಸಿದನು ಆಗಸದ
ಆಹಾರಗಳಿಂದವರನು //
- 41 ಬಂಡೆಯನಾತ ಸೀಳೆಲು ನೀರು ಹರಿದು
ಬಂದಿತು /
ನಿಜಲ ಪ್ರದೇಶದಲದು ನದಿಯಾಗಿ
ಹರಿಯಿತು //
- 42 ಸೃಷಿಸಿಕೊಂಡನು ಪ್ರಭು ತನ್ನ ವಾಗ್ದಾನವನು /
ತನ್ನ ದಾಸ ಅಭ್ಯಾಮನಿಗೆ ಕೊಟ್ಟ
ಮಾತನು //
- 43 ಹೊರತಂದನು ತನ್ನ ಪ್ರಜೆಯನು
ಉಲ್ಲಾಸದಿಂದ /
ತಾನಾರಿಸಿಕೊಂಡವರನು
ಹಷ್ರೋದ್ದಾರದಿಂದ //
- 44 ಹೊಟ್ಟನವರಿಗೆ ಅನ್ಯರಾಷ್ಟ್ರಗಳ ನಾಡುಬೀಜನು /
ಅವರ ಕೃಷಿಮಾಡಿದನು ಅನ್ಯರ
ಕಟ್ಟಾಚ್ಯಾತವನು //
- 45 ತನ್ನ ವಿಧಿಗಳಂತೆ ನಡೆಯಲೆಂದೇ /
ತನ್ನ ಶಾಸ್ತ್ರವನು ಅನುಸರಿಸಲೆಂದೇ /
ಈ ಪರಿ ಮಾಡಿದಾ ಸ್ವಾಮಿಗೆ ವಂದನೆ //

ಪ್ರಭುವಿಗೆ ವಂದನೆ, ಆತನಿಂದ ಕ್ಷಮಾಯಾಚನೆ

106 ಪ್ರಭು ದಯಾಪೂರಿತ, ಆತನ

ಶ್ರೀತಿ ಶಾಶ್ವತ /

ತೋರಿ ಆತನಿಗೆ ನಿಮ್ಮ ಸ್ಮಾತ್ರ

ಕೃತಜ್ಞತಾ //

² ವರ್ಣಸಬಲ್ಲವನಾರು ಆತನ

ಮಹತ್ವಾರ್ಥಗಳನು?/

ಯೋಗ್ಯರೀತಿಯಲ್ಲಿ ಹೊಗಳಬಲ್ಲವರಾದು

ಆತನನು? //

³ ನ್ಯಾಯದಂತೆ ನಡೆಯುವವರು ಧನ್ಯರು /

ಅವಿರತವಾಗಿ ನೀತಿವಂತರು ಧನ್ಯರು //

⁴ ಮರೆಯಬೇಡನ್ನನು ಪ್ರಭು, ನಿನ್ನ ಪ್ರಜೆಗೆ

ದಯೆತೋರುವಾಗ /

ನೆರವು ನೀಡನಗೆ ಸ್ವಾಮಿ, ನೀನಾ ಜನರನು

ಉದ್ದರಿಸುವಾಗ //

⁵ ನೀನಾರಿಸಿಕೊಂಡಿರುವ ಪ್ರಗತಿಯನು ನಾ

ಕಾಣಿಮಾಡು /

ನಿನ್ನ ಜನಾಂಗದವರ ಸಂತಸವನು ನಾ

ಸವಿಯಮಾಡು /

ನಿನ್ನ ಸ್ವಕೀಯರ ಮಹಿಮೆಯಲ್ಲಿನಗೆ ಪಾಲನ್ನ

ನೀಡು //

⁶ ನಮ್ಮ ಪಿತೃಗಳಂತೆಯೇ ಪಾಪಿಗಳು ನಾವು /

ಅಕ್ರಮಗೃದೇವು, ಅಪರಾಧಿಗಳಾದೇವು //

⁷ ಗ್ರಹಿಸಲಿಲ್ಲ ಪಿತೃಗಳು ನಿನ್ನದ್ವಿತಗಳನು

ಕಃಜಿಬ್ರಿನಲಿ /

ಸೃಂಗಲಿಲ್ಲವರು ನಿನ್ನಚಲ

ಪ್ರೇಮಾತಿಶಯಗಳನು ಅಲ್ಲಿ /

ಬದಲಿಗೆ ಮಹೋನ್ನತನನೆ ಪ್ರತಿಭಟಸಿದರು

ಕೆಂಗಡಲಬಳಿ //

⁸ ಆದರೂ ತನ್ನ ನಾಮಪ್ರಯುಕ್ತ

ರಕ್ಷಿಸಿದನವರನು /

ಪ್ರಕಟಿಸಿದನಾತ ಹೀಗೆ ತನ್ನ

ಶಕ್ತಿಸಾಮಧ್ಯವನು //

⁹ ಒಣಗಿಹೋಯಿತಾ ಕೆಂಗಡಲು ಆತನ

ಗದರಿಕೆಗೆ /

ದಾಟಸಿದನಾ ಸಾಗರವನು ಅಡವಿಯೋ ಎಂಬ

ಹಾಗೆ //

¹⁰ ತಪ್ಪಿಸಿದನವರನು ವೈರಿಗಳ ಕ್ಷಯಿಂದ /

ರಕ್ಷಿಸಿದನು ಆ ಶತ್ರುಗಳ ಹಿಡಿತದಿಂದ //

- 11 ಮುಳುಗಿಸಿತು ಜಲರಾಶಿ ಆ ಶತ್ರುಗಳನು /
 ಉಳಿಯಗೊಡಿಸಲಿಲ್ಲ ಅವರಲ್ಲಿಬ್ಬನನು //
 12 ಆಗ ನಂಬಿದರು ಪ್ರಭುವಿನಾ ಮಾತನು /
 ಮಾಡಿದರಾಗ ಆತನ ಗುಣಗಾನವನು //
 13 ಆದರೆ ಮರೆತರು ಬೇಗನೆ ಆತನ
 ಸತ್ಯಾರ್ಥಗಳನು /
 ಕಾಯದೆ ಹೋದರು ಆತನಾ ಸಂಕಲ್ಪ
 ಸಾಧನೆಯನು //
 14 ಆಶಾಪಾಶಗಳಿಗೆ ಈಡಾದರು ಅಡವಿಯೋಜು /
 ದೇವನನೇ ಪರಿಶೋಧಿಸಿದರು ಅರಣ್ಯದೋಜು //
 15 ಮೂರ್ಚಿಸಿದನಾತ ಅವರ ಕೋರಿಕೆಯನು /
 ಕಳುಹಿಸಿದನಾದರೆ ಭೀಕರ ರೋಗವನು //
 16 ಅಸೂಯೆಗೊಂಡರು ಪಾಳೆಯದೋಜು
 ಮೋಶೆಯ ಮೇಲೆ /
 ಪ್ರಭುವಿಗೆ ಪ್ರತಿಷ್ಠಿತನಾದ ಆ ಆರೋನನ
 ಮೇಲೆ //
 17 ಭೂಮಿ ಬಾಯ್ದೆದು ನುಂಗಿತು ದಾತಾನನನು /
 ಮುಚ್ಚಿಬಿಟ್ಟಿತು ಅಭಿರಾಮನ ಕಡೆಯವರನು //
 18 ಆ ಜನರ ಮಧ್ಯದಲಿ ಬೆಂಕಿ ಹಬ್ಬಿತು /
 ಅಗ್ನಿಜಾತೆ ದಹಿಸಿಬಿಟ್ಟಿತು ಆ ದುಷ್ಪರನು //
 19 ಹೋರೇಜಿನಲಿ ಮಾಡಿದರು ಬಸವನನು /
 ಆರಾಧಿಸಿದರು ಆ ಎರಕದ ಶಿಲೆಯನು //
 20 ಈಪರಿ ತೊರೆದುಬಿಟ್ಟರು ತಮ್ಮ ಮಹಿಮಾ
 ದೇವರನು /
 ಆರಿಸಿಕೊಂಡರು ಹುಲ್ಲುತ್ತಿನ್ನುವ ಬಸವನ
 ವಿಗ್ರಹವನು //
 21 ಮರೆತುಬಿಟ್ಟರವರು ತಮ್ಮ ಮುಕ್ತಿದಾತ
 ದೇವನನು /
 ಈಚಿಟ್ಟಿನಲ್ಲಾತ ಎಸಗಿದ
 ಮಹತ್ವಾಯಿಗಳನು //
 22 ಹಾಮನಾಡಿನಲಿ ಮಾಡಿದ ಅದ್ಭುತಗಳನು /
 ಕೆಂಗಡಬಳಿ ನಡೆದ ಘೋರ ಕೃತ್ಯಗಳನು //
 23 ಎಂತಲೇ ‘ಸಂಹರಿಸುವೆ’ ಎನ್ನಲು ಪ್ರಭು
 ಅವರನು /
 ಆಪ್ತ ಮೋಶೆಯು ಮಧ್ಯಸ್ಥನಾಗಿ ಬಂದನು /
 ಸಂಹರಿಸದಂತೆ ಶಮನಗೊಳಿಸಿದನಾ
 ಕೋಪವನು //
 24 ಅವರೂ ಬೇಡವೆಂದರು ಆ ಚೆಲುವಿನ ನಾಡನು /
 ನಂಬದ ಹೋದರು ಅವನಿತ್ತಾ
 ವಾಗ್ದಾನವನು //

- 25 ಗೊಣಗುಟ್ಟಿದರು ತಮ್ಮ ಗುಡಾರಗಳಲ್ಲಿ /
 ನಂಬಿಕೆಯಿಡಲಿಲ್ಲ ಆತನ ಮಾತಿನಲ್ಲಿ //
 26 ಈ ಕಾರಣ ಆಣೆಯಿಟ್ಟನು ಕೈಯೆತ್ತಿ: /
 “ಬೀಳಮಾಡುವೆನು ನಿಮ್ಮನು ಅಡವಿಯಲ್ಲಿ, //
 27 ಚದರಿಸುವೆನು ನಿಮ್ಮ ಸಂತಾನವನು
 ಹೊರನಾಡುಗಳಲ್ಲಿ /
 ಅಳಿದು ಹೋಗುವರವರು ಅನ್ಯಜನಾಂಗಗಳ
 ಮಧ್ಯೆಯಲ್ಲಿ” /
 28 ಬಾಳಾಪೇಗೋರ ದೇತೆಯ
 ಉಳಿಗದವರಾದರು /
 ಸತ್ತವರಿಗರ್ರಿಸಿದ ಬಲಿಯನು
 ಲಂಬಿವರಾದರು //
 ಅವರಕ್ಕು ನಡತೆ ಪ್ರಭುವನು ಕೊಳಿತು /
 ಭೀಕರ ವ್ಯಾಧಿ ಅವರ ಮಧ್ಯ ಹಬ್ಬಿತು //
 30 ಫಿನೆಹಾಸನೆದ್ದು ದಂಡಿಸಿದೊಡನೆ /
 ನಿಂತುಹೋಯಿತು ಆ ಫೋರ ಬೇನೆ //
 31 ಆತ ಮಾಡಿದಾ ನೈಮ್ಮಣ್ಯ /
 ಆಯಿತು ತಲಾಂತರಕು ಗಣ್ಯ //
 32 ಮೆರಿಬಾ ನದಿಯ ಬಳಿ ರೇಗಿಸಿದರಾತನನು /
 ಹೀಗೆ ಬರಮಾಡಿದರು ಮೋಶೆಗೂ
 ಹಾನಿಯನು //
 33 ನಿಂತರಾಗ ದೇವರಾತ್ಮನಿಗೆ ವಿರೋಧವಾಗಿ /
 ನುಡಿಯಬೇಕಾಯಿತು ಮೋಶೆಯು
 ಅವಿವೇಕವಾಗಿ //
 34 ಅನುಸರಿಸಲಿಲ್ಲ ಅವರು ಪ್ರಭುವಿನಾಜ್ಞೆಯನು /
 ಆತ ಸಂಪರಿಸಲಿಲ್ಲ ಶೋಧಿಸಿದಾ ಜನರನು //
 35 ಅನ್ಯಜನರೊಡನವರು ಕಲೆತು
 ಬೆರೆತುಹೋದರು /
 ಅವರ ದುರಾಚಾರಗಳನ್ನೂ ಕಲಿತುಕೊಂಡರು //
 36 ಮೊಜೆಮಾಡಿದರು ಆ ಜನರ ವಿಗ್ರಹಗಳಿಗೆ /
 ಉರುಲಾದವು ಆ ವಿಗ್ರಹಗಳೇ ಅವರಿಗೆ //
 37 ತಮ್ಮ ಮತ್ತೆ ಮತ್ತಿಯರನೇ ಅರ್ಥಿಸಿದರು /
 ದೆವ್ವಭೂತಗಳಿಗೆ ಅವರನು ಬಲಿಕೊಟ್ಟರು /
 38 ಸುರಿಸಿದರು ತಮ್ಮ ಮಕ್ಕಳ ನಿದೋಽಷ
 ರಕ್ತವನು /
 ಬಲಿಕೊಟ್ಟರು ಕಾನಾನ್ಯರ ವಿಗ್ರಹಗಳಿಗೆ
 ಅವರನು /
 ಹೊಲೆಮಾಡಿದರಿಂಥ ಕೊಲೆಗಳಿಂದ
 ದೇಶವನು //
 39 ಅಶುದ್ಧರಾದರವರು ತಮ್ಮ ದುಷ್ಪತ್ತಿಗಳಿಂದ /

ದೇವದ್ವೋಹಿಗಳಾದರು ದುರಾಚಾರ

ಗಳಿಂದ //

40 ಕೆರಳಿತು ಕೊಪ ಆ ಜನರ ಮೇಲೆ ಪ್ರಭುವಿಗೆ /
ತನ್ನವರಾ ನಡತೆ ಅಸಹ್ಯವಾಯಿತು ಆತನಿಗೆ //

41 ಎಂತಲೆ ಒಟ್ಟಿಸಿದನವರನು ಅನ್ನರಾಷ್ಟ್ರಗಳ
ಕೈಗೆ /

ಹಗೆಮಾಡುತ್ತಿದ್ದವರೇ

ಅಧಿಕಾರಿಗಳಾದರವರಿಗೆ //

42 ಗುರಿಯಾದರು ಶತ್ರುಶೋಷಣೆಗೆ /
ಕುಗ್ರಿಹೋದವರು ಅವರ ಕೈಕೆಳಗೆ //

43 ಪ್ರಭು ಪದೇಪದೇ
ವಿಮುಕ್ತಗೊಳಿಸಿದನಾದರೂ /

ಪರ್ಯಾಲೋಚಿಸದೆ ಪ್ರತಿಭಟನೆ
ಮಾಡಿದರವರು /

ಈ ಪರಿಯ ಅಕ್ರಮದ ನಿಮಿತ್ತ
ಅವನಿಗಿಳಿದರು //

44 ನೋಡಿದನಾತ ಅವರ ಕಷ್ಟಕಾರ್ಣಣವನು /
ಗಮನಿಸಿದನು ಅವರ ಆರ್ಥನಾದವನು //

45-46 ನೆನಪಿಗೆ ತಂದುಕೊಂಡನು
ತನೆಲ್ಲಡಂಬಡಿಕೆಯನು /
ದಯಾಳುತನದಿಂದ ಶೋರಿದನವರಿಗೆ
ಕರುಣೆಯನು /
ಬಂಧಿಸಿದವರಿಂದಲೂ ದಯೆಯನು
ದೊರಕಿಸಿದನು //

47 ಹೇ ಪ್ರಭು, ನಮ್ಮ ದೇವಾ, ನಮ್ಮನ್ನಿಧ್ಯರಿಸು /
ನಾಡುನಾಡುಗಳಿಂದ ನಮ್ಮನೊಂದುಗೂಡಿಸು /
ನಿನ್ನ ಪವಿತ್ರ ನಾಮವನು ನಾವು ಭಜಿಸುವೆವು /
ನಿನ್ನಸ್ತುತಿ ಸ್ತೋತ್ರಗಳಲ್ಲಿ ಹೆಚ್ಚಳ ಪಡುವೆವು //

48 ಇಸ್ತುಯೇಲಿನ ದೇವನಾದ ಪ್ರಭುವಿಗೆ ಸ್ತೋತ್ರ /
ಅನಾದಿಯಿಂದ ಯುಗಯುಗಾಂತರಕು
ಸ್ತೋತ್ರ /
ಜನರೆಲ್ಲರು ಹೇಳಲಿ ‘ಆಮೇನಾ’, ಪ್ರಭುವಿಗೆ
ಸ್ತೋತ್ರ //

ಭಾಗ - ೩

ಕೀರ್ತನೆಗಳು - 107 - 150

ದಯಾನಿಧಿಯಾದ ದೇವನಿಗೆ ಧನ್ಯವಾದ

107 ಕೃತಜ್ಞತೆಯಿಂದ ಸಲ್ಲಿಸಿರಿ

ಪ್ರಭುವಿಗೆ ಸ್ತುತಿಯನು /

- ಆತನ ಪ್ರೀತಿ ಶಾಶ್ವತ, ಆತನು
 ಒಳ್ಳೆಯವನು //
² ಸ್ತುತಿಸಲಿ ಆತನನು ವಿಮುಕ್ತಿ ಪಡೆದವರೆಲ್ಲರು /
 ಶತ್ರುಗಳಿಂದ ಬಿಡುಗಡೆ ಹೊಂದಿದವರೆಲ್ಲರು //
³ ಅಂತೆಯೇ ವಂದಿಸಲಿ ಬಂದವರು
 ಚತುರ್ದ್ವಾಕ್ಷಣ್ಯಾಂದ /
 ಒಂದಾಗಿ ಕೂಡಿಸಲ್ಪಟ್ಟವರೆಲ್ಲರು ನಾನಾ
 ದೇಶಗಳಿಂದ //
⁴ ಅಲೆದರು ಮರುಳುಗಾಡಿನಲ್ಲಿ ದಾರಿಕಾಣದೇ /
 ಬಳಲಿದರು ಜನರಿರುವ ಉರು ಸಿಗದೆ //
⁵ ನರಳಿದರು ಹಸಿವೆ ಬಾಯಾರಿಕೆಯಿಂದ /
 ಸೋರಗಿದರು ಮನೋಯಾತನೆಯಿಂದ //
⁶ ಸಂಕಟದಲ್ಲಿ ಮೋರೆಯಿಟ್ಟರು ಪ್ರಭುವಿಗೆ /
 ಬಿಕ್ಷಟ್ಟಿಂದ ಬಿಡುಗಡೆಯಿತ್ತನು ಅವರಿಗೆ //
⁷ ಸರಿಯಾದ ದಾರಿಯಲ್ಲಿ ನಡೆಸಿದನವರನು /
 ಸೇರಮಾಡಿದನು ಜನವಾಸಿಸುವ ಉರನು //
⁸ ಹೊಗಳಲ್ಲಿ ಪ್ರಭುವಿನಚಲ ಪ್ರೀತಿಯನು /
 ಜನರಿಗೆ ಆತನೆಸಗಿದ ಅತಿಶಯಗಳನು //
⁹ ಬಾಯಾರಿದವರ ಆಸೆಯನ್ನಾತ ಮೂರ್ಖೆಸಿದನು /
 ಹಸಿದವರನು ಮೃಷಣ್ಣಾದಿಂದ
 ತೃಪ್ತಿಪಡಿಸಿದನು //
¹⁰ ದೇವರಾಜ್ಯಾಯನು ವಿರೋಧಿಸಿದ ಕಾರಣ /
 ಪರಾತ್ಮರನಾಜ್ಯಾಯನು ಹೀಗಳೇದ ಕಾರಣ //
¹¹ ಕುಳಿತಿದ್ದರವರು ಕತ್ತಲಲಿ, ಕಗ್ಗತ್ತಲಲಿ /
 ನರಭುತ್ತಿದ್ದರು ಬಂಧಿತರಾಗಿ ಬೇಡಿಗಳಲಿ //
¹² ಕರಗಿತ್ತವರ ಹೃದಯ ಕಡುಕಷ್ಟಿಂದ /
 ಎಡವಿ ಬಿಧಿದ್ದರು ಅಸಹಾಯತೆಯಿಂದ //
¹³ ಸಂಕಟದಲ್ಲಿ ಮೋರೆಯಿಟ್ಟರು ಪ್ರಭುವಿಗೆ /
 ಬಿಕ್ಷಟ್ಟಿನಿಂದ ಬಿಡುಗಡೆಯಿತ್ತನು ಅವರಿಗೆ //
¹⁴ ಕತ್ತಲು, ಕಗ್ಗತ್ತಲಿಂದವರನು ಹೊರತಂದನು /
 ಅವರ ಬೇಡಿಬಂಧನಗಳನು
 ಮುರಿದುಹಾಕಿದನು //
¹⁵ ಹೊಗಳಲ್ಲಿ ಪ್ರಭುವಿನಚಲ ಪ್ರೀತಿಯನು /
 ಜನರಿಗಾತ ಎಸಗಿದ ಅತಿಶಯಗಳನು //
¹⁶ ಚೂರುಚೂರುಗೈದನು ಕಂಚಿನ ಕದಗಳನು /
 ಮುರಿದುಹಾಕಿದನು ಕಬ್ಬಿಣಿದ ಅಗುಳಗಳನು //
¹⁷ ರೋಗಿಗಳಾದರವರು ಅನಾಚಾರದ ನಿಮಿತ್ತ /
 ಬಾಥಗೊಳಗಾದರು ಪಾಪಕಾರ್ಯಗಳ ನಿಮಿತ್ತ //
¹⁸ ಅಸಹ್ಯಪಟ್ಟರು ಅನ್ನಾಪಾರಗಳಿಗೆ /
 ಹತ್ತಿರವಾದರವರು ಮೃತ್ಯುದ್ವಾರಕೆ //

- ¹⁹ ಸಂಕಟದಲ್ಲಿ ಮೋರೆಯಿಟ್ಟರು ಪ್ರಭುವಿಗೆ /
 ಬಿಕ್ಕಟ್ಟಿಂದ ಬಿಡುಗಡೆಯಿತ್ತನು ಅವರಿಗೆ //
- ²⁰ ಗುಣಪಡಿಸಿದನವರನು ತನ್ನ ವಾಣಿಯಿಂದ /
 ತಪ್ಪಿಸಿದನು ಅವರನು ವಿನಾಶಕೂಪದಿಂದ //
- ²¹ ಹೊಗಳಲ್ಲಿ ಪ್ರಭುವಿನಚಲ ಶ್ರೀತಿಯನು /
 ಜನರಿಗಾತ ಎಸಗಿದ ಅತಿಶಯಗಳನು //
- ²² ಸಮರ್ಪಿಸಲಿ ಆತನಿಗೆ ಕೃತಜ್ಞತಾ ಬಲಿಗಳನು /
 ಹಾಡಿಹೊಗಳಲ್ಲಿ ಆತನಾ ಮಹತ್ವಾರ್ಥಗಳನು //
- ²³ ಹಡಗನು ಹತ್ತಿ ಕಡಲನು ದಾಟಿದರು /
 ಸಾಗರ ಹಾಯ್ದ ವ್ಯಾಪಾರ ಗೈದರು //
- ²⁴ ಕಂಡರು ಪ್ರಭುವಿನ ಪವಾಡಗಳನು /
 ಸಮುದ್ರದೊಳಾತನ ಅದ್ಭುತಗಳನು //
- ²⁵ ಬಿರುಗಾಳಿಯೆದ್ದಿತು ಆತನಾಜ್ಯೇಯೋಂದಕೆ /
 ತರಂಗಗಳು ಭೋಗರೆದವು ಅದರೊಂದಿಗೆ //
- ²⁶ ಗಗನಕ್ಕೇರಿದರು, ಅಗಾಧಕ್ಕಿಳಿದರು /
 ಗಂಡಾಂತರಕೆ ಸಿಲುಕಿ ಕರಗಿಹೋದರು //
- ²⁷ ಅಡ್ಡಾಡಿದರು, ಹೊಯ್ದಾಡಿದರು ಕುಡುಕ
 ರಂತೆ /
 ದಿಕ್ಕುತೋರಿದವರಾದರು ದಕ್ಕತೆ ಸಾಲದೆ //
- ²⁸ ಸಂಕಟದಲ್ಲಿ ಮೋರೆಯಿಟ್ಟರು ಪ್ರಭುವಿಗೆ /
 ಬಿಕ್ಕಟ್ಟಿಂದ ಬಿಡುಗಡೆಯಿತ್ತನು ಅವರಿಗೆ //
- ²⁹ ಆ ಬಿರುಗಾಳಿಯನಾತ ಶಾಂತಪಡಿಸಿದ /
 ನಿಂತುಹೋಯಿತಾ ಸಮುದ್ರದಲೆಗಳ
 ಮೋರೆತ್ತ //
- ³⁰ ತಂದಿತು ಪ್ರಶಾಂತತೆ ಸಂತಸವನವರಿಗೆ /
 ಮುಟ್ಟಿಸಿದನಾತ ಅವರಾಶಿಸಿದ ರೇವಿಗೆ //
- ³¹ ಹೊಗಳಲ್ಲಿ ಪ್ರಭುವಿನಚಲ ಶ್ರೀತಿಯನು /
 ಜನರಿಗಾತ ಎಸಗಿದ ಅತಿಶಯಗಳನು //
- ³² ಕೀರ್ತಿಸಲಿ ಆತನನು ನೆರೆದ ಸಭೆಯಲೀ /
 ಹಾಡಿಹೊಗಳಲ್ಲಿ ಹಿರಿಯರಾ ಕೂಟದಲ್ಲಿ //
- ³³ ನೀಜ ನಿವಾಸಿಗಳ ಕಾರಣದಿಂದ /
 ನದಿಗಳನೂ ಮರುಭೂಮಿಯಾಗಿಸಿದ //
- ³⁴ ಒಣನೆಲವಗಿಸಿದನಾತ ಬುಗ್ಗೆಗಳನು /
 ಉಪ್ಪನೆಲವಾಗಿಸಿದ ಘಲಭೂಮಿಯನು //
- ³⁵ ಕೆರೆಯಾಗಿಸಿದಾ ಮರುಭೂಮಿಯನು /
 ಉಂಟೆಯಾಗಿಸಿದ ಆ ಒಣನೆಲವನು //
- ³⁶ ಹಸಿದವರನು ನೆಲೆಗೊಳಿಸಿದನಲ್ಲಿ /
 ವಾಸಿಸಲು ನಗರವನು ಕಟ್ಟಿದರಲ್ಲಿ //
- ³⁷ ಉತ್ತರ ಬಿತ್ತಿದರು, ನೆಟ್ಟರು ದ್ರಾಕ್ಷಾಲತೆಯನು /
 ಕೂಡಿಸಿಕೊಂಡರು ಅಧಿಕವಾದ

ಅದಾಯವನು //

38 ಅಭಿವೃದ್ಧಿಯಾದರು

ಆತನಾಶೀವಾದದಿಂದಲೆ /

ಅವರಿಗಿರಲ್ಲಿಲ್ಲ ದನಕರುಗಳಾವುದರ ಕೊರತೆ //

39 ತದನಂತರ ಸುಗ್ರಿತವರ ಅಂಕ ಸಂಖ್ಯೆ /

ಕಷ್ಟಸಂಕಟ, ತಾಪತ್ಯಗಳ ಮಧ್ಯೆ //

40 ಶ್ರೋಕರಿಸಿದನು ಪ್ರಭು ಅವರಧಿಪತಿಗಳನು /

ದಾರಿಯಿಲ್ಲದರಜ್ಯಾದೋಜ ಅಲೆದಾಡಿಸಿದನು //

41 ದೀನರನ್ನೇರಿಸಿದನು ಅವನತಿಯಿಂದ ಉನ್ನತಿಗೆ /

ಹೆಚ್ಚಿಸಿದನವರ ಸಂತತಿಯನು ಸುರಿಮಂದೆ

ಹಾಗೆ //

42 ಇದಕಂಡು ಹಿಗ್ಗಿವರು ಸಜ್ಜನರೆಲ್ಲರು /

ಬಾಯಿ ಮುಚ್ಚಿಕೊಳ್ಳುವರು ದುರ್ಜನರು //

43 ಪರಯಾದಲೋಚಿಸಲಿವುಗಳನು

ಬುದ್ಧಿವಂತರು /

ಗ್ರಹಿಸಲಿ ಪ್ರಭುವಿನಚಲ ಶ್ರೀತಿಯನಾ

ಜನರು //

ದೃವಾರಾಧನೆ – ಜಯಕ್ಷಾಗಿ ಪ್ರಾರ್ಥನೆ

(ಕೀರ್ತನೆ 57.7-11 : 60.5-12)

108 ಸ್ಥಿರವಿದೆ ದೇವಾ, ಸುಸ್ಥಿರವಿದೆ

ನನ್ನ ಮನ /

ಹಾಡುತ ಪಾಡುತ ರಚಿಸುವೆನಿದೋ ಕವನ //

2 ಚೇತನಗೊಳ್ಳು, ಮನವೇ ಚೇತನಗೊಳ್ಳು /

ಎಚ್ಚರಗೊಳ್ಳಲಿ ವೀಕ್ಷಣೆ ತಂಬೂರಿಗಳು /

ನಾನೆಬ್ಬಿಸುವೆನು ಬೆಳಗಿನ ಜಾವವನು //

3 ನಿನ್ನ ಸ್ತುತಿಸುವೆನು ಪ್ರಭು, ಜನಾಂಗಗಳ

ಮುಂದೆ /

ಸಂಕೀರ್ತಿಸುವೆನು ನಿನ್ನನು ರಾಷ್ಟ್ರಗಳ ಮಧ್ಯೆ //

4 ಏರಿದೆ ನಿನ್ನಚಲಪ್ರೀತಿ ಗಗನ ಮುಂಡಲವನು /

ಮುಚ್ಚಿದೆ ನಿನ್ನ ಸತ್ಯಸಂಧತೆ

ಮೇಘರಾಶಿಯನು //

5 ಮೇಲಣ ಲೋಕದಲ ಮೇರೆಯಲಿ ದೇವಾ,

ನಿನ್ನ ಶೋಭೆ /

ಭೂಮಂಡಲದೋಜು ಹಬ್ಬಿ ಹರಡಲಿ ನಿನ್ನಾ

ಪ್ರತಿಭೆ //

6 ನಿನಗೆ ತ್ರಿಯರಾದ ನಮ್ಮ ಮೋರೆಯನಾಲಿಸು /

ನಿನ್ನ ಭೂಜಬಲದಿಂದ ನಮ್ಮನು

ಜಯಗೊಳಿಸು //

⁷ ಗಭರ್ಗಸುಡಿಯಿಂದಲೆ ದೇವನಿಂತೆಂದನು: /

“ಜಯಶೀಲ ನಾನು, ಹಂಚುವೆನು

ಶೆಪೆಮನು /

ಅಳೆದುಕೊಡುವೆನು ಸುಖೋತೆಂಬ

ಬಯಲನು //

⁸ ಗಿಲ್ಲಾದ ಸೀಮೆ, ಮನಸ್ಸೆ ನಾಡು ನನ್ನಾರ್ಥೆ /

ಎಪ್ಪಣಿಮ್ಮು ಗೋತ್ರವು ಶಿರಸಾಣ ನನಗೆ /

ಜೂದಕುಲ ರಾಜದಂಡವಾಗಿದೆ ನನ್ನ ಕೈಗೆ //

⁹ ಮೋಹಾಬ್ ಪ್ರಾಂತ್ಯವು ನನ್ನ ಸ್ವಾನಪಾತ್ರೀಯು /

ಎದೋಮ್ಮೊ ಪ್ರಾಂತ್ಯವು ನನ್ನ ಕೆರಗಳಿಗೆ,

ಎಡೆಯು /

ನನ್ನ ಗೆಲ್ಲೆನೆಂದಿತೆ ಫಿಲಿಷ್ಟಿಯ ಪ್ರಾಂತ್ಯವು?”//

¹⁰ ಕೋಟಿ ನಗರಕೆ ನನ್ನನು

ಕರೆದೊಯ್ಯುವವರಾರು? /

ಎದೋಮ್ಮೊ ಪ್ರಾಂತ್ಯಕೆ ನನ್ನ

ಕೊಂಡೊಯ್ಯುವವರಾರು? //

¹¹ ದೇವಾ, ನೀ ನಮ್ಮನು ಕೈಬಿಟ್ಟಿರುವುದು

ಸರಿಯೋ? /

ನಮ್ಮ ಸೈನ್ಯ ಸಮೇತ ನೀ ಬರದೆ

ಹೋದೆಯೋ? //

¹² ಶತ್ರುವಿರುಧ್ ಸಹಾಯಮಾಡಯಾಗ್ /

ಮಾನವನ ಸೆರಪು ನಮಗೆ ಬರಡಯಾಗ್ //

¹³ ನಮ್ಮ ಪರ ದೇವನಿರಲು ಹೌಗುವೆವು

ಶಾರರಾಗಿ /

ವೃರಿಗಳನು ತುಳಿದುಬಿಡುವನು ಆತ

ಖಿರೆಯಾಗಿ //

ಆಗಲಿ ಶತ್ರುಗೆ ಶಿಕ್ಕೆ – ನನಗೆ ಬೇಕು ರಕ್ಷಣೆ

109 ಹೇ ದೇವಾ, ನೀ ಸ್ತುತಿಗೆ

ಯೋಗ್ಯ /

ನೀನು ಸುಮ್ಮನಿರುವುದು ಸರಿಯಾ? //

² ತೆರೆದಿಹರು ಬಾಯಿ ದುರುಳರು, ವಂಚಕರು

ನನಗೆದುರಾಗಿ /

ಸುಳ್ಳು ನಾಲಿಗೆಗಳು ಆಡುತ್ತಿವೆ ನನಗೆ

ವಿರುದ್ಧವಾಗಿ /

³ ಹಾಕಿಹರು ದ್ವೇಷಪುಂಬಿದ ಮಾತುಗಳ

ಮುತ್ತಿಗೆ /

ನನ್ನ ಎದುರಿಸುತ್ತಿಹರು ನಿಷ್ಘಾರಣವಾಗಿಯೆ //

⁴ ಪ್ರೀತಿಗೆ ಪ್ರತಿಯಾಗಿ ಮಾಡುತ್ತಿಹರು ಆಪಾದನೆ /

ಆದರೂ ಮಾಡುತ್ತಿರುವೆ ಅವರಿಗಾಗಿ

ಪ್ರಾರ್ಥನೆ //

- ⁵ ಉಪಕಾರಕ್ಕೆ ಅಪಕಾರವನ್ನೆಸಿಹರು /
ಗೆಳೆತನಕ್ಕೆ ಹಗೆತನವನ್ನೇ ತೋರಿಹರು //
- ⁶ ತಮ್ಮಹೊರಿಸುವವನನು ನಿಲ್ಲಿಸು ಆ ಶತ್ರುವಿನ
ಬಳಗಡೆಗೆ /
ಗುರಿಪಡಿಸು ಅವನನು ಭೃಷ್ಟ ನ್ಯಾಯಾಧೀಶನ
ತೀರ್ಥಿಗೆ //
- ⁷ ಅಪರಾಧಿಯಾಗಲಿ ಅವನು
ನ್ಯಾಯವಿಚಾರಣೆಯಲಿ /
ಅವನ ಪ್ರಾರ್ಥನೆಯೂ ಪಾಪವಾಗಿ
ಎಣಿಸಲ್ಪಡಲಿ //
- ⁸ ಅಲ್ಪವಾಗಿರಲಿ ಅವನ ಜೀವನಾವಧಿ /
ಮತ್ತೊಬ್ಬನದಾಗಲಿ ಅವನಾಸ್ತಿಪಾಸ್ತಿ //
- ⁹ ತಬ್ಬಲಿಗಳಾಗಲಿ ಅವನ ಮಕ್ಕಳುಮರಿ /
ವಿಧವೆಯಾಗಲಿ ಅವನ ನಾರಿಮಣಿ //
- ¹⁰ ತಿರುಕರಂತೆ ಅಲೆಯಲಿ ಅವನ ಮಕ್ಕಳು
ಭಿಕ್ಕೆಬೇಡುತ್ತ /
ಹೊರದೂಡಲ್ಪಡಲಿ ತಮ್ಮ
ಪಾಳುಬಿದ್ಧಾಮನೆಗಳಿಂದ //
- ¹¹ ಕಸಿದುಕೊಳ್ಳಲಿ ಅವನದೆಲ್ಲವನು ಸಾಲಿಗನು /
ಸುಲಿದುಕೊಳ್ಳಲಿ ಪರರು ಅವನ
ಕಷ್ಟಾಚ್ಯಾತವನು //
- ¹² ಕರುಣೆತೋರುವವನಾರೂ ಅವನಿಗಿಲ್ಲ
ವಾಗಲಿ /
ಅವನ ತಬ್ಬಲಿ ಮಕ್ಕಳನಾರೂ
ಕನಿಕರಿಸದಿರಲಿ //
- ¹³ ನಿಮೂಲವಾಗಲಿ ಅವನಾ ಹೀಳಿಗೆ /
ನಿನಾರುಮವಾಗಲಿ ಮರುವಂಶದೊಳಗೆ //
- ¹⁴ ಮರೆಯದಿರಲಿ ಪ್ರಭು ಅವನಾ ಹಿರಿಯರ
ದೋಷವನು /
ಪರಿಹರಿಸದಿರಲಿ ಅವನ ತಾಯಿಯು ಗೃದ
ಪಾಪವನು //
- ¹⁵ ಅವರ ಪಾಪಗಳು ಪ್ರಭುವಿನ ನೆನಪಲ್ಲಿರಲಿ /
ಅವನ ಹಸರೇ ಇಲ್ಲದಂತಾಗಲಿ ಧರೆಯಲಿ //
- ¹⁶ ಯಾರೋಬ್ಬನಿಗು ಮರುಕರೋರೆ
ಮರೆತುಬಿಟ್ಟನವನು /
ಕೊಲ್ಲಲು ಯತ್ನಿಸಿದನು ದೀನರನು,
ಮನಗುಂದಿದವರನು //
- ¹⁷ ಅವನಿಗೆ ಹೀಯ ಶಪಿಸುವುದೆಂದರೆ,
ಎರಗಲಿದೀಗ ಅವನ ಮೇಲೇ /

ಆಶೀರ್ವದಿಸುವುದು ಅವನಿಗಷ್ಟಿಯ, ಇರಲಿ

ಅವನಿಗದು ದೂರದಲೇ //

18 ಶಪಿಸುವುದೆಂದರೆ ಅವನಿಗ

ಉಡಿಗೆತೊಡಿಗೆಯಂತೆ /

ಇಳಿಯಲ್ಲಿ ಅದೀಗ ಅವನ ದೇಹಕೆ ನೀರಿ

ನಂತೆ /

ಸೇರಲಿ ಅದೀಗ ಅವನ ಕೀಲಿಗೆ ಎಣ್ಣೆಯಂತೆ //

19 ಅವನಿಗಿರಲಿ ಶಾಪ ಹೊದಿಕೆಯಂತೆ /

ಅದುವೆ ಅನುದಿನದ ನಡುಗಟ್ಟಂತೆ //

20 ನನಗೆದುರಾಡಿ ತಪ್ಪು ಹೊರಿಸುವವರಿಗೆ /

ಅದುವೇ ಪ್ರಭುವಿನಿಂದ ಗಿಟ್ಟಿವ ಕೊಡುಗೆ //

21 ಹೇ ಪ್ರಭು, ದೇವಾ, ನನ್ನನಾದರಿಸು

ಅಕ್ಕರೆಯಂದ /

ನನ್ನ ಪ್ರಕಾರಹಿಸಿ ರಕ್ಷಿಸು ನಿನ್ನ ನಾಮುದ

ಪ್ರಯುಕ್ತಿ //

22 ಬಡವ ನಾನು, ನನಗಿರೆ ಕುಂದುಕೊರತೆ /

ನನ್ನ ಎದೆಗೆ ಅಲಗೇ ನಾಟಿದಂತಿದೆ //

23 ನಾ ಗತಿಸಿಹೋಗುತ್ತಿರುವ ಬೈಗಿನ ನೆರಳಂತೆ /

ಬಿರುಗಳಿಂದ ಕೊಂಡೊಯ್ಯಾವ ಮಿಡತೆಯಂತೆ //

24 ಬಡಕಲಾಯಿತನ್ನ ದೇಹ ಬರಡಿಲ್ಲದೆ /

ನಡುಕಹುಟ್ಟಿತು ಕಾಲಿಗೆ ತ್ರಾಣವಿಲ್ಲದೆ //

25 ಗುರಿಯಾಗಿರುವೆನು ನಾ ಜನರ ಅಪಹಾಸ್ಯಕ್ಕೆ /

ನೋಡುವವರು ತಲೆಯಾಡಿಸಿ ಮಾಡುವ

ನಿಂದೆಗೆ //

26 ಹೇ ಪ್ರಭೂ, ಹೇ ದೇವಾ, ನೆರವಾಗಯ್ಯಾ /

ಅಚಲಪ್ರೀತಿಯಂದ ನನ್ನ ರಕ್ಷಿಸಯ್ಯಾ //

27 ನನ್ನ ರಕ್ಷಣೆ ನಿನ್ನ ಕೈಯಿಂದಾದುದೆಂದು

ಅವರರಿಯಲ್ಲಿ /

ಅದು ನಿನ್ನಿಂದಲೇ ಹೇ ಪ್ರಭು, ಅದುದೆಂದು

ಖಿಜಿತವಾಗಲಿ //

28 ಅವರೆನ್ನನು ಶಪಿಸಿದರೂ ನೀನೆನ್ನನು ಹರಸು /

ನನ್ನೆದುರಾಳಿಗೆ ಅಪಮಾನವನು ಹೊರಿಸು /

ನಿನ್ನ ದಾಸನೆನಗೆ ಆನಂದವನು ಪಾಲಿಸು //

29 ಮಾನಭಂಗವಾಗಲಿ ನನ್ನಾ ನಿಂದಕರಿಗೆ /

ಬಟ್ಟೆಯಂತೆ ಅವರಿಗಂಟಿಕೊಳ್ಳಲಿ ಹೇಸಿಗೆ //

30 ಹೊಂಡಾಡುವೆನು ಪ್ರಭುವನು ಬಹಳವಾಗಿ /

ಕೀರ್ತಿಸುವೆನು ಆತನನು ಸಾಮೂಹಿಕವಾಗಿ //

31 ನಿಂತಿರುವನು ಪ್ರಭು ಬಡವನ ಬಲಗಡೆ /

ವಿಧಿಸುವವರಿಂದ ತಪ್ಪಿಸುವನು

ಮರಣದಂಡನೆ //

110 ಸುದಿದಹನು ಇಂತಂದು

ಪ್ರಭು ನನ್ನೊಡೆಯನಿಗೆ /
 “ಆಸೀನನಾಗಿರು ನೀನು ನನ್ನ ಬಲಗಡೆಗೆ /
 ಹಗೆಗಳನು ನಿನಗೆ
 ಕಾಲ್ಯಾಣೆಯಾಗಿಸುವವರೆಗೆ” //

² ಸಿಯೋನಿನ ಹೊರಗು ವಿಸ್ತರಿಸುವನು
 ಪ್ರಭು ನಿನ್ನ ರಾಜ್ಯದಾಳಿಕೆಯನು /
 ನಿನ್ನ ವೈರಿ ವಿರೋಧಿಗಳ ನಟ್ಟನಡುವೆಯೆ
 ದೊರೆತನ ಮಾಡುವ ನೀನು //

³ ಸೇನೆಯನು ನೀ ಅಣಿಗೊಳಿಸುವ ದಿನದೊಳು /
 ಸೇರಿಕೊಳ್ಳುತ್ತಾ ತಾವಾಗಿಯೇ ಪ್ರಜೆಗಳು /
 ಶುಭ ವಸ್ತುಧರಿಸಿ ನಿನ್ನ ಯುವಕ ಯೋಧರು /
 ಉದಯಕಾಲದಿಭ್ವನಿಯಂತೆ ಇಳಿದು
 ಬರುವರು //

⁴ “ಮೆಲ್ಲಿಸೆದೆಕ್ಕ ಪರಂಪರೆಯ ಯಾಜಕ ನೀ
 ನಿರುತ್ತ” /
 ಬದಲಿಸನು ಪ್ರಭು ತಾನಿತ್ತ ಪ್ರಮಾಣದೀ
 ಮಾತ //

⁵ ಬೆಂಬಲವಾಗಿ ನಿಂತಿಹನು ಪ್ರಭು ನಿನ್ನ
 ಹತ್ತಿರದಲೆ /
 ಸದೆಬಡಿವನು ಅರಸರನು ತನ್ನ ಪ್ರಕೋಪ
 ದಿನದಲೆ //

⁶ ನ್ಯಾಯತೀರಿಸುವನು ಪ್ರಭು ಸಕಲ
 ಜನಾಂಗಗಳಲೆ /
 ಭೇಧಿಸುವನು ಶತ್ರುಗಳ ಶಿರಸನು
 ರಣರಂಗದಲೆ /
 ತುಂಬಿಸುವನು ಹೆಣಗಳನು
 ಎಲ್ಲೆಡೆಗಳಲೆ //

⁷ ತೊರೆಯ ನೀರನು ಕುಡಿವನಾ ಒಡೆಯ /
 ತಲೆಯೆತ್ತಿ ನಡೆವನು ಗಳಿಸಿ ವಿಜಯ /

ಢೈವಭಯ ಸುಜಾನಕ್ಕೆ ಮೂಲ

111 ಅಲ್ಲೆಲೂಯ /

ಸಜ್ಜನರ ಸಂಘದೊಳು,
 ಸಭಾಸದಸ್ಯರೊಳು ಕೂಡಿ /
 ಹೊಗಳುವೆ ಪ್ರಭುವನು ಮನಃ
 ಮಾರ್ವಕವಾಗಿ ಹಾಡಿ //

² ಮಹತ್ತಾದವು ಪ್ರಭುವಿನಾ ಕಾರ್ಯಗಳು /

ಕೊಂಡಾಡುವರು ಅವುಗಳನು ಭಕ್ತಾದಿಗಳು //
³ ಫನತೆ ಗೌರವವುಳ್ಳವು ಆತನ ಎಲ್ಲ ಕಾರ್ಯ /
 ನಿಲ್ಲುವುದು ಆತನ ನ್ಯಾಯನೀತಿಯು ನಿತ್ಯ //
⁴ ಆತನ ಅದ್ಭುತಕಾರ್ಯ ಸೃಷ್ಟಿಯೇಯ /
 ಕರುಣಾವಂತ ಪ್ರಭು, ತ್ರೀತಿಯನು //
⁵ ಆಹಾರವನೀಯವನು
 ಭಯಭಕ್ತಿಯುಳ್ಳವರಿಗೆ /
 ತನ್ನಾಡಂಬಡಿಕೆಯ ಚಿರ ನೆನಪಿರುವುದು
 ಆತನಿಗೆ //
⁶ ತನ್ನ ಪ್ರಜೆಗಿತ್ತಿಹನು ಅನ್ಯಜನರ ಸೋತ್ತನು /
 ತೋರ್ಪಡಿಸಿಹನು ಈ ಪರಿ ತನ್ನ
 ಸಾಮಧ್ಯವನು //
⁷ ನೀತಿ ಸತ್ಯತೆಯುಳ್ಳವು ಆತನ ಸತ್ಯಾಯ್ಗಳು /
 ಸುಸ್ಥಿರವಾದವು ಆತನ ನಿಯಮ
 ನಿಬಂಧನೆಗಳು //
⁸ ಯಂಗಯುಗಾಂಶರಕು ದೃಢವಾಗಿರುವುವು /
 ಸತ್ಯನೀತಿಗಳು ಅವುಗಳಿಗೆ ಅಡಿಪಾಯವು //
⁹ ವಿಮೋಚನೆಯನಿತಿಹನು ಪ್ರಭು ತನ್ನ
 ಪ್ರಜೆಗೆ /
 ಸ್ಥಿರಸಾಧ್ಯಾತ್ಮವಾಗಿಹುದು ಆತನ ಒಡಂಬಡಿಕೆ /
 ಪರಿಶುದ್ಧ, ಪರಮ ಮೂರ್ಖ ಆತನ ನಾಮಾಂಕೆ //
¹⁰ ಸುಜ್ಞಾನಕ್ಕೆ ಮೂಲವು ದೃವಭಯವು /
 ಅದರ ಪಾಲನೆಯು ವಿವೇಕತನವು /
 ಪ್ರಭುವಿಗೆ ಸ್ಮಾತ್ರ ಸದಾಕಾಲವು //

ಭಕ್ತನ ಭಾಗ್ಯ

112 ಅಲ್ಲೆಲೂಯ /

 ಪ್ರಭುವಿನಲಿ ಭಯಭಕ್ತಿ
 ಉಳ್ಳವನು ಧನ್ಯನು /
 ಆತನಾಜ್ಞೆಗಳಲ್ಲಿ ಹಿಗ್ನಿವವನು ಭಾಗ್ಯನು //
² ಬಲಿಷ್ಠವಾಗುವುದು ಜಗದೋಳು ಅವನ
 ಸಂತಾನ /
 ಸಜ್ಜನರ ಸಂತತಿ ಪಡೆವುದು ಆಶೀರ್ವಜನ //
³ ಸಿರಿಸಂಪತ್ತಿರುವುದವನ ಮನೆಯಲಿ
 ಸಮೃದ್ಧಿಯಾಗಿ /
 ನೀತಿ ಘಲಿಸುವುದು ಆತನ ಮನದಲಿ
 ಶಾಶ್ವತವಾಗಿ //
⁴ ಸಜ್ಜನಿಗೆ ಮೂಡುವುದು ಜ್ಯೋತಿ ಕತ್ತಲೋಳು /
 ನ್ಯಾಯಪ್ರಿಯನು ಆತ, ದಯಾವಂತ,

ಕೃಪಾಳು //

- ⁵ ದಯೆತೋರಿ ಧನಸಹಾಯ ಮಾಡುವವನು
ಭಾಗ್ಯವಂತ /
ನ್ಯಾಯದಿಂದ ವ್ಯವಹರಿಸುವಂಥಾ ಮನುಜನು
ಭಾಗ್ಯವಂತ //
- ⁶ ಅಚಲನಾಗಿರುವನು ನೀತಿವಂತನು /
ಮರೆಯಲಾರರು ಎಂದಿಗೂ ಆತನನು //
- ⁷ ಅಶುಭವಾರ್ತೆಯ ಭಯಭೀತಿ ಯಾವುದೂ
ಅವನಿಗಿಲ್ಲ /
ಪ್ರಭುವಿನಲ್ಲಿ ಭರವಸೇಯಿಟ್ಟ ಆ ಮನವು
ಅಸ್ಥಿರವಲ್ಲ //

- ⁸ ದೃಢವಿದೆ ಅವನ ಮನ, ಎದೆಗುಂದನವನು /
ಕಾಣುವನು ದುರುಳರಿಗಾಗುವ ದಂಡನೆಯನು //
- ⁹ ಉದಾರತೆಯಿಂದ ಕೊಡುವನು ಬಡವರಿಗೆ /
ಫಲಿಸುವುದು ಅವನಾ ನೀತಿ ಸದಾಕಾಲಕೆ /
ಮಹಿಮೆತರುವ ಕೋಡುಮೂಡುವುದು
ಅವನಿಗೆ //
- ¹⁰ ಇದನು ಕಂಡು ಕೆರಳುವನಾ ದುರುಳನು /
ಹೊಂದುವನು ಈಪರಿ ಆಶಾಭಂಗವನು /
ಹಲ್ಲು ಕಡಿಯುತ ಅವನು ಹಾಳಾಗುವನು //

ದೇವರ ನಾಮಸ್ತುತಿ

113 ಅಲ್ಲೆಲೂಯ /

- ಪ್ರಭುವಿನ ದಾಸರೇ,
ಸ್ತುತಿಮಾಡಿ /
ಪ್ರಭುವಿನ ನಾಮಸ್ತುತಿಯನು ಮಾಡಿ //
- ² ಪ್ರಭುವಿನ ಸಿರಿನಾಮವು ಮೂಜ್ಯ /
ಇಂದಿಗೂ ಎಂದೆಂದಿಗೂ ಮೂಜ್ಯ //
- ³ ಪ್ರಭುವಿನಾ ಸಿರಿನಾಮವು ಸ್ತುತ್ಯ /
ಮೂರ್ವ ಪಚ್ಚಿಮದವರೆಗೂ ಸ್ತುತ್ಯ //
- ⁴ ಸಕಲ ಜಾತಿಜನಾಂಗಗಳಲ್ಲಿ ಪ್ರಭು ಶ್ರೇಷ್ಠ /
ಆತನ ಮಹಿಮೆ ಗಗನಕ್ಕಿಂತಲೂ ಉತ್ತೇಷ್ಟ //
- ⁵⁻⁶ ನಮ್ಮ ಪ್ರಭು ದೇವನಂತೆ ಯಾರು ಸಮರ್ಥ /
ಉನ್ನತದಲ್ಲಿ ಆಸನಾರೂಢನು ಆತ /
ಇಹಪರಗಳನು ವೀಕ್ಷಿಸಲಾತ ಶಕ್ತ //
- ⁷ ದೀನರನು ಎಬ್ಬಿಸುವನು ಧೂಳಿನಿಂದ /
ಬಡವರನು ಎತ್ತುವನು ತಿಪ್ಪೆಯಿಂದ //
- ⁸ ಕೂರಿಸುವನಾತ ಅವರನು ಅಧಿಪತಿಗಳ ನಡುವೆ /
ತನ್ನ ಪ್ರಜೆಯನಾಳುವಾ ಅಧಿಪತಿಗಳ ನಡುವೆ //

⁹ ಬಂಜೆಯಾದವಳನು ಮಕ್ಕಳ
ತಾಯಾಗಿಸುವನು /
ಆನಂದದಿಂದಾಕೆ ಬೆಳಗಿಸುವಳಾ
ಮನೆಯನು //

ಬಿಡುಗಡೆಯ ಹಾಡು

114 ಇಸ್ತುಯೀಲ್ ಜನರು

- ಈಚಿಪ್ಪನು ಬಿಟ್ಟು
ಹೊರಣಾಗ /
ಯಕೋಬ್ಯರು ಪರ ನುಡಿಯಾಡುವರನು
ಬಿಟ್ಟಗೆಲಿದಾಗ, /
- ² ಜುದೇಯ ಆಯಿತಾತನಿಗೆ ದೇವಾಲಯ /
ಇಸ್ತುಯೀಲ್ ಆಯಿತಾತನಿಗೆ ಸ್ವರಾಜ್ಯ //
- ³ ಇದ ಕಂಡು ಓಡಿಹೋಯಿತು ಕಡಲು /
ಮರಳಿ ಬಂದಿತು ಜೋಡ್ರಾನ್ ಹೊನಲು //
- ⁴ ಕುಪ್ಪಳಿಸಿದವು ಪರವತಗಳು ಟಗರುಗಳಂತೆ /
ಕುಣಿದವು ಬೆಟ್ಟಗುಡ್ಡಗಳು ಕುರಿಮರಿಗಳಂತೆ //
- ⁵ ಕಡಲೇ, ಓಡುತ್ತಿರುವೆ ಏಕೆ? /
ಜೋಡ್ರಾನ್, ಮರಳುತ್ತಿರುವೆ ಏಕೆ? //
- ⁶ ಪರವತಗಳೇ, ಕುಪ್ಪಳಿಸಿದರೇಕೆ ಟಗರು
ಗಳಂತೆ?/
ಬೆಟ್ಟಗುಡ್ಡಗಳೇ, ಕುಣಿದರೇಕೆ
ಕುರಿಮರಿಗಳಂತೆ? //
- ⁷ ನಡುಗು ಭೂಲೋಕವೇ, ಪ್ರಭುವಿನ ಮುಂದೆ /
ನಡುನಡುಗು ಯಕೋಬ ದೇವರ ಮುಂದೆ //
- ⁸ ಮಾರ್ಪಡಿಸಿಹನು ಗೋಕ್ರಲ್ಲನು ಕೋಳವಾಗಿ /
ಕಲ್ಲು ಬಂಡೆಯನು ನೀರಿನ ಬುಗ್ಗೆಯಾಗಿ //

ನಮಗೆಲ್ಲ ದೇವನೊಬ್ಬನೇ

115 ನಮಗಲ್ಲ ಹೇ ಪ್ರಭು.

- ನಮಗಲ್ಲ ಮಹಿಮೆ /
ನಿನ್ನ ನಾಮಕೇ ಸಲ್ಲಲಿ ಆ ಮಹಿಮೆ /
ನಿನ್ನ ನೀತಿ ಸತ್ಯತೆಗಳ ನಿಮಿತ್ತವೇ //
- ² ಅನ್ಯ ಜನರು ನುಡಿಯುವುದೆಂತು: /
“ಅವರ ದೇವರೆಲ್ಲಿ?” ಎಂದು //
- ³ ಪರದಲ್ಲಿಹನು ನಮ್ಮ ದೇವನು /
ಗೃಹನು ತನಗಿಷ್ಟ ಬಂದುದನು //
- ⁴ ಅವರ ವಿಗ್ರಹ ಬರೀ ಬೆಳ್ಳಿ ಬಂಗಾರ /
ಅವು ಮಾನವನ ಕ್ಷೇ ಕೆಲಸಗಳು ಮಾತ್ರ //

- ⁵ ಬಾಯಿದ್ದರೂ ಅವು ಮಾತಾಡುವುದಿಲ್ಲ /
 ಕಣ್ಣಗಳಿದ್ದರೂ ಅವು ಕಾಣುವುದಿಲ್ಲ //
⁶ ಕೆವಿಯಿದ್ದರೂ ಅವು ಕೇಳುವುದಿಲ್ಲ /
 ಮೂಗಿದ್ದರೂ ಅವು ಮೂಸುವುದಿಲ್ಲ /
 ಗಂಟಲೊಳು ಅವಕೆ ಶಬ್ದವೇ ಇಲ್ಲ //
⁷ ಕೈಯಿದ್ದರೂ ಅವು ಮುಟ್ಟುವುದಿಲ್ಲ /
 ಕಾಲಿದ್ದರೂ ಅವು ನಡೆಯುವುದಿಲ್ಲ //
⁸ ಅವುಗಳಂತಾಗುವರು ಅವುಗಳನು
 ಮಾಡುವವರು /
 ಅವುಗಳಂತಾಗುವರು ಅವುಗಳನು
 ನಂಬುವವರು //
⁹ ಪ್ರಭುವಿನಲ್ಲಿದೆ ಭರವಸೆ ಇಸ್ತಯೇಲ್ ಜನರಿಗೆ /
 ಆತನೇ ಸಹಾಯಕ, ರಕ್ಷಾಕವಚ ಅವರಿಗೆ //
¹⁰ ಪ್ರಭುವಿನಲ್ಲಿದೆ ಭರವಸೆ ಆರೋನನ ಕುಲಕೆ /
 ಆತನೇ ಸಹಾಯಕ, ರಕ್ಷಾಕವಚ ಅವರಿಗೆ //
¹¹ ಪ್ರಭುವಿನಲ್ಲಿದೆ ಭರವಸೆ ಆತನ ಭಕ್ತ ಜನರಿಗೆ /
 ಆತನೇ ಸಹಾಯಕ, ರಕ್ಷಾಕವಚ ಅವರಿಗೆ //
¹² ಆಶೀರ್ವದಿಸುವನು ಪ್ರಭು ಮರೆಯದೆ
 ನಮ್ಮನು /
 ಇಸ್ತಯೇಲ್ ವಂಶವನು, ಆರೋನನ
 ಹುಲವನು //
¹³ ಆಶೀರ್ವದಿಸುವನು ಪ್ರಭು ತನ್ನಲ್ಲಿ
 ಭಯಭಕ್ತಿಯುಳ್ಳವರನು /
 ಚಿಕ್ಕವರು ದೊಡ್ಡವರನ್ನದೆ
 ಭಯಭಕ್ತಿಯುಳ್ಳವರನು //
¹⁴ ವೃದ್ಧಿಗೊಳಿಸಲಿ ಪ್ರಭುವು ನಿಮ್ಮನು /
 ವೃದ್ಧಿಗೊಳಿಸಲಿ ನಿಮ್ಮ ಮಕ್ಕಳನು //
¹⁵ ಇಹಪರಗಳನು ಉಂಟುಮಾಡಿದ ಪ್ರಭುವಿಂದ /
 ಲಭಿಸುವಂತಾಗಲಿ ನಿಮಗೆ ಆಶೀರ್ವಾದ //
¹⁶ ಪ್ರಭುವಿಗೆ ಸ್ವಂತವಾದುದು ಪರಲೋಕ /
 ನರರಿಗೆ ಕೊಟ್ಟಿಹನಾತನು ಭೂಲೋಕ //
¹⁷ ಸ್ತುತಿಸುವುದಿಲ್ಲ ಸತ್ತವರಾರೂ ಪ್ರಭುವನು /
 ಕೇರ್ಮಿಸರು ಪಾತಾಳಕ್ಷಿಳಿವವರು ಆತನನು //
¹⁸ ನಾವಾದರೋ ಪ್ರಭುವನು ಹೊಗಳಿ
 ಹಾಡುವೆವು /
 ಇಂದಿಗೂ ಎಂದೆಂದಿಗೂ ಹೊಗಳಿ
 ಹಾಡುವೆವು //
 ಅಲ್ಲೆಲೂಯ.

ಮರಣಾಪ್ತಿನಿಂದ ಕಾಪಾಡಿದ ದೇವರಿಗೆ ಧನ್ಯವಾದ

116 ನನಗಿದೆ ಪ್ರಭುವಿನಲ್ಲಿ ತ್ರೀತಿ /

ಆಲಿಂಹನಾತ ನನ್ನ ವಿನಂತಿ //

² ಆತನೆನ್ನ ಮೊರೆಗೆ ಕಿವಿಗೊಟ್ಟಿ ನಿಮಿತ್ತ /

ವಿಜ್ಞಾಪಿಸುವೆ ಜೀವಮಾನ ಪರಿಯಂತ //

³ ಸುತ್ತುಕೊಂಡಿದ್ದವೆನ್ನನು ಮೃತ್ಯುಪಾಶಗಳು /

ಬಿಗಿಹಿಡಿದಿದ್ದವು ಪಾತಾಳ ವೇದನೆಗಳು /

ಬಂದೊದಗಿದ್ದವೆನಗೆ ಕಷ್ಟಸಂಕಟಗಳು //

⁴ ಕೂಗಿ ಕರೆದೆನಾಗ ಪ್ರಭುವಿನ ಸಿರಿ ನಾಮವನು /

“ಪ್ರಭು, ಉಳಿಸೆನ್ನ ಪ್ರಾಣವನು” ಎಂದು

ಬೇಡಿದೆನು //

⁵ ಪ್ರಭು ಕೃಪಾಳು, ನ್ಯಾಯಪ್ರಿಯನು /

ಕರುಣಾಮಯನು, ನಮ್ಮ ದೇವನು //

⁶ ಕಾಪಾಡುವನು ಪ್ರಭು ಸರಳ ಜೀವಿಗಳನು /

ರಚ್ಚಿಸಿದನು ಕುಗ್ಗಿದವನಾಗಿದ್ದ ಎನ್ನನು //

⁷ ಹಿಂತಿರುಗು ನನ್ನ ಮನವೆ, ವಿಶ್ವಾಂತಿ ನೆಲೆಗೆ /

ಮಹೋಪಕಾರಗಳನ್ನು ಎಸಗಿಹನು ಪ್ರಭು

ನಿನಗೆ //

⁸ ತಪ್ಪಿಸಿಹನು ಮರಣಕೆ ನಾನೀಡಾಗದಂತೆ /

ಸಂತ್ಯೇಸಿಹನು ಕಂಬನಿಯ ನಾ ಸುರಿಸದಂತೆ /

ಕಾಪಾಡಿಹನು ಕಾಲೆಡವಿ ನಾ ಬೀಳದಂತೆ //

⁹ ಎಂದೇ ನಡೆವೆನು ನಾನು ಪ್ರಭುವಿನ ಕಣ್ಣಿಂದೆ /

ಅಂತೆಯೇ ಬಾಳುವೆ ಜೀವಲೋಕದೊಳಿದ್ದೇ //

¹⁰⁻¹¹ ನಾ ನುಡಿದೆನಾದರೂ ‘ಬಹಳ

ಸಂಕಟದಲ್ಲಿರುವೆನೆಂದು /

ನಾನುಸುರಿದೆನಾದರೂ ‘ಯಾರನು

ನಂಬಲಾಗೆದಂದು /

ನನ್ನಲ್ಲಿ ಅಳಿಯದೆ ಉಳಿಯಿತಾ ವಿಶ್ವಾಸವು

ಎಂದೆಂದು //

¹² ಪ್ರಭು ಎನಗೆ ಮಾಡಿದ

ಮಹೋಪಕಾರಗಳಿಗಾಗಿ /

ನನ್ನಿಂದೇನು ಮಾಡಲು ಸಾಧ್ಯ ಪ್ರತಿಯಾಗಿ? //

¹³ ಎತ್ತಿ ಹಿಡಿವೆನು ರಕ್ಷಣೆಯ ಪಾನಪಾತ್ರೆಯನು /

ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನು //

¹⁴ ಆತನಿಗೆ ನಾ ಹೊತ್ತ ಹರಕೆಗಳನು /

ಆತನ ಸಭೆಮುಂದೆಯೆ ತೀರಿಸುವೆನು //

¹⁵ ಪ್ರಭು ಅಲ್ಲವೆಂದೆಣಿಸನು /

ತನ್ನ ಭಕ್ತರ ಮರಣವನು //

¹⁶ ಹೇ ಪ್ರಭು, ಕರುಣೆಸು, ನಾ ನಿನ್ನ ಕಿಂಕರನು /

ನಿನ್ನ ದಾಸಿಯ ಮಗನು, ನಿನ್ನ ಸೇವಕನು /
 ಬಿಡಿಸಿರುವೆ ನೀನು ನನ್ನ ಬಂಧನಗಳನು //

¹⁷ ಅರ್ಥಸುವೆ ನಾ ನಿನಗೆ ಕೃತಜ್ಞತಾ ಬಲಿಗಳನು /
 ಪ್ರಶ್ನಾತಪದಿಸುವೆನು ಪ್ರಭುವಿನ ನಾಮವನು //

¹⁸⁻¹⁹ ಹೇ ಜಿರುಸಲೇಮೇ, ನಿನ್ನ ಮಧ್ಯದೊಳು /
 ಆತನಿರುವ ಮಂದಿರದ ಅಂಗಳದೊಳು /
 ತೀರಿಸುವೆನು ಆತನ ಸಭೆಯ
 ಸಮೃಖಿದೊಳು /
 ಅರ್ಥಸುವೆನು ನಾ ಹೊತ್ತ ಆ ಹರಕೆಗಳನು //

ಪ್ರಭು ಸ್ತುತಿಗೆ ಪಾಠನು

117 ಸ್ತುತಿ ಮಾಡಿ ಪ್ರಭುವನು

ಸಮಸ್ತ ರಾಷ್ಟ್ರಗಳೇ /
 ಆತನನು ಹೊಗಳಿ ಹಾಡಿ
 ಸರ್ವಜನಾಂಗಗಳೇ //

² ನಮ್ಮ ಮೇಲೆ ಆತನಿಗಿರುವ ಪ್ರೀತಿ ಅಚಲ /
 ಆತನ ಸತ್ಯಪರತೆ ಇರುವುದು ಅನಂತ ಕಾಲ //

ಪ್ರಭುವಿನ ಪ್ರೀತಿ ಶಾಶ್ವತ

118 ಸಲ್ಲಿಸಿ ನೀವೆಲ್ಲ ಪ್ರಭುವಿಗೆ

ಧನ್ಯವಾದ /
 ಆತ ಒಳ್ಳೆಯವ, ಆತನ ಪ್ರೀತಿ ಶಾಶ್ವತ //

² ಸಾರಲಿ ಇಸ್ತಯೇಲಿನ ಜನತೆ /
 ‘ಆತನ ಪ್ರೀತಿ ಶಾಶ್ವತ’ ಎಂದೆ //

³ ಸಾರಲಿ ಆರೋನನ ವಂಶಲತೆ: /
 ‘ಆತನ ಪ್ರೀತಿ ಶಾಶ್ವತ’ ಎಂದೆ //

⁴ ಸಾರಲಿ ಆತನ ಭಕ್ತರ ಪಂಥ /
 ಆತನ ಪ್ರೀತಿ ಶಾಶ್ವತ ಅಂಥ //

⁵ ಇಕ್ಕಣಿನಲಿ ಮೊರೆಯಿಟ್ಟಿನು ಪ್ರಭುವಿಗೆ /
 ಕಿವಿಗೊಟ್ಟು ಬಿಡುಗಡೆಯಿತ್ತನು ಆತನೆನಗೆ //

⁶ ಪ್ರಭು ನನ್ನ ಕಡೆ ಇರಲು ಭಯಪಡೆನು /
 ನನಗೇನು ಮಾಡಿಯಾನು ಮನುಜನು? //

⁷ ನೆರವು ನೀಡಲು ಪ್ರಭು ಎನ್ನಕಡೆ ಇಹನು /
 ಶತ್ರುಗಳತ್ತ ಜೀತಾರನಾಗಿ ನೋಡುವೆನು //

⁸ ಮನುಜರಲಿ ಭರವಸೆಯಿಡುವುದಕ್ಕಿಂತ /
 ಪ್ರಭುವನು ಆಶ್ರಯಿಸಿಕೊಳ್ಳುವುದು ಹಿತ //

⁹ ರಾಜರಲಿ ಭರವಸೆಯಿಡುವುದಕ್ಕಿಂತ /
 ಪ್ರಭುವನು ಆಶ್ರಯಿಸಿಕೊಳ್ಳುವುದು ಹಿತ //

¹⁰ ಶತ್ರುರಾಷ್ಟ್ರಗಳಿಲ್ಲಾ ಸುತ್ತುವರಿದಿದ್ದವು

- ಎನ್ನನು /
 ಪ್ರಭುವಿನ ನಾಮಬಲದಲಿ
 ಧ್ವಂಸಮಾಡಿದೆನಪುಗಳನು //
 11 ಸುತ್ತಮುತ್ತಲು ಮುತ್ತಿಕೊಂಡಿದ್ದರು ಎನ್ನನು /
 ಪ್ರಭುವಿನ ನಾಮಬಲದಲಿ
 ಸಂಹರಿಸಿದೆನವರನು //
 12 ಕವಿದಿದ್ದರು ಎನ್ನನು ಜೇನುನೋಣಗಳಂತೆ /
 ಪ್ರಭುವಿನ ನಾಮ ಬಲದಲಿ ಅವರನು
 ಸಂಹರಿಸಿದೆ /
 ಮುಳ್ಳಿಗಿಡವನು ಬೆಂಕಿ ಸುಟ್ಟಿಹಾಕು
 ವಂತೆ //
 13 ನನ್ನನು ತಳ್ಳಿ ಬೀಳಿಸ ನೋಡಿದರು ನೆಲಕೆ /
 ಆದರೆ ಪ್ರಭು ನೆರಪು ನೀಡಿದನು ಎನಗೆ //
 14 ಪ್ರಭುವೇ ನನಗೆ ಬಲಪು, ಧೈರ್ಯಪು /
 ಆತನಿಂದಲೇ ನನಗೆ ಉದ್ಘಾರಪು //
 15 ಜಯಫೋಷ, ಹಷಣಸುನಾದ ಸಜ್ಜನರ
 ಬಿಡಾರದಿಂದ /
 “ಪರಾಕ್ರಮ, ಪ್ರದರ್ಶನ ಪ್ರಭುವಿನ
 ಬಲಗೈಯಿಂದ //
 16 ವಿಜಯಸಾಧನ ಪ್ರಭುವಿನಾ ಬಲಗೈಯಿಂದ /
 ಪರಾಕ್ರಮ, ಪ್ರದರ್ಶನಪೂ ಅದರಿಂದ” //
 17 ಸಾಯೆನು, ಜೀವದಿಂದಿರುವೆನು ನಾನು /
 ಪ್ರಭುವಿನ ಕಾರ್ಯಗಳನು ಸಾರುವೆನು //
 18 ಗುರಿಪಡಿಸಿಹನು ಎನ್ನನು ಪ್ರಭು ಕರಿಣ ಶಿಕ್ಷಿಗೆ /
 ಆದರೂ ಗುರಿಮಾಡಲಿಲ್ಲ ಎನ್ನನು ಮರಣಕೆ //
 19 ತೆರೆಯಿರಿ ಎನಗೆ ನೀತಿದ್ವಾರಗಳನು /
 ಒಳನುಗ್ಗಿ ಹೊಗಳುವೆನು ಪ್ರಭುವನು //
 20 ಇದುವೇ ದ್ವಾರ ಪ್ರಭುವಿನ ಮಂದಿರಕೆ /
 ಇದುವೇ ಪ್ರವೇಶಮಾರ್ಗ ಸಜ್ಜನರಿಗೆ //
 21 ಸದುತ್ತರ ಪಾಲಿಸಿದ ಪ್ರಭೂ, ನಿನಗೆ ವಂದನೆ /
 ಉದ್ಘಾರ ಮಾಡಿದೆ, ನಿನಗೆ
 ಕೃತಜ್ಞತಾವಂದನೆ //
 22 ಮನೆಕಟ್ಟಿವವರು ಮೂಲೆಗೆಸೆದ ಕಲ್ಲು /
 ಆಯಿತು ನೋಡು, ಮುಖ್ಯವಾದ
 ಮೂಲೆಗಲ್ಲು //
 23 ಪ್ರಭುವಿನಿಂದಲೇ ಆದ ಈ ಕಾರ್ಯ /
 ನಮ್ಮ ಕಣ್ಣಿಗೆ ಅದೆಂತಹ ಆಶ್ಚರ್ಯ! //
 24 ಪ್ರಭುವೇ ನಿಯೋಜಿಸಿದ ದಿನವಿದು /
 ಹಷಣಿಸಿ ಆನಂದಿಸೋಣ ಇಂದು //
 25 ರಕ್ಷಿಸು ಪ್ರಭೂ, ರಕ್ಷಿಸು ದಯವಿಟ್ಟು /

ಸುಕ್ಕೇಮ ನೀಡು ಪ್ರಭು ಕರುಣೆಯಿಟ್ಟ //

²⁶ ಪ್ರಭುವಿನ ನಾಮದಲ್ಲಿ ಬರುವವನಿಗೆ

ಜಯಮಂಗಳ /

ಪ್ರಭುವಿನ ಮಂದಿರದಲ್ಲಿಹ ನಮ್ಮಿಂದ

ಶುಭಮಂಗಳ //

²⁷ ಪ್ರಭುವೆ ದೇವನು, ನಮ್ಮ ಮೇಲೆ

ಜ್ಯೋತಿಯನು ಬೆಳಗಿದವನು /

ಪ್ರದಕ್ಷಿಣ ಮಾಡಿರಿ, ಬಲಿಪೀಠದ ಸುತ್ತ, ಹಿಡಿದು

ರೆಂಬೆಗಳನು //

²⁸ ಸಲ್ಲಿಸಿ ನೀವೆಲ್ಲ ಪ್ರಭುವಿಗೆ ಧನ್ಯವಾದ /

ಆತ ಒಳ್ಳೆಯವ, ಆತನ ತ್ರೈತಿ ಶಾಶ್ವತ //

“ಅಲೆಫ್”

(ಹಿಬ್ರು ಅಕ್ಷರ ಕ್ರಮಾನುಸಾರ ವಿರಚಿತ ಕೀರ್ತನೆ)

ದೃಷ್ಟಾಜ್ಞಿಯಲ್ಲಿ ಅಭಿಮಾನ

119 ಪ್ರಭುವಿನ ಶಾಸ್ತಾನುಸಾರ

ನಡೆದವರು ಧನ್ಯರು /

ದೋಷರಹಿತ ಮಾರ್ಗದಲೀ ನಡೆವವರು

ಧನ್ಯರು //

² ಆತನ ಕಟ್ಟಳೆಗಳನ್ನು ಕೈಗೊಳ್ಳುವವರು ಧನ್ಯರು /

ಮನಃಮಾರ್ಗಕವಾಗಿ ಆತನನು ಅರಸುವವರು

ಧನ್ಯರು //

³ ಅಕ್ರಮಗೈಯರು ಅಂಥವರಾರು /

ಆತ ತೋರಿದ ಮಾರ್ಗದಲೆ ನಡೆವರು //

⁴ ನಿನ್ನ ನೇಮಗಳನು ಪ್ರಭೂ, ನೀನೆ

ವ್ಯಕ್ತಪಡಿಸಿರುವೆಯಯ್ಯಾ /

ಜಾಗರೂಕತೆಯಿಂದ ಪಾಲಿಸಬೇಕೆಂದು ನೀ

ವಿಧಿಸಿರುವೆಯಯ್ಯಾ //

⁵ ನಿನ್ನ ನಿಬಂಧನೆಗಳ ಪಾಲನೆಯಲಿ /

ಸ್ಥಿರತೆ ಇದ್ದರೆ ಒಳಿತು ನನ್ನ ಮನದಲಿ //

⁶ ಲಕ್ಷ್ಯ ಹೊಟ್ಟೆನಾದರೆ ನಿನ್ನೆಲ್ಲ ಆಜ್ಞಾಗಳಿಗೆ /

ಆಸ್ತದವಿರದು ಎನಗೆ ಪ್ರಭು, ಆಶಾಭಂಗಕೆ //

⁷ ನೀತಿಯುತ ನಿನ್ನ ವಿಧಿಗಳನು

ಕಲಿಯುವೆನಯ್ಯಾ /

ಯಥಾರ್ಥ ಹೃದಯದಿಂದ ನಿನ್ನ

ಸ್ತುತಿಪೆನಯ್ಯಾ //

⁸ ನಿನ್ನ ನಿಬಂಧನೆಗಳನು ಅನುಸರಿಸುವೆನಯ್ಯಾ /

ನನ್ನನೆಂದಿಗೂ, ಪ್ರಭು, ಕೈಬಿಡದಿರಯ್ಯಾ //

“ಬೆತ್ತಾ”
ದೃವಾಜ್ಞಿಗೆ ವಿಧೇಯತೆ

- ⁹ ನಡತೆಯಲಿ ಶುದ್ಧವಿರಲು ಯುವಜನಕೆ ಹೇಗೆ
ಸಾಧ್ಯ? /
ನಿನ್ನಯ ವಾಕ್ಯಾನುಸರಣೆಯಿಂದಲೇ ಅವರಿಗದು
ಸಾಧ್ಯ //
- ¹⁰ ತುಂಬುಹ್ಯಾದಯಿದಿಂದ
ಹಂಬಲಿಸುತ್ತಿರುವೆನಯ್ಯಾ /
ನಿನ್ನಾಜ್ಞೆಯಿಂದ ನಾ ತಪ್ಪದಂತೆ ಕಾಯಯ್ಯಾ //
- ¹¹ ನಿನಗೆ ವಿರುದ್ಧ ನಾ ಪಾಪಮಾಡದಂತೆ /
ನಿನ್ನ ನುಡಿಯನು ನನ್ನದೆಯಲ್ಲಿರಿಸಿದೆ //
- ¹² ಸ್ತುತಿ ಸಲ್ಲಲಿ ಪ್ರಭು ನಿನಗೆ /
ನಿನ್ನ ಆಜ್ಞೆಗಳನು ಕಲಿಸು ಎನಗೆ //
- ¹³ ಬಂದುಪು ಆ ವಿಧಿಗಳು ನಿನ್ನ ಬಾಯಿಂದ /
ವರ್ಣಿಸುವೆನು ಅವನ್ನು ನನ್ನ ಬಾಯಿಂದ //
- ¹⁴ ಸಿರಿಸಂಪತ್ತಿಗಿಂತ ಮಿಗಿಲಾಗಿ /
ಆನಂದಿಪೆ ನಿನ್ನ ಮಾರ್ಗಯಾಗಿ //
- ¹⁵ ನನಗಿದೆ ನಿನ್ನ ನಿಯಮಗಳ ಧ್ಯಾನ /
ನಿನ್ನ ಮಾರ್ಗಗಳಲ್ಲಿ ಗಾಢ ಗಮನ //
- ¹⁶ ನಿನ್ನ ನಿಯಮಗಳ ನೆನೆದು ನಲಿವೆನಯ್ಯಾ /
ನಿನ್ನ ವಾಕ್ಯವನು ಮರೆಯಲಾರೆನಯ್ಯಾ //

“ಗಿಮೆಲ್”
ದೃವಾಜ್ಞಿ ಆನಂದದಾಯಕ

- ¹⁷ ನಿನ್ನ ನುಡಿಯ ಕೇಳಿ ಬಾಳುವಂತೆ /
ತೋರು ದಾಸನೆನಗೆ ಪ್ರಸನ್ನತೆ //
- ¹⁸ ನಿನ್ನ ಶಾಸ್ತ್ರದ ಮಹಿಮೆಯನು ಅರಿಯುವಂತೆ /
ನನ್ನ ಕಳ್ಳಿಂದ ನೀ ತೆಗೆದುಬಿಡು ಅಂಥತೆ //
- ¹⁹ ಧರೆಯೊಳು ಪ್ರವಾಸಿಯಾಗಿ ನಾನಿರುವೆನಯ್ಯಾ /
ನಿನ್ನಾಜ್ಞೆಗಳನು ನನಗೆ
ಮರೆಮಾಡಬೇಡಯ್ಯಾ //
- ²⁰ ನಿನ್ನ ವಿಧಿಗಳನೆ ಹಂಬಲಿಸುತ್ತಿರುವೆ ಅನುದಿನ /
ಇದು ಕಾರಣ ಕರಗಿಹೋಗುತ್ತಿದೆ ಎನ್ನ
ಚೇತನ //
- ²¹ ಶಾಪಗ್ರಸ್ತರು ನಿನ್ನ ಆಜ್ಞೆಗಳನು ಮೀರಿದವರು /
ನಿನ್ನ ಧಿಕ್ಕಾರಕ್ಕೆ ಗುರಿಯಾಗುವರು ಆ
ಗರ್ವಷ್ಟರು //
- ²² ನಿನ್ನ ಕಟ್ಟಿಗಳನು ಕ್ಯಾಗೊಂಡು ನಡೆವವನು
ನಾನು /
ನನಗಿರುವ ನಿಂದಾಪಮಾನಗಳನು ತೊಲಗಿಸು

ನೀನು //

23 ಒಳಸಂಚು ಮಾಡುತ್ತಿದ್ದರು ಒಡೆಯರು
ಎನಗೆದುರಾಗಿ /

ದಾಸ ನಾನಿರುವೆ ನಿನ್ನ ಆಜ್ಞೆಗಳಲೆ ಮಗ್ನಾಗಿ //

24 ನಿನ್ನಾಜ್ಞೆಯು ಆನಂದದಾಯಕ /
ಅವೇ ನನಗೆ ಮಂತ್ರಾಚಕ //

“ದಾಲಿತ್”

ದೃವಾಜ್ಞೆಯಂತೆ ನಡೆಯಲು ಪ್ರತಿಜ್ಞೆ

25 ನಿನ್ನ ಪ್ರಾಣ ಸೊರಗಿ ಸುಣ್ಣವಾಗಿದೆಯಯ್ಯಾ /
ನಿನ್ನ ವಾಕ್ಯಾನುಸಾರ ಉಜ್ಜೇವಗೊಳಿಸಯ್ಯಾ //

26 ನಿನ್ನ ಗತನಡತೆಯನು ಕೇಳಿ
ಸದುತ್ತರಿಸಿದೆಯಯ್ಯಾ /
ನಿನ್ನ ನಿಬಂಧನೆಗಳನೀಗ ನನಗೆ
ಉಪದೇಶಿಸಯ್ಯಾ //

27 ನಿನ್ನ ನಿಯಮಗಳ ಪಥವನೆನಗೆ
ತಿಳಿಯಪಡಿಸಯ್ಯಾ /
ನಿನ್ನ ಅದ್ಭುತಕಾರ್ಯಗಳನು ನಾ
ಧ್ಯಾನಿಸುವೆನಯ್ಯಾ //

28 ದುಃಖದಿಂದ ಸೊರಗಿಹೋಗಿದೆ ಎನ್ನಮನ /
ನಿನ್ನ ವಾಕ್ಯಾನುಸಾರ ನೀಡು ಸಾಂತ್ವನ //

29 ಏಷ್ಯಮಾರ್ಗವನು ನನಗೆ ದೂರಮಾಡಯ್ಯಾ /
ಧರ್ಮಶಾಸ್ತ್ರವನು ಎನಗೆ ಅನುಗ್ರಹಿಸಯ್ಯಾ //

30 ಆರಿಸಿಕೊಂಡಿರುವೆನು ನಾನು ಸತ್ಯ
ಮಾರ್ಗವನು /
ಇರಿಸಿಕೊಂಡಿಹೆನು ಕಣ್ಣಿಂದ ನಿನ್ನ
ನಿಧಿಗಳನು //

31 ಅಂಟಿಕೊಂಡಿರುವೆನು ನಿನ್ನ ಕಟ್ಟಳೆಗಳಿಗೆ /
ಆಶಾಭಂಗಪಡಿಸಬೇಡ ಪ್ರಭು ನನಗೆ //

32 ಹಿಡಿದಿರುವೆನು ನಿನ್ನ ಆಜ್ಞಾಮಾರ್ಗವನು /
ಎಕನೆ ಹಿರಿದಾಗಿಸಿರುವೆ ನೀ ನನ್ನ ಅರಿವನು //

“ಹೇ”

ಜಾಷ್ಟೋದಯಕ್ಕಾಗಿ ಪ್ರಾರ್ಥನೆ

33 ನಿನ್ನ ನಿಬಂಧನೆಯನು, ಪ್ರಭು, ಕಲಿಸೆನಗೆ /
ಅದರಂತೆಯೇ ನಡೆಯವೆನು ಕಡೆಯವರೆಗೆ //

34 ನೀಡೆನಗೆ ನಿನ್ನ ಶಾಸ್ತ್ರದ ಅರಿವನು /
ಮಾರ್ಣಿಮನದಿಂದ ಆಚರಿಸುವೆನದನು //

35 ಎನ್ನ ನಡೆಸು ನಿನ್ನ ಆಜ್ಞಾಮಾರ್ಗದಲ್ಲಿ /
ಪಡೆಯುವೆ ಹಷಣನಂದವನು ಅದರಲ್ಲಿ //

36 ತಿರುಗಿಸೆನ್ನ ಮನವ ನಿನ್ನ ಕಟ್ಟಳೆಯ ಕಡೆ /

ಳಾಭಲೋಭದತ್ತ ಅದು ಸರಿಯದಂತೆ ತಡೆ //

37 ವೃಧ್ಣವಾದವುಗಳು ನಾಟದಿರಲಿ ಕಣ್ಣೆ /
ಚೇತನನೀಡು ನಿನ್ನ ಮಾರ್ಗದಲಿ ನನಗೆ //

38 ಭಯಭಕ್ತ ಜನತೆಗೆ ನೀನಿತ್ತಾ ಮಾತು /
ದಾಸನಾದ ನನ್ನಲ್ಲಿ ನೆರವೇರಲಿ ಇಂತು //

39 ಶೊಲಗಲಿ ನಾನಂಜುವ ಅಪಮಾನವು /
ನಿನ್ನ ವಿಧಿಗಳು ನನಗೆ ಹಿತಕರವಾದುವು //

40 ನಿನ್ನ ನಿಬಂಧನೆಗಳ ಅಭಿಮಾನಿಯು ನಾನು /
ನೀತಿಗನುಸಾರ ಚೇತನಗೊಳಿಸೆನ್ನ ನೀನು //

“ವಾವ್”

ದೃವಾಜ್ಞೆಯಲಿ ನಂಬಿಕೆ

41 ದೊರಕಲಿ ಪ್ರಭು ನನಗೆ ನಿನ್ನ ಕರುಣೆ /
ನೀನು ವಾಗ್ನನಮಾಡಿದಾ ರಕ್ಷಣೆ //

42 ಶೊಂಡವನಾಗ ಸದುತ್ತರವನು ನಿಂದಕನಿಗೆ /
ಕಾರಣ, ನಿನ್ನ ವಾಕ್ಯದಲೆ ಇದೆ ನನಗೆ ನಂಬಿಕೆ //

43 ತಗೆಯಬೇಡ ನನ್ನ ಬಾಯಿಂದ ಸತ್ಯವನು /
ನಂಬಿಕೊಂಡಿರುವೆ ನಿನ್ನ ನ್ಯಾಯವಿಧಿಯನು //

44 ಸತತ ನಿನ್ನ ಧರ್ಮಶಾಸ್ತ್ರವನು ಕೈಗೊಳ್ಳುವೆ /
ಯುಗಯುಗಾಂತರಕು ಅದನು ಪರಿಪಾಲಿ
ಸುವೇ //

45 ನಿನ್ನ ನಿಯಮದಂತೆ ಬಾಳಲು ಯತ್ನಿಸಿದೆ /
ಎಂತಲೇ, ಆತಂಕವಿಲ್ಲದೆ ನಡೆದೆ //

46 ಮಾತಾಡುವನು ನಿನ್ನ ಆಜ್ಞೆಗಳ ವಿಷಯವಾಗಿ /
ಅರಸುಗಳ ಮುಂದೆಯು ನಿಸ್ವಂಕೋಚವಾಗಿ //

47 ನಿನ್ನ ಆಜ್ಞೆಗಳಲ್ಲಿದೆ ನನಗಾನಂದ /
ಅವುಗಳ ಮೇಲೆಯೆ ನನಗಭಿಮೋದ //

48 ನಾ ಕೈಯೊಡ್ಡಿ ಕೇಳುವುದು ನಿನ್ನ ಆಜ್ಞೆಗಳನೆ /
ನನಗೆ ತ್ರಿಯ, ಧ್ಯಾನಾಹ್ನ, ನಿನ್ನ ನಿಬಂಧನೆ //

“ಜಾಯಿನ್”

ದೃವಾಜ್ಞೆಯ ಪಾಲನೆ-ಸಂತುಷ್ಟ ಸಂಭಾವನೆ

49 ಸೃಂಗಿಕೋ ದಾಸನೆನಗೆ ನೀನಿತ್ತಾ ಮಾತನು /
ಹುಟ್ಟಿಸಿರುವೆ ನನೊಳು ನಂಬಿಕೆ,
ನಿರೀಕ್ಷೆಗಳನು //

50 ನಿನ್ನ ನುಡಿ ತರುತ್ತದೆನಗೆ ನವ ಚೇತನ /
ಆಪತ್ತಾಲದಲಿ ನನಗದೇ ಸಾಂತ್ವನ //

51 ಹಾಸ್ಯ ಅಪಹಾಸ್ಯ ಮಾಡಿದರು ಗರ್ವಿಷ್ಟರೆನ್ನನು /
ಆದರೂ ನಾ ಬಿಡಲಿಲ್ಲ ನಿನ್ನ

ಧರ್ಮಶಾಸವನು //

- 52 ನಿನ್ನ ಪ್ರಾಚೀನ ವಿಧಿಗಳ ಜ್ಞಾಪನ /
ತರುತ್ತದೆನಗೆ ಹೇ ಪ್ರಭೂ, ಸಾಂತ್ವನ //
- 53 ನಿನ್ನ ಶಾಸ್ತ್ರದ ಬ್ರಹ್ಮರನು ಕಂಡಾಗ /
ನನಗೆ ಬರುತ್ತದೆ ಕೋಮೋದ್ರೇಕ //
- 54 ನನ್ನೇ ಬಾಳ ಪ್ರವಾಸ ಮಂದಿರದೊಳು /
ಗಾನವಾದುವು ನಿನ್ನಾನಿಬಂಧನೆಗಳು //
- 55 ರಾತ್ರಿಯೊಳ್ಳೂ ಮಾಡಿದೆ ನಿನ್ನ
ನಾಮಸ್ಕರಣೆಯನು /
ಕೈಗೊಂಡೆನು ಹೇ ಪ್ರಭೂ, ನಿನ್ನ
ಧರ್ಮಶಾಸವನು //
- 56 ಈ ನಿನ್ನ ನಿಯಮಗಳ ಪಾಲನೆ /
ನನ್ನ ಪಾಲಿಗದು ಸಂಭಾವನೆ //

“ಹೇತಾ”

ಬೇಕು ದೃವಾಜ್ಞೀಯ ಚೋಧೆ

- 57 ಹೇ ಪ್ರಭು, ನೀನೇ ನನ್ನ ಪಾಲಿನ ಸ್ವಾಸ್ಥ್ಯ /
ನಿನ್ನ ವಾಕ್ಯದ ಪಾಲನೆಯೇ ನಾಗ್ಯೇದ ನಿರ್ಣಯ //
- 58 ನಿನ್ನ ಕರುಣೆಯನು ಕೋರಿದೆನು ಮನಸಾರ /
ಪ್ರಸನ್ನನಾಗು ನನಗೆ ನಿನ್ನ ನುಡಿಗನುಸಾರ //
- 59 ನನ್ನಯ ನಡತೆಯನು ಪರಿಶೋಧಿಸುತ್ತೆ /
ತಿರುಗಿಕೊಂಡೆನು ನಿನ್ನ ಕಟ್ಟಳೆಯತ್ತೆ //
- 60 ನಿನ್ನ ಆಜ್ಞೀಯನು ನಾನು ಅನುಸರಿಸುವಲ್ಲಿ /
ಆಲಸಿಯಲ್ಲ, ಆಸಕ್ತಿ ನಾನು ಅದರಲ್ಲಿ //
- 61 ದುರ್ಜನರ ಪಾಶಗಳು ಸುತ್ತಿಕೊಂಡಿವೆ ನನ್ನನು /
ಆದರು ನಾ ಮರೆಯಲಿಲ್ಲ ನಿನ್ನ
ಧರ್ಮಶಾಸವನು //
- 62 ನ್ಯಾಯಯುತ ನೀನ್ನ ವಿಧಿಗೊಸ್ಕರ ವಂದಿಸಲು /
ನಾನು ಎಚ್ಚರಗೊಳ್ಳುವೆ ಮಧ್ಯರಾತ್ರಿಯೊಳು //
- 63 ಗಳೆಯ ನಾನು ನಿನ್ನಲಿ ಭಯಭಕ್ತಿಯುಳ್ಳವರಿಗೆ /
ನಿನ್ನ ನಿಯಮಗಳ ಕೈಗೊಂಡು
ನಡೆಯುವವರಿಗೆ //
- 64 ಪ್ರಭು, ನಿನ್ನಚಲ ಪ್ರೀತಿಯಿಂದ ಜಗ ತುಂಬಿದೆ /
ನೀಡೆನಗೆ ಪ್ರಭು, ನಿನ್ನ ನಿಬಂಧನೆಗಳ
ಚೋಧೆ //

“ತೈತಾ”

ಕಷ್ಟಾನುಭವ ಕಲಿಸಿದ ದೃವಾಜ್ಞೀ

- 65 ಹೇ ಪ್ರಭೂ, ನಿನ್ನ ವಾಗ್ವಾನದ ಪ್ರಕಾರ /
ಮಾಡಿದೆ ನಿನ್ನ ದಾಸನಿಗೆ ಮಹೋಪಕಾರ //
- 66 ಸುಜ್ಞಾನ ವಿವೇಕಗಳನು ಕಲಿಸೆನಗೆ /
ನಿನ್ನಾಜ್ಞೀಗಳಲಿ ನನಗಿದೆ ನಂಬಿಕೆ //

⁶⁷ ಕಷ್ಟಾನುಭವಕೆ ಮುಂಚೆ ದಾರಿತಪ್ಪಿ ನಡೆದೆ /
ಆದರೀಗ ನಡೆಯುತ್ತಿರುವ ನಿನ್ನ ನುಡಿಯಂತೆ //

⁶⁸ ಒಳ್ಳೆಯವ, ಒಳ್ಳೆಯದ ಗೈಕೊಳ್ಳುವ ನೀನು /
ಬೋಧಿಸೆನಗೆ ನಿನ್ನ ನಿಬಂಧನೆಗಳನು //

⁶⁹ ಸುಳ್ಳ ಕಲ್ಪಿಸಿಹರಾ ಗರ್ವಿಗಳು ನಿನಗೆ
ವಿರುದ್ಧವಾಗಿ /
ನಾನೋ ಪಾಲಿಪೆ ನಿನ್ನ ನಿಯಮಗಳನು
ಹೃತ್ಪೂರ್ವಕವಾಗಿ //

⁷⁰ ಹೊಬ್ಬಿನಂತೆ ಆ ಜನರ ಹೃದಯ ಮಂದ /
ನಿನ್ನ ಧರ್ಮಶಾಸ್ತ್ರವೇ ನನಗಾನಂದ //

⁷¹ ಕಷ್ಟಾನುಭವವೂ ಆಯಿತೆನಗೆ ಹಿತಕರ /
ಅದು ತಂದಿತು ನಿನ್ನ ನಿಬಂಧನೆಗಳಿಚ್ಛರ //

⁷² ಸಾವಿರಾರು ಜಿನ್ನಬೆಳ್ಳಿ ನಾಣ್ಯಗಳಿಗಂತ /
ನಿನ್ನ ಬಾಯಿಂದ ಬಂದ ಧರ್ಮಶಾಸ್ತ್ರ
ಉಚಿತ //

“ಯೋದ್”

ನ್ಯಾಯಬಢ್ ದೃವಾಜ್ಞ್

⁷³ ನನ್ನನು ನಿಮಿಂಸಿ ರೂಪಿಸಿವೆ ನಿನ್ನ ಕೈಗಳು /
ನೀಡು ಬುದ್ಧಿಯನು ನಿನ್ನಾಜ್ಞೆಗಳನು
ಕಲಿಯಲು //

⁷⁴ ನಿನ್ನ ವಾಕ್ಯದಲ್ಲಿ ನಾನಿತ್ತ ನಿರೀಕ್ಷೆಯಿಂದ /
ಭಯಭಕ್ತಿಯುಳ್ಳವನು ನೋಡಿ ಪಡೆದನು
ಆನಂದ //

⁷⁵ ನಾ ಬಲ್ಲೆ ಪ್ರಭು, ನಿನ್ನ ವಿಧಿಗಳು
ನೀತಿಯುತವೆಂದು /
ಕಷ್ಟಕೆ ನನ್ನನು ಗುರಿಪಡಿಸಿರುವುದು
ಉಚಿತವೆಂದು //

⁷⁶ ನಿನ್ನ ದಾಸನಿಗೆ ನೀನು ನುಡಿದ ಪ್ರಕಾರ /
ಸಾಂತ್ವನ ನೀಡಲಿ ಎನಗೆ ನಿನ್ನಚಲ ಒಲವರ //

⁷⁷ ನಾ ಬದುಕುವಂತೆ ತೋರೆನಗೆ ನಿನ್ನ ದಯ /
ನಿನ್ನ ಧರ್ಮಶಾಸ್ತ್ರ ನನಗೆ ಪರಮಷ್ಟಿಯ //

⁷⁸ ನನಗೆ ಕೇಡು ಬಗೆದ ಗರ್ವಿಗಳಿಗಾಗಲಿ
ಮಾನಭಂಗ /

ನಾನಾದರೋ ಗೈವೆ ನಿನ್ನ ನೇಮಗಳ
ಧ್ಯಾನಯೋಗ //

⁷⁹ ನನ್ನತ್ತ ಬರಲಿ ನಿನ್ನಲ್ಲಿ ಭಯಭೀತಿಯುಳ್ಳವರು /
ನಿನ್ನ ಕಟ್ಟಳೆಗಳನು ಆಗ ಕಲಿತುಕೊಳ್ಳುವರು //

⁸⁰ ನಿನ್ನ ನಿಬಂಧನೆಗಳಲಿ ಸ್ಥಿರವಿದೆ ಎನ್ನ ಮನ /
ನನಗೆ ಒದಗದು ಆಗ ಆಶಾಭಂಗ,
ಅವಮಾನ //

“ಕಾಷ್ಟ”

ದೃವಾಜ್ಞ ತರುವ ಮುಕ್ತಿ

81 ಮನಗುಂದಿರುವೆ ನಾ ಮುಕ್ತಿಯ ಬಯಕೆಯಲೇ /
ನಂಬಿಕೆಯನು ಇಟ್ಟಿರುವೆ ನಿನ್ನ ವಾಕ್ಯದಲೆ //

82 ನಿನ್ನ ವಾಗ್ಣವದ ನಿರೀಕ್ಷೆಯಲೇ ನನ್ನ ಕಳ್ಳು
ಸೊರಗಿವೆ /

“ನನಗೆಂದು ನೀಡುವೆ ಸಾಂಶ್ಲೇಷನ್?” ಎಂದು
ನಾ ಕೇಳುತ್ತಿರುವೆ //

83 ಬೆಂಕಿಗೆ ಬಿಸಾಡಿದ ಒಣ ಬುದ್ಧಲೀಯಂತಾದೆ /
ಆದರೂ ನಿನ್ನ ನಿಬಂಧನೆಗಳನ್ನು
ಮರೆಯದಿದ್ದೆ //

84 ನಿನ್ನ ದಾಸ ನಾನೆಷ್ಟು ದಿನ ಕಾದಿರಬೇಕಯ್ಯಾ /
ನನ್ನ ಹಿಂಸಕರಿಗೆಂದು ಶ್ರೀಕ್ಷೇ
ವಿಧಿಸುವೆಯಯ್ಯಾ?//

85 ಗುಂಡಿ ಅಗೆದಿಹರು ಎನಗೆ ಗರ್ವಷ್ಟರು /
ಥಮ್ರಶಾಸ್ತ ಪಾಲಿಸದ ಆ ದುರುಳರು //

86 ನಿನ್ನ ಆಜ್ಞೆಗಳೆಲ್ಲ ನಂಬಲಹರವಾದುವಯ್ಯಾ /
ನಿಪ್ಪಾರಣವಾಗಿ ಹಿಂಸಿಸುತ್ತಿಹರು,
ನೆರವಾಗಯ್ಯಾ //

87 ಅಳಿಸಿಹಾಕಲು ನೋಡಿದರು ಇಳೆಯಿಂದನ್ನನು /
ಆದರು ಉಳಿಸಿಕೊಂಡೆನು ನಿನ್ನ
ನಿಯಮಗಳನು //

88 ನಿನ್ನಚಲ ತ್ವಿತೀಗನುಸಾರ ಚೈತನ್ಯಗೊಳಿಸೆನ್ನನು /
ಕೈಗೊಳ್ಳುವೆನಾಗ ನಿನ್ನ ಬಾಯುಸುರಿದ
ಕಟ್ಟಳೆಗಳನು //

“ಲಾಮೆದ್”

ದೃವಾಜ್ಞಿಯ ಅಪರಿಮಿತ

89 ಹೇ ಪ್ರಭು, ನಿನ್ನ ವಾಕ್ಯ ಶಾಶ್ವತ /
ಪರಲೋಕದಲ್ಲಿ ಅದು ಜಿರ ಶಾಶ್ವತ //

90 ಇರುವುದು ತಲತಲಾಂತರಕು ನಿನ್ನ ಸತ್ಯತೆ /
ನೀ ಸಾಫ್ತಿಪಿಸಿದ ಭೂಮಂಡಲಕ್ಕಿದೆ ಸ್ಥಿರತೆ //

91 ನಿನ್ನ ವಿಧಿಗನುಸಾರ ಅವು ಇಂದಿಗೂ ಉಳಿದಿವೆ /
ಎಕನೇ, ಸರ್ವಾ ಮಾಡುತ್ತಿವೆ ನಿನಗೆ ಸೇವೆ //

92 ನಿನ್ನ ಥಮ್ರಶಾಸ್ತವು ನೀಡಿರದಿದ್ದರೆ ನನಗೆ
ಸಂತಸ /
ನನಗೊದಗಿದ ವಿಪತ್ತಿನಲೆ ನಾ ಹೊಂದುತ್ತಿದ್ದೆ
ವಿನಾಶ //

93 ಮರೆಯೆ ನಾನೆಂದಿಗೂ ನಿನ್ನ ನಿಯಮಗಳನು /
ಅವುಗಳಿಂದಲೇ ನನಗಿತ್ತೆ ನವಚೀವನವನು //

- ⁹⁴ ಉದ್ದರಿಸೆನ್ನನು, ನಾನು ನಿನ್ನವನು /
ನಿನ್ನ ನಿಯಮಗಳಲೇ ಆಸಕ್ತನು //
- ⁹⁵ ಹೊಂಚುಹಾಕುತ್ತಿಹರು ದುರುಳರು
ಸಂಹರಿಸಲೆನ್ನನು /
ನಾನೋ ನಿನ್ನ ಕಟ್ಟಳೆಗಳನು
ಲಕ್ಷಿಸುತ್ತಿರುವೆನು //
- ⁹⁶ ನಾ ಬಲ್ಲೆ ಸರ್ವ ಸಂಪೂರ್ಣತೆಗೂ ಮಿತಿ
ಉಂಟೆಂದು /
ನಿನ್ನ ಆಜ್ಞೆಗಳಾದರೋ
ಅಪರಿಮಿತವಾದುವೆಂದು //

“ಮೇಮಾ”

ದೃವಾಜ್ಞಿಯ ಅಭಿಮಾನಿ

- ⁹⁷ ನಿನ್ನ ಧರ್ಮಶಾಸ್ತ್ರ ನನಗೆನಿತೋ ಪ್ರಿಯ /
ನಾನದರಲೇ ದಿನವೆಲ್ಲ ಧ್ಯಾನಮಯ //
- ⁹⁸ ನಿನ್ನಾಜ್ಞೆಗಳು ಸದಾ ನನೊಂದಿಗಿರುವುದರಿಂದ /
ನಾನಧಿಕ ಬುದ್ಧಿವಂತ ನನ್ನ ಶತ್ರುಗಳಿಗಂತ //
- ⁹⁹ ನಿನ್ನ ಕಟ್ಟಳೆಗಳ ಧ್ಯಾನಿ ನಾನಾದುದರಿಂದ
ನಾನಧಿಕ ಜ್ಞಾನಿ ನನ್ನ ಬೋಧಕರೆಲ್ಲರಿಗಂತ //
- ¹⁰⁰ ನಿನ್ನ ನಿಯಮಗಳನು ಕೈಗೊಂಡುದರಿಂದ /
ನಾನಧಿಕ ವಿವೇಕ ಗುರುಹಿರಿಯರಿಗಂತ //
- ¹⁰¹ ನಿನ್ನ ವಾಕ್ಯವನು ಅನುಸರಿಸುವ ಧೇಯದಿಂದ /
ನನ್ನ ಹೆಚ್ಚೆಗಳನು ತಡೆದೆನು
ದುಮಾರ್ಗದಿಂದ //
- ¹⁰² ತಪ್ಪಿಸಿಕೊಳ್ಳಲಿಲ್ಲ ನಾ ನಿನ್ನ ವಿಧಿಗಳಿಂದ /
ನೀನೇ ನನಗದರ ಬೋಧನೆ
ಮಾಡಿದ್ದರಿಂದ //
- ¹⁰³ ನಿನ್ನ ನುಡಿ ಎನಿತೋ ರುಚಿ ನನ್ನ ನಾಲಿಗೆಗೆ /
ಜೀನುತ್ಪಾಕ್ಷಿಂತ ಸಿಹಿ ನನ್ನ ಭಾಯಿಗೆ //
- ¹⁰⁴ ವಿವೇಕಿಯಾದೆನು ನಿನ್ನ ನಿಯಮಗಳ ಮೂಲಕ /
ದ್ವೇಷಿಸುತ್ತಿಹೆನು ಪ್ರತಿಯೋಂದು ಮಿಥ್ಯಾ
ಮಾರ್ಗ //

“ನೂನ್”

ದೃವಾಜ್ಞಿ - ಭಾಳಿಗೆ ದಾರಿದೀಪ

- ¹⁰⁵ ನಿನ್ನ ವಾಕ್ಯ ನನಗೆ ದಾರಿದೀಪ /
ನನ್ನ ಕಾಲಿನ ನಡೆಗೆ ಕೈದಿಲೆ //
- ¹⁰⁶ ನಡೆದುಕೊಳ್ಳುವೆನು ಶಪಥ ಮಾಡಿರುವಂತೆ /
ನಿನ್ನ ನೀತಿವಿಧಿಗಳನು ಪಾಲಿಪೆನು ಅದರಂತೆ //
- ¹⁰⁷ ಕುಗೀಹೋಗಿರುವೆನು ಪ್ರಭು ಅಶ್ವಧಿಕವಾಗಿ /

ಚೇತನಗೊಳಿಸು ನಿನ್ನ ವಾಕ್ಯಾನುಸಾರವಾಗಿ //

108 ಸ್ವೀಕರಿಸು ನಾನು ಉಸುರುವ

ಸ್ತುತಿಯರ್ಥಜೆಯನು /

ಪ್ರಭೂ, ನನಗೆ ಕಲಿಸು ನಿನ್ನ

ವಿಧಿನಿಯಮಗಳನು //

109 ಕೈಯಲ್ಲಿ ಜೀವ ಹಿಡಿದು ಕಳೆಯುತ್ತಿರುವೆ

ಕಾಲವೆಲ್ಲ /

ಆದರೂ ಪ್ರಭು, ನಾ ಧರ್ಮಶಾಸ್ತ್ರವನು

ಮರೆತಿಲ್ಲ //

110 ಒಡ್ಡಿಹರು ಎನಗೆ ಆ ದುರುಳ ಜನರು

ಬಲೆಯನು /

ಆದರೂ ಮೊರಿಲ್ಲ ನಾನು ನಿನ್ನ

ನಿಯಮಗಳನು //

111 ಹೃದಯಾನಂದಕರ ನಿನ್ನ ಕಟ್ಟಳೆಗಳು /

ನನಗಮರ ಸ್ವಾಸ್ತ್ಯವಾದುವುವು ಅವು

ಗಳು //

112 ಮನಸ್ಸುಮಾಡಿರುವೆ ಸದಾ ಕೈಗೊಂಡು

ನಡೆಯಲು /

ಜೀವಮಾನವೆಲ್ಲ ನಿನ್ನ ನಿಬಂಧನೆಗಳನು //

“ಸಾಮೇಖ್ಯ”

ದೃವಾಜ್ಞಿ ನನಗಾಶ್ರಯ

113 ದ್ವೇಷವಿದೆ ಎನಗೆ ದ್ವಿಮನಸ್ತರಲೆ /

ಪ್ರೀತಿ ಇದೆ ನಿನ್ನ ಧರ್ಮಶಾಸ್ತ್ರದಲೆ //

114 ನನ್ನಾಶ್ರಯವೂ ಕವಚವೂ ನೀನೇ /

ನಿರೀಕ್ಷಿಸುತ್ತಿರುವೆ ನಿನ್ನ ವಾಕ್ಯವನೆ //

115 ಶೋಲಗು ನನ್ನಿಂದ ದುರುಳ ಜನಾಂಗವೆ /

ದೃವಾಜ್ಞಿಗಳನು ನಾನು ಪಾಲಿಸುವೆ //

116 ನಿನ್ನ ನುಡಿಗನುಸಾರ ಉದ್ಧರಿಸು, ನಾ

ಬದುಕುವೆ /

ನಿರಾಶೆಗೊಳಿಸಬೇಡ ನಾ ನಿರೀಕ್ಷಿಸುತ್ತಿ

ರುವೆ //

117 ನನಗಾಧಾರವಾಗಿರು ಸುರಫ್ತತನಾಗಿರುವೆ /

ನಿನ್ನ ನಿಬಂಧನೆಗಳಿಗೆ ಸದಾ ಗಮನ

ಕೊಡುವೆ //

118 ನಿಬಂಧನೆ ಮೊರಿದವರನು ತಿರಸ್ಕರಿಸುತ್ತಿ

ವೃಧ್ಣವಾದುದಾ ಜನರು ಹೂಡುವ

ಕುಯುತ್ತಿ //

119 ಶೋಕದ ದುರುಳರನ್ನೆಲ್ಲಾ ಕಸದಂತೆ

ಪರಿಗಣಿಸುತ್ತೀ /

ಎಂತಲೇ, ನಿನ್ನಕಟ್ಟಳೆಯಲ್ಲಿದೆ ನನಗೆ ಆಸಕ್ತಿ //

- 120 ನಡುಗುತ್ತಿದೆ ದೇಹ ನಿನ್ನ ಭಯದಿಂದ /
ಬಾಳಿದೆ ನಿನ್ನ ವಿಧಿಗಳ ಭೀತಿಯಿಂದ //

“ಅಯಿನ್”

ದೃವಾಜ್ಞಿಯ ಮೌಲ್ಯ

- 121 ಕೈಗೊಳ್ಳುವೆ ನೀತಿಯುತ ನಿನ್ನ ವಿಧಿಗಳನು /
ಬಲಾತ್ಮಾರಿಗಳಿಗೂಪ್ತಿಸಬೇಡ ನನ್ನನ್ನು //
122 ಹೊಣೆಗಾರನಾಗು ನಿನ್ನ ದಾಸನ ಕ್ಷೇಮಕೆ /
ಆ ಗರ್ವಿಗಳು ಬಾಧಕರಾಗದಿರಲಿ ನನಗೆ //
123 ಮಂದವಾಯಿತನ್ನ ನೇತ್ರ ನಿನ್ನ ರಕ್ಷಣಾಗಾಗಿ
ಕಾಯುತ /
ನೀತಿಯುತ ನಿನ್ನ ನುಡಿ ಆಡೇರುವುದನು
ನಿರೀಕ್ಷಿಸುತ //
124 ಕೃಪೆಯಿಂದ ನಡೆಸು ನಿನ್ನ ದಾಸನನು /
ಕಲಿಸೆನಗೆ ನಿನ್ನ ನಿಬಂಧನೆಗಳನು //
125 ನಿನ್ನ ದಾಸ ನಾನು, ದಯಪಾಲಿಸು ಎನಗೆ /
ನಿನ್ನ ಕಟ್ಟಳೆಗಳನು ಅರಿವ ತಿಳುವಳಿಕೆ //
126 ಉಲ್ಲಂಘನೆಯಾಗಿದೆ ಪ್ರಭು, ನಿನ್ನ
ಧರ್ಮಶಾಸ್ತ್ರ /
ಸಮಯ ಬಂದೊದಗಿದೆ, ಆಗು ನೀನು
ಕಾರ್ಯತತ್ವರ //

- 127 ಚಿನ್ನ, ಅಪರಂಚಿಗಂತಲೂ ತ್ರಿಯ /
ನಿನ್ನ ಆಜ್ಞೆಗಳು ನನಗೆ ಸುಪ್ರಿಯ //
128 ನ್ಯಾಯವಾಗಿವೆ ನಿನ್ನ ನಿಯಮಗಳೆಲ್ಲ /
ನನಗೆ ಹಗೆ ಮಿಥ್ಯಮಾರ್ಗಗಳೆಲ್ಲ //

“ಪೇ”

ದೃವಾಜ್ಞಿಪಾಲನೆ

- 129 ಅಪೂರ್ವವಾದ ನಿನ್ನ ಕಟ್ಟಳೆಗಳನು /
ಹೃತ್ಯಾರ್ವಕವಾಗಿ ನಾ ಪಾಲಿಪೆನು //
130 ತರುವುದು ನಿನ್ನ ವಾಕ್ಯೋಪದೇಶ /
ಸರಳ ಜನರಿಗೆ ಜಾಣ ಪ್ರಕಾಶ //
131 ಬಾಯ್ದರೆದು ಹಾತೊರೆಯುತಿರುವೆ /
ನಿನ್ನ ಆಜ್ಞೆಗಳನು ಅರಸುತ್ತಿರುವೆ //
132 ನಿನ್ನ ನಾಮಪ್ರಿಯರಿಗೆ ಮಾಡುವಂತೆ /
ನನಗಭಿಮುಖವಾಗಿ ತೋರು ನೀ ಮಮತೆ //
133 ನಿನ್ನ ನುಡಿಗನುಸಾರ ದೃಢಪಡಿಸು ನನ್ನ
ನಡತೆಯನು /
ಕೆಡುಕೊಂಡೂ ಅಧೀನಪಡಿಸದಿರಲಿ ನನ್ನನು //

- 134 ಜನಶೋಷಣೆಯಿಂದ ಮುಕ್ತಗೊಳಿಸೆನ್ನನು /
 ಕೃಗೊಳ್ಳವೆನು ಆಗ ನಿನ್ನ ನಿಯಮಗಳನು //
- 135 ಶೋರು ನಿನ್ನ ಮುಖಿದರ್ಶನ ಈ ದಾಸನಿಗೆ /
 ನೀ ಕಲಿಸು ನಿನ್ನ ನಿಬಂಧನೆಗಳನು ಎನಗೆ //
- 136 ನಿನ್ನ ಶಾಸ್ತ್ರವನು ಜನ ಪಾಲಿಸದ ಕಾರಣ /
 ಹರಿಯುತ್ತಿದೆ ಧಾರೆಯಾಗಿ ನನ್ನ ಕಣ್ಣಾ //

“ಶಾದ್ವಿ”
 ದೃವಾಜ್ಞೆ – ಶಾಶ್ವತ ಆಜ್ಞೆ

- 137 ಹೇ ಪ್ರಭೂ, ನೀನು ಸತ್ಯವಂತ /
 ನಿನ್ನ ವಿಧಿಯು ನಾಯಸಮೃತ //
- 138 ಸತ್ಯವಾದುವು ನೀನಿತ್ತ ಕಟ್ಟಳೆಗಳು /
 ಪೂರ್ಣವಿಶ್ವಾಸನೀಯವಾದುವು ಅಪುಗಳು //
- 139 ಮರೆತುಬಿಟ್ಟರು ವಿರೋಧಿಗಳು ನಿನ್ನ
 ವಾಕ್ಯವನು /
 ಎಂತಲೆ ದಹಿಸುತ್ತಿದೆ ಧರ್ಮಾಸಕ್ತಿ ಎನ್ನನು //
- 140 ನಿನ್ನ ನುಡಿಯೊಂದೊಂದೂ ಪರಮ
 ಪರಿಶೋಧಿತ /
 ಅದರ ಮೇಲಿದೆ ನಿನ್ನ ದಾಸನಿಗೆ ಬಹುಮೋದ //
- 141 ನಾನಲ್ಪನು, ತಿರಸ್ಕಾರ ಹೊಂದಿದವನು /
 ಅದರೂ ಮರೆತಿಲ್ಲ ನಿನ್ನ ನೇಮಗಳನು //
- 142 ನಿನ್ನ ನೀತಿ ನಿತ್ಯ /
 ನಿನ್ನ ಶಾಸ್ತ್ರ ಸತ್ಯ //
- 143 ಎರಗಿವೆಯಾದರೂ ಕಷ್ಟ ಸಂಕಟಗಳು /
 ನನಗಾನಂದಾಯಕ ನಿನ್ನ ಆಜ್ಞೆಗಳು //
- 144 ನೀತಿಯುತ ಹಾಗೂ ಶಾಶ್ವತ ನಿನ್ನ ಶಾಸನ /
 ನಾ ಜೀವಿಸುವಂತೆ ದಯಪಾಲಿಸನಿಗೆ
 ಸುಜ್ಞನ //

“ಶೋಷಣೆ”
 ಜೀವೋದ್ಧಾರಕನ ಆಜ್ಞೆ

- 145 ಸದುತ್ತರಿಸು ಮನಪೂರ್ವಕವಾಗಿ
 ಮೊರೆಯಿಡುವೆ /
 ನಿನ್ನ ನಿಬಂಧನೆಗಳನು ಪ್ರಭು, ಅನುಸರಿಸುವೆ //
- 146 ಉದ್ಧರಿಸನ್ನನು, ನಿನಗೆ ಮೊರೆಯಿಡುವೆ /
 ನಿನ್ನ ಕಟ್ಟಳೆಗಳನು ಕೃಗೊಳ್ಳವೆ //
- 147 ಅರುಣೋದಯದಲೆದ್ದು ಮೊರೆಯಿಟ್ಟೆನು /
 ನಿನ್ನ ವಾಕ್ಯದಲೆ ನಂಬಿಕೆಯಿಟ್ಟೆನು //
- 148 ನಿನ್ನ ನುಡಿಯನು ಧ್ಯಾನಿಸಬೇಕೆಂದೇ /
 ಎಚ್ಚರಗೊಳ್ಳುವೆ ಇರುಳಿನ ಜಾವಕೆ ಮುಂದೆ //

- 149 ಪ್ರೀತಿಯಿಂದ ಹೇ ಪ್ರಭೂ, ಕೇಳಿನ್ನ
ಮೊರೆಯನು /
ನಿನ್ನ ವಿಧಿಗನುಸಾರ ಚೇತನಗೊಳಿಸೆನ್ನನು //
- 150 ದುಷ್ಪರ್ವಿಂಗಳು ಬಂದಿಹರೆನ್ನ ಸಮಾಪಕ್ಕೆ /
ದೂರವಿರುವರು ಅವರು ನಿನ್ನ
ಧರ್ಮಶಾಸಕೆ //
- 151 ಹೇ ಪ್ರಭೂ, ನೀನಿರುವೆ ಹತ್ತಿರ /
ನಿನ್ನ ಆಜ್ಞೆಗಳೆಲ್ಲ ಸುಸ್ಥಿರ //
- 152 ಸ್ಥಾಪಿಸಿರುವೇ ನಿನ್ನ ಕಟ್ಟಳೆಗಳನು ಶಾಶ್ವತವಾಗಿ /
ಮೊದಲಿಂದಲೇ ಇದನರಿತೆ ನಾನವುಗಳ
ಮೂಲಕವಾಗಿ //

“ರೇಣ್ಣ”

ಸತ್ಯವೇ ದೃವಾಜ್ಞೆಯ ಸಾರಾಂಶ

- 153 ನನ್ನ ಕಷ್ಟವ ನೋಡಿ ಮುಕ್ತಗೊಳಿಸೆನ್ನನು /
ಮರೆತಿಲ್ಲ ನಾನು ನಿನ್ನ ಧರ್ಮಶಾಸ್ತ್ರವನು //
- 154 ನನ್ನ ಪರ ವಾದಿಸಿ, ಬಿಡುಗಡೆ ಮಾಡು ಎನ್ನನು /
ನಿನ್ನ ನುಡಿಗನುಸಾರ ಚೇತನಗೊಳಿಸು
ನನ್ನನು //
- 155 ದೂರವಿದೆ ದುರುಳರಿಗೆ ಆ ಜೀವೋದ್ಧಾರ /
ಅವರಿಗಿದೆ ನಿನ್ನ ನಿಬಂಧನೆಗಳ ತಾತ್ವಾರ //
- 156 ನಿನ್ನ ಕೃಪಾಕಾರ್ಯಗಳು, ಹೇ ಪ್ರಭೂ, ಅಪಾರ /
ಚೇತನಗೊಳಿಸೆನ್ನನು, ನಿನ್ನ
ವಿಧಿಗಳಿಗನುಸಾರ //
- 157 ದ್ವೇಷಿಸಿದರು, ಹಿಂಸಿಸಿದರು, ಹಲವರು
ನನ್ನನು /
ಆದರೂ ಬಿಟ್ಟಿಲ್ಲ ನಾನು ನಿನ್ನ ಕಟ್ಟಳೆಗಳನು //
- 158 ಆ ದೊರ್ಹಿಗಳನು ಕಂಡಾಗ ಆಗುತ್ತಿದೆ ಅಸಹ್ಯ /
ಎಕೆನೆ ನಿನ್ನ ನುಡಿಯಂತೆ ಅವರು
ನಡೆಯರಯಾಗ್ಯ //
- 159 ನಿನ್ನ ನೇಮನಿಯಮಗಳು ಪ್ರಭು, ಎನಿತೋ
ಪ್ರಿಯ /
ಕಾಪಾಡೆನ್ನನು ನಿನ್ನ ಪ್ರೀತಿಗನುಸಾರ //
- 160 ಸತ್ಯವೇ ನಿನ್ನ ವಾಕ್ಯದ ಸಾರಾಂಶ /
ನಿನ್ನಯ ನೀತಿವಿಧಿಗಳೆಲ್ಲವೂ ಅನಿಶ //

“ಷಿನ್”

ದೃವಾಜ್ಞೆಯಿಂದ ಸೆಮ್ಮುದಿ

- 161 ಪೀಡಿಸುತ್ತಿಹರು ನಿಷ್ಕಾರಣವಾಗಿ ರಾಜರುಗಳು /
ನಿನ್ನ ವಾಕ್ಯದ ಭೀತಿ ಇಹುದು ನನ್ನ

ಹೃದಯದೊಳು //

- 162 ಜನರಿಗಾನಂದ ಅನಿರೀಕ್ಷಿತ ಆಸ್ತಿಯಲಿ /
ನನಗಾದರೋ ಪರಮಾನಂದ ನಿನ್ನ
ನುಡಿಯಲಿ //
- 163 ಹಿಡಿಸದು ಎನಗೆ ಮಿಥ್ಯವಾದುದು, ಅದು ಎನಗೆ
ಅಸಹ್ಯ /
ನಿನ್ನ ಧರ್ಮಶಾಸ್ತ್ರವಾದರೋ ನನಗೆ ಸುಪ್ರಿಯ //
- 164 ನೀತಿಯುತ ನಿನ್ನ ವಿಧಿಗಳ ನಿಮಿತ್ತ /
ಸ್ತುತಿಪೇ ನಿನ್ನ ದಿನಕ್ಕೆ ಏಳುಕಿತ್ತಾ //
- 165 ಅತಿ ನೆಮ್ಮೆದಿಯುಂಟು ನಿನ್ನ ಶಾಸ್ತ್ರಪ್ರಿಯರಿಗೆ /
ವಿಷ್ವಕರವಾದುದೇನೂ ಇರದು
ಅಂಥವರಿಗೆ //
- 166 ರಕ್ಷಣೆಯನು ಪ್ರಭು, ನಿರೀಕ್ಷಿಸುತ್ತಿರುವೆ /
ನಿನ್ನ ಆಜ್ಞೆಗಳನು ನಾನು ಕೃಗೊಂಡಿರುವೆ //
- 167 ನಿನ್ನ ಕಟ್ಟಳೆಗಳು ನನಗೆ ಅಧಿಕ ತ್ವಿಯ /
ನಿನ್ನ ಅಂತರಂಗ ಅವುಗಳಿಗೆ ವಿಧೇಯ //
- 168 ಅನುಸರಿಸಿದೆ ನಿನ್ನ ನೇಮು ನಿಯಮಗಳನೆಲ್ಲ /
ನಿನಗೆ ಬಟ್ಟಬಯಲು ನಿನ್ನ ನಡತೆಯೆಲ್ಲ //

“ತಾವ್”

ದೃವಾಚ್ಯಾಯಿಂದ ಜಾಣೋದಯ

- 169 ನನ್ನ ಮೋರೆ ಸೇರಲಿ ಪ್ರಭು, ನಿನ್ನ ಸನ್ನಿಧಿಯ /
ನಿನ್ನ ವಾಕ್ಯಾನುಸಾರ ನೀಡು ಜಾಣೋದಯ //
- 170 ನನ್ನ ವಿಜ್ಞಾಪನೆ ಸೇರಲಿ ನಿನ್ನ ಸನ್ನಿಧಿಗೆ /
ಉದ್ದರಿಸೆನ್ನನು ನಿನ್ನ ನುಡಿಗೆ ತಕ್ಷಣಾಗೆ //
- 171 ನನಗೆ ಕಲಿಸಿರುವೆ ನಿನ್ನ ನಿಬಂಧನೆಗಳನು /
ನಿನ್ನ ಬಾಯಿ ಉಸುರಲಿ ನಿನ್ನ
ಗುಣಗಾನವನು //
- 172 ವರ್ಣಿಸಲಿ ನನ್ನ ನಾಲಿಗೆ ನಿನ್ನ ನುಡಿಗಳನು /
ನಿನ್ನ ಕೃ ನೀಡಲಿ ನನಗೆ ನೆರವನು //
- 173 ಆರಿಸಿಕೊಂಡೆ ನಿನ್ನ ನಿಯಮಗಳನು /
ನಿನ್ನ ಕೃ ನೀಡಲಿ ನನಗೆ ನೆರವನು //
- 174 ನನಗೆ ಇಷ್ಟ ನೀನು ನೀಡುವ ಜೀವೋದ್ಧಾರ /
ನಿನ್ನ ಧರ್ಮಶಾಸ್ತ್ರ ಎನಗೆ ಸಂತೋಷಕರ //
- 175 ಉಳಿಸೆನ್ನ ಪ್ರಾಣವನ್ನೆ, ಭಜಿಪೆ ನಿನ್ನನು /
ನೀಡಲಿ ಎನಗೆ ನಿನ್ನ ವಿಧಿಗಳು ನೆರವನು //
- 176 ಪ್ರಭು, ದಾರಿತಪ್ಪಿದ ಕುರಿ ನಾನು /
ಪರಾಂಬರಿಸು ನಿನ್ನ ದಾಸನನು /
ಮರೆಯೆನು ನಿನ್ನಾಜ್ಞೆಗಳನು //

ಶಾಂತಿಪರತೆ – ಸಮರಃದ್ಧತೆ
(ಯಾತ್ರಾಗೀತೆ)

120 ಸಂಕಟದಲಿ ಮೊರೆಯಿಟ್ಟನು

ಪ್ರಭುವಿಗೆ /
ಕೊಟ್ಟನು ಸದುತ್ತರವನು ಆತನೆನಗೆ //
² ಬಿಡಿಸೆನ್ನನು ಪ್ರಭು ಸುಳ್ಳಬಾಯಿಂದ /
ವಂಚಿಸುವ ನಾಲಿಗೆ ಉಳ್ಳವರಿಂದ //
³ ವಂಚಕ ನಾಲಿಗೆಯೇ, ನಿನಗೆ ಸಿಕ್ಕುವುದೇನು?/
ನಿನಗೆ ಬಂದೊದಗುವ ಶಿಕ್ಷೆಯಾದರೂ
ಏನು? //
⁴ ತಟ್ಟುವುವು ಶೂರನ ಹರಿತ ಬಾಣಗಳು /
ಗಿಟ್ಟುವುವು ಉರಿಯುವ ಬೆಂಕಿ ಕೆಂಡಗಳು //
⁵ ಅಯ್ಯೋ ತಂಗಬೇಕಲ್ಲಾ ಮೇಷೆಕಿನವರ
ಮಧ್ಯದಲಿ //
ಅಕಟ್ಟಾ ಇರಬೇಕಲ್ಲಾ ಕೇದಾರಿನ
ಪಾಳೆಯಗಳಲ್ಲಿ //
⁶ ಶಾಂತಿಗೆ ಶತ್ರುಗಳಾದವರ ಒಡನಾಟ /
ಸಾಕು ಆ ದೀಘ್ರ್ಯ ಬಾಳಿನ ಸಂಕಟ //
⁷ ಶಾಂತಿಪರ ಮಾತು ನನ್ನದು /
ಸಮರದ ಕಾತರ ಅವರದು //

ಕಾಯೆಲೊ ದೇವನೆ
(ಯಾತ್ರಾಗೀತೆ)

121 ಕಣ್ಣತ್ತಿ ನಾ ನೋಡುವೆ

ಪರಮತದತ್ತ /
ಕೇಳುವೇ: “ನನಗೆ ಒತ್ತಾಸೇ ಎತ್ತಣಿಂದ?” //
² ನನಗೆ ಒತ್ತಾಸೇ ಪ್ರಭುವಿನಿಂದ /
ಭೂಮಾಕಾಶ ಸೃಜಿಸಿದವನಿಂದ //
³ ನಿನ್ನ ಕಾಲೆಡವದಂತೆ ನೋಡುವನಾತ /
ತೂಕಡಿಸಲಾರನು ನಿನ್ನ ಕಾಯುವಾತ //
⁴ ಇಗ್ಗೋ, ಇಸ್ತಯೇಲನು ಕಾಯುವಾತನು /
ನಿಧಿಸಲಾರನು, ತೂಕಡಿಸಲಾರನು //
⁵ ನಿನ್ನನು ಕಾಯುತಿಹನು ಪ್ರಭುವೇ /
ಬಲಗಡೆ ನೆರಳಂತಿಹನು ವಿಭುವೇ //
⁶ ನಿನ್ನ ಬಾಧಿಸನು ಸೂರ್ಯನು ಹಗಲೊಳು /
ನಿನ್ನ ಪೀಡಿಸನು ಚಂದ್ರನು ಇರುಳೊಳು //
⁷ ಪ್ರಭು ಕಾಯುವನು ನಿನ್ನ ಪ್ರಾಣವನು /
ಸಕಲ ಕೇಡಿನಿಂದ ಕಾಪಾಡುವನು //
⁸ ಪ್ರಭು ಕಾಯುವನು ನಿನ್ನ ಆಗುಹೋಗುಗಳನು /

ಇಂದಿಗೂ ಎಂದೆಂದಿಗೂ ನಿನ್ನ ಕಾಯುವನು //

ಜೆರುಸಲೇಮಿಗೆ ಸುಕ್ಕೇಮ
(ಯಾತ್ರಾಗಿತೆ)

122 ಪ್ರಭುವಿನಾಲಯಕೆ

ಹೋಗೋಣ ಬಾ ಎಂದಾಗ /
ಆಯಿತನಗೆ ಆನಂದ, ಜನರೆನ್ನ ಕರೆದಾಗ //
² ನಮ್ಮ ಕಾಲುಗಳು ಓ ಜೆರುಸಲೇಮೇ /
ತಲುಪಿವೆ ನಿನ್ನ ಮರದ್ದಾರಗಳನೇ //
³ ನೋಡು, ಜೆರುಸಲೇಮ್ ಪಟ್ಟಣವಿದು /
ಗಟ್ಟಿಯಾಗಿಯೆ ಕಟ್ಟಲ್ಪಟ್ಟಿಮುದು //
⁴ ಕುಲಗಳು ಯಾತ್ರೀಯಾಗಿ ಬರುವುವು ಇಲ್ಲಿಗೆ /
ಮಾಡುವರಿಲ್ಲಿಯೆ ಪ್ರಭುವಿನ ನಾಮ ಕೀರ್ತನೆ /
ಪಾಲಿಪರಿಂತು ಇಸ್ತೇಲರಿಗೆ ವಿಧಿಸಿದಾಜ್ಞೆ //
⁵ ಸಾಫಿತವಾಗಿವೆಯಲ್ಲಿ ನ್ಯಾಯಮೀತಗಳು /
ದಾವೀದನ ಮನೆತನದವರ ಸಿಂಹಾಸನ
ಗಳು //
⁶ ಜೆರುಸಲೇಮಿನ ಶುಭಕ್ಷಾಗಿ ಮಾಡಿರಿ
ಪ್ರಾರ್ಥನೆ /
“ಜೆರುಸಲೇಮ್, ನಿನ್ನಭಿಮಾನಿಗಳಿಗೆ
ಪ್ರವರ್ಥನೆ //
⁷ ಶುಭವಿರಲೀ ನಿನ್ನೀ – ಹೌಳಿಗೋಡೆಗಳೊಳಗೆ /
ಸಂರಕ್ಷಣೆ ಇರಲಿ ನಿನ್ನ ಅರಮನೆಗಳೊಳಗೆ” //
⁸ ನನ್ನ ಬಂಧುಬಳಗದವರ ನಿಮಿತ್ತ /
“ನಿನಗೆ ಶುಭವಿರಲಿ” ಎಂಬುದು ನನ್ನ ಮತ //
⁹ ನಮ್ಮ ಸ್ವಾಮಿದೇವರ ಮಂದಿರದ ನಿಮಿತ್ತ /
ಹರಸುವೆ ನಿನ್ನ ಸುಕ್ಕೇಮವನು ಹಾರ್ಯಸುತ //

ಭಕ್ತರ ಕಣ್ಣ ದೇವರತ್ತು
(ಯಾತ್ರಾಗಿತೆ)

123 ಪರಲೋಕದಲಿ

ಆಸೀನನಾಗಿರುವ ಪ್ರಭುವೆ /
ನನ್ನ ಕಣ್ಣಗಳನು ನಿನ್ನ ಕಡೆಗೆ ಎತ್ತಿರುವೆ //
² ದಾಸನ ಕಣ್ಣ ಯಜಮಾನನತ್ತ /
ದಾಸಿಯ ಕಣ್ಣ ಯಜಮಾನಿಯತ್ತ //
ನನ್ನ ಕಣ್ಣ ಸ್ವಾಮಿದೇವನತ್ತ /
ಆತನ ಕಟ್ಟಾಕ್ಕವನ್ನು ನಿರೀಕ್ಷಿಸುತ್ತಾ //
³ ದಯೆತೋರು ಪ್ರಭು, ನಮಗೆ ದಯೆತೋರು /
ಅತ್ಯಧಿಕವಾಗಿ ನಾವು ತಿರಸ್ಕೃತರು //

⁴ ಬೇಸ್ತಿದೆ ಮನ ಗರ್ವಗಳ ನಿಂದೆಯಿಂದ /
ಸುಖೋಗಿಗಳು ಮಾಡುವ
ಅಪಹಾಸ್ಯದಿಂದ //

ಪ್ರಭುವಿನ ನಾಮದಲ್ಲಿ ಅಶ್ವಾರ್ಥಾರ
(ಯಾತ್ರಾಗಿತೆ)

124 ಪ್ರಭು ನಮ್ಮ ಪರ

ಇಲ್ಲದಿದ್ದರೆ ಏನಾಗುತ್ತಿತ್ತು?/
ಇಸ್ತಂಭೀಲರೇ ಹೇಳಲಿ ಆ ದುರ್ತಿಯನ್ನು
ಕುರಿತು //

² ಪ್ರಭು ನಮ್ಮ ಪರ ಇಲ್ಲದಿದ್ದರೆ
ಏನಾಗುತ್ತಿತ್ತು?
ಜನರೆಮಗೆ ವಿರುದ್ಧ ಎದ್ದಾಗ
ಏನಾಗುತ್ತಿತ್ತು?//

³ ಉರಿಗೊಳ್ಳುತ್ತಿದ್ದರು ಕಡುಗೋಪದಿಂದ
ವಿಂಡಿತ /
ನುಂಗಿಬಿಡುತ್ತಿದ್ದರು ನಮ್ಮನ್ನು ಜೀವಸಹಿತ //
⁴⁻⁵ ಕೊಚ್ಚಿಬಿಡುತ್ತಿತ್ತು ನಮ್ಮನ್ನು ಹುಚ್ಚು ಪ್ರವಾಹ /
ಬಡಿದುಬಿಡುತ್ತಿತ್ತು ನಮ್ಮನ್ನು ರಭಸದಿಂದ
ಮೂರ /
ಮುಳುಗಿಸಿಬಿಡುತ್ತಿತ್ತು ನಮ್ಮನ್ನು
ಮಹಾಪ್ರಭಯ //

⁶ ತುತ್ತಾಗಿಸಲಿಲ್ಲ ನಮ್ಮನ್ನು ಶತ್ರುಗಳ ಬಾಯಿಗೆ /
ಕೃತಜ್ಞತಾಮೂರ್ಖಕ ಸ್ಮೋತ್ರ ಇಗೋ
ಪ್ರಭುವಿಗೆ //

⁷ ಬೇಟೆಬಲೆಯಿಂದ ಪಾರಾದ
ಪಕ್ಷಿಯಂತಾದೆವ /
ಹರಿದುಹೋಯಿತಿದೂ ಬಲೆಯು,
ಹಾರಿಹೋದೆವ ನಾವು //

⁸ ನಮಗುಧಾರ ಪ್ರಭುವಿನ ನಾಮದಲಿ /
ಭೂಮ್ಯಾಕಾಶವನು ಸೃಜಿಸಿದಾತನಲಿ //

ಒಳಿತಾಗಲಿ ಒಳ್ಳೆಯವರಿಗೆ
(ಯಾತ್ರಾಗಿತೆ)

125 ಪ್ರಭುವಿನಲಿ ನಂಬಿಕೆ

ನಿರೀಕ್ಷೆಯಿಂದಿರುವವರು /
ನಿಶ್ಚಲ, ಸುಸ್ಥಿರ, ಗಿರಿ ಸಿಯೋನಿನಂತೆ
ಇರುವರು //

² ಪರವತಗಳಿರುವಂತೆ ಜೆರುಸಲೇಮಿನ

ಸುತ್ತಮುತ್ತಲು /
 ಇಹನು ಪ್ರಭು ಇಂದಿಗೂ ಎಂದಿಗೂ ತನ್ನ
 ಜನರ ಸುತ್ತಲು /
³ ಸಜ್ಜನರ ನಾಡಿನಲ್ಲಿ ಉಳಿಯದು ದುಜನರ
 ದಬ್ಬಾಳಿಕೆ /
 ಉಳಿಯಿತಾದರೆ ಸಜ್ಜನರೂ ಕೃಹಚ್ಚಬಹುದು
 ಅಕ್ರಮಕೆ //
⁴ ಒಳಿತನು ಮಾಡು ಪ್ರಭು, ಒಳ್ಳೆಯವರಿಗೆ /
 ಒಳ್ಳೆಯವರಿಗೆ ಮೇಣ್ಣ ನೇರ ಮನಸ್ಸರಿಗೆ //
⁵ ಅಕ್ರಮಿಗಳ ದುರ್ಗತಿ ದುಮಾರ್ಗಿಗಳಿಗೆ /
 ಶುಭವಾಗಲಿ ಪ್ರಭೂ, ಇಸ್ತರೀಲರಿಗೆ //

ಅಳುತ್ತಾ ಬಿತ್ತುವರು ನಲಿಯುತ್ತಾ ಕೊಯ್ಯುವರು
 (ಯಾತ್ರಾಗಿತೆ)

126 ಸೆರೆಯಿಂದಮ್ಮನು ಪ್ರಭು

ಸಿಯೋನಿಗೆ ಮರಳಿಸಿದಾಗ /
 ಅದೊಂದು ಕನಸು ಕಂಡಂತಿತ್ತು ನಮಗೆ
 ತವಾಗ //
² ಉಕ್ಕಿತಾಗ ಮುಖಿತುಂಬ ನಗು, ಭಾಯ್ಯುಂಬ
 ಹಷಟಗೀತೆ /
 “ಎಂಥ ಮಹತ್ವಾಯಾವೆಸಗಿದನಾ ಪ್ರಭು
 ಇವರ ಪರತೆ” /
 ಇಂತೆಂದು ಆಡಿಕೊಂಡರು ತಂತಮೋಳಿಗೆ
 ಅನ್ಯಜನತೆ //
³ ಪ್ರಭು ನಮಗೆ ಮಹತ್ವಾರ್ಥ ಮಾಡಿದುದು
 ವಿಚಿತೆ /
 ಎಂತಲೆ ನಾವಾನಂದಭರಿತರಾಗುವುದು
 ಉಚಿತೆ /
⁴ ಬತ್ತಿದ ನದಿಯಲಿ ನೀರು ಮರಳಿ ಉಕ್ಕಿ
 ಹರಿವಂತೆ /
 ನೀಡು ಸಿರಿ ಸೌಭಾಗ್ಯ, ಹೇ ಪ್ರಭೂ, ನಮಗೆ
 ಮತ್ತೆ //
⁵ ಅಳುತ್ತಳುತಾ ಬಿತ್ತುವವರು /
 ನಲಿನಲಿಯುತ್ತಾ ಕೊಯ್ಯುವರು //
⁶ ದುಃಖಿಸುತ್ತಾ ಬೀಜಬಿತ್ತಲು ಹೋದವನು /
 ಹಷಟಸುತ್ತಾ ಕೊಯ್ಯು ತರುವನು ತನೆಗಳನು //

ದೇವರಿಲ್ಲದ ಕಾರ್ಯ ವ್ಯಘಟ
 (ಯಾತ್ರಾಗಿತೆ)

127 ಪ್ರಭುವೇ ಮನೆಮತವನು

ಕಟ್ಟಿದ ಹೊರತು /
 ಅದನು ಕಟ್ಟಿಪವರ ಪ್ರಯಾಸ ವ್ಯಧರ್ //
 ಪ್ರಭುವೇ ಪಟ್ಟಣವನು ಕಟ್ಟಿದ
 ಹೊರತು /
 ಕಾವಲುಗಾರನು ಅದನು ಕಾಯುವುದು
 ವ್ಯಧರ್ //
² ಹೊಟ್ಟಿಪಾಡಿಗಾಗಿ ಕಟ್ಟಿಪಡಲೋಸುಗ /
 ಹೊತ್ತಿಗೆ ಮುಂಚೆ ಎದ್ದೇಳುವುದು ವ್ಯಧರ್ //
 ಹೊತ್ತುಮೊರಿ ಮಲಗಲು ಹೋಗುವುದೂ
 ವ್ಯಧರ್ /
 ನಿದೆಯಲು ಪ್ರಭುವೇ ಭಕ್ತರ ಹೋಷಕ //
³ ಪ್ರಭುವಿನಿಂದ ಬಂದ ಸೊತ್ತು - ಮತ್ತಸಂತಾನ /
 ಕರುಳ ಕುಡಿಯು ಆತ ನೀಡುವ ಬಹುಮಾನ //
⁴ ಯೋವನದಲ್ಲಿ ಹಟ್ಟಿದ ಮಕ್ಕಳು /
 ಯೋಥರ ಕೈಲಿರುವ ಬಾಣಗಳು //
⁵ ಭಾಗ್ಯವಂತನು ಅಂಥ ಬಾಣಗಳಿಂದ ಬತ್ತಳಿಕೆ
 ತುಂಬಿದವನು /
 ಸೋತುಹೋಗದೆ ನ್ಯಾಯಲಾಯದೊಳೂ
 ವೇರಿಯೊಡನೆ ವಾದಿಸುವನು //

ಭಕ್ತನ ಭಾಗ್ಯ
(ಯಾತ್ರಾಗಿರೆ)

128 ಧನ್ಯನು, ಪ್ರಭುವಿನಲಿ

ಭಯಭಕ್ತಿಯುಳ್ಳವನು /
 ಧನ್ಯನು, ಆತನ ಮಾರ್ಗಗಳಲೇ
 ನಡೆಯುವವನು //
² ನಿನ್ನ ಕೈಕೆಸರಾದರೆ ಬಾಯಿ ಮೊಸರಾಗುವುದು /
 ಧನ್ಯನಾಗುವೆ ನೀನು; ನಿನಗೆ
 ಶುಭವಾಗುವುದು //
³ ಇರುವಳು ನಿನ್ನ ಪತ್ತಿ ಮನೆಯಲ್ಲಿ ಫಲಭರಿತ
 ದ್ರಾಕ್ಷಾಲತೆಯಂತೆ /
 ಕೂರುವರು ನಿನ್ನ ಮಕ್ಕಳು ಉಟದ ಪಂಕ್ತಿಯಲಿ
 ಓಲಿವ್ ಸಸಿಗಳಂತೆ //
⁴ ಹೊಂದುವನು ಅಂತಹ ಆಶೀರ್ವಾದವನು /
 ಪ್ರಭುವಿನಲಿ ಭಯಭಕ್ತಿಯುಳ್ಳವನು //
⁵ ಸಿಯೋನಿನಲ್ಲಿರುವ ಪ್ರಭು ನಿನ್ನನು
 ಆಶೀರ್ವದಿಸಲಿ /
 ಜೆರುಸಲೇಮಿನ ಏಳ್ಳಿಯನು ಕಾಣು ಇಡೀ

ಜೀವಮಾನದಲಿ //

⁶ ಮಕ್ಕಳ ಮಕ್ಕಳನು ನೀನು ಕಾಣುವಂತಾಗಲಿ /
ಇಸ್ತರ್ಯೇಲಿನ ಮಕ್ಕಳಿಗೆ ಸುಖಿಶಾಂತಿ
ಲಭಿಸಲೆ //

ತೊಲಗಲಿ ಶತ್ರು ಪೀಡ
(ಯಾತ್ರಾಗಿರೆ)

129 ಯೋವನಾರಭ್ಯ ಶತ್ರುಕಾಡಿದ್ದು

ಎಂತೆಂದು /
ಇಸ್ತರ್ಯೇಲ್ ಜನಾಂಗ ವರದಿ ಮಾಡಲಿ
ನಮಗಿಂದು //
² ಯೋವನಾರಭ್ಯ ನನ್ನನು ಎನಿತೋ
ಬಾಧಿಸಿಹರು /
ನನ್ನ ಮೇಲಾದರೋ ಜಯಗಳಿಸಲಿಲ್ಲ
ಅವರು //
³ ಉಳುವವರು ಎನ್ನ ಬೆನ್ನನೆ ಉತ್ತಿರುವರು /
ಆಳವಾದ ಗಾಯಗೆಗಳನ್ನು ಮಾಡಿಹರು //
⁴ ನಮ್ಮ ಪ್ರಭುವಾದರೋ ಸತ್ಯಸ್ವರೂಪನು /
ಕಡಿದಿಹನು ದುರುಳರು ಹಾಕಿದ ಕಟ್ಟಗಳನು //
⁵ ಸಿಯೋನನ್ನು ದ್ಯೇಷಿಸುವ ಜನ /
ಹಿಂದಿರುಗಲಿ ಪಡೆದು ಅಪಮಾನ //
⁶ ಅವರಾಗಲಿ ಮಾಳಿಗೆ ಮೇಲಿನ ಹುಲ್ಲಿನಂತೆ /
ಒಣಗಿಹೋಗುವುದದು ಹೂ ಬಿಡುವುದಕ್ಕೆ
ಮುಂಚೆ //
⁷ ತುಂಬುವುದಿಲ್ಲ ಕೊಯ್ಯುವವನ ಹಿಡಿಯು /
ಅದರ ಸಿವುಡು ಕಟ್ಟುವವನಾ ಮಡಿಲು //
⁸ ‘ಪ್ರಭು ನಿನ್ನನು ಆಶೀರ್ವದಿಸಲಿ’ ಎಂಬ
ಮಾತನ್ನಾಗಲಿ /
‘ಪ್ರಭು ನಾಮದಲಿ ನಿನಗೆ
ಶುಭ’ ಎಂದಾಗಲಿ /
ಹಾದುಹೋಗುವ ಜನಜಂಗುಳಿ ಅವರಿಗೆ
ಹೇಳಿದರಲಿ” //

ಪಾಪಪರಿಹಾರಕ್ಕಾಗಿ ಪ್ರಾರ್ಥನೆ
(ಯಾತ್ರಾಗಿರೆ)

130 ಅಂತರಾಳದಿಂದ ಪ್ರಭು,

ಮೋರೆಯಿಡುತ್ತಿರುವೆ
ನಿನಗೆ /

² ಆಲಿಸು, ಕಿವಿಗೊಡು ಪ್ರಭೂ, ನನ್ನಾತ್ಮ

ವಿಜಾಪುನೆಗೆ //

³ ಪಾಪಗಳ ನೀ ಪಟ್ಟಮಾಡಿದೆಯಾದರೆ ಪ್ರಭು /
ನಿನ್ನ ಮುಂದೆ ಯಾರುತಾನೆ ನಿಲ್ಲಬಲ್ಲರು
ವಿಭು? //

⁴ ಪಾಪವನು ಕ್ಷಮಿಸುವವನು ನೀನು /
ಎಂತಲೇ ಭಯಭಕ್ತಿಗೆ ಪಾತ್ರನು //

⁵ ಪ್ರಭುವಿಗಾಗಿ ಎನ್ನ ಮನ ಕಾದಿದೆ /
ಆಶನ ವಾಕ್ಯದಲ್ಲಿ ನಂಬಿಕೆ ನನಗಿದೆ //

⁶ ಸೂರ್ಯೋದಯಕ್ಕಾಗಿ ಕಾವಲುಗಾರ
ಕಾದಿರುವುದಕ್ಕಿಂತ /
ಆಶುರದಿಂದ ಬೆಳಗಾಗುವುದನು ಎದುರು
ನೋಡುವುದಕ್ಕಿಂತ /
ಅತಿಯಾಗಿ ಪ್ರಭುವನು ನಿರೀಕ್ಷಿಸುತ್ತಿದೆ
ಎನ್ನ ಮನ ನಿರುತ //

⁷ ಇಸ್ತುಯೇಲೇ, ನಂಬಿಕೊಂಡಿರು ಪ್ರಭುವನೆ /
ಆಶನಲ್ಲಿದೆ ಕರುಣೆ, ಮೂರ್ಖವೋಚನೆ //

⁸ ಇಸ್ತುಯೇಲನು ಉದ್ದರಿಸುವನಾತ /
ಅದು ಗೃಹ ಸಕಲ ದೋಷಗಳಿಂದ //

ಭಕ್ತನ ನಮ್ಮಭಾವ
(ಯಾತ್ರಾಗಿತೆ)

131 ಹಮ್ಮಲ್ಲ ಪ್ರಭು,

ನನ್ನೆದೆಯೋಳಿ /
ನನಗಿಲ್ಲ ಸೋಕ್ಕಿನ ಕಣ್ಣಗಳು //
ಶಕ್ತಿಮಾರಿದ ಕಾರ್ಯಕೆ ನಾ ಕೈ ಹಾಕಿಲ್ಲ /
ಅಸಾಧ್ಯವಾದುದನು ನಾ ಕೈಗೊಂಡಿಲ್ಲ //
² ಎಂದೇ ನನ್ನಾತ್ಮಕ ಸಮಾಧಾನದಿಂದಿದೆ /
ಮೌನದಿಂದಿದೆ ತಾಯ್ಯಾಡಿಲಾ ಶಾಸಂತೆ /
ನೆಮ್ಮೆದಿಯಿಂದಿದೆ ತಾಯ್ಯಾಡಿಲಾ ಶಿಶುವಂತೆ //
3 ಇಸ್ತುಯೇಲೆ, ಪ್ರಭುವಿನಲಿ ನಂಬಿಕೆಯಿಂದಿರು /
ಇಂದಿಗೂ ಎಂದೆಂದಿಗೂ ಭರವಸೆಯಿಂದಿರು //

ಸನಾತನ ರಾಜವ್ಯಾಖವದ ಮುನಃಶಾಪನೆ
(ಯಾತ್ರಾಗಿತೆ)

132 ನನಸಿಕೋ ಹೇ ಪ್ರಭೂ,

ದಾವೀದನನು /
ಆತ ಸಹಿಸಿದ ಕಷ್ಟದುಃಖಗಳನು //
² ಸೃಂಗಿಕೊ ಪ್ರಭೂ, ಆಶನು ಮಾಡಿದ
ಶಪಥವನು /

ಯಕೋಬ್ಯ ಘನದೇವನಿಗಾತ ಕೊಟ್ಟ

ಈ ಮಾತನು //

³ “ಪ್ರಭುವಿಗೆ ಆಲಯವೊಂದನು ನಿಮಿಂಸುವ
ತನಕ /

ಯಕೋಬ್ಯ ಘನದೇವನಿಗೆ ಗುಡಿ ಕಟ್ಟುವ
ತನಕ //

⁴ ನಾ ಸೇರೆನು ನನ್ನರಮನೆಯನು /
ನಾ ಏರೆನು ನನ್ನ ಶಯ್ಯೆಯನು //

⁵ ಮುಚ್ಚೆನು ನಾನು ಕಣ್ಣಗಳನು /
ಕೂಡಿಸೆನು ನಾನು ರೆಪ್ಪೆಗಳನು” //

⁶ ಮಂಜೂಷವನು ಕುರಿತು ಕೇಳಿದೆವು
ಎಫ್ರಾತಾದಲಿ /
ನಮಗದು ಕಾಣಬಂದಿತು ಆ ಯಹಾರ್
ಮೃದಾನದಲಿ

⁷ ಹೋಗೋಣ ಬನ್ನಿರಿ ಆತನ ಮಂದಿರಕೆ /
ಅಡ್ಡಬೀಳೋಣ ಆತನ ಪಾದಮೀಠಕೆ //

⁸ ಆಗಮಿಸು ಪ್ರಭು, ನಿನ್ನ ತೇಜೋ
ಮಂಜೂಷದೊಡನೆ /
ನಿನ್ನ ವಾಸಸ್ಥಾನವನು ಬಂದು ಸೇರು ಬೇಗನೆ //

⁹ ನೀತಿಭೂಷಿತರಾಗಲಿ ನಿನ್ನ ಯಾಜಕರು /
ಆನಂದ ಘೋಷಮಾಡಲಿ ನಿನ್ನ ಭಕ್ತಜನರು //

¹⁰ ನಿನ್ನ ದಾಸ ದಾವೀದನ ಪ್ರಯುಕ್ತ /
ತಳ್ಳುಳ್ಳದದಿರಲಿ ನಿನ್ನ ಅಭಿಷಿಕ್ತ //

¹¹ ದಾವೀದನಿಗೆ ಪ್ರಭು ಆಣೆಯಿಟ್ಟು ಇಂತೆಂದ: /
ಆಣೆಯಿಟ್ಟು ಕೊಟ್ಟ ಮಾತಿಗೆ
ತಪ್ಪಲಾರನಾತ: /
“ನಿನ್ನ ಸಿಂಹಾಸನದಲಿ ಕೂರಿಸುವೆನು ನಿನ್ನ
ತನುಜನೊಬ್ಬನನು” //

¹² “ನನ್ನ ನೇಮನಿಯಮಗಳನು ನಿನ್ನ ಮಕ್ಕಳು
ಅನುಸರಿಸುವರಾದರೆ /
ಕೂರುವರು ಸದಾಕಾಲ ಅವರ ಮಕ್ಕಳ ನಿನ್ನ
ಸಿಂಹಾಸನದ ಮೇಲೆ” //

¹³ ಆರಿಸಿಕೊಂಡಿಹನು ಪ್ರಭು ಸಿಯೋನ್
ನಗರವನು /

ಅಪೇಕ್ಷಿಸಿಹನು ತನ್ನ ನಿವಾಸಕ್ಕಾಗಿ ಅದನು //

¹⁴ “ಎಂದೆಂದಿಗು ಇದೇ ನನ್ನ ನಿವಾಸ /
ಇರುವೆನಿಲ್ಲೇ, ಇದು ನನ್ನ ಅಭಿಲಾಶ //

¹⁵ ಇದಕ್ಕೊಂಡಗಿಸುವೆನು ಧಾರಾಳ
ಸಿರಿಸಂಪತ್ತನು /
ಅನ್ನದಿಂದ ತೃಪ್ತಿಪಡಿಸುವೆನಿಲ್ಲಿಯ

ದಲಿತರನು //

¹⁶ ಹೊಡಿಸುವೆನಿದರ ಯಾಜಕರಿಗೆ

ರಕ್ಷಣಾವಸ್ತುವನು /

ಸಾಧುಸಂತರು ಮಾಡುವರಿದರ

ಹಂತೋದ್ಯಾರವನು //

¹⁷ ಕೋಡೋಂದು ಮೂಡುವಂತೆ ಮಾಡುವೆ

ದಾವೀದನಿಗಿಲ್ಲೇ /

ನಂದಾದೀಪ ಬೆಳಗುವಂತೆ ಮಾಡುವೆ ನನ್ನ

ಅಭಿಷಿಕ್ತನಿಗಿಲ್ಲೇ //

¹⁸ ತೊಡಿಸುವೆನು ಅವನ ವೈರಿಗಳಿಗೆ

ಲಜ್ಜಾಕವಚವನು /

ಮುಡಿಸುವೆನು ಅವನಿಗಾದರೋ ಪ್ರಜ್ಞಲ

ಕಿರಿಟವನು” //

ಪರಿಮಳದಂಥ ಸೋದರ ಬಾಳ್ಜಿ

(ಯಾತ್ರಾಗಿತೆ)

133 ಸೋದರರು ಒಂದಾಗಿ

ಬಾಳ್ಜಿದ್ದು /

ಅದೆಷ್ಟು ಚೆನ್ನು, ಅದೆಷ್ಟು ರಮ್ಮು //

² ಅದು ರಮ್ಮು, ಸುರಿದ ಸುಗಂಥತ್ಯೇಲ ಗಡ್ಡಕೆ

ಇಳಿವಂತೆ /

ಆರೋನನ ಗಡ್ಡದಿಂದ ಅವನ ಕೊರಳಪಟ್ಟಿಗೆ

ಇಳಿವಂತೆ //

³ ರಮ್ಮು, ಹೆಮೋನ್ ಪರವತದ ಮೇಲೆ ಬೀಳುವ

ಮಂಜಿನಂತೆ /

ಸಿಯೋನ್ ಪರವತದ ಮೇಲೆ ಬೀಳುವ

ಇಬ್ಬನಿಯಂತೆ //

ಆಶೀರ್ವಾದವು, ಅಮರ ಜೀವವು /

ಅಲ್ಲೆ ಇರಬೇಕೆಂದು ಆಜ್ಞಾಪಿಸಿಹನು

ಪ್ರಭುವು //

ಹಗಲಿರುಳು ಭಜಿಸಿರಿ

(ಯಾತ್ರಾಗಿತೆ)

134 ಭಜಿಸಿರಿ ಪ್ರಭುವನು ಆತನ

ಸಕಲ ಸೇವಕರೇ /

ಆತನ ಮಂದಿರದಲಿ ರಾತ್ರಿ

ಕಾವಲಿರುವವರೇ //

² ಭಜಿಸಿರಿ ಪ್ರಭುವನು ಕರಗಳನೆತ್ತಿ /

ಪವಿತ್ರಾಲಯದಲಿ ಕೈಗಳನೆತ್ತಿ //

³ ಹರಸಲಿ ಸಿಯೋನಿನಿಂದ ನಿಮ್ಮುಣು /
ಭೂಮ್ಯಾಕಾಶಗಳ ಸೃಜಿಸಿದಾತನು //

ಸರ್ವಶಕ್ತನ ಸ್ತುತಿಗಾನ

135 ಅಲ್ಲೆಲಾಯ /

ಭಜಿಸಿರಿ, ಪ್ರಭುವಿನ

ಶ್ರೀನಾಮವನು /

ಭಜಿಸಿರಿ ಪ್ರಭುವಿನ ದಾಸರೆ, ಆತನನು //

² ಕೇತ್ತಿಸಿರಿ ಪ್ರಭುವನು ಆತನ

ಮಂದಿರದಲ್ಲಿರುವವರೇ /

ನಮ್ಮ ದೇವಾಲಯದ ಪ್ರಾಕಾರದಲ್ಲಿಹ

ಸೇವಕರೇ //

³ ಪ್ರಭು ಒಳ್ಳೆಯವನು, ಆತನಿಗೆ ಸ್ತುತಿಸ್ತೋತ್ತು /

ಆತನ ನಾಮವನು ಸ್ತುತಿಸಿರಿ, ಅದು

ಮನೋಹರ //

⁴ ಆಯ್ದುಕೊಂಡನಾತ ಯಕೋಬ್ಯ ವಂಶವನು /

ಸ್ವಕೀಯ ಜನರನ್ನಾಗಿ ಇಸ್ತಯೇಲರನು //

⁵ ಗೋತ್ತನಗೆ ನಮ್ಮ ಪ್ರಭು ಘನವಂತನೆಂದು /

ಸಕಲ ದೇವರುಗಳಿಗಿಂತಲು ಉನ್ನತನೆಂದು //

⁶ ಮಾಡುವನು ಪ್ರಭು ತನಗಿಷ್ಟ ಬಂದುದನು /

ಭೂಮ್ಯಾಕಾಶ, ಸಮುದ್ರ ಸಾಗರದೊಳು //

⁷ ಏಳಮಾಡುವನು ದಿಗಂತದೊಳು ಮೋಡವನು /

ಹೊಳೆಯಮಾಡುವನು ಮಳಗೋಸ್ಕರ

ಮಿಂಚನು /

ಬೀಸಮಾಡುವನು ಉಗ್ರಾದಿಂದ

ಗಾಳಿಯನು //

⁸ ಕೊಂಡನು ಚೊಚ್ಚಲುಗಳನು ಈಜಿಪ್ಪಿನೊಳು /

ಮನುಷ್ಯರೊಳು, ಪಶುಪ್ರಾಣಿಗಳೊಳು //

⁹ ಓ ಈಜಿಪ್ಪೇ, ನಿನ್ನೊಳು ಮಾಡಿದನು ಅದ್ಭುತ

ಪವಾಡಗಳನು /

ಫರೋಹನ ಮೇಣ ಅವನ ಸೇವಕರ ವಿರುದ್ಧ

ಗೈದನಪುಗಳನು //

¹⁰ ಕೆಡವಿಬಿಟ್ಟನಾತ ದೊಡ್ಡ ರಾಷ್ಟ್ರಗಳನು /

ಕೊಂಡುಹಾಕಿದನಾತ ಒಲಿಷ್ಟರಾಜರನು //

¹¹ ನಿಮೂಲ ಮಾಡಿದನಾತ ಅಮೋರ್ಯರ

ಸೀಮೋನ್ ರಾಜನನು /

ಬಾಷಾನಿನ ಅರಸ ಓಗನನು, ಕಾನಾನಿನ

ರಾಜ್ಯಗಳೆಲ್ಲವನು //

¹² ಕೊಟ್ಟನು ಅವರ ನಾಡನು ಇಸ್ತಯೇಲರಿಗೆ /

ಅದು ಸ್ವಂತ ಸೊತ್ತಾಯಿತು ಆತನಾ ಪ್ರಜೆಗೆ //

¹³ ನಿನ್ನ ನಾಮ ಪ್ರಭು ಶಾಶ್ವತ /

ನಿನ್ನ ಸೃಂಗಾರ ಅನವರತ //

¹⁴ ದೂರಕೆಸುವನು ಪ್ರಭು ನ್ಯಾಯವನು ತನ್ನ

ಪ್ರಜೆಗೆ /

ತೋರುವನು ಅನುಕಂಪವನು ತನ್ನ

ಭಕ್ತಾದಿಗಳಿಗೆ //

¹⁵ ರಾಷ್ಟ್ರಗಳ ವಿಗ್ರಹಗಳು ಬರಿ ಬೆಳ್ಳಿಬಂಗಾರ /

ಅವುಗಳೆಲ್ಲ ಮಾನವನ ಕೈಕೆಲಸಗಳು ಮಾತ್ರ //

¹⁶ ಬಾಯಿದ್ದರೂ ಅವು ಮಾತನಾಡುವುದಿಲ್ಲ /

ಕಣ್ಣಗಳಿದ್ದರೂ ಅವು ನೋಡುವುದಿಲ್ಲ //

¹⁷ ಕಿವಿಯಿದ್ದರೂ ಅವು ಕೇಳುವುದಿಲ್ಲ /

ಅವುಗಳ ಬಾಯಲ್ಲಿ ಉಸಿರೇ ಇಲ್ಲ //

¹⁸ ಅವುಗಳಂತಾಗುವರು ಅವುಗಳನ್ನು

ಮಾಡುವವರು /

ಅವುಗಳಂತಾಗುವರು ಅವುಗಳನ್ನು

ನಂಬುವವರು //

¹⁹ ಇಸ್ತಯೇಲಿನ ಗೋತ್ತುವೇ, ಭಜಿಸು ಪ್ರಭುವನು /

ಆರೋನನ ವಂಶವೇ, ಭಜಿಸು ಆ ವಿಭುವನು //

²⁰ ಲೇವಿಯರ ಮನೆತನವೇ, ಭಜಿಸು ಪ್ರಭುವನು /

ಪ್ರಭುವಿನ ಭಕ್ತರೇ, ಭಜಿಸಿ ಆ ವಿಭುವನು //

²¹ ಜೆರುಸಲೇಮಿನಲ್ಲಿ ವಾಸಿಸುವ ಪ್ರಭು

ಫಂಹೊಂದಲಿ /

ಆತನ ಕೀರ್ತಿ ಸಿಯೋನಿನಿಂದ ಹಜ್ಬಿಹರಡಲಿ /

ಅಲ್ಲೆಲಾಯ ! //

ಪ್ರಭುವಿಗೆ ಸ್ತುತಿಮಾಲೆ

136 ಒಳ್ಳಿಯವನಾದ ಪ್ರಭುವಿಗೆ

ಧನ್ಯವಾದ,

ಆತನ ಪ್ರೀತಿ ಶಾಶ್ವತ.

² ದೇವಾದಿ ದೇವನಿಗೆ ಧನ್ಯವಾದ,

ಆತನ ಪ್ರೀತಿ ಶಾಶ್ವತ.

³ ಮಹೋನ್ನತ ಪ್ರಭುವಿಗೆ ಧನ್ಯವಾದ,

ಆತನ ಪ್ರೀತಿ ಶಾಶ್ವತ.

⁴ ಮಹತ್ವಾರ್ಥವೆಸಗಬಲ್ಲ ಆ ಏಕೈಕನಿಗೆ

ಧನ್ಯವಾದ,

ಆತನ ಪ್ರೀತಿ ಶಾಶ್ವತ.

⁵ ಜ್ಞಾನದಿಂದ ಜಗವನು ನಿರ್ಮಿಸಿದಾತನಿಗೆ

ಧನ್ಯವಾದ,

ಆತನ ಪ್ರೀತಿ ಶಾಶ್ವತ.

⁶ ಜಲರಾಶಿಯ ಮೇಲೆ ಭೂಮಿಯನು

ಹಾಸಿದವನಿಗೆ ಧನ್ಯವಾದ,

ಆತನ ಪ್ರೀತಿ ಶಾಶ್ವತ.

⁷ ಮಹಾ ಜ್ಯೋತಿಂಜಂಡಲವನು

ಸೃಷ್ಟಿಸಿದಾತನಿಗೆ ಧನ್ಯವಾದ,

ಆತನ ಪ್ರೀತಿ ಶಾಶ್ವತ.

⁸ ಹಗಲನ್ನಾಳಲು ಸೂರ್ಯನನ್ನು ಸೃಜಿಸಿದಾತನಿಗೆ

ಧನ್ಯವಾದ.

ಆತನ ಪ್ರೀತಿ ಶಾಶ್ವತ.

⁹ ರಾತ್ರಿಯನ್ನಾಳಲು ಚಂದ್ರ ನಕ್ಷತ್ರಗಳನ್ನು

ಸೃಷ್ಟಿಸಿದಾತನಿಗೆ ಧನ್ಯವಾದ,

ಆತನ ಪ್ರೀತಿ ಶಾಶ್ವತ.

¹⁰ ಈಚೆಪ್ಪಿನ ಚೊಚ್ಚಲುಗಳನು ಸಂಹರಿಸಿದಾತನಿಗೆ

ಧನ್ಯವಾದ,

ಆತನ ಪ್ರೀತಿ ಶಾಶ್ವತ.

¹¹ ಇಸ್ತಯೇಲರನು ಅಲ್ಲಿಂದ ಹೊರತಂದವನಿಗೆ

ಧನ್ಯವಾದ,

ಆತನ ಪ್ರೀತಿ ಶಾಶ್ವತ.

¹² ಭುಜಬಲದಿಂದ ಕೈಚಾಚಿ ಅವರನು

ಬಿಡಿಸಿದಾತನಿಗೆ ಧನ್ಯವಾದ,

ಆತನ ಪ್ರೀತಿ ಶಾಶ್ವತ.

¹³ ಕೆಂಪು ಕಡಲನು ಇಬ್ಬಗಿಸಿದಾತನಿಗೆ

ಧನ್ಯವಾದ,

ಆತನ ಪ್ರೀತಿ ಶಾಶ್ವತ.

¹⁴ ಇಸ್ತಯೇಲರನು ಅದರ ನಡುವೆ

ದಾಟಿಸಿದಾತನಿಗೆ ಧನ್ಯವಾದ,

ಆತನ ಪ್ರೀತಿ ಶಾಶ್ವತ.

¹⁵ ಘರೋಹನನ್ನೂ ಅವನ ಸೈನ್ಯವನ್ನೂ

ಆ ಕಡಲಲ್ಲಿ ಮುಳುಗಿಸಿದಾತನಿಗೆ

ಧನ್ಯವಾದ,

ಆತನ ಪ್ರೀತಿ ಶಾಶ್ವತ.

¹⁶ ತನ್ನ ಪ್ರಜೆಯನು ಅರಣ್ಯಮಾರ್ಗವಾಗಿ

ಕರೆತಂದವನಿಗೆ ಧನ್ಯವಾದ,

ಆತನ ಪ್ರೀತಿ ಶಾಶ್ವತ.

¹⁷ ಬಲವಂತ ರಾಜರನು ಉರುಳಿಸಿದಾತನಿಗೆ

ಧನ್ಯವಾದ,

ಆತನ ಪ್ರೀತಿ ಶಾಶ್ವತ.

¹⁸ ಪ್ರಖ್ಯಾತ ರಾಜರನ್ನು ಸಂಹರಿಸಿದಾತನಿಗೆ

ಧನ್ಯವಾದ,

ಆತನ ತ್ರೀತಿ ಶಾಶ್ವತ.

19 ಅಮೋರಿಯರ ರಾಜನಾದ ಸೀಹೋನನ್ನು

ಕೊಂಡಾತನಿಗೆ ಧನ್ಯವಾದ,

ಆತನ ತ್ರೀತಿ ಶಾಶ್ವತ.

20 ಬಾಷಾನಿನ ಅರಸನಾದ ಓಗನನ್ನು

ಸಂಹರಿಸಿದಾತನಿಗೆ ಧನ್ಯವಾದ,

ಆತನ ತ್ರೀತಿ ಶಾಶ್ವತ.

21 ಅವರ ನಾಡನ್ನು ಇಸ್ತರ್ಯೇಲರಿಗೆ ಕೊಟ್ಟಾತನಿಗೆ

ಧನ್ಯವಾದ.

ಆತನ ತ್ರೀತಿ ಶಾಶ್ವತ.

22 ಅದನ್ನು ದಾಸರಾದ ನಮಗೆ ಸೊತ್ತಾಗಿ

ನೀಡಿದಾತನಿಗೆ ಧನ್ಯವಾದ,

ಆತನ ತ್ರೀತಿ ಶಾಶ್ವತ.

23 ಹೀನ ಸ್ಥಿತಿಯಲ್ಲಿದ್ದ ನಮ್ಮನ್ನು ಚಾಳಿಸಿ

ಕೊಂಡಾತನಿಗೆ ಧನ್ಯವಾದ,

ಆತನ ತ್ರೀತಿ ಶಾಶ್ವತ.

24 ಶತ್ರುಹಗೆಗಳಿಂದ ನಮ್ಮನ್ನು ಬಿಡಿಸಿದಾತನಿಗೆ

ಧನ್ಯವಾದ,

ಆತನ ತ್ರೀತಿ ಶಾಶ್ವತ.

25 ಸಕಲ ಜೀವಿಗಳಿಗೆ ಆಹಾರ ನೀಡುವಾತನಿಗೆ

ಧನ್ಯವಾದ,

ಆತನ ತ್ರೀತಿ ಶಾಶ್ವತ.

26 ಪರಲೋಕದಲ್ಲಿರುವ ದೇವನಿಗೆ ಧನ್ಯವಾದ,

ಆತನ ತ್ರೀತಿ ಶಾಶ್ವತ.

ಬಾಬಿಲೋನ್ ಬಂಧಿಗಳ ಪ್ರಾಪ

137 ಬಾಬಿಲೋನಿನ ನದಿಗಳ

ತೀರದಲಿ ಕುಳಿತು /

ಅತ್ತು ಪ್ರಾಪಿಸಿದೆವು ಸಿಯೋನನ್ನು

ನೆನೆದು //

² ಆ ನಾಡಿನಲ್ಲಿ ಕಿನ್ನರಿಗಳನ್ನೇ ತೂಗುಹಾಕಿದೆವು /

ನೀರವಂಜಿ ಮರಗಳಿಗೆ ಅವನ್ನು ನೇತು

ಹಾಕಿದೆವು //

³ ಸರೆಹಿಡಿದು ಬಂಧಿಸಿದಾ ಜನ ಈ ಪರಿ

ಪೀಡಿಸಿದರೆಮ್ಮುಃ: /

“ಹಾಡಿ, ನಮ್ಮ ವಿನೋದಕ್ಕಾಗಿ ಸಿಯೋನಿನ

ಗೀತೆಗಳಲೋಂದನು” //

⁴ ಪ್ರಭುಗೀತೆಗಳ ನಾವು ಗಾನ ಮಾಡುವುದೆಂತು /

ಅನ್ಯನಾಡಿನೊಳು ಅವುಗಳನು

ಹಾಡುವುದೆಂತು //

⁵ ಜೆರುಸಲೇಮ್, ನಾನು ನಿನ್ನ ಮರೆತಲ್ಲಿ /
 ನನ್ನ ಬಲಹಸ್ತ ಬ್ರತಿಹೋಗಿಬಿಡಲಿ //
⁶ ಜೆರುಸಲೇಮನು ನಾ ಸೃಷಣೆಮಾಡದಿದ್ದಲ್ಲಿ /
 ಆ ಸೃಷಣೆ ಸರ್ವೋತ್ತಮ ನಲಿವು
 ನನಗಾಗದಿದ್ದಲ್ಲಿ /
 ಸೇದಿಹೋಗಲಿ ನಾಲಿಗೆ ನನ್ನ ಬಾಯಲೆ //
⁷ ನನೆಸಿಕೊ ಪ್ರಭು, ಜೆರುಸಲೇಮನ ನಾಶನದಿನ
 ಅವರಾಡಿದ್ದನು:/
 “ಕೆಡವಿ ನೆಲಕೆ, ಬುದ್ಧಃಂಹಿತ ಕೆಡವಿ” ಎಂದಾ
 ಅಥಮ ಎದೋಮ್ಯರನು //
⁸⁻⁹ ಬಾಬಿಲೋನ್ ನಗರವೇ ಕೇಳು: ಅಳಿವು
 ಕಾದಿದೆ ನಿನಗೆ /
 ಭಲೆ, ನೀನೆಮಗೆ ಮಾಡಿದ್ದಕ್ಕೆ ಮುಯ್ಯ
 ತೀರಿಸುವವಗೆ /
 ನಿನ್ನ ಮಕ್ಕಳನೆತ್ತಿ ಬಂಡೆಗಪ್ಪಳಿಸುವವನಿಗೆ //

ದೃವನಾಮದ ಮಹಿಮೆ

138 ಹೃದಯಮಾರ್ವಕ ವಂದನೆ

ಪ್ರಭು ನಿನಗೆ /
 ದೇವರುಗಳಿಂದಿರಿಗೆ ನನ್ನ ಶಿರ್ವನೆ ನಿನಗೆ //
² ಮೋಗಳುವೆ ನಿನ್ನ ನಾಮವನು ತಲೆಬಾಗಿ ನಿನ್ನ
 ಪವಿತ್ರಾಲಯದತ್ತ /
 ನಿನ್ನ ಪ್ರೀತಿಸತ್ಯತೆಗಳ, ನಾಮ ನುಡಿಗಳ
 ಮಹತ್ವದ ಪ್ರಯುಕ್ತ //
³ ಮೋರೆಯಿಟ್ಟಾಗ ದಯಪಾಲಿಸಿದೆ
 ಸದುತ್ತರವನು /
 ಅಧಿಕಮಾಡಿದೆ ನೀನು ನನ್ನಾತ್ಮ ಶಕ್ತಿಯನು //
⁴ ನಿನ್ನ ಗುಣಾನ ಮಾಳ್ಳಿರು ಪ್ರಭು,
 ಭೂರಾಜರೆಲ್ಲರು /
 ಏಕನೆ, ನೀ ಉಸುರಿದ ನುಡಿಗಳನು
 ಕೇಳ್ಣರವರೆಲ್ಲರು //
⁵ ಪ್ರಭುವಿನ ಮಹಿಮೆಯು ಮಹೋನ್ವತ್ತ
 ಎನ್ನುವರು /
 ಆಶನ ಮಾರ್ಗಗಳನು ಹಾಡಿ ಹರಸುವರು //
⁶ ಉನ್ನತನಾದರೂ ಗಮನಿಸುವನು ಪ್ರಭು
 ದೀನರನು /
 ದೂರದಿಂದಲೇ ಗುರುತಿಸುವನಾಶನು
 ಗರ್ವಿಷ್ಟರನು //
⁷ ಇಕ್ಕಟ್ಟಿನಲಿ ನಡೆವಾಗಲೂ ನೀ ರಕ್ಷಿಸುವೆ

ಪ್ರಭು, ಪ್ರಾಣವನು /
ಶತ್ರುಹೋಪಕೆ ವಿರುದ್ಧವಾಗಿ ಹೋರುವ ನೀ
ಮುಷ್ಟಿಯನು //

⁸ ಸಿದ್ಧಿಗೆ ತರುವ ನೀ ಪ್ರಭು, ನನ್ನ ಕಾರ್ಯವನು /
ಶಾಶ್ವತವಾಗಿಸು ನಿನ್ನ ಅಚಲ ಶ್ರೀತಿಯನು /
ಮರೆತುಬಿಡಬೇಡ ನಿನ್ನಯ ಕೈ ಕೃತಿಯನು //

ಸರ್ವೇಶ್ವರನೇ ಸರ್ವಜ್ಞನು

139 ಪ್ರಭು, ಪರಿಶೋಧಿಸಿರುವೆ

ನೀ ನನ್ನನು /
ಅರಿತುಕೊಂಡಿರುವ ಅಂತರಂಗವನು //

² ನಾ ಹೂರುವುದೂ ಏಳುವುದೂ ನಿನಗೆ ಗೊತ್ತಿದೆ /
ನನ್ನಾಲೋಚನೆ ದೂರದಿಂದಲೇ ನಿನಗೆ
ತಿಳಿದಿದೆ //

³ ನನ್ನ ನಡೆಯನು, ನಿದೆಯನು ನೀ ಬಲ್ಲಾತ /
ನನ್ನ ನಡತೆಯೆಲ್ಲವು ನಿನಗೆ ಸುಪರಿಚಿತ //

⁴ ಪ್ರಭು, ನಾ ಮಾತೆತ್ತುವುದಕ್ಕೆ ಮುಂಚಿತವಾಗಿ /
ತಿಳಿದುಹೋಗಿದೆ ಎಲ್ಲ ನಿನಗೆ ಘೋರಿಯಾಗಿ //

⁵ ನನ್ನ ಹಿಂದೆಯೂ ಮುಂದೆಯೂ ನೀನಿರುವೆ /
ಅಭಯ ಹಸ್ತವನು ನನ್ನ ಮೇಲಿರಿಸಿರುವೆ //

⁶ ನನ್ನ ಕುರಿತು ನಿನಗಿರುವ ಅರಿವು ಅಗಾಧ /
ನನ್ನ ಬುದ್ಧಿಗಾರು ಸಿಲುಕದಪ್ಪ ಉನ್ನತ //

⁷ ನಾನೆಲ್ಲಿಗೆ ಹೋಗಲು ಸಾಧ್ಯ, ನಿನ್ನಾತ್ಮನಿಂದ
ತಪ್ಪಿಸಿಕೊಳ್ಳಲು? /
ನಾನೆಲ್ಲಿಗೆ ಓಡಲು ಸಾಧ್ಯ, ನಿನ್ನ ಸನ್ನಿಧಿಯಿಂದ
ಮರೆಯಾಗಲು? //

⁸ ಆಕಾಶಕೆ ನಾನೇರಿದರೂ ನೀನಿರುವೆ ಅಲ್ಲಿ /
ಪಾತಾಳದಲ್ಲಿ ನಾ ನಿದ್ರಿಸಿದರೂ ನೀನಿರುವೆ
ಅಲ್ಲಿ //

⁹ ನಾನರುಣನ ರೆಕ್ಕಿಗಳನೇರಿ ಹಾರಿದರೂ /
ಸಮುದ್ರ ಕಟ್ಟಕಡೆಗಳಲ್ಲಿ ನಾ ಸೇರಿದರೂ //

¹⁰ ಅಲ್ಲಿ ನನ್ನ ನಡೆಸುವುದು ನಿನ್ನ ಕೈ /
ನನ್ನ ಹಿಡಿದಿರುವುದು ನಿನ್ನ ಬಲಗೈ //

¹¹ “ಕಾಗ್ರತ್ತಲೆನ್ನ ಕವಿಯಲ್ಲಿ” ಎಂದರೂ /
“ಸುತ್ತಲ ಬೆಳಕು ಇರುಳಾಗಲಿ” ಎಂದರೂ //

¹² ಕತ್ತಲು ಕತ್ತಲಲ್ಲ ನಿನಗೆ /
ಇರುಳೂ ಹಗಲಾಗಿದೆ ನಿನಗೆ /
ಕತ್ತಲು, ಬೆಳಕು – ಒಂದೇ ನಿನಗೆ //

¹³ ನನ್ನ ಅಂತರಂಗವನು ಉಂಟುಮಾಡಿದಾತ

ನೀನು /

ತಾಯಗಭದಲೆ ನನ್ನ ರೂಪಿಸಿದಾತ ನೀನು //

¹⁴ ನಿನಗೆ ವಂದನೆ, ನೀ ನನ್ನ ಭಯಭಕ್ತಿಗೆ ಪಾತ್ರ /

ನಿನ್ನ ಕೃತ್ಯಾಗಳು ಅದ್ವಾತಕರ ಹಾಗೂ ವಿಚಿತ್ರ /

ನನ್ನ ಬಗ್ಗೆ ನಿನಗಿರುವ ಮೂರ್ಖ ಅರಿವು

ಸಮರ್ಥ //

¹⁵ ನನ್ನ ಅಸ್ತಿಪಂಜರವನು ರೂಪಿಸುವಾಗ /

ತಾಯಗಭದೊಳು ಅಚ್ಚರದಿ ರಚಿಸುವಾಗ /

ಗುಟ್ಟಾಗಿ ನಾನಲ್ಲಿ ಬೆಳೆಯುತ್ತಿದ್ದಾಗ /

ಮರೆಯಾಗಿರಲಿಲ್ಲ ನಾನು ನಿನಗಾಗ //

¹⁶ ನಾನಿನ್ನೂ ಭೂರ್ಳಾವಾಗಿದ್ದಾಗ ನೋಡಿದವು

ನಿನ್ನ ಕಣ್ಣಾಗಳು /

ಪ್ರಾರಂಭವಾಗುವುದಕ್ಕೆ ಮುನ್ನ ನನ್ನ

ಆಯುಷ್ಯಾಲದ ದಿನಗಳು /

ಲಿಶಿತವಾದವು ಅವುಗಳಲೊಂದೂ ತಪ್ಪದೆ

ನಿನ್ನ ಮಸ್ತಕದೊಳು //

¹⁷ ದೇವಾ, ನಿನ್ನ ಯೋಚನೆಗಳಿಷ್ಟು ಅಮೂಲ್ಯ /

ಅವುಗಳಿಷ್ಟು ಅಸಂಖ್ಯ, ನನಗದೆಷ್ಟು ಅಗಣ್ಯ //

¹⁸ ಎಣಿಕೆಗೆ ಅವುಗಳ ಸಂಖ್ಯೆ ಸಮುದ್ರತೀರದ

ಮರಳಿನಂತೆ /

ಎಚ್ಚತ್ತು ಎಣಿಸಲೆತ್ತಿಸೆ ನಿನ್ನ ಮುಂದಿರುವೆ

ಮುಂಚಿನಂತೆ /

¹⁹ ದೇವಾ, ದುಷ್ಪರನು ಸಂಹರಿಸಿಬಿಟ್ಟರೆ ಎಷ್ಟೋ

ಉಚಿತ /

ಕೊಲೆಪಾತಕರು ನನ್ನಿಂದ ತೊಲಗಿಹೋದರೆ

ಎಷ್ಟೋ ಹಿತೆ //

²⁰ ಅವರಾಡುವ ಮಾತುಗಳು ನಿನಗೆ ವಿರೋಧ /

ಹಗೆಗಳನು ಎತ್ತಿಕ್ಕುವರು ನಿನಗೆ ವಿರುದ್ಧ //

²¹ ಪ್ರಭು, ನಿನ್ನ ದ್ಯೇಷಿಗಳನು ನಾ

ದ್ಯೇಷಿಸದಿರುವೆನೆ?/

ನಿನ್ನ ವಿರೋಧಿಗಳನ್ನು ನಾ ತಿರಸ್ಯಾರ

ಮಾಡದಿರುವೆನೆ? //

²² ಹಗೆಮಾಡುವೆನವರನು ಸಂಪೂರ್ಣವಾಗಿ /

ಭಾವಿಸುವೆನವರನು ನನ್ನ ವೈರಿಗಳನ್ನಾಗಿ //

²³ ತಿಳಿದುಕೋ ದೇವಾ, ನನ್ನ ವ್ಯಾದಯವನು

ಪರೀಕ್ಷಿಸಿ /

ಅರಿತುಕೋ ನನ್ನ ಆಲೋಚನೆಗಳನು

ಪರಿಶೋಧಿಸಿ //

²⁴ ಕೇಡಿದೆಯೇ ನೋಡು ನನ್ನ ಮಾರ್ಗದಲಿ

ನಡೆಸೆನ್ನನು ಆ ಸನಾತನ ಪಥದಲಿ //

ಶತ್ರುಪೀಡಿತನ ಪ್ರಾಧ್ಯಾನೆ

140 ಬಿಡಿಸೆನ್ನನು ಪ್ರಭು

ಕೆಡುಕರಿಂದ /
 ಕಾಪಾಡೆನ್ನನು ಹಿಂಸಕರಿಂದ //

² ಕೇಡನು ಕಲ್ಪಿಸುತ್ತಾರವರು ಮನದೊಳು /
 ಕಲಹವೆಜ್ಞಿಸುತ್ತಾರೆ ಯಾವಾಗಲೂ //

³ ಅವರ ನಾಲಗೆಯು ಸರ್ವದಂತೆ /
 ಹಾವಿನ ವಿಷ ಅವರ ತುಟಿ ಹಿಂದೆ //

⁴ ಪ್ರಭು, ತಪ್ಪಿಸೆನ್ನನು ದುಷ್ಟರ ಕೈಯಿಂದ /
 ಕಾಪಾಡಿ ರಕ್ಷಿಸೆನ್ನನು ಹಿಂಸಕರಿಂದ /
 ನಾನೆಡವುದನೇ ನಿರೀಕ್ಷಿಸುವವರಿಂದ //

⁵ ಒಡ್ಡಿದರು ಗರ್ವಿಗಳು ಗುಪ್ತವಾಗಿ /
 ಉರುಲನು, ಪಾಶಗಳನು ನನಗಾಗಿ /
 ಬಲೆಹಾಸಿದರು ದಾರಿಗೆ ಅಡ್ಡವಾಗಿ //

⁶ “ನೀನೆ ನನ್ನ ದೇವರು” ಎಂದೆ ಪ್ರಭುವಿಗೆ /
 ಕಿವಿಗೊಡೆಂದು ಕೇಳಿದೆ, ನನ್ನ ವಿಜ್ಞಾಪನೆಗೆ //

⁷ ಸ್ವಾಮಿದೇವಾ, ನೀನೆನಗೆ ದುರ್ಗಸ್ಥಾನೆ /
 ರಣರಂಗದಲ್ಲಿ ನೀನೆನಗೆ ಶಿರಸಾಣ //

⁸ ನೆರವೇರಿಸಬೇಡ ದುರುಳರ ಶೋರಿಕೆಯನು /
 ಕೈಗೂಡಿಸಬೇಡ ಪ್ರಭು, ಅವರ
 ಕುಯುಕ್ತಿಯನು //

⁹ ನನ್ನನ್ನ ಸುತ್ತುವರೆದಿರುವವರು
 ತಲೆಯೆತ್ತದಿರಲಿ /
 ಅವರಾಡುವ ಕೇಡು ಅವರ ತಲೆಯಮೇಲೇ
 ಎರಗಲಿ //

¹⁰ ಸುರಿಯಲಿ ಆ ಜನರ ಮೇಲೆ ಉರಿಲಾರಿವ
 ಬೆಂಕಿಕೆಂಡ /
 ಅವರೇಳದಂತೆ ಸೇರಲಿ ಪಾತಾಳದ ಅಗ್ನಿಕುಂಡ //

¹¹ ಉಲ್ಯಾಯದಿರಲಿ ನಾಡೊಳು ಚಾಡಿಕೋರರು /
 ಕೇಡಿಂದ ನಾಶವಾಗಲಿ ಹಿಂಸಕರು //

¹² ಪ್ರಭು ನೀ ದೀನದಲಿತರ ವಕೀಲನೆಂದು ನಾ
 ಬಲ್ಲೆ /
 ಬಡವರಿಗೆ ನ್ಯಾಯ ದೊರಕಿಸುವವ ನೀ
 ಅಲ್ಲವೇ? //

¹³ ಭಜಿಸುವರು ಸಜ್ಜನರು ನಿನ್ನಾಸಿರಿನಾಮವನು /
 ಬಾಳ್ಳರು ಸುಮನಸ್ತರು ಬಿಡದೆ ನಿನ್ನ
 ಸನ್ನಿಧಿಯನು //

ಸಜ್ಜನರು ಕೊಡುವ ಶಿಕ್ಷೆ – ಭಕ್ತನ ಪಾಲಿಗೆ ರಕ್ಖೆ

141 ಬೇಗನೆ ಬಾ ಪ್ರಭು,

- ಮೋರೆಯಿಡುವೆ ನನಗೆ /
 ಮೋರೆಯಿಡುವಾಗಲೆಲ್ಲ ಕಿವಿಗೊಡು ನನಗೆ //
- ² ಸಮರ್ಪಕವಾಗಲಿ ನನ್ನ ಪ್ರಾರ್ಥನೆ
 ಧೂಪಾರತಿಯಂತೆ /
 ಕೈಮುಗಿದು ಮಾಡುವ ವಂದನೆ
 ಸಂಧ್ಯಾಪಲಿಯರ್ಥಣೆಯಂತೆ //
- ³ ಕಾವಲಿರಿಸು ಪ್ರಭು ನನ್ನ ಬಾಯಿಗೆ /
 ಪಹರೆಯಿರಲಿ ನನ್ನ ತುಟಿ ಕದಗಳಿಗೆ //
- ⁴ ಮಾಡು ನನ್ನ ಹೃದಯ ದುರಾಚಾರವನು
 ಮೆಚ್ಚಿದಂತೆ /
 ಕಾಪಾಡು ದುರ್ಜನರೊಡಗೂಡಿ ಕೇಡನು
 ಮಾಡದಂತೆ /
 ನೋಡು ದುರುಳರೌತಣಗಳಲಿ ನಾ
 ಪಾಲೋಳಿದಂತೆ //
- ⁵ ಸಜ್ಜನರು ವಿಧಿಸುವಾ ಶಿಕ್ಷೆ ಎನಗೆ ಕಟ್ಟಾಕ್ಕೆ /
 ದುರ್ಜನರಿಂದ ನನಗಾಗದಿರಲಿ ಅಭಿಷೇಕ /
 ಸತತ ಪ್ರಾರ್ಥಿಸುವೆ ಆ ದುಷ್ಪತ್ಯಗಳ ವಿರುದ್ಧ //
- ⁶ ದುರುಳರ ಒಡೆಯರು ಶಿಶಿರದಿಂದ ಬಿದ್ದಾಗ
 ಕೆಳಕೆ /
 ನನ್ನ ಮಾತು ಯಥಾರ್ಥವೆಂದು ಜನ
 ಕಿವಿಗೊಡುವರೆನಗೆ //
- ⁷ ಉತ್ತರ ಹೊಲದ ಹೆಂಟಿಗಳನು ಒಡೆದು
 ಚದರಿಸುವ ಹಾಗೆ /
 ಎರಚಲಾಗುವುದು ಅವರ ಎಲುಬುಗಳನು
 ಸನರಕದ ಬಾಯಿಗೆ //
- ⁸ ಹೇ ಪ್ರಭೂ, ದೇವಾ, ನನ್ನ ದೃಷ್ಟಿ ನಿನ್ನ
 ಮೇಲಿದೆ /
 ಎನಾಶಕೊಪ್ಪಿಸಬೇಡನ್ನು, ನಿನಾಶ್ವರಿಯ
 ಕೋರಿರುವೆ //
- ⁹ ಕಾಪಾಡು ಕೆಡುಕರೊಡ್ಡಿದ ಉರುಲಿನಿಂದ /
 ತಪ್ಪಿಸೆನ್ನನು ಅವರಿಟ್ಟಿ ಬೋನಿನಿಂದ //
- ¹⁰ ದುರುಳರೊಡ್ಡಿದ ಉರುಲಲಿ ಆ ದುರುಳರೆ
 ಸಿಕ್ಕಿಬೀಳಲಿ /
 ನಾನಾದರೊ ನುಗ್ಗಿನಡೆವೆನು ಸುರಕ್ಷಿತವಾಗಿಯೆ
 ಅಲ್ಲಿ //

142 ಮೊರೆಯಿಡುವೆನು ನಾನು

ಪ್ರಭುವಿಗೆ
 ಸ್ವರವೆತ್ತಿ ಬೇಡುವೆನು ಆತನಿಗೆ //
² ಬಿಜ್ಞಾವೆನು ಆತನ ಮುಂದೆ ಜಿಂತೆಯ ಕಟ್ಟನು /
 ಅರಿಕೆ ಮಾಡುವೆನು ನನ್ನ ಕಷ್ಟ ಸಂಕಟವನು //
³ ಉರುಲೊಡ್ಡಿಹರು ನಾ ನಡೆಯುವ
 ಮಾರ್ಗದಲೆ /
 ನಾ ಮನಸುಂದಿರೆ, ಪರಿಹಾರವನು ನೀ ಬಲ್ಲೆ //
⁴ ಅಕ್ಕಪಕ್ಕದಲೆ ಸಹಾಯಕರಾರೂ ಇಲ್ಲ /
 ಆಶ್ರಯರಹಿತ, ಹಿತಚಿಂತಕರಾರೂ ನನಗಿಲ್ಲ //
⁵ ಪ್ರಭುವೇ, ನನಗಾಶ್ರಯ ನೀನೇ /
 ನನ್ನ ಬಾಳಿನ ಸೊತ್ತು ನೀನೇ /
 ಕೂಗಿ ನಿನಗೆ ಮೊರೆಯಿಡುತ್ತೇನೆ //
⁶ ಕುಗ್ಗಿ ಹೋಗಿರುವೆ, ನನ್ನ ಕೂಗಿಗೆ ಪ್ರಭು
 ಕಿವಿಗೊಡು /
 ಬಲಿಷ್ಠ ಹಿಂಸಾತ್ಮಕರಿಂದ ನನ್ನನು
 ಪಾರುಮಾಡು //
⁷ ಬಿಡಿಸು ಸೆರೆಯಿಂದನ್ನನು, ಭಜಿಸುವೆನು ನಿನ್ನ
 ನಾಮವನು /
 ಸಜ್ಜನರ ಸಭೆಯಲ್ಲಿ ಕೊಂಡಾಡುವೆನು ನಿನ್ನ
 ಉಪಕಾರವನು //

ವಿನಮ್ಮ ಪ್ರಾಧನೆ

143 ಆಲಿಸು ಪ್ರಭು ನನ್ನ ಪ್ರಾಧನೆ

ಸೇರಲಿ ನಿನಗೇ ಬಿನ್ನುಹ /
 ನಿನ್ನ ನೀತಿಸತ್ಯತೆಗಳನುಸಾರ ಪಾಲಿಸೆನಗೆ
 ಸದುತ್ತರ //
² ಗುರಿಮಾಡಬೇಡ ನಿನ್ನ ದಾಸನನು ನ್ಯಾಯ
 ವಿಚಾರಣೆಗೆ /
 ಯಾವ ಜೀವಾತ್ಮನೂ ನಿದೋಽಷಿಯಲ್ಲ ನಿನ್ನ
 ಲೆಕ್ಕಕೆ //
³ ಮಾಡಿಹನು ನನ್ನ ಪ್ರಾಣ ನೆಲಕಚ್ಚವಂತೆ
 ಬೆನ್ನುಟ್ಟಿಹಾ ವೈರಿ /
 ದೂಡಿಹನು ಎಂದೂ ಸತ್ತ ಶವದಂತೆ
 ಕಾಗ್ರತ್ತಲೆಗಾ ದ್ರೌಂಹಿ //
⁴ ಸೊರಗಿಹೋಗಿದೆ ನನ್ನ ಜೈತನ್ಯ /
 ನಿಬ್ಬರಗಾಗಿದೆ ನನ್ನ ಹೃದಯ //
⁵ ನೆನಸಿಕೊಳ್ಳುತ್ತಿಹೆನು ಹಳೆಯ ಕಾಲವನು /

ಧ್ಯಾನಿಸುತ್ತಿಹೆನು ನಿನ್ನ ಕಾರ್ಯಗಳನು /
 ಸೃಂಗಿಸುತ್ತಿಹೆನು ನಿನ್ನ ಕೈಕೆಲಸಗಳನು //
⁶ ಬೇಡುತ್ತಾ ನಿನ್ನ ಕಡೆಗೆ ಕೈಚಾಚಿದೆ /
 ನಿನಗಾಗಿ ನನ್ನಾತ್ಮೆ ತವಕಪಡುತ್ತಿದೆ //
⁷ ಸದುತ್ತರ ಪಾಲಿಸು ಪ್ರಭೂ, ಸೂರಗಿದೆ ಎನ್ನ
 ಚೇತನ /
 ನೀ ವಿಮುಖಿನಾದರೆ ನಾ ನರಕಹೊಕ್ಕವರಿಗೆ
 ಸಮಾನ //
⁸ ಬೇಳಿಗೆ ಸೃಂಗಿಸಮಾಡು ನಿನ್ನಚಲ ಪ್ರೀತಿಯನು /
 ನಿನ್ನಲ್ಲಿಯೆ ಇಟ್ಟಿರುವೆನು ನನ್ನ ನಂಬಿಕೆಯನು /
 ತೋರಿಸು ನನಗೆ ನಾ ಹಿಡಿಯಬೇಕಾದ
 ಮಾರ್ಗವನು /
 ನಿನ್ನ ಕಡೆಗೆ ಎತ್ತಿರುವೆನು ನನ್ನ ಹೃಸ್ತನಗಳನು //
⁹ ಶತ್ರುಗಳಿಂದ ಪ್ರಭು ಮುಕ್ತಗೊಳಿಸೆನ್ನನು /
 ನಿನ್ನನೇ ಮೊರಹೊಕ್ಕ ನಾ ಬಂದಿರುವೆನು //
¹⁰ ನೀನೆನ್ನ ದೇವರು; ಕಲಿಸೆನಗೆ ನಡೆಯಲು ನಿನ್ನ
 ಜೀತ್ತದಂತೆ /
 ನಿನ್ನ ಶುಭಾತ್ಮೆ ನೆರವಾಗಲಿ ನಾ
 ಸಮಹಾದಿಯಲಿ ನಡೆವಂತೆ //
¹¹ ಜೀವಿಸಮಾಡೆನ್ನನು ಪ್ರಭು, ನಿನ್ನ ನಾಮದ
 ನಿಮಿತ್ತ /
 ನಿನ್ನ ನೀತಿಗನುಸಾರ ಬಿಡಿಸೆನ್ನ ಪ್ರಾಣವನು
 ಆಪ್ತಿನಿಂದ //
¹² ನಿನ್ನಚಲ ಪ್ರೀತಿಯಿಂದ ಧ್ವಂಸಮಾಡು
 ಶತ್ರುಗಳನು /
 ನಶಿಸಿಹಾಕು ಪ್ರಾಣಪ್ಯೇರಿಗಳನು, ನಾ ನಿನ್ನ
 ದಾಸನು //

ದೇಶಾಭಿವೃದ್ಧಿಗಾಗಿ ಪ್ರಾರ್ಥನೆ

144 ಸ್ತುತಿಸ್ತೋತ್ರ ಪ್ರಭುವಿಗೆ, ನನ್ನ

ಆಶ್ರಯದುರ್ಗಕ್ಕೆ /
 ಕಲಿಸಿಹನು ಕದನ ಕೈಗೆ, ಕಾಳಗ ನನ್ನ ಬೆರಳಿಗೆ //
² ಆಶನೇ ನನಗೆ ಬಂಡೆ, ಕೋಟಿ, ದುರ್ಗ,
 ಉದ್ಘಾರಕ /
 ನನಗೆ ರಕ್ಷಾಕೆವಚ, ಆಶ್ರಯ, ಶತ್ರು ವಿಧ್ವಂಸಕ //
³ ಹೇ ಪ್ರಭೂ, ಮನುಜನು ಎಷ್ಟರವನು,
 ನೀನವನನು ಲಕ್ಷಿಸಲು /
 ನರಮಾನವನು ಏತರವನು, ನೀನವನನು
 ಪರಾಮರಿಸಲು //

- ⁴ ಮಾನವನು ಕೇವಲ ಉಸಿರಿಗೆ ಸಮಾನ /
ಮರೆಯಾಗುವ ನೆರಳು ಅವನ ಜೀವನ //
- ⁵ ಆಕಾಶವನು ತಗ್ಗಿಸಿ ಬಾ ಪ್ರಭು ಇಂದು /
ಬೆಟ್ಟಗಳನು ನೀ ಮುಟ್ಟಲು, ಹೊಗೆ
ಹೊರಹೊಮ್ಮೆಪುದು //
- ⁶ ಸಿಡಿಲೀನಿಂದ ಚೆದರಿಸಿಬಿಡು ಶತ್ರುಗಳನು /
ನಿನ್ನಂಬುಗಳಿಂದ ಭಾರಂತಗೋಳಿಸವರನು //
- ⁷ ನನ್ನ ಸೆಳೆದುಕೊ ಮಹಾಜಲರಾಶಿಯಿಂದ /
ನಿನ್ನ ಕೈಚಾಚಿ ಮೇಲಣಲೋಕದಿಂದ /
ನನ್ನನು ಬಿಡಿಸು ಅನ್ಯಜನರ ಕೈಯಿಂದ //
- ⁸ ಅವರ ಬಾಯಿಂದ ಬರುವ ಮಾತು ಅಸತ್ಯ /
ಅವರು ಕೈಯೆತ್ತಿ ಮಾಡುವ ಶಪಥ ಮಿಥ್ಯ //
- ⁹ ಹಾಡುವೆ ದೇವಾ, ನಿನಗೆ ನೂತನ
ಕೇರ್ತನೆಯನು /
ಪಾಡುವೆ ನುಡಿಸುತ್ತಾ ದಶತಂತಿಯ
ವೀಣೆಯನು //
- ¹⁰ ನೀನೇ ಅರಸುಗಳಿಗೆ ಜಯಪ್ರದನು /
ದಾಸ ದಾವೀದನನು ಬಿಡಿಸಿದವನು //
- ¹¹ ಕ್ಷೂರ ವೃಂಡಿಗಳಿಂದನ್ನ ಬಿಡಿಸಯ್ಯಾ /
ಅವರ ಬಾಯಿಂದ ಬರುವ ಮಾತು ಅಸತ್ಯ /
ಅವರು ಕೈಯೆತ್ತಿ ಮಾಡುವ ಶಪಥ ಮಿಥ್ಯ //
- ¹² ನಮ್ಮ ಗಂಡು ಮಕ್ಕಳಿರಲಿ /
ಯೌವನಾವಸ್ಥೆಯಲಿ ಹುಲುಸಾಗಿ ಬೆಳೆದ
ಗಿಡಗಳಂತೆ //
ನಮ್ಮ ಹೆಣ್ಣುಮಕ್ಕಳಿರಲಿ /
ಅರಮನೆಯಲ್ಲಿ ಕೆತ್ತಿದ ಸುಂದರ
ಮೂಲೆಗಂಬಗಳಂತೆ //
- ¹³ ತುಂಬಿರಲಿ ಸಕಲ ವಿಧ ಧಾನ್ಯಗಳಿಂದ ನಮ್ಮ
ಕಣಜಗಳು /
ಈಯಲಿ ಸಾವಿರಾರು ಮರಿಗಳನು ನಮ್ಮ
ಹೊಲದ ಕುರಿಗಳು //
- ¹⁴ ನಮ್ಮ ಹಸುಗಳು ನೂರಾರು ಕರುಗಳನ್ನೀಯಲಿ /
ಮೈಯಿಳಿಯದೆ, ತೋಪವಿಲ್ಲದೆಯೆ
ಗಭ್ರಧರಿಸಲಿ /
ನಮ್ಮ ಬೀದಿಗಳಲಿ ಗೋಳಾಟ
ಕೇಳಿಬರದಿರಲೆ //
- ¹⁵ ಇಂತಹ ಸಮೃದ್ಧಿ ಪಡೆದಿರುವ ಜನರು
ಭಾಗ್ಯವಂತರು /
ಯಾರಿಗೆ ದೇವರು ಪ್ರಭುವಾಗಿಹನೋ ಅವರು
ಧನ್ಯರು //

ಪ್ರಭುವಿನ ಗುಣಗಾನ

145 ದೇವಾ, ನನ್ನೊಡೆಯಾ,

- ಮಾಡುವೆ ನಿನ್ನ ಗುಣಗಾನ /
 ಯುಗಯುಗಾಂತರಕ್ಕೂ ನಿನ್ನ ನಾಮಕ್ಕೆ
 ನಮನ //
- ² ಹೊಗಳುವೆನು ನಾ ದಿನದಿನವೂ ನಿನ್ನನು /
 ಭಜಿಸುವೆನೆಂದೆಂದಿಗೂ ನಿನ್ನ ಹೆಸರನು //
- ³ ಪ್ರಭು ಮಹಾತ್ಮನು, ಸ್ತುತ್ಯಹಣನು /
 ಆಶನ ಮಹಿಮೆ ಅಗಮ್ಯವಾದದು //
- ⁴ ತಲೆಮಾರು ತಲೆಮಾರಿಗೆ ನುಡಿಸುವುದು ನಿನ್ನ
 ಕಾರ್ಯಗಳನು /
 ತೆಳಿಸುವುದು ಪ್ರಭು, ನೀ ಮಾಡಿದೆಲ್ಲಾ
 ಮಹತ್ವಾಯಿಗಳನು //
- ⁵ ಧ್ಯಾನಿಸುವೆನು ನಿನ್ನ ಅದ್ಬುತಕಾರ್ಯಗಳನು /
 ನಿನ್ನ ಮಹೋನ್ನತ ಮಹಿಮಾಪ್ರಭಾವವನು //
- ⁶ ಜನರು ಸಾರುವರು ನಿನ್ನ ಅದ್ಬುತ ಶಕ್ತಿಯನು /
 ನಾ ಪ್ರಸಿದ್ಧಪಡಿಸುವೆನು ನಿನ್ನ
 ಮಹಿಮೆಯನು //
- ⁷ ಪ್ರಕಟಿಸುವರವರು ನಿನ್ನ ಮಹೋಪಕಾರವನು /
 ಹಾಡಿ ಹೊಗಳುವರು ನಿನ್ನ
 ನ್ಯಾಯನೀತಿಯನು //
- ⁸ ಪ್ರಭು ದಯಾನಿಧಿ, ಕೃಪಾಸಾಗರನು /
 ಸಹನಶೀಲನು, ತ್ವೀತಿಮೂರ್ಖನು //
- ⁹ ಪ್ರಭುವಿನ ಕರುಣೆ ಎಲ್ಲರ ಮೇಲೆ /
 ಆಶನ ಕೃಪೆಯ ಸೃಷ್ಟಿಯ ಮೇಲೆ //
- ¹⁰ ಪ್ರಭು, ನಿನ್ನನು ಸ್ತುತಿಪುದು ಸೃಷ್ಟಿಯೆಲ್ಲವು /
 ಕೊಂಡಾಡುವುದು ನಿನ್ನನು ಭಕ್ತ ಸಮೂಹವು //
- ¹¹ ಪ್ರಸಿದ್ಧಪಡಿಸುವರು ನಿನ್ನ ರಾಜ್ಯದ
 ಮಹತ್ವನು /
 ವರ್ಣಿಸುವರವರು ನಿನ್ನ ಶಕ್ತಿ
 ಸಾಮರ್ಥ್ಯವನು //
- ¹² ಅರಿವರಿಂತು ಜನರು ನಿನ್ನ ಶೋರ
 ಕಾರ್ಯಗಳನು /
 ಗ್ರಹಿಸುವರು ನಿನ್ನ ರಾಜ್ಯದ ಮಹಿಮೆ
 ಪ್ರಭಾವವನು //
- ¹³ ಶಾಶ್ವತವಾದುದು ನಿನ್ನ ರಾಜ್ಯವು /
 ಇರುವುದೆಂದಿಗು ನಿನ್ನ ಆಳ್ಳಿಕೆಯು //
- ¹⁴ ನುಡಿಯಲಿ ಪ್ರಭು ಸದಾ ಪ್ರಾಮಾಣಿಕನು /

- ನಡೆಯಲ್ಲಿ ಆತನು ಸದಾ ಶ್ರೀತಿಮಯನು //
- ¹⁵ ಎತ್ತುವನಾತ ಬಿದ್ದವರನೆಲ್ಲ /
ಉದ್ಧರಿಪನು ಕುಗ್ಗಿದವರನೆಲ್ಲ //
- ¹⁶ ಎಲ್ಲ ಜೀವಿಗಳ ಕೆಣ್ಣು ಪ್ರಭು,
ನಾಟಿವೆ ನಿನ್ನ ಕಡೆಗೆ /
ಕಾಲಕಾಲಕೆ ಹೊಡುವೆ ಆಹಾರವನು
ಅವುಗಳಿಗೆ //
- ¹⁷ ಎಲ್ಲ ಜೀವಿಗಳಿಗೆ ನೀ ಕೈ ನೀಡುವವನು /
ಎಲ್ಲರ ಹೋರಿಕೆಗಳನು ಈಡೇರಿಸುವವನು //
- ¹⁸ ಪ್ರಭುವಿನ ಮಾರ್ಗ ಧರ್ಮಸಮೃತ /
ಆತನ ಕಾರ್ಯವೆಲ್ಲ ಪುನೀತ //
- ¹⁹ ಹತ್ತಿರ ಇಹನು ಪ್ರಭು ಕರೆಯುವವರೆಲ್ಲರಿಗೆ /
ಯಥಾರ್ಥವಾಗಿ ಆತನನು ಅರಸುವವರಿಗೆ //
- ²⁰ ಹೆದರಿ ನಡೆಯುವವರ ಇಷ್ಟವನು
ಈಡೇರಿಸುವನು /
ಅವರ ಮೋರೆಯನು ಕೇಳಿ ಆವರನು
ರಕ್ಷಿಸುವನು //
- ²¹ ಸಲಹುವನು ತನ್ನನು ಶ್ರೀತಿಸುವವರೆಲ್ಲರನು /
ನಾಶಮಾಡುವನು ದುರ್ಮಾರ್ಗಿಗಳೆಲ್ಲರನು //
- ²² ಉಸುರುತ್ತಿದೆ ನನ್ನ ನಾಲಿಗೆ ಪ್ರಭುವಿನ
ಸೌತ್ರವನು /
ನರರೆಲ್ಲರು ಸ್ತುತಿಸಲಿ ಸತತ ಆತನ
ಶ್ರೀನಾಮವನು //

ಪ್ರಭು ಆಪತ್ತಾಂಧವ

146 ಪ್ರಭುವಿಗೆ ಸ್ತುತಿಸೌತ್ರ

- ಅಲ್ಲೆಲೂಯ /
ಮನವೇ, ವಂದಿಸು ಆತನನು
ಅಲ್ಲೆಲೂಯ //
- ² ಪ್ರಾಣಾರುವವರಿಗೆ ಸ್ತುತಿಸುವೆನು ಪ್ರಭುವನು /
ಬಾಳೆಲ್ಲ ಹಾಡಿ ಭಜಿಪೆನು ನನ್ನ ದೇವರನು //
- ³ ನಂಬಬೇಡ ಅಧಿಕಾರಿಯನು /
ನೆಚ್ಚಬೇಡ ನರಮಾನವನನು /
ಉದ್ಧರಿಸಲು ಅಸಮರ್ಥನವನು //
- ⁴ ಉಸಿರುಹೋದುದೇ ಮರುಳುತ್ತಾನವನು
ಮಣಿಗೆ /
ಅಂದೇ ಅಳಿಯುತ್ತದೆ ಅವನೆಲ್ಲ ಯೋಜನೆ //
- ⁵ ಇಸ್ತುಯೇಲ ಕುಲದೇವರು ಯಾರಿಗೆ
ಉದ್ಧಾರಕನೋ, ಅವನೇ ಧನ್ಯನು /

ಪ್ರಭುವನು ತನ್ನ ದೇವರೆಂದು ಯಾರು
 ನಂಬಿಹನೋ, ಅವನೇ ಧನ್ಯನು //
⁶ ಭೂಮಾಕಾಶ, ಸಾಗರ, ಚರಾಚರಗಳನು
 ನಿರ್ಮಿಸಿದವ ಆತನೆ /
 ಕೊಟ್ಟ ವಾಗ್ಣನಗಳನು ತಪ್ಪದೆ
 ನೇರವೇರಿಸುವವ ಆತನೆ //
⁷ ದೂರಕಿಸುವನು ನ್ಯಾಯ ದಲಿತರಿಗೆ /
 ಒದಗಿಸುವನು ಆಹಾರ ಹಸಿದವರಿಗೆ /
 ನೀಡುವನು ಬಿಡುಗಡೆ ಬಂಧಿತರಿಗೆ //
⁸ ಕಣ್ಣನ್ನೇಯುವನು ಪ್ರಭು ಕುರುಡರಿಗೆ /
 ಉದ್ದಾರಕನಾ ಪ್ರಭು ಕುಗ್ಗಿದವರಿಗೆ /
 ಆತನ ಒಲವಿರುವುದು ಸಾಧು ಸಜ್ಜನರಿಗೆ //
⁹ ರಕ್ಷಿಸುವನು ಪ್ರಭು ಪರದೇಶಿಗಳನು /
 ಆದರಿಸುವನು ಅನಾಥರನು, ವಿಧವೆಯರನು /
 ನಿಮೂಲ ಮಾಡುವನು ದುರ್ಜನರ
 ಮಾರ್ಗವನು //
¹⁰ ಪ್ರಭುವೇ ಅರಸನು ಸದಾಕಾಲಕು /
 ಸಿಯೋನ್, ನಿನ್ನ ದೇವನಾಳಿನು
 ತಲತಲಾಂತರಕು /
 ಅಲ್ಲೆಲೂಯ! //

ದೇವರ ಒಲುಮೆ – ಆತನ ಕರ್ತಾಂತ

147 ನಮ್ಮ ದೇವರನು ಹೊಗಳಿ

ಹಾಡುವುದು ಉಚಿತ /
 ಆತನ ಸ್ತುತಿ ಮನೋಹರ, ಅದು
 ಒಲುಸೂಕ್ತ //
² ನಿರ್ಮಿಸುತ್ತಿಹನು ಪ್ರಭು ಮರಳಿ
 ಜೆರುಸಲೇಮನು /
 ಒಂದು ಸೇರಿಸುತ್ತಿಹನು ಚದರಿದ
 ಇಸ್ರಯೇಲರನು //
³ ವಾಸಿಮಾಡುವನು ಮುರಿದ ಮನಸ್ಸುಳ್ಳವರನು /
 ಕಟ್ಟಿ ಗುಣಪಡಿಸುವನು ಅವರ ಗಾಯಗಳನು //
⁴ ನಿಯಮಿಸಿಹನು ತಾರೆಗಳ ಸಂಖ್ಯೆಯನು /
 ಇಟ್ಟಿಹನು ಪ್ರತಿಯೊಂದಕೂ ಹೆಸರನು //
⁵ ನಮ್ಮ ಪ್ರಭು ಘನವಂತ, ಪರಾಕ್ರಮಿ /
 ಅಪರಿಮಿತವಾದುದು ಆತನ ಜ್ಞಾನನಿಧಿ //
⁶ ಆಧಾರವಾಗಿಹನು ಪ್ರಭು ದೀನರಿಗೆ /
 ತುಳಿದುಬಿಡುವನು ದುರ್ಜನರನು ನೆಲಕೆ //
⁷ ಧನ್ಯವಾದವಿಶ್ವ ಹಾಡಿರ ಪ್ರಭುವನು /

- ಕಿನ್ನರಿಯೋಡನೆ ಭಜಿಸಿರಿ ನಮ್ಮ ದೇವನನು //
- ⁸ ಕೆವಿಸುವನಾತ ಮೋಡಗಳನು ಗಗನದಲಿ /
ಸುರಿಸುವನು ಮಳೆಯನು ಬುವಿಯಲಿ /
ಬೆಳೆಸುವನು ಹುಲ್ಲನು ಬೆಟ್ಟಗಳಲಿ //
- ⁹ ಪಶುಗಳಿಗೂ ಕೂಗುವ ಕಾಗೆಮರಿಗಳಿಗೂ /
ಒದಗಿಸುವನು ಬೇಕಾದ ಆಹಾರಗಳನು //
- ¹⁰ ಅಶ್ವಬಲದಲಿ ಆತನಿಗೆ ಇಷ್ಟವಿಲ್ಲ /
ಶೂರನ ಶಕ್ತಿಯನವನು ಮೆಚ್ಚುವುದಿಲ್ಲ //
- ¹¹ ಮೆಚ್ಚುವನಾತ ತನ್ನಲಿ
ಭಯಭಕ್ತಿಯುಳ್ಳವರನು /
ತನ್ನಚಲ ತ್ರೀತಿಯಲಿ ಭರವಸೆಯುಳ್ಳವರನು //
- ¹² ಜೆರುಸಲೇಮೇ, ಕೀರ್ತಿಸು ಪ್ರಭುವನು /
ಸಿಯೋನೇ, ಸ್ತುತಿಸು ನಿನ್ನ ದೇವರನು //
- ¹³ ಬಲಪಡಿಸಿಹನಾತ ನಿನ್ನ ಹೆಬ್ಬಾಗಿಲ
ಅಗುಳಿಗಳನು
ಆಶೀರ್ವದಿಸಿಹನು ನಿನ್ನಲ್ಲಿರುವ
ಮುಕ್ಕಳನು //
- ¹⁴ ನಿನ್ನ ಪ್ರಾಂತದೊಳಗೆಲ್ಲಾ ಇರುವುದು
ನೆಮ್ಮದಿ /
ನೀಡುವನು ನಿನಗೆ ಅತ್ಯುತ್ತಮ ಗೋದಿ //
- ¹⁵ ಕಳಿಸುವನು ಧರೆಗೆ ತನ್ನ ಆಣತಿ /
ಸಿದ್ಧಿಯಾಗುವುದದು ಬಲು ಶೀಪ್ರದಿ //
- ¹⁶ ಸುರಿಸುವನು ಹಿಮವನು ಉಣಿಯಂತೆ /
ಹರಡುವನು ಇಬ್ಬನಿಯನು ಬೂದಿಯಂತೆ //
- ¹⁷ ಸುರಿಸುವನು ಆಲಿಕಲ್ಲನು ರೊಟ್ಟಿ
ತುಂಡುಗಳಂತೆ /
ಕೊರೆಯುವ ಚಳಿಯನು ಕಳಿಸುವನು
ಸಹಿಸಲಾಗದಂತೆ //
- ¹⁸ ಕರಗುವುವು ಆ ಕಲ್ಲುಗಳು ಆತನ ಅಪ್ಪಣಿಗೆ /
ಹರಿಯುವುದು ನೀರು ಆತ ಕಳುಹಿಸುವ
ಗಾಳಿಗೆ //
- ¹⁹ ತಿಳಿಸಿಹನು ತನ್ನ ವಾಕ್ಯವನು ಯಕೋಬ್ಯಾರಿಗೆ /
ತನ್ನ ವಿಧಿನಿಯಮಗಳನು ಇಸ್ತಯೇಲರಿಗೆ //
- ²⁰ ಬೇರಾವ ಜನಾಂಗಕ್ಕೂ ಆತ ಹೀಗೆ ಮಾಡಿಲ್ಲ /
ಆತನ ವಿಧಿನಿಯಮಗಳನು ಅವರಿಗೆ ತಿಳಿಸಿಲ್ಲ /
ಅಲ್ಲೆಲೂಯ! //

ಹೊಗಳಲ್ಲಿ ಭೂಮ್ಯಾಕಾಶಗಳು ಪ್ರಭುವನು

148 ಹೊಗಳಿರ ಸ್ವರ್ಗದಿಂದ

ಪ್ರಭುವನು /

ವಂದಿಸಿ ಮಹೋನ್ನತದಲ್ಲಿ ಆತನನು //

² ಆತನ ಸಮಸ್ತ ದೂತರೇ, ಸ್ತುತಿಸಿ ಆತನನು /
ಆತನ ಎಲ್ಲಾ ಗಣಗಳೇ, ಹೊಗಳಿ ಆತನನು //

³ ಸೂರ್ಯಚಂದ್ರರೇ, ಹೊಗಳಿ ಆತನನು /
ಮಿನುಗುವ ತಾರೆಗಳೇ, ಹೊಗಳಿ ಆತನನು //

⁴ ಉನ್ನತೋನ್ನತ ಆಕಾಶವೇ, ಹೊಗಳು
ಆತನನು /
ಅದರ ಮೇಲಿನ ಜಲರಾಶಿಗಳೇ, ಹೊಗಳಿ
ಆತನನು //

⁵ ಹೊಗಳಲ್ಲಿ ಪ್ರಭುವಿನ ನಾಮವನು ಇವೆಲ್ಲ /
ಆತನ ಅಪ್ರಾಣಿಗೆ ಉಂಟಾದವುಗಳೆಲ್ಲ //

⁶ ಸಾಧಿಸಿದನು ಎಂದೆಂದಿಗೂ ಅವನ್ನು /
ವಿಧಿಸಿಹನು ವಿರಲಾಗದ ನಿಯಮವನು //

⁷ ತಿಮಿಂಗಲಗಳೂ ಆದಿಸಾಗರಗಳೂ /
ಹೊಗಳಲ್ಲಿ ಭೂಮಂಡಲದಿಂದ ಪ್ರಭುವನು //

⁸ ಕಿಚ್ಚು, ಕಲ್ಲುಳೆ, ಹಿಮ, ಹಬೆ ಇವುಗಳೆಲ್ಲವೂ /
ಆತ ಹೇಳಿದಂತೆ ಕೇಳುವ ಬಿರುಗಾಳಿಯೂ, /

⁹ ಎಲ್ಲಾ ಬೆಟ್ಟಗಳೂ ಗುಡ್ಡಗಳೂ /
ಫಲವೃಕ್ಷಗಳೂ ದೇವದಾರುಗಳೂ /

¹⁰ ಕಾಡುಮೃಗಗಳು, ಸಾಕುಪ್ರಾಣಿಗಳು /
ಕ್ರಿಮಿಕೀಟಗಳು, ಪ್ರಾಣಿಪಕ್ಷಿಗಳು /

¹¹ ಭೂರಾಜರು, ಎಲ್ಲ ಜನಾಂಗಗಳು /
ಅಧಿಕಾರಿಗಳು, ದೇಶಾಧಿಪತಿಗಳು /

¹² ಯುವಕರೂ ಯುವತಿಯರೂ /
ಮುದುಕರೂ ಮಕ್ಕಳೂ /

¹³ ಹೊಗಳಲ್ಲಿ ಇವರೆಲ್ಲರು ಪ್ರಭುವಿನ ನಾಮವನು /
ಭೂಮ್ಯಾಕಾಶ ವೊರಿದ ಆತನ
ಮಹಿಮೆಯನು /

ಆತನ ಮಹತ್ವಾದ ಏಕೈಕ ನಾಮವನು //

¹⁴ ಕೋಡು ಮೂಡಿಸಿಹನು ಪ್ರಭು ತನ್ನ ಪ್ರಜೆಗೆ /
ಶ್ಯಾತಿ ತಂದಿಹನು ತನ್ನ ಭಕ್ತಾದಿಗಳಿಗೆ /
ತನ್ನ ಆಪ್ತಜನರಾದ ಇಸ್ತರೆಯೇಲರಿಗೆ /
ಅಲ್ಲೆಲೂಯ! //

149 ಅಲ್ಲೆಲೂಯ !

ಹಾಡಿರಿ ಪ್ರಭುವಿಗೆ ನೊತನ
ಕೀರ್ತನನೆಯನು /
ಭಕ್ತರ ಸಭೆಯಲಿ ಸ್ತುತಿಮಾಡಿರಿ ಆಶನನು /
² ಆನಂದಿಸಲಿ ತಮ್ಮ ಸೃಷ್ಟಿಕರ್ತನಲಿ
ಇಸ್ತುಯೇಲರು /
ತಮ್ಮ ರಾಜನಿಗೆ ಜಯಕಾರ ಮಾಡಲಿ
ಸಿಯೋನಿನವರು //
³ ಆಶನ ನಾಮವನು ಕೀರ್ತಿಸಲಿ ಕುಣಿತದಿಂದ /
ಆಶನನು ಭಜಿಸಲಿ ತಮಟೆ, ಕಿನ್ನರಿಗಳಿಂದ //
⁴ ಪ್ರೀತಿಸುತ್ತಾನೆ ಪ್ರಭು ತನ್ನ ಪ್ರಜೆಯನು /
ಜಯಶೀಲರನ್ನಾಗಿಸುತ್ತಾನೆ ದೀನದಲಿತರನು //
⁵ ಹಿಗ್ಗಲಿ ಭಕ್ತಾದಿಗಳು ದೊರೆತ ವಿಜಯದಲಿ /
ಜಯಕಾರ ಮಾಡಲಿ ತಮ್ಮ ತಮ್ಮ
ಶಿಬಿರಗಳಲಿ //
⁶ ಇರಲಿ ಪ್ರಭುವಿನ ಸ್ಮೃತ್ತ ಅವರ ಬಾಯಲಿ /
ಇರಲಿ ಇಬ್ಬಾಯಿ ಕತ್ತಿಯು ಅವರ ಕೈಯಲಿ //
⁷ ಈಪರಿ ಮುಯ್ಯಿತೀರಿಸಲಿ ಜನಾಂಗಗಳಿಗೆ /
ವಿಧಿಸಲಿ ದಂಡನೆಯನು ಅನ್ಯ ರಾಷ್ಟ್ರಗಳಿಗೆ //
⁸ ಬಂಧಿಸಲಿ ಅವರ ರಾಜರನು ಸಂಕೋಲೆಯಿಂದ /
ಅವರ ಅಧಿಕಾರಿಗಳನು ಕಬ್ಬಿಣಾದ
ಬೇಡಿಗಳಿಂದ //
⁹ ವಿಧಿಸಲಿ ಅವರಿಗೆ ಲಿಖಿತಾಜ್ಞೆಯ ಶಿಕ್ಷೆಯನು /
ಇದು ತರಲಿ ಭಕ್ತರೆಲ್ಲರಿಗೆ ಗೌರವವನು /
ಅಲ್ಲೆಲೂಯ! //

ಸ್ತುತಿಗೀತೆ

150 ಅಲ್ಲೆಲೂಯ! /

ಸ್ತುತಿಸಿರಿ ದೇವರನು ಆಶನ
ಪರಿಶುದ್ಧ ಆಲಯದಲಿ /
ಆಶನ ಶಕ್ತಿಯನು ಸಾರುವಾ ಆಕಾಶ
ಮಂಡಲದಲಿ //
² ಸ್ತುತಿಸಿರಿ ಆಶನ ಮಹತ್ವಾಯ್ಕಾಗಳಾಗಿ /
ಆಶನ ಮಹಾಪ್ರಭಾವಕ್ಕೆ ಅನುಗುಣವಾಗಿ //
³ ಆಶನನ್ನ ಸ್ತುತಿಸಿರಿ ಕೊಂಬಾಗಳನ್ನಾದುತಾ /
ಸ್ವರಮಂಡಲಗಳನು, ಕಿನ್ನರಿಗಳನು
ಬಾರಿಸುತ್ತಾ //
⁴ ಆಶನನ್ನ ಸ್ತುತಿಸಿರಿ ತಮಟೆ ಬಡಿಯುತ್ತಾ

ಕುಣೆಯುತಾ /

ಆಶನನ್ನ ಸ್ತುತಿಸಿರಿ ತಂತಿವಾದ್ಯ ನುಡಿಸುತ್ತಾ
ಕೊಳ್ಳಲೂದುತ್ತಾ //

⁵ ಆಶನನ್ನ ಸ್ತುತಿಸಿರಿ ತಾಳ್ಳದಿಂದ /

ಆಶನನ್ನ ಸ್ತುತಿಸಿರಿ ರುಳ್ಳರಿಯಿಂದ //

⁶ ಪ್ರಭುವನು ಸ್ತುತಿಸಲಿ ಉಸಿರಿರುವುದೆಲ್ಲವೂ /
ಪ್ರಭುವಿಗೆ ಸೋತ್ರವಾಗಲಿ ಅಲ್ಲೆಲೂಯ! //